ಶನಿವಾರ, ಮಾರ್ಚ್ 28, 2026| ₹ 7.00

prajavani.net prajavani

www.prajavani.net

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ

ಕ್ಷಣ ಕ್ಷಣದ ಅಪ್‌ಡೇಟ್‌ಗಳಿಗಾಗಿ

ಸ್ಕ್ಯಾನ್ ಮಾಡಿ

ತುಷಾರ ಅಲಭ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ನುವಾನ್ ತುಷಾರ ಅವರು ಫಿಟ್ನೆಸ್ ಕಾರಣದಿಂದ ಐಪಿಎಲ್‌ನ ಆರಂಭದ ಹಂತದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ





ಬೆಂಗಳೂರು ಕೇಂದ್ರ

₹3,427.34 ಕೋಟಿ
ಬಜೆಟ್ ಒಟ್ಟು ಗಾತ್ರ

₹3,426.55 ಕೋಟಿ
ಒಟ್ಟು ವೆಚ್ಚ

ಸ್ವೀಕೃತಿ

ಆಸ್ತಿ ತೆರಿಗೆ, ಕರ– ತೆರಿಗೆ	₹1,406.80 ಕೋಟಿ
ತೆರಿಗೆಯೇತರ ಆದಾಯ	₹470.24 ಕೋಟಿ
ಕೇಂದ್ರ ಸರ್ಕಾರದ ಅನುದಾನ	₹142.92 ಕೋಟಿ
ರಾಜ್ಯ ಸರ್ಕಾರದ ರಾಜಸ್ವ ಅನುದಾನ	₹90.97 ಕೋಟಿ
ರಾಜ್ಯ ಸರ್ಕಾರದ ಬಂಡವಾಳ ಅನುದಾನ	₹650.61 ಕೋಟಿ
ಬಾಂಡ್‌ಗಳು– ಅಸಾಧಾರಣ ಆದಾಯ	₹465.80 ಕೋಟಿ

ವೆಚ್ಚಗಳು

ಸಿಬ್ಬಂದಿ	₹364.73 ಕೋಟಿ
ಆಡಳಿತ	₹110.88 ಕೋಟಿ
ಘನತ್ಯಾಜ್ಯ	₹225 ಕೋಟಿ
ಕಾರ್ಯಾಚರಣೆ– ನಿರ್ವಹಣೆ	₹297.45 ಕೋಟಿ
ಆರೋಗ್ಯ, ಶಿಕ್ಷಣ, ಕಲ್ಯಾಣ	₹174.79 ಕೋಟಿ
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ	₹2,146.60 ಕೋಟಿ
ಠೇವಣಿ– ಕರಗಳ ಮರುಪಾವತಿ	₹107.10 ಕೋಟಿ

- ರಸ್ತೆ ಗುಂಡಿಗಳನ್ನು ಸರ್ವಋತುವಿನಲ್ಲಿಯೂ ತ್ವರಿತವಾಗಿ ಮುಚ್ಚಲು ' ಜೆಟ್ ಪ್ಯಾಚರ್' ಯಂತ್ರ ಹಾಗೂ ತಂಪು ಡಾಂಬರು ತಂತ್ರಜ್ಞಾನ
- ಮೇಲ್ಸೇತುವೆಗಳ ಕೆಳಗಿನ ಜಾಗದಲ್ಲಿ ಪಿಪಿಪಿ ಅಥವಾ ಸಿಎಸ್‌ಆರ್ ಸಹಯೋಗದಲ್ಲಿ 'ಮೈಕ್ರೋ ಪಾರ್ಕ್'

'ಬಿ–ಸ್ಮೈಲ್' ಹೊಟ್ಟೆಗೂ ಸಾಲದ 'ಮುನಿಸಿಪಲ್ ಬಾಂಡ್'ನ ಸಾಲ

ಪಾಲಿಕೆ ಖಾತೆಗೆ ಬಂದರೂ ಕಾಮಗಾರಿಗೆ ಬಳಸಲು ಸಾಧ್ಯವಾಗದ ಅನುದಾನ

ಕಾಸಿಲ್ಲದಿದ್ದರೂ ಕೈ ತುಂಬಾ ಯೋಜನೆ

• ಆರ್.ಮಂಜುನಾಥ್

ಬೆಂಗಳೂರು: ಕೇಂದ್ರ ಹಾಗೂ ಪಶ್ಚಿಮ ನಗರ ಪಾಲಿಕೆಗಳ ಮೊದಲ ಬಜೆಟ್ ಸ್ವಂತ ಸಂಪನ್ಮೂಲದ ಮೇಲೇ ಅವಲಂಬಿತವಾಗಿದ್ದರೂ ಕೈಗೆ ಬಾರದ ಹಣದಲ್ಲಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸನ್ನು ಕಾಣಲಾಗಿದೆ.

ರಾಜ್ಯ ಸರ್ಕಾರ, 'ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ' ಯೋಜನೆ ಮೂಲಕ ಬಿಬಿಎಂಪಿಗೆ ನೀಡುತ್ತಿದ್ದ ₹3 ಸಾವಿರ ಕೋಟಿ ಅನುದಾನವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಣೆ ಮಾಡಲಾಗಿದೆ. ಈ ಹಣ ನಗರ ಪಾಲಿಕೆಗಳ ಬಜೆಟ್‌ನಲ್ಲಿ ನಮೂದಾಗಿ, ಗಾತ್ರ ಹಿರಿದಾಗಿದೆ. ಆದರೆ, ಈ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ನಗರ ಪಾಲಿಕೆಗಳು ಜಿಬಿಎ ಮತ್ತು ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಿ–ಸ್ಮೈಲ್‌ಗೆ ವರ್ಗಾಯಿಸಬೇಕಾಗಿದೆ. ಅಲ್ಲದೆ, ಘನತ್ಯಾಜ್ಯ ನಿರ್ವಹಣೆ, ಆಡಳಿತ ವೆಚ್ಚಕ್ಕೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ (ಬಿಎಸ್‌ಡಬ್ಲ್ಯುಎಂಎಲ್) ನೂರಾರು ಕೋಟಿ ನೀಡಬೇಕಾಗಿದೆ.

ರಾಜ್ಯ ಸರ್ಕಾರದ ಅನುದಾನ ನಗರ ಪಾಲಿಕೆಗಳ ಬಜೆಟ್‌ನಲ್ಲಿ ನಮೂದಾಗಿದ್ದರೂ ಅದು ಪಾಲಿಕೆ ಪ್ರಕಟಿಸಿರುವ ತನ್ನದೇ ಯೋಜನೆಗಳ ಅನುಷ್ಠಾನಕ್ಕೆ ಬಳಸಲು ಬರುವುದಿಲ್ಲ. ಇನ್ನು, ಆಸ್ತಿ ತೆರಿಗೆ, ಇತರೆ ಕರಗಳಿಂದ ಅತಿಹೆಚ್ಚು ಆದಾಯವಿದೆ ಎಂದು ತೋರಿಸಿದ್ದರೂ, ಪಾಲಿಕೆಯ ಇತಿಹಾಸದಲ್ಲೇ ಅಷ್ಟು ಹಣ ಬಂದಿಲ್ಲ.

ಕಡ್ಡಾಯ ಪಾವತಿಗಳು

ಕೇಂದ್ರ		ಪಶ್ಚಿಮ
₹215 ಕೋಟಿ	ಜಿಬಿಎ, ಬಿ–ಸ್ಮೈಲ್‌ಗೆ	₹746.40 ಕೋಟಿ
₹217.25 ಕೋಟಿ	ಬಿಎಸ್‌ಡಬ್ಲ್ಯುಎಂಎಲ್‌ಗೆ	₹420 ಕೋಟಿ
₹88.80 ಕೋಟಿ	ಗ್ರಂಥಾಲಯ, ಭಿಕ್ಷುಕರು, ನಗರ ಭೂಸಾರಿಗೆ ಕರ	₹130.90 ಕೋಟಿ
₹101.5 ಕೋಟಿ	ಮೇಯರ್, ಸ್ಥಾಯಿ ಸಮಿತಿ, ಸಚಿವರ ನಿಧಿ	₹97 ಕೋಟಿ
₹16 ಕೋಟಿ	ಮುನಿಸಿಪಲ್ ಬಾಂಡ್‌ಗೆ ನೀಡುವ ಬಡ್ಡಿ	₹16 ಕೋಟಿ
₹637 ಕೋಟಿ	ಒಟ್ಟು	₹1,409.4 ಕೋಟಿ

ಪಾಲಿಕೆ	ಮುನಿಸಿಪಲ್ ಬಾಂಡ್ ಸಾಲ	ರಾಜ್ಯ ಸರ್ಕಾರದ ಅನುದಾನ
ಕೇಂದ್ರ ನಗರ ಪಾಲಿಕೆ	₹200 ಕೋಟಿ	₹741.58 ಕೋಟಿ
ಪೂರ್ವ ನಗರ ಪಾಲಿಕೆ	₹226 ಕೋಟಿ	₹420.28 ಕೋಟಿ

ಕೇಂದ್ರ ನಗರ ಪಾಲಿಕೆ ಮುನಿಸಿಪಲ್ ಬಾಂಡ್‌ನಿಂದ ₹200 ಕೋಟಿ ಸಂಗ್ರಹಿಸುತ್ತದೆ ಎಂದು ಹೇಳಿದ್ದರೆ, ಪಶ್ಚಿಮ ನಗರ ಪಾಲಿಕೆ ಬಜೆಟ್ ಪುಸ್ತಕದಲ್ಲಿ ಇದನ್ನು ಮುಚ್ಚಿಟ್ಟಿದೆ. ಆದರೆ, ಬಜೆಟ್ ಅಂದಾಜು ಪುಸ್ತಕದಲ್ಲಿ ₹226 ಕೋಟಿಯನ್ನು ಮುನಿಸಿಪಲ್ ಬಾಂಡ್‌ನಿಂದ ಸಂಗ್ರಹಿಸುವ ಸಾಲ ಎಂದು ತೋರಿಸಲಾಗಿದೆ. ಇನ್ನು, ಮುನಿಸಿಪಲ್ ಬಾಂಡ್‌ಗೆ ಶೇ 8ರಷ್ಟು ಬಡ್ಡಿ ನೀಡುವುದಾಗಿಯೂ ಪಾಲಿಕೆಗಳು ಹೇಳಿಕೊಂಡಿವೆ.

ಸಾರ್ವಜನಿಕ ಕಾಮಗಾರಿಗಳಿಗೆ ಬಜೆಟ್ ಗಾತ್ರದ ಶೇ 62–63ರಷ್ಟು ಹಣ ಒದಗಿಸುವುದಾಗಿ ಹೇಳಲಾಗಿದೆ. ಆದರೆ, ಬಾಂಡ್ ಮೂಲಕ ತೆಗೆದುಕೊಳ್ಳುವ ಸಾಲಕ್ಕೆ ಬಡ್ಡಿಯನ್ನೂ ಪಾವತಿಸಬೇಕಾದ ನಗರ ಪಾಲಿಕೆಗಳು, ಆಸ್ತಿ ತೆರಿಗೆ ಹಾಗೂ ಇತರೆ ಸಂಬಂಧಿತ ಕರ, ಶುಲ್ಕಗಳನ್ನೇ ಯೋಜನೆಗಳಿಗೆ ನಂಬಿಕೊಳ್ಳಬೇಕಿದೆ. ಇದಕ್ಕಿಂತ ಮೊದಲು, ಸಿಬ್ಬಂದಿಗೆ ವೇತನ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೇ ತನ್ನ ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ, ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನೂ ಭರಿಸಬೇಕಾಗುತ್ತದೆ.

ಜಿಬಿಎ, ಬಿ–ಸ್ಮೈಲ್, ಬಿಎಸ್‌ಡಬ್ಲ್ಯುಎಂಎಲ್‌ಗೆ ನೀಡಬೇಕಾದ ಹಣ, ಉಸ್ತುವಾರಿ ಸಚಿವರು, ಮೇಯರ್–ಉಪಮೇಯರ್, ಆಯುಕ್ತರ ನಿಧಿಯನ್ನೂ ನೀಡಿದರೆ ಇವೆಲ್ಲವೂ ಮುಗಿದ ಮೇಲೆ ಸಾರ್ವಜನಿಕ ಕಾಮಗಾರಿಗಳು ಸೇರಿದಂತೆ ಪ್ರಕಟಿಸಲಾಗಿರುವ ಹೊಸ ಯೋಜನೆಗಳಿಗೆ ಹಣ ಒದಗಿಸಲು ಕೈಯಲ್ಲಿ ಬಿಡಿಗಾಸು ಇಲ್ಲದಂತಾಗುತ್ತದೆ.

'ಬಿ' ಖಾತಾದಿಂದ 'ಎ' ಖಾತಾಗೆ ಪರಿವರ್ತನೆಯಾದರೆ ಅತಿಹೆಚ್ಚು ಆದಾಯ ಬರುತ್ತದೆ ಎಂದು ಪಾಲಿಕೆಗಳು ಬಜೆಟ್‌ನಲ್ಲಿ ನಿರೀಕ್ಷಿಸಿವೆ. ಆದರೆ, ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ತಿಂಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಅವುಗಳಲ್ಲಿ ಶೇ 20ರಷ್ಟೂ ವಿಲೇವಾರಿಯಾಗಿಲ್ಲ. ಪ್ರೀಮಿಯಂ ಎಫ್‌ಎಆರ್‌ನಲ್ಲಿ ನೂರಾರು ಕೋಟಿ ಬರುತ್ತದೆ ಎಂದು ಹೇಳಲಾಗಿದ್ದು, ಅದು ಸಂಗ್ರಹವಾದರೂ ಅದನ್ನು ಬಿ–ಸ್ಮೈಲ್‌ಗೆ ವರ್ಗಾಯಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಹೀಗಾಗಿ, ಹಣವಿಲ್ಲದಿದ್ದರೂ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

ಬೆಂಗಳೂರು ಪೂರ್ವ

₹3,889.98 ಕೋಟಿ
ಬಜೆಟ್ ಒಟ್ಟು ಗಾತ್ರ

₹3,888.41 ಕೋಟಿ
ಒಟ್ಟು ವೆಚ್ಚ

ಸ್ವೀಕೃತಿ

ಆಸ್ತಿ ತೆರಿಗೆ, ಕರ– ತೆರಿಗೆ	₹1,500 ಕೋಟಿ
ತೆರಿಗೆಯೇತರ ಆದಾಯ	₹707.95 ಕೋಟಿ
ಕೇಂದ್ರ ಸರ್ಕಾರದ ಅನುದಾನ	₹114.09 ಕೋಟಿ
ರಾಜ್ಯ ಸರ್ಕಾರದ ರಾಜಸ್ವ ಅನುದಾನ	₹72.18 ಕೋಟಿ
ರಾಜ್ಯ ಸರ್ಕಾರದ ಬಂಡವಾಳ ಅನುದಾನ	₹348.10 ಕೋಟಿ
ಬಾಂಡ್‌ಗಳು– ಅಸಾಧಾರಣ ಆದಾಯ	₹1,146.09 ಕೋಟಿ

ವೆಚ್ಚಗಳು

ಸಿಬ್ಬಂದಿ	₹302.88 ಕೋಟಿ
ಆಡಳಿತ	₹82.73 ಕೋಟಿ
ಘನತ್ಯಾಜ್ಯ	₹300 ಕೋಟಿ
ಕಾರ್ಯಾಚರಣೆ– ನಿರ್ವಹಣೆ	₹342.84 ಕೋಟಿ
ಆರೋಗ್ಯ, ಶಿಕ್ಷಣ, ಕಲ್ಯಾಣ	₹267.73 ಕೋಟಿ
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ	₹2,400.74 ಕೋಟಿ
ಠೇವಣಿ– ಕರಗಳ ಮರುಪಾವತಿ	₹192.03 ಕೋಟಿ

- ಕೇಂದ್ರ ಸರ್ಕಾರದ ಈಸಿ ಆಫ್ ಡೂಯಿಂಗ್ ಬ್ಯುಸಿನೆಸ್ ಅಡಿ ಕಟ್ಟಡಗಳ ನಕ್ಷೆ ಮಂಜೂರಾತಿ ಸರಳೀಕರಣ
- ಪಾಲಿಕೆ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಇರುವ ಅಧಿಕಾರಿಗಳು, ಸಿಬ್ಬಂದಿಯನ್ನು ಒಳಗೊಂಡ ವೃಂದ ಮತ್ತು ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ

ಕೆಂಪೇಗೌಡರ ದೂರದೃಷ್ಟಿ ಜತೆಗೆ ಆಧುನಿಕ, ಮಾನವೀಯ ಮೌಲ್ಯದ ಸಮನ್ವಯ

ಐತಿಹಾಸಿಕ ನಗರದ ಮರುನಿರ್ಮಾಣ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೇಂದ್ರ ವಾಣಿಜ್ಯ ಪ್ರದೇಶಗಳನ್ನೇ (ಸಿಬಿಡಿ) ಹೆಚ್ಚಾಗಿ ಹೊಂದಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಆಸ್ತಿ ತೆರಿಗೆ, ಜಾಹೀರಾತು, ವ್ಯಾಪಾರ ಪರವಾನಗಿ, ಘನತ್ಯಾಜ್ಯ– ಪಾರ್ಕಿಂಗ್ ಶುಲ್ಕದ ಮೇಲೇ ಅವಲಂಬಿತವಾಗಿ ಮೊದಲ ಬಜೆಟ್ ಮಂಡಿಸಿದೆ.

ಕೌಟಿಲ್ಯನ ಮಾತುಗಳನ್ನು ನೆನಪಿಸಿಕೊಂಡು 'ಕೋಶವೇ ಆಡಳಿತದ ಮೂಲಾಧಾರ' ಎಂದು ಈ ನಗರ ಪಾಲಿಕೆ ಸ್ವಂತ ಆದಾಯಕ್ಕೆ ಹೆಚ್ಚಿನ ಒತ್ತು ನೀಡಿದೆ. ತನ್ನ ಮೂಲ ಆದಾಯದಿಂದಲೇ ₹1,150 ಕೋಟಿ ಸಂಗ್ರಹಿಸುವ ಗುರಿಯೊಂದಿಗೆ, ಕೆಂಪೇಗೌಡರ ದೂರದೃಷ್ಟಿ ಜತೆಗೆ ಆಧುನಿಕತೆ ಮತ್ತು ಮಾನವೀಯ ಮೌಲ್ಯಗಳ ಸಮನ್ವಯದಲ್ಲಿ ಐತಿಹಾಸಿಕ ನಗರವನ್ನು ಮರುನಿರ್ಮಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕೆಂಬ ಆಶಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಡಿವಿಜಿಯವರ ಮಂಕುತಿಮ್ಮನ ಕಗ್ಗದ 'ಹಳೆಯ ಗಂಧದ ಕೊರಡು ಹೊಸದಾಗಿ ಸವೆಯಲದು... ಹಳೆಯ ಮತಿ ಹೊಸ ನೀತಿ ಹೊಸ ಯುಗಕೆ ಹೊಸ ಕೃತಿ'ಯನ್ನು ಪ್ರಸ್ತಾಪಿಸಲಾಗಿದೆ. ಗಂಧದ ಕೊರಡಿನಂತಹ ಬೆಂಗಳೂರು ಕೇಂದ್ರದ ಭವ್ಯ ಪರಂಪರೆಯನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನ ಮತ್ತು ಹೊಸ ನೀತಿಗಳ ಸುಗಂಧ ನೀಡುವ ಉದ್ದೇಶದಿಂದ 'ಬೆಂಗಳೂರು ಕೇಂದ್ರ ನವ ನಿರ್ಮಾಣ'ದೊಂದಿಗೆ, ನಾಗರಿಕ ಕೇಂದ್ರೀಕೃತ ಹಾಗೂ ಸದೃಢ ಮೂಲಸೌಕರ್ಯವುಳ್ಳ ಸುರಕ್ಷಿತ ನಗರವನ್ನು ನಿರ್ಮಿಸುವುದೇ ಬಜೆಟ್‌ನ ಮೂಲ ಮಂತ್ರ ಎಂದು ಹೇಳಲಾಗಿದೆ.

ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಪರವಾಗಿ ಪಾಲಿಕೆಯ ಹಣಕಾಸು ವಿಭಾಗದ ಉಪ ಆಯುಕ್ತೆ ಕೆ.ಟಿ. ವಿಜಯಲಕ್ಷ್ಮೀ ಅವರು 45 ಪುಟಗಳ ಬಜೆಟ್ ಅನ್ನು 55 ನಿಮಿಷದಲ್ಲಿ ವಾಚನ ಮಾಡಿದರು. 2026-27ನೇ ಸಾಲಿನಲ್ಲಿ ₹64.60 ಲಕ್ಷಗಳ ಪ್ರಾರಂಭಿಕ ಶಿಲ್ಕು ಲಭ್ಯವಿದ್ದು, ಪಾಲಿಕೆಯ ಸ್ವಂತ ಸಂಪನ್ಮೂಲಗಳ ಮೂಲಕ ₹2,342.20 ಕೋಟಿ ಆದಾಯ ಕ್ರೋಢೀಕರಿಸುವ ಗುರಿ ಹೊಂದಿದೆ. ನಗರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ಪೂರಕವಾಗಿ ಸ್ಪಂದಿಸಿದ್ದು, ₹884.50 ಕೋಟಿಗಳಷ್ಟು ಬೃಹತ್ ಅನುದಾನವನ್ನು ಒದಗಿಸಿವೆ ಹಾಗೂ ಮುನಿಸಿಪಲ್ ಬಾಂಡ್ ವಿತರಣೆ ಮೂಲಕ ₹200 ಕೋಟಿಗಳನ್ನು ಸಂಗ್ರಹಿಸಲು ಯೋಜಿಸಲಾಗಿದೆ. ಅಂದಾಜು ವೆಚ್ಚದ ನಂತರವೂ ₹78.65 ಲಕ್ಷ ಉಳಿತಾಯ ಬಜೆಟ್ ಪ್ರಸ್ತುತಪಡಿಸಲಾಗಿದೆ ಎಂದರು.



ಈ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಪ್ರತಿಯೊಂದು ಯೋಜನೆಯು ನಮ್ಮ ಕೇಂದ್ರ ಬೆಂಗಳೂರನ್ನು ಸುಸ್ಥಿರ, ಪರಿಸರ ಸ್ನೇಹಿ ಹಾಗೂ ಮಾನವೀಯ ಮೌಲ್ಯಗಳನ್ನೊಳಗೊಂಡ 'ನಾಗರಿಕ-ಕೇಂದ್ರೀಕೃತ' ಆಧುನಿಕ ನಗರವನ್ನಾಗಿ ರೂಪಿಸಲಿದೆ ಎಂಬ ದೃಢ ವಿಶ್ವಾಸ ನನಗಿದೆ. ಈ ಭವ್ಯ ನಗರದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಒಟ್ಟಾಗಿ ಕೈಜೋಡಿಸೋಣ...

ರಾಜೇಂದ್ರ ಚೋಳನ್
ಆಯುಕ್ತ, ಕೇಂದ್ರ ನಗರ ಪಾಲಿಕೆ

ಅನುದಾನ ಬರುವುದು ಹೀಗೆ...

ಪಾಲಿಕೆಯ ಸ್ವಂತ ಸಂಪನ್ಮೂಲಗಳ ಜೊತೆಗೆ, ಬೃಹತ್ ಮೂಲಸೌಕರ್ಯ ಯೋಜನೆಗಳ ಸಾಕಾರಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ಆರ್ಥಿಕ ಬೆಂಬಲದಿಂದಲೂ ಅನುದಾನ ಬರುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. 2026-27ನೇ ಸಾಲಿನ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದಡಿ ₹112.25 ಕೋಟಿ ಹಾಗೂ ರಾಜ್ಯದ ಹಣಕಾಸು ಆಯೋಗದ ಅನುದಾನದಡಿ ₹90.97 ಕೋಟಿ ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹200 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನದಡಿ ₹75 ಕೋಟಿ ಹಾಗೂ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ₹375.61 ಕೋಟಿ ಅನುದಾನ ಲಭ್ಯವಾಗಲಿದೆ ಎಂದು ವಿವರಿಸಲಾಗಿದೆ.

ರಸ್ತೆ ಕಾಮಗಾರಿಗಳಿಗೆ ₹1,760 ಕೋಟಿ

ರಾಜ್ಯ ಸರ್ಕಾರವು ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹217.50 ಕೋಟಿ ಅನುದಾನ ನೀಡಿದ್ದು, 145 ಕಿಮೀ ಉದ್ದದ ರಸ್ತೆಗಳ ಡಾಂಬರೀಕರಣ ಕಾಮಗಾರಿಯನ್ನು 2026ರ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ವಾರ್ಡ್ ಮಟ್ಟದ ಮೂಲಸೌಕರ್ಯ ಬಲಪಡಿಸಲು ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹200 ಕೋಟಿ ಅನುದಾನದಲ್ಲಿ 115 ಕಿ.ಮೀ ವಾರ್ಡ್ ರಸ್ತೆಗಳ ಡಾಂಬರೀಕರಣ ಮತ್ತು 10 ಹೊಸ ಸಮುದಾಯ ಕಟ್ಟಡಗಳನ್ನು ನಿರ್ಮಿಸಲಾಗುವುದು.

ನಗರವನ್ನು ಪ್ರವಾಹ ಮುಕ್ತವಾಗಿಸಲು ₹69 ಕೋಟಿ ವೆಚ್ಚದಲ್ಲಿ 10.96 ಕಿ.ಮೀ ಬೃಹತ್ ನೀರುಗಾಲುವೆ ಅಭಿವೃದ್ಧಿ ಕಾಮಗಾರಿ ಶೀಘ್ರವೇ ಮುಗಿಯಲಿದೆ. ಇದರ ಮುಂದುವರಿದ ಭಾಗವಾಗಿ ವಿಶ್ವ ಬ್ಯಾಂಕ್ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರ್ವಹಣೆ ಕಾರ್ಯಕ್ರಮದಡಿ ರಾಜಕಾಲುವೆಗಳನ್ನು ಜಾಗತಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತದೆ.

ಪ್ರತಿ ವಾರ್ಡ್‌ಗೆ ತಲಾ ₹2.25 ಕೋಟಿಯಂತೆ ಒಟ್ಟು ₹141.75 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಲಾ ₹1.5 ಕೋಟಿ ಹಾಗೂ ನಿರ್ವಹಣೆ ಕಾಮಗಾರಿಗಳಡಿ ರಸ್ತೆ ಗುಂಡಿ ಮುಚ್ಚಲು, ಚರಂಡಿ ಹೂಳೆತ್ತಲು ತಲಾ ₹75 ಲಕ್ಷ ಇರಲಿದೆ.

'ಬ್ರಾಂಡ್ ಬೆಂಗಳೂರು–ವೈಬ್ರೆಂಟ್ ಬೆಂಗಳೂರು' ಅಡಿಯಲ್ಲಿ ರಸಲ್ ಮಾರುಕಟ್ಟೆಯನ್ನು ₹70 ಕೋಟಿಯಲ್ಲಿ ಪುನರ್ ಅಭಿವೃದ್ಧಿ ಮಾಡಿ, ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಅಲಂಕಾರಿ ವಿದ್ಯುತ್ ದೀಪಗಳನ್ನು ಅಳವಡಿಸಲು ₹15 ಕೋಟಿ ಮೀಸಲಿಡಲಾಗಿದೆ.

ಯೋಜಿತ ನಗರದಿಂದ ₹209 ಕೋಟಿ ಆದಾಯ: ನಗರದ ವ್ಯವಸ್ಥಿತ ಬೆಳವಣಿಗೆಯ ಹೊಣೆ ಹೊತ್ತಿರುವ ನಗರ ಯೋಜನೆ ವಿಭಾಗದಿಂದ ಅಭಿವೃದ್ಧಿ ಶುಲ್ಕ ₹45 ಕೋಟಿ, ಕಟ್ಟಡ ನಕ್ಷೆ ಉಲ್ಲಂಘನೆ ದಂಡ ₹35 ಕೋಟಿ, ಕಟ್ಟಡ ಪರವಾನಗಿ ಶುಲ್ಕ ₹60 ಕೋಟಿ ಹಾಗೂ ನೆಲ ಬಾಡಿಗೆ ₹40 ಕೋಟಿ ಹಾಗೂ ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಸೇರಿ ಒಟ್ಟಾರೆ ₹209.75 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

- ಪ್ರೀಮಿಯಂ ಎಫ್‌ಎಆರ್‌ನಿಂದ ₹350 ಕೋಟಿ ಹೆಚ್ಚುವರಿ ಆದಾಯ
- ಹೊಸ ಜಾಹೀರಾತು ನೀತಿ ₹192 ಕೋಟಿ ಶುಲ್ಕ ಆದಾಯ

'ಹೆಜ್ಜೆ ಹೆಜ್ಜೆಗೆ ಸುರಕ್ಷೆ'

'ಸುರಕ್ಷಾ' ಯೋಜನೆಯಡಿ 12 ಪ್ರಮುಖ ಜಂಕ್ಷನ್‌ಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸಲಾಗುವುದು. ಪಾದಚಾರಿಗಳ ಹಿತಕ್ಕಾಗಿ 'ಹೆಜ್ಜೆ ಹೆಜ್ಜೆಗೆ ಸುರಕ್ಷೆ' ಎಂಬ ವಿನೂತನ ಯೋಜನೆಯಡಿ 50 ಕಿ.ಮೀ. ಪಾದಚಾರಿ ಮಾರ್ಗಗಳ ಸುಧಾರಣೆ ಮತ್ತು 15 ಕಿ.ಮೀ. ಹೊಸ ಪಾದಚಾರಿ ಮಾರ್ಗಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಎರಡೂ ಯೋಜನೆಗಳು ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ 'ಹೈ-ರೈಸ್ ಕ್ರಾಸಿಂಗ್'ಗಳನ್ನು ಅಳವಡಿಸಿ ಅಪಘಾತ ಮುಕ್ತ ಸಂಚಾರಕ್ಕೆ ಒತ್ತು ನೀಡಲು ₹50 ಕೋಟಿ ಮೀಸಲಿಡಲಾಗಿದೆ.

20 'ಶೀ ಟಾಯ್ಲೆಟ್'

ಪೌರಕಾರ್ಮಿಕರಿಗೆ ಅಧಿಕೃತ ಗುರುತಿನ ಚೀಟಿ ಹಾಗೂ ಸಮಗ್ರ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ರಸ್ತೆ ಗುಡಿಸಲು ಯಾಂತ್ರೀಕೃತ ವ್ಯವಸ್ಥೆ ಜಾರಿಯಾಗಲಿದೆ. ಪ್ರತಿ ವಾರ್ಡ್‌ನಲ್ಲೂ ಸುಸಜ್ಜಿತ 'ಮಸ್ಟರಿಂಗ್ ಸೆಂಟರ್' ಹಾಗೂ ವಿಶ್ರಾಂತಿಗಾಗಿ 'ಸುವಿಧಾ ಕೇಂದ್ರ' ಸ್ಥಾಪಿಸಲಾಗುವುದು. ಮಹಿಳೆಯರ ಅನುಕೂಲಕ್ಕಾಗಿ 20 'ಶೀ ಟಾಯ್ಲೆಟ್' ಹಾಗೂ ಪುರುಷರು, ಮಹಿಳೆಯರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆಯುಳ್ಳ 60 ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ.



ನಾಲ್ಕು ಕೆರೆಗಳ ಅಭಿವೃದ್ಧಿ

ಕಗ್ಗದಾಸಪುರ ಕೆರೆ, ಹಲಸೂರು ಕೆರೆ, ಕೆಳಗಿನ ಬೈರಸಂದ್ರ ಕೆರೆ ಹಾಗೂ ಚಿಕ್ಕಪೇಟೆ ಬೈರಸಂದ್ರ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಐತಿಹಾಸಿಕ ಹೆಗ್ಗುರುತಾದ ಹಲಸೂರು ಕೆರೆ ಸಮಗ್ರ ಅಭಿವೃದ್ಧಿಗಾಗಿ 'ಬ್ರ್ಯಾಂಡ್ ಬೆಂಗಳೂರು ಯೋಜನೆ' ಮತ್ತು ಸಣ್ಣ ನೀರಾವರಿ ಇಲಾಖೆಯ ಸಹಯೋಗದೊಂದಿಗೆ ₹82 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಾಲಿನಲ್ಲಿ ₹20 ಕೋಟಿ ಅನುದಾನವನ್ನು ಒದಗಿಸಲಾಗಿದೆ.



'ಬೈಕ್ ಆಂಬುಲೆನ್ಸ್'

ಜೀವ ಉಳಿಸುವ 'ಸುವರ್ಣ ಘಳಿಗೆ'ಯ ಮಹತ್ವವನ್ನು ಅರಿತು, ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆಯೂ ತುರ್ತು ವೈದ್ಯಕೀಯ ನೆರವು ನೀಡಲು 'ಬೈಕ್ ಆಂಬುಲೆನ್ಸ್-ಪ್ರಥಮ ಸ್ಪಂದನಾ ಘಟಕ' ಯೋಜನೆ ಘೋಷಿಸಲಾಗಿದೆ. ಈ ಸೇವೆಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಸಹಯೋಗದೊಂದಿಗೆ, ಸಾರ್ವಜನಿಕರಿಗೆ ವೆಚ್ಚವಿಲ್ಲದೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಿರೀಕರಣ ಒದಗಿಸಲಾಗುತ್ತದೆ.

- ಪೊಬ್ಬತ್ತಿ ಆಸ್ಪತ್ರೆಯಲ್ಲಿ ವಿಶೇಷ ಚೇತನ ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಪುನರ್ವಸತಿಗಾಗಿ 'ವಾತ್ಸಲ್ಯ ಮನೆ'
- 'ಆರೋಗ್ಯ ಮಿತ್ರ' ಯೋಜನೆಯಡಿ 22 ಸ್ಥಳಗಳಲ್ಲಿ 'ಸ್ಮಾರ್ಟ್ ವರ್ಚುವಲ್ ಕ್ಲಿನಿಕ್'
- ಆಹಾರ ಪ್ರೇಮಿಗಳ ಆರೋಗ್ಯ ರಕ್ಷಣೆಗಾಗಿ 'ಕಿರುಮಳಿಗೆ - ಶುದ್ಧ ಆಹಾರ' ಎಂಬ ಪೈಲಟ್ ಯೋಜನೆಗೆ ₹25 ಲಕ್ಷ

'ಪುಟಾಣಿ ಉದ್ಯಾನ'

ಮಕ್ಕಳ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗುವ 'ಪುಟಾಣಿ ಉದ್ಯಾನ' ಅನ್ನು ಸಿಎಸ್‌ಆರ್ ಸಹಯೋಗದೊಂದಿಗೆ ನಿರ್ಮಿಸಲಾಗುವುದು. ಉದ್ಯಾನಗಳ ನಿರ್ವಹಣೆಗೆ ₹19 ಕೋಟಿ ಹಾಗೂ ಸಮಗ್ರ ಅಭಿವೃದ್ಧಿ, ಮೇಲ್ದರ್ಜೆಗೇರಿಸುವಿಕೆ ಮತ್ತು ಆಧುನೀಕರಣಕ್ಕಾಗಿ ₹15 ಕೋಟಿಗಳ ಅನುದಾನ.

ಪಾವತಿಗಳು

ವಿಷಯ	2025–26 ಪರಿಷ್ಕೃತ	2026–27ರ ಅಂದಾಜು
ಕೌನ್ಸಿಲ್	₹2.75 ಕೋಟಿ	₹4.74 ಕೋಟಿ
ಸಾಮಾನ್ಯ ಆಡಳಿತ	₹40.15 ಕೋಟಿ	₹177.70 ಕೋಟಿ
ಕಂದಾಯ	₹41.94 ಕೋಟಿ	₹187.09 ಕೋಟಿ
ನಗರ ಯೋಜನೆ–ನಿಯಂತ್ರಣ	₹21.33 ಕೋಟಿ	₹204.74 ಕೋಟಿ
ಸಾರ್ವಜನಿಕ ಕಾಮಗಾರಿ	₹312.50 ಕೋಟಿ	₹2,077.05 ಕೋಟಿ
ಘನತ್ಯಾಜ್ಯ ನಿರ್ವಹಣೆ	₹92.35 ಕೋಟಿ	₹357.12 ಕೋಟಿ
ಸಾರ್ವಜನಿಕ ಆರೋಗ್ಯ (ಸಾಮಾನ್ಯ)	₹21.72 ಕೋಟಿ	₹105.31 ಕೋಟಿ
ಸಾರ್ವಜನಿಕ ಆರೋಗ್ಯ (ವೈದ್ಯಕೀಯ)	₹7.48 ಕೋಟಿ	₹35.70 ಕೋಟಿ
ತೋಟಗಾರಿಕೆ	₹6.28 ಕೋಟಿ	₹54.84 ಕೋಟಿ
ನಗರ ಅರಣ್ಯೀಕರಣ	₹5.5 ಕೋಟಿ	₹22 ಕೋಟಿ
ಸಾರ್ವಜನಿಕ ಶಿಕ್ಷಣ	₹7.04 ಕೋಟಿ	₹33.70 ಕೋಟಿ
ಸಮಾಜ ಕಲ್ಯಾಣ	₹55.08 ಕೋಟಿ	₹166.56 ಕೋಟಿ

- ಸಾರಥಿ' ಯೋಜನೆಯಡಿ 450 ನಿರುದ್ಯೋಗಿ ಯುವಜನರಿಗೆ ಆಟೊ ಮತ್ತು ಕಾರು ಖರೀದಿಸಲು ₹4.50 ಕೋಟಿ
- ಸಿಎಸ್‌ಆರ್ ಸಹಯೋಗದೊಂದಿಗೆ ಸುಸಜ್ಜಿತ ವಸತಿ ಸಮುಚ್ಚಯ 'ಹಿರಿಯರ ವಾಡಿ' ಎಂಬ ಹೊಸ ಯೋಜನೆ
- ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಮತ್ತು ಉತ್ತಮ ಕಲಿಕಾ ವಾತಾವರಣಕ್ಕೆ ₹6.85 ಕೋಟಿ
- ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವೃದ್ಧಿಸಲು ಪ್ರತಿಷ್ಠಿತ ಸಂಸ್ಥೆಗಳಿಂದ ವೃತ್ತಿಪರ ತರಬೇತಿ, ಕಿಟ್
- ಸೈಬರ್ ವಂಚನೆಗಳಿಂದ ರಕ್ಷಿಸಲು 'ಸೈಬರ್ ಕವಚ'
- ಏಕರೂಪದದಲ್ಲಿ ರಸ್ತೆ, ಸಾರ್ವಜನಿಕ ಸ್ಥಳ ಮತ್ತು ಸಂಚಾರ ವ್ಯವಸ್ಥೆಯನ್ನು ಉನ್ನತೀಕರಿಸಲು ನಗರ ಸಾರಿಗೆ ಯೋಜನೆ ತಜ್ಞರು, ನಗರ ವಿನ್ಯಾಸಕರು, ನಗರ ಯೋಜಕರನ್ನು ಒಳಗೊಂಡ 'ನಗರ ವಿನ್ಯಾಸ ಕೋಶ' ಸ್ಥಾಪನೆ
- 11 ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಕರಡು ಸಿದ್ಧವಾಗಲಿದ್ದು, ಕೇಂದ್ರ ನಗರ ಪಾಲಿಕೆ ಇದಕ್ಕೆ ₹5 ಕೋಟಿ ಅನುದಾನ
- 'ಇಂದಿರಾ ಕ್ಯಾಂಟೀನ್' ಗಳಿಗೆ ₹5 ಕೋಟಿ ಮೀಸಲು
- ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸಮತೋಲನಗೊಳಿಸಲು ಕ್ರಾಂತಿಕಾರಿ ಕ್ರಮಕ್ಕೆ ₹5 ಕೋಟಿ
- ಬೀದಿನಾಯಿಗಳಿಗೆ ವೈಜ್ಞಾನಿಕ ಆಶ್ರಯತಾಣ, ವಿಶೇಷ ಸಂರಕ್ಷಣೆ ಕೇಂದ್ರಕ್ಕೆ ₹2 ಕೋಟಿ
- ಸಾಕು ಪ್ರಾಣಿ ಮತ್ತು ಸಮುದಾಯದ ನಾಯಿಗಳಿಗೆ ಉಚಿತ ಚಿಕಿತ್ಸೆಗೆ ₹50 ಲಕ್ಷ, ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ₹1 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ
- 30,432 ನಾಯಿಗಳಿಗೆ ₹58.50 ಲಕ್ಷ ವೆಚ್ಚದಲ್ಲಿ ಮೈಕ್ರೋಚಿಪ್ ಅಳವಡಿಸಿ, ವಾಸಸ್ಥಳ ಮತ್ತು ಲಸಿಕೆ ಮಾಹಿತಿಯ ಡಿಜಿಟಲೀಕರಣ
- ಪೌರಕಾರ್ಮಿಕರಿಗೆ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ₹4 ಕೋಟಿಗಳ ವೆಚ್ಚದಲ್ಲಿ ಇ-ವೆಂಡಿಂಗ್ ವಾಹನ



ಮೂಲಸೌಕರ್ಯಕ್ಕೆ ಆದ್ಯತೆ

• ಬಾಲಕೃಷ್ಣ ಪಿ.ಎಚ್.


ಬೆಂಗಳೂರು: 'ಕೇವಲ ಹಣಕಾಸಿನ ಹಂಚಿಕೆಯ ಪ್ರಸ್ತಾವದ ಆರಂಭವಲ್ಲ, ಇದು ನಮ್ಮ ನಗರ ಪಾಲಿಕೆಯ ಭವಿಷ್ಯವನ್ನು ರೂಪಿಸುವ ಸದೃಢ ಸಂಕಲ್ಪದ ಘೋಷಣೆ. ನಗರಾಡಳಿತವನ್ನು ಕಟ್ಟಡಗಳ ಎತ್ತರದಿಂದಲ್ಲ, ಸ್ಥಳೀಯ ಆಡಳಿತದ ಮೇಲೆ ನಾಗರಿಕರು ಇಟ್ಟಿರುವ ವಿಶ್ವಾಸದಿಂದ ಗುರುತಿಸಲಾಗುತ್ತದೆ' ಎಂಬ ಉಲ್ಲೇಖವನ್ನು ಪ್ರಸ್ತಾವಿಸಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್ ಅನ್ನು ಶುಕ್ರವಾರ ಮಂಡಿಸಲಾಯಿತು.

ಐಟಿ–ಬಿಟಿ ಕೇಂದ್ರದಂಥ ಜನನಿಬಿಡ, ವಾಣಿಜ್ಯ ಕೇಂದ್ರಗಳ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಮಿಶ್ರಿತವಾದ ಪಾಲಿಕೆಯಲ್ಲಿ ಸ್ವಂತ ಆದಾಯ ₹1,500 ಕೋಟಿಯ ನಿರೀಕ್ಷೆಯೊಂದಿಗೆ ಹೊಸ ಪಾಲಿಕೆ ಕಟ್ಟಲು ದೃಢ ಹೆಜ್ಜೆ ಇಟ್ಟಿದೆ.

ಆಯುಕ್ತ ರಮೇಶ್ ಡಿ.ಎಸ್. ಅವರು 60 ನಿಮಿಷಗಳ ಕಾಲ ಬಜೆಟ್ ವಾಚಿಸಿದರು. ಸುಮಾರು 100 ಕಿ.ಮೀ. ಪಾದಚಾರಿ ರಸ್ತೆ, 10 ನಮ್ಮ ಕ್ಲಿನಿಕ್ ಸ್ಥಾಪನೆ, 15 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಬಹುಕಾಲದ ಬೇಡಿಕೆಯಾಗಿರುವ ಕೆ.ಆರ್.ಪುರ ಸಂತೆ ಅಭಿವೃದ್ಧಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವವಿಲ್ಲ.

ಹೆಚ್ಚುವರಿ ತೆರಿಗೆ ವಿಧಿಸದೆ ಎಸ್‌ಒಪಿ ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ–ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ₹1,500 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಮುಂತಾದ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿ ಆಸ್ತಿ ತೆರಿಗೆ ಪರಿಷ್ಕರಣೆ ಮೂಲಕ ವರ್ಷಕ್ಕೆ ₹150 ಕೋಟಿ ಹೆಚ್ಚುವರಿ ಆದಾಯ, ಕೃತಕ ಬುದ್ಧಿಮತ್ತೆ ಮೂಲಕ ತೆರಿಗೆ ಬಾಕಿದಾರರನ್ನು ಗುರುತಿಸಿ ವಿವಿಧ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ತೆರಿಗೆ ಜಾಲವನ್ನು ವಿಸ್ತರಿಸಿ ₹100 ಕೋಟಿ ಹೆಚ್ಚುವರಿ ಆದಾಯ ಗಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಖಾತೆ ಪರಿವರ್ತನೆಯಿಂದ ₹225 ಕೋಟಿ: ಜಾರಿಯಲ್ಲಿರುವ 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತನೆ ಅಭಿಯಾನದಿಂದ ವರ್ಷಕ್ಕೆ ₹225 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಲೆಗಸಿ ಜಾಹೀರಾತುಗಳಿಗೆ ಅನುಮತಿ, ಸ್ವಯಂ ಜಾಹೀರಾತುಗಳನ್ನು ವಾಣಿಜ್ಯ ಫಲಕಗಳಾಗಿ ಪರಿವರ್ತಿಸಲು ಒಂದು ಬಾರಿ ಅವಕಾಶ ಕಲ್ಪಿಸುವುದು, ರಸ್ತೆವಾರು ಜಾಹೀರಾತುಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಸ್ವಯಂ ಪರಿವರ್ತನೆಗೆ 3 ತಿಂಗಳ ಅವಕಾಶ ನೀಡಿದ್ದು, ಇದರಿಂದ ₹20 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಜಾಹೀರಾತು ಏಜೆನ್ಸಿ ಪರವಾನಗಿ, ಸ್ಕೈವಾಕ್ ಜಾಹೀರಾತು ನೆಲ ಬಾಡಿಗೆ, ಬಸ್ ತಂಗುದಾಣದಲ್ಲಿ ಜಾಹೀರಾತು ಸೇರಿದಂತೆ ವಿವಿಧ ಜಾಹೀರಾತು ಮೂಲಗಳಿಂದ ₹100 ಕೋಟಿ ಆದಾಯ ಗಳಿಸುವ ಗುರಿ ಇಟ್ಟುಕೊಂಡಿದೆ. ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣ ಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳು, ಇತರ ಮೂಲಗಳಿಂದ ₹982 ಕೋಟಿ ನಿರೀಕ್ಷಿಸಲಾಗಿದೆ. ಖಾಲಿ ನಿವೇಶನಗಳಿಗೂ ಆನ್‌ಲೈನ್ ಸಿಂಗಲ್ ಪ್ಲಾಟ್ ಅನುಮತಿ ವ್ಯವಸ್ಥೆಯಿಂದ ₹139 ಕೋಟಿ ಬರುವ ಸಾಧ್ಯತೆ ಇದೆ.



ಹವಾಮಾನ ವೈಪರೀತ್ಯ, ವೇಗದ ನಗರೀಕರಣ ಮತ್ತು ಡಿಜಿಟಲ್ ಕ್ರಾಂತಿ ಈ ಮೂರು ಮಹತ್ತರ ಪರಿವರ್ತನೆಗಳ ಕಾಲಘಟ್ಟದಲ್ಲಿ 'ಸಿಲಿಕಾನ್ ಸ್ಪಂದನೆಯಿಂದ ಸುಸ್ಥಿರ ನಗರದತ್ತ ನಮ್ಮ ಚಿತ್ತ' ಎಂಬ ದೂರದೃಷ್ಟಿಯೊಂದಿಗೆ ತಯಾರಿಸಿದ 2026–27ರ ಆಯವ್ಯಯವು ಕೇವಲ ಆದಾಯ ಮತ್ತು ವೆಚ್ಚಗಳ ಪಟ್ಟಿಯಲ್ಲ, ಇದು ಸ್ಥಿತಿ ಸ್ಥಾಪಕ ಮತ್ತು ನವೀನ ಆಡಳಿತದ ನೀಲನಕ್ಷೆ

ರಮೇಶ್ ಡಿ.ಎಸ್.
ಆಯುಕ್ತ, ಪೂರ್ವ ನಗರ ಪಾಲಿಕೆ

ಬೀದಿನಾಯಿಗೆ ₹22 ಕೋಟಿ

ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಅನ್ವಯ 500 ನಾಯಿಗಳಿಗೆ ಆಶ್ರಯ ಕೇಂದ್ರಗಳನ್ನು ನಿರ್ಮಿಸಲು, ನಿರ್ವಹಣೆ ಮತ್ತು ಆಹಾರ ವ್ಯವಸ್ಥೆಗಾಗಿ ₹12 ಕೋಟಿ ಮೀಸಲಿರಿಸಲಾಗಿದೆ.

ಇದಲ್ಲದೇ ಶಸ್ತ್ರ ಚಿಕಿತ್ಸೆ ಆಧಾರಿತ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ವಿಸ್ತರಣೆಗೆ ₹6 ಕೋಟಿ, ಮಹದೇವಪುರದಲ್ಲಿ ನಾಯಿ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸಾ ಕೇಂದ್ರ ಸ್ಥಾಪಿಸಲು ₹4 ಕೋಟಿ ಮೀಸಲಿಡಲಾಗಿದೆ.

ಸಣ್ಣ ಹಾಗೂ ದೊಡ್ಡ ಪ್ರಾಣಿಗಳ ಚಿಕಿತ್ಸೆಗಾಗಿ 2 ಪಶು ಚಿಕಿತ್ಸಾಲಯಗಳಿಗೆ ₹2 ಕೋಟಿ, ಮೃತಪಟ್ಟ ಪ್ರಾಣಿಗಳ ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ವಿಲೇವಾರಿಗಾಗಿ ವಿಶೇಷ ಘಟಕ ಸ್ಥಾಪಿಸಲು ₹2 ಕೋಟಿ, ಮೊಬೈಲ್ ವೆಟರ್ನರಿ ವಾಹನ ಆರಂಭಿಸಲು ₹50 ಲಕ್ಷ ಒದಗಿಸಲಾಗಿದೆ.

ಸಾರ್ವಜನಿಕ ಕಾಮಗಾರಿಗೆ ₹2,400 ಕೋಟಿ

ಮೂಲಸೌಕರ್ಯದ ಅಭಿವೃದ್ಧಿ, ರಸ್ತೆ ಡಾಂಬರೀಕರಣ, ಪಾದಚಾರಿ ಮಾರ್ಗ ಸಹಿತ ಸಾರ್ವಜನಿಕ ಕಾಮಗಾರಿಗಳಿಗೆ ₹2,400 ಕೋಟಿ ಇಡಲಾಗಿದ್ದು, ವೆಚ್ಚದಲ್ಲಿ ಇದುವೇ ಸಿಂಹಪಾಲು ಆಗಿದೆ. ರಸ್ತೆ ವಿಸ್ತರಣೆ ಮತ್ತು ಭೂಸ್ವಾಧೀನಕ್ಕಾಗಿ ₹70 ಕೋಟಿ ಮೀಸಲಿರಿಸಲಾಗಿದೆ. ₹510 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಲಾಗಿದೆ.

ಹೊಸ ಪಾಲಿಕೆಯಾಗಿ ಉದಯವಾಗಿದ್ದರೂ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ₹25 ಕೋಟಿ ಮೀಸಲಿರಿಸಲಾಗಿದೆ. ನಗರ ವಿನ್ಯಾಸ ಕೋಶ ಸ್ಥಾಪನೆಗಾಗಿ ₹50 ಲಕ್ಷ ಮೀಸಲಿರಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನ ಶೇ 7ರಷ್ಟು ಮೀಸಲಿಡುವ ಮೂಲಕ ಒಂಟಿಮನೆ ನಿರ್ಮಾಣ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಲ್ಯಾಪ್‌ಟಾಪ್ ವಿತರಣೆ, ಮಹಿಳೆಯರಿಗೆ ದ್ವಿಚಕ್ರವಾಹನ ವಿತರಣೆ, ಹೊಲಿಗೆ ಯಂತ್ರ ವಿತರಣೆ ಸಹಿತ ವಿವಿಧ ಕಾರ್ಯಕ್ರಮಗಳಿಗೆ ನಿಧಿ ಒದಗಿಸಿದೆ. ಆರು ನಿರಾಶ್ರಿತರ ಕೇಂದ್ರಗಳನ್ನು ಮೇಲ್ದರ್ಜೆಗೆ ಹಾಗೂ ಹೊಸದಾಗಿ ಎರಡು ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಕಸವಿಲೇವಾರಿ, ಸಂಗ್ರಹಣೆ, ಸ್ವಚ್ಛತಾ ಅಭಿವೃದ್ಧಿ ಕಾಮಗಾರಿಗಳಿಗೆ ₹300 ಕೋಟಿ ಇಟ್ಟಿದೆ. ಜೊತೆಗೆ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗೆ ವಿವಿಧ ಸೌಕರ್ಯ ಒದಗಿಸಲು ಮುಂದಾಗಿದೆ. ವಿಪತ್ತು ಪರಿಹಾರ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಡಿಬಿಟಿ ವ್ಯವಸ್ಥೆ ಜಾರಿ ಮಾಡಲು ಯೋಜನೆ ರೂಪಿಸುತ್ತಿರುವುದು ಉತ್ತಮ ನಡೆಯಾಗಿದೆ. ರಸ್ತೆಗಳ ಅಭಿವೃದ್ಧಿ, ಮೆಟ್ರೊ ನಿಲ್ದಾಣಗಳ ಸಂಪರ್ಕ ಸುಧಾರಣೆ, ಬೀದಿದೀಪ, ಒಆರ್‌ಆರ್ ರಸ್ತೆ ಅಭಿವೃದ್ಧಿ, ಬೀದಿದೀಪ ನಿರ್ವಹಣೆ, ವಿದ್ಯುತ್ ಚಿತಾಗಾರ ಸೇರಿದಂತೆ ಸಾರ್ವಜನಿಕ ಕಾಮಗಾರಿಗಳಿಗೆ ಆದ್ಯತೆ ದೊರಕಿದೆ.

ಆರೋಗ್ಯ ಪರಿಕಲ್ಪನೆ ಅಡಿಯಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ನಮ್ಮ ಕ್ಲಿನಿಕ್‌ಗಳ ಸ್ಥಾಪನೆಗೆ ₹35 ಕೋಟಿ ಮೀಸಲಿಟ್ಟಿದೆ. ಆರೋಗ್ಯ ಕೇಂದ್ರಗಳ ಅಭಿವೃದ್ಧಿ, ವಿಸ್ತರಣೆ, ಉಪಕರಣ ಖರೀದಿಗಳಿಗೆ ಅನುದಾನ ಒದಗಿಸಲಾಗಿದೆ. ಕೆ.ಆರ್.ಪುರದಿಂದ ಇಬ್ಬಲೂರು ಜಂಕ್ಷನ್‌ವರೆಗಿನ ಹೊರವರ್ತುಲ ರಸ್ತೆಯ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಯೋಜಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ಮತ್ತು ವಾರ್ಷಿಕ ನಿರ್ವಹಣೆಗಾಗಿ ಪ್ರತಿ ವಾರ್ಡ್‌ಗೆ ತಲಾ ₹2.25 ಕೋಟಿ ಮೀಸಲಿಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರವರೆಗೆ ಹೊರವರ್ತುಲ ರಸ್ತೆಯನ್ನು ದೀರ್ಘಕಾಲ ಬಾಳಿಕೆ ಬರುವಂತಹ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಪಾವತಿಗಳು

ವಿಷಯ	2025–26 ಪರಿಷ್ಕೃತ	2026–27ರ ಅಂದಾಜು
ಕೌನ್ಸಿಲ್	₹10 ಸಾವಿರ	₹1 ಸಾವಿರ
ಸಾಮಾನ್ಯ ಆಡಳಿತ	₹113.76 ಕೋಟಿ	₹39.84 ಕೋಟಿ
ಕಂದಾಯ	₹748.86 ಕೋಟಿ	₹1935.06 ಕೋಟಿ
ನಗರ ಯೋಜನೆ–ನಿಯಂತ್ರಣ	₹137.73 ಕೋಟಿ	₹984.36 ಕೋಟಿ
ಸಾರ್ವಜನಿಕ ಕಾಮಗಾರಿ	₹27.91 ಕೋಟಿ	₹785.87 ಕೋಟಿ
ಘನತ್ಯಾಜ್ಯ ನಿರ್ವಹಣೆ	₹93.99 ಕೋಟಿ	₹125.46 ಕೋಟಿ
ಸಾರ್ವಜನಿಕ ಆರೋಗ್ಯ (ಸಾಮಾನ್ಯ)	₹9.38 ಕೋಟಿ	₹15.25 ಕೋಟಿ
ಸಾರ್ವಜನಿಕ ಆರೋಗ್ಯ (ವೈದ್ಯಕೀಯ)	₹9.40 ಲಕ್ಷ	₹2.10 ಲಕ್ಷ
ತೋಟಗಾರಿಕೆ	₹24.20 ಲಕ್ಷ ಕೋಟಿ	₹52.01 ಲಕ್ಷ
ನಗರ ಅರಣ್ಯೀಕರಣ	₹1.29 ಕೋಟಿ	₹20.2 ಕೋಟಿ
ಸಾರ್ವಜನಿಕ ಶಿಕ್ಷಣ	₹19.99 ಲಕ್ಷ	₹55 ಸಾವಿರ
ಸಮಾಜ ಕಲ್ಯಾಣ	₹4.10 ಲಕ್ಷ	₹1 ಸಾವಿರ

ಶನಿವಾರ, ಮಾರ್ಚ್ 28, 2026 | ₹ 7.00
prajavani.net prajavani
www.prajavani.net

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ



‘ಉದ್ಯೋಗ ನೀಡಿ’ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಯಿತು



ಮತದಾನ ಜಾಗೃತಿ ಕೋಲ್ಕತ್ತದಲ್ಲಿ ನಡೆದ ಮತದಾನ ಜಾಗೃತಿಯಲ್ಲಿ ಇರಿಸಲಾಗಿದ್ದ ಗೊಂಬೆಗಳು ಗಮನ ಸೆಳೆದವು

ಪ್ರಜಾವಾಣಿ

ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ

ಅವಳ ಸಾಧನೆ ಸಂಭ್ರಮ

ಇಂದಿನ ಸಂಚಿಕೆ ಜೊತೆ ನಾಲ್ಕು ಪುಟಗಳ ವಿಶೇಷ ಪುರವಣಿ ಇದೆ

ಸೆನ್ಸೆಕ್ಸ್ 73,583 | ನಿಫ್ಟಿ 22,819 | $/₹ 94.85

ಗುರ್ಜಂತ್ ವಿದಾಯ



ಅನುಭವಿ ಆಟಗಾರ ಗುರ್ಜಂತ್ ಸಿಂಗ್ ಅವರು ಶುಕ್ರವಾರ ಅಂತರರಾಷ್ಟ್ರೀಯ ಹಾಕಿ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದರು. ಅವರು ಎರಡು ಬಾರಿ ಒಲಿಂಪಿಕ್ ಕಂಚು ವಿಜೇತ ಭಾರತ ತಂಡದ ಭಾಗವಾಗಿದ್ದರು

ರಷ್ಯಾದಿಂದ ಎಸ್–400 ಖರೀದಿ: ಭಾರತ ಒಪ್ಪಂದ

ರಷ್ಯಾದಿಂದ ಐದು ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ.

ವಿವರ ▶7

ಎಸ್‌ಎಸ್‌ಎಲ್‌ಸಿ: ಹಿಂದಿ ಭಾಷಾ ಅಂಕ ಇನ್ನು ಲೆಕ್ಕಕ್ಕಿಲ್ಲ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 2026ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಮೂರನೇ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು, ಗ್ರೇಡ್ ನಮೂದಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಿಂದಿನ ವರ್ಷಗಳಂತೆ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಇರುತ್ತದೆ. ಆದರೆ, ಮೌಲ್ಯಮಾಪನದ ನಂತರ ಅಂಕಪಟ್ಟಿಯಲ್ಲಿ ಅಂಕಗಳನ್ನು ನಮೂದಿಸದೆ ಗ್ರೇಡ್ ಎ, ಬಿ, ಸಿ, ಡಿ ಎಂದು ನಮೂದಿಸಲಾಗುತ್ತದೆ ಎಂದರು.

‘ಇದುವರೆಗೂ ಮಕ್ಕಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಈಗಲೂ ಅಷ್ಟೆ ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಆದರೆ, ತೃತೀಯ ಭಾಷೆ ಹೊರತುಪಡಿಸಿ ಉಳಿದ ವಿಷಯಗಳ ಗರಿಷ್ಠ 525 ಅಂಕಗಳನ್ನಷ್ಟೇ ಪರಿಗಣಿಸಿ, ಪ್ರತಿ ವಿದ್ಯಾರ್ಥಿಯ ಶೇಕಡವಾರು ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ’ ಎಂದು ವಿವರ ನೀಡಿದರು.

ಕನ್ನಡಪರ ಸಂಘಟನೆಗಳ ಬೇಡಿಕೆಯ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿ ಹೇರಿಕೆ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸುಮಾರು 1.48 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. ಮೂರನೇ ಭಾಷಾ ವಿಷಯಗಳ ತರಗತಿಗಳ ಬೋಧನೆಯಲ್ಲಿ ಯಾವ ಬದಲಾವಣೆ ಇರುವುದಿಲ್ಲ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಮಾರ್ಚ್ 31ರಂದು ನಡೆಯಲಿದೆ ಎಂದರು.

‘ಎಲ್ಲ ಪಠ್ಯಕ್ರಮದ ಶಾಲೆಗಳಿಗೂ ಅನ್ವಯ’



ಮಧು ಬಂಗಾರಪ್ಪ

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ 6 ವರ್ಷ ಕಡ್ಡಾಯ ನಿಯಮವನ್ನು ಬದಲಾವಣೆ ಮಾಡಿದ್ದು, 60 ದಿನಗಳ ಸಡಿಲಿಕೆ ನೀಡಲಾಗಿದೆ. ಈ ಸಡಿಲಿಕೆ ಪ್ರತಿ ವರ್ಷವೂ ಮುಂದುವರಿಯಲಿದೆ. ಇದರಿಂದ 5 ವರ್ಷ 10 ತಿಂಗಳು ಪೂರೈಸಿದ ಮಕ್ಕಳನ್ನೂ 1ನೇ ತರಗತಿಗೆ ದಾಖಲು ಮಾಡಬಹುದು. ರಾಜ್ಯ ಪಠ್ಯಕ್ರಮ ಸೇರಿದಂತೆ ಎಲ್ಲ ಪಠ್ಯಕ್ರಮದ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಮುಖ್ಯಮಂತ್ರಿಗೆ ‘ಕಾಮ್ಸ್’ ಪತ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಶಿಕ್ಷಣ ಇಲಾಖೆಯ ದಿಢೀರ್ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಆಕ್ಷೇಪ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

ಪೂರ್ವ ಸಮಾಲೋಚನೆ ನಡೆಸದೆ, ಅಂತಿಮ ಕ್ಷಣದಲ್ಲಿ ಮೂರನೇ ಭಾಷೆಯ ಮಹತ್ವವನ್ನು ತಗ್ಗಿಸುವ ಅಥವಾ ಬದಲಾವಣೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಲಕ್ಷಾಂತರ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಮೂರನೇ ಭಾಷೆಯು ಕೇವಲ ಒಂದು ಪಠ್ಯವಿಷಯವಲ್ಲ, ಅದು ವಿದ್ಯಾರ್ಥಿಗಳ ಬಹುಭಾಷಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಪೂರಕವಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.

ಮೂರನೇ ಭಾಷೆಯನ್ನು ದುರ್ಬಲಗೊಳಿಸಿದರೆ ಪರೋಕ್ಷವಾಗಿ ಕನ್ನಡ ಭಾಷೆಯ ಪ್ರಾಮುಖ್ಯತೆಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಂಕಷ್ಟದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಇಂತಹ ನಿರ್ಧಾರಗಳಿಂದ ಮುಚ್ಚುವ ಹಂತಕ್ಕೆ ತಲುಪಬಹುದು. ಗ್ರೇಡ್ ಪದ್ಧತಿಯ ಬದಲಿಗೆ, ಕೇಂದ್ರ ಮಂಡಳಿಗಳ ಮಾದರಿಯಲ್ಲಿ ವೈಜ್ಞಾನಿಕವಾಗಿ ಪರೀಕ್ಷಾ ಭಾರವನ್ನು ಕಡಿಮೆ ಮಾಡಬೇಕು. ಶಿಕ್ಷಣ ತಜ್ಞರು ಮತ್ತು ಪಾಲುದಾರರ ಜೊತೆ ಚರ್ಚಿಸಿ ಸಮಗ್ರ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪರಾಮರ್ಶೆಗೆ ಒತ್ತಾಯ: ಹಿಂದಿ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡ ಹೊಸ ನಿಯಮವನ್ನು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆ ಮತ್ತು ದೇಶದ ಏಕತೆಯ ದೃಷ್ಟಿಯಿಂದ ಮರು ಪರಿಶೀಲಿಸಬೇಕು ಎಂದು ದೇಶೀಯ ಭಾಷೆಗಳ ಹಿತರಕ್ಷಣಾ ಒಕ್ಕೂಟದ ಉಪಾಧ್ಯಕ್ಷ ಚಿದಾನಂದ ಆ. ಪಾಟೀಲ ಒತ್ತಾಯಿಸಿದ್ದಾರೆ.

ಚಿನ್ನಸ್ವಾಮಿ ಅಂಗಳದಲ್ಲಿ ಐಪಿಎಲ್ ಹಬ್ಬಕ್ಕೆ ಇಂದು ಚಾಲನೆ

ಬೆಂಗಳೂರಿಗೆ ಸನ್ ಸವಾಲು



ಬಲಾಬಲ — ಪಂದ್ಯ 25

ಆರ್‌ಸಿಬಿ ಜಯ	11
ಸನ್ ಗೆಲುವು	13
ಫಲಿತಾಂಶವಿಲ್ಲ	1

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ಮೊದಲ ಸಲ ‘ಹಾಲಿ ಚಾಂಪಿಯನ್’ ತಂಡವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಆರ್‌ಸಿಬಿಯು ಸತತ 17 ಆವೃತ್ತಿಗಳಲ್ಲಿ ಕೈಜಾರಿದ್ದ ಪ್ರಶಸ್ತಿ ಕನಸು ಹೋದ ವರ್ಷ ನನಸಾಗಿತ್ತು. ಆದರೆ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಅಸುನೀಗುವುದರೊಂದಿಗೆ ಸಂಭ್ರಮ ಮರೆಯಾಗಿತ್ತು. ಈಗ ಮತ್ತೆ ಚಿನ್ನಸ್ವಾಮಿ ಅಂಗಳಕ್ಕೆ ಕ್ರಿಕೆಟ್ ಸಡಗರ ಮರಳುತ್ತಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಆವೃತ್ತಿ	19
ಪಂದ್ಯಗಳು	74
ತಂಡಗಳು	10
ತಾಣಗಳು	13

ಹಾಲಿ ಚಾಂಪಿಯನ್: ಆರ್‌ಸಿಬಿ

ರನ್ನರ್ಸ್ ಅಪ್: ಪಂಜಾಬ್ ಕಿಂಗ್ಸ್

ಪ್ರಶಸ್ತಿ ಮೊತ್ತ
ವಿಜೇತರು ₹ 20 ಕೋಟಿ
ರನ್ನರ್ಸ್ ಅಪ್ ₹13 ಕೋಟಿ

ತಂಡಗಳ ಮೊತ್ತದ ದಾಖಲೆಗಳು

ತಂಡ	ಕನಿಷ್ಠ	ಗರಿಷ್ಠ
ಆರ್‌ಸಿಬಿ	68	262
ಎಸ್‌ಆರ್‌ಎಚ್	125	287

ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್

ತೈಲ ಸುಂಕದಲ್ಲಿ ₹10ರಷ್ಟು ಕಡಿತ

ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ಏರಿಕೆ ಕಾರಣ ಕ್ರಮ: ಕೇಂದ್ರ



ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವಿಶೇಷ ಎಕ್ಸೈಸ್ ಸುಂಕದಲ್ಲಿ ಶುಕ್ರವಾರ ಲೀಟರ್‌ಗೆ ₹10ರಷ್ಟು ಕಡಿತ ಮಾಡಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ತೈಲೋತ್ಪನ್ನಗಳ ಬೆಲೆಯಲ್ಲಿನ ಹೆಚ್ಚಳದ ಪರಿಣಾಮ ಈ ಇಂಧನಗಳ ದರದ ಮೇಲೂ ಆಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾಗಿ ಸರ್ಕಾರ ಹೇಳಿದೆ.

ಈ ಮೊದಲು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ ವಿಶೇಷ ಹೆಚ್ಚುವರಿ ಸುಂಕ ₹13 ಇತ್ತು. ಈಗ ₹3ಕ್ಕೆ ಇಳಿಸಲಾಗಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ಮೇಲೆ ₹10 ಎಕ್ಸೈಸ್ ಸುಂಕ ಇತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಡೀಸೆಲ್ ಮೇಲೆ ಯಾವುದೇ ಎಕ್ಸೈಸ್ ಸುಂಕ ಇರುವುದಿಲ್ಲ.

ಈ ಕುರಿತು ಹಣಕಾಸು ಸಚಿವಾಲಯ ಗುರುವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದ್ದು, ಎಕ್ಸೈಸ್ ಸುಂಕ ಕಡಿತ ಕ್ರಮವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಮಾರಾಟವಾಗುವ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈ ಕ್ರಮದಿಂದಾಗಿ ಆದಾಯದಲ್ಲಿ ₹1.75 ಲಕ್ಷ ಕೋಟಿಯಷ್ಟು ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

ಎಕ್ಸೈಸ್ ಸುಂಕ ಕಡಿತ ಮಾಡುವ ನಿರ್ಧಾರದಿಂದ ತೈಲ ಕಂಪನಿಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಂತಾಗಿದೆ. ಈ ಕುರಿತ ಅಧಿಸೂಚನೆ ಹೊರಬಿದ್ದ ಬಳಿಕ ಮುಂಬೈ ಷೇರುಪೇಟೆಯಲ್ಲಿ ಐಒಸಿ, ಬಿಪಿಸಿಎಲ್ ಹಾಗೂ ಎಚ್‌ಪಿಸಿಎಲ್ ಷೇರುಗಳ ಬೆಲೆಗಳಲ್ಲಿ ಶುಕ್ರವಾರ ಚೇತರಿಕೆ ಕಂಡುಬಂತು.

▶10

ವಾಣಿಜ್ಯ ಎಲ್‌ಪಿಜಿ ಹಂಚಿಕೆ ಹೆಚ್ಚಳ

ನವದೆಹಲಿ (ಪಿಟಿಐ): ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇಕಡ 20ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.

ಇದರಿಂದಾಗಿ ರಾಜ್ಯಗಳಿಗೆ ಹಂಚಿಕೆಯಾಗುವ ವಾಣಿಜ್ಯ ಬಳಕೆ ಎಲ್‌ಪಿಜಿ ಪ್ರಮಾಣವು ಶೇ 70ಕ್ಕೆ ಏರಿಕೆಯಾಗಲಿದೆ. ಉಕ್ಕು, ವಾಹನೋದ್ಯಮ ಸೇರಿದಂತೆ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ಈ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ತೈಲ ಸಚಿವಾಲಯದ ಕಾರ್ಯದರ್ಶಿ ನೀರಜ್ ಮಿತ್ತಲ್ ಅವರು, ಉಕ್ಕು, ವಾಹನೋದ್ಯಮ, ಜವಳಿ, ರಾಸಾಯನಿಕ ಮತ್ತು ಪ್ಲಾಸ್ಟಿಕ್‌ನಂತಹ ಕಾರ್ಮಿಕ ಕೇಂದ್ರಿತ ಉದ್ಯಮಗಳಿಗೆ ಹೆಚ್ಚುವರಿಯಾಗಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇ 50ರಷ್ಟಿದೆ. ಈಗ ಶೇ 20ರಷ್ಟು ಹೆಚ್ಚಿಸಿದ್ದು, ಒಟ್ಟಾರೆ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಶೇ 70ರಷ್ಟಾಗಿದೆ. ಈ ಮೂಲಕ ಯುದ್ಧ ಆರಂಭವಾಗುವ ಮುನ್ನ ಇದ್ದ ಸಹಜ ಸ್ಥಿತಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.

ರೂಪಾಯಿ ಮೌಲ್ಯ 89 ಪೈಸೆ ಕುಸಿತ

ಮುಂಬೈ (ಪಿಟಿಐ): ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಶುಕ್ರವಾರದ ವಹಿವಾಟಿನಲ್ಲಿ 89 ಪೈಸೆಯಷ್ಟು ಕುಸಿದಿದ್ದು, ಪ್ರತಿ ಡಾಲರ್ ಮೌಲ್ಯ 94.85 ಆಗಿದೆ. ಇದು ಇದುವರೆಗಿನ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.

▶10

‘ಟೀಮ್ ಇಂಡಿಯಾ’ ಸ್ಫೂರ್ತಿ ಅಗತ್ಯ ಮೋದಿ ಪ್ರತಿಪಾದನೆ



ನರೇಂದ್ರ ಮೋದಿ

ನವದೆಹಲಿ(ಪಿಟಿಐ): ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಉದ್ಭವಿಸಿರುವ ಸವಾಲುಗಳನ್ನು ಎದುರಿಸಲು ಎಲ್ಲ ರಾಜ್ಯಗಳು ಸನ್ನದ್ಧವಾಗಿರಬೇಕು. ಇದಕ್ಕಾಗಿ ‘ಟೀಮ್ ಇಂಡಿಯಾ’ ರೀತಿಯ ಸ್ಫೂರ್ತಿಯೊಂದಿಗೆ ಕಾರ್ಯೋನ್ಮುಖವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು.

ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಆಗಿ ನಡೆಸಿದ ಸಂವಾದದ ವೇಳೆ ಅವರು ಈ ಮಾತು ಹೇಳಿದ್ದಾರೆ.

▶10

ಹೊರ್ಮುಜ್: ಮತ್ತೆ ಗಡುವು ವಿಸ್ತರಿಸಿದ ಟ್ರಂಪ್



ವಾಷಿಂಗ್ಟನ್ (ಎಎಫ್‌ಪಿ): ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್‌ಗೆ ನೀಡಿದ್ದ ಗಡುವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿಸ್ತರಿಸಿದ್ದಾರೆ. ಏಪ್ರಿಲ್ 6ರ ವರೆಗೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ 15 ಅಂಶಗಳ ಒಪ್ಪಂದ ಮಾತುಕತೆ ಪ್ರಸ್ತಾವವು ಫಲಪ್ರದವಾಗುವ ಹಂತದಲ್ಲಿ ಇದೆ. ಹಾಗಾಗಿ ಸದ್ಯ ಇರಾನ್‌ನ ತೈಲ ಮತ್ತು ಅನಿಲ ಘಟಕಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

▶10

10 ಸಾವಿರ ಸೈನಿಕರ ನಿಯೋಜನೆ?

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುವರಿಯಾಗಿ 10 ಸಾವಿರ ಸೈನಿಕರನ್ನು ನಿಯೋಜಿಸಲು ಅಮೆರಿಕ ಚಿಂತನೆ ನಡೆಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಕದನ ವಿರಾಮ ಒಪ್ಪಂದ ಪ್ರಸ್ತಾವಕ್ಕೆ ಇರಾನ್ ಒಪ್ಪದಿದ್ದರೆ, ಸೈನಿಕರ ಮೂಲಕ ದೊಡ್ಡ ಮಟ್ಟದ ಭೂ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಮರ್ಥ್‌ಗೆ ಬೆಂಬಲ ಘೋಷಿಸಿದ ಸಾದಿಕ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ಗೆ ಬೆಂಬಲ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ತಮ್ಮ ನಿರ್ಧಾರ ಪ್ರಕಟಿಸಿ ಅವರು ಮಾತನಾಡಿದರು.

‘ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೆ. ಸಿದ್ದರಾಮಯ್ಯ, ಶಿವಕುಮಾರ್ ಅವರ ಮಾತಿಗೆ ಮನ್ನಣೆ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ’ ಎಂದರು.

‘ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ಶ್ರಮಿಸುವೆ. ವಿಜಯ ಮಾಲೆಯೊಂದಿಗೆ ಬೆಂಗಳೂರಿಗೆ ಕರೆತರುವೆ’ ಎಂದು ಸಾದಿಕ್ ಹೇಳಿದರು.

▶6

ಚಿನಕುರುಳಿ — ಪ್ರಕಾಶ್ ಶೆಟ್ಟಿ



ಹವಾಮಾನ ಮುನ್ಸೂಚನೆ: ನಗರದಲ್ಲಿ ಶುಭ್ರ ಆಕಾಶ ಇರಲಿದೆ

ಉದ್ಯಮಿ ರಿಕ್ಕಿ ರೈ ವಿರುದ್ಧ ಎಫ್‌ಐಆರ್

ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ವಂಚನೆ ಆರೋಪ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಲ್ಯಾಂಬೋರ್ಗಿನಿ ಕಾರಿಗೆ ನಕಲಿ ನೋಂದಣಿ ಸಂಖ್ಯೆ ಅಳವಡಿಸಿ, ತೆರಿಗೆ ವಂಚಿಸಿದ್ದ ಆರೋಪದಡಿ ಉದ್ಯಮಿ ರಿಕ್ಕಿ ರೈ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಕಿ ರೈ ಅವರಿಗೆ ಸೇರಿದ ಲ್ಯಾಂಬೋರ್ಗಿನಿ ಕಾರನ್ನು ಅನಿಲ್ ಕುಂಬ್ಳೆ ವೃತ್ತದಲ್ಲಿ ಮಾರ್ಚ್ 21ರಂದು (ಕೆಎ-05-ಎನ್‌ಆರ್-0009) ಚಾಲಕ ಅಪಾಯಕಾರಿಯಾಗಿ ಚಾಲನೆ ಮಾಡಿದ್ದ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು, ಎಕ್ಸ್ ಖಾತೆಯಲ್ಲಿ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.

ಘಟನೆಯು ಸಂಬಂಧ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರನ್ನು ಜಪ್ತಿ ಮಾಡಲಾಗಿತ್ತು. ಲ್ಯಾಂಬೋರ್ಗಿನಿ ಕಾರಿನ ಮಾಹಿತಿ ಮತ್ತು ದಾಖಲಾತಿ ನೀಡುವಂತೆ ಕೋರಿ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ, ಸಂಚಾರ ಪೊಲೀಸರು ಮಾರ್ಚ್ 24ರಂದು ಪತ್ರ ಬರೆದಿದ್ದರು. ಆಗ ನಕಲಿ ನೋಂದಣಿ ಸಂಖ್ಯೆ ಅಳವಡಿಸಿರುವುದು ಪತ್ತೆ ಆಗಿತ್ತು. ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ರಿಕ್ಕಿ ರೈ ಪಡೆದುಕೊಂಡಿರುವ ಆಕರ್ಷಕ ನೋಂದಣಿ ಸಂಖ್ಯೆಯನ್ನು ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಲ್ಲ. ಸಂಚಾರ ಅಪರಾಧ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮತ್ತು ಯಾವುದೂ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಮೂಲ ನಂಬರ್ ಪ್ಲೇಟ್ ಬದಲಾಗಿ ನಕಲಿ ನಂಬರ್ ಕೆಎ-05 ಎನ್‌ಆರ್ 0009 ಅನ್ನು ಈ ಕಾರಿನ ನೋಂದಣಿ ಸಂಖ್ಯೆಯೆಂದು ಸಾರ್ವಜನಿಕರು, ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ನಂಬುವಂತೆ ಅಳವಡಿಸಿಕೊಂಡು ವಂಚಿಸಿರುವುದು ಕಂಡುಬಂದಿದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಐಷಾರಾಮಿ ಕಾರು ಆಗಿರುವುದರಿಂದ ನೋಂದಣಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ನಿಯಮ ಉಲ್ಲಂಘನೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಅಪರಾಧ ಸುದ್ದಿ

ಮದ್ಯಸೇವಿಸಿ ವಾಹನ ಚಾಲನೆ: 73 ಚಾಲಕರ ವಿರುದ್ಧ ಎಫ್‌ಐಆರ್

ಮದ್ಯಸೇವಿಸಿ ವಾಹನ ಚಾಲನೆ ಮಾಡುತ್ತಿರುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ನಗರದ ಸಂಚಾರ ವಿಭಾಗದ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ 73 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿವಿಧ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ 7ರಿಂದ 9ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸಿದ 59 ಹಾಗೂ ನೀರಿನ ಟ್ಯಾಂಕರ್‌ನ 14 ಚಾಲಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಯಿತು ಎಂದು ಪೊಲೀಸರು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಐಎಂವಿ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತು ಮಾಡುವ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಅಪಘಾತ: ಕ್ಯಾಬ್ ಚಾಲಕ ಸಜೀವದಹನ

ಬೆಂಗಳೂರು: ಕುರುಬರಹಳ್ಳಿಯಲ್ಲಿ ಗುರುವಾರ ರಾತ್ರಿ ಸಿಎನ್‌ಜಿ ಚಾಲಿತ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಮಲಗಿದ್ದ ಚಾಲಕ ಸಜೀವ ದಹನ ಆಗಿದ್ದಾರೆ. ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ. ಅಂಬದಾಸ್ (23) ಮೃತಪಟ್ಟ ಕ್ಯಾಬ್ ಚಾಲಕ.

ಕಬ್ಬಿಣ ತುಂಬಿದ ಲಾರಿ, ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು, ಪಕ್ಕದಲ್ಲಿದ್ದ ಗೋದಾಮಿಗೆ ನುಗ್ಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲಿ ಮಲಗಿದ್ದ ಅಂಬದಾಸ್ ಅವರು ಹೊರಕ್ಕೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

ಅಂಬದಾಸ್ ಅವರು ಕುಟುಂಬದವರ ಜತೆಗೆ ಕುರುಬರಹಳ್ಳಿಯಲ್ಲಿ ವಾಸಿಸುತ್ತಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಪ್ರಯಾಣಿಕರನ್ನು ಬಿಟ್ಟು ಕುರುಬರಹಳ್ಳಿಯ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ಘಟನೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಕ್ಯಾಬ್ ಚಾಲಕನನ್ನು ರಕ್ಷಿಸಲು ಸಾಧ್ಯ ಆಗಲಿಲ್ಲ. ರಾಜಾಜಿನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಕಿರಿದಾದ ರಸ್ತೆಗೆ ಬಂದಿದ್ದ ಲಾರಿ ಚಾಲಕ: ಆಂಧ್ರಪ್ರದೇಶದಿಂದ ಸುಂಕದಕಟ್ಟೆಗೆ ಕಬ್ಬಿಣ ತುಂಬಿಕೊಂಡು ಲಾರಿ ಬರುತ್ತಿತ್ತು. ಲಾರಿ ಚಾಲಕ ಶರ್ಮಾ, ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ. ಮ್ಯಾಪ್‌ನಲ್ಲಿ ಕುರುಬರಹಳ್ಳಿ ಮೂಲಕ ರಸ್ತೆ ತೋರಿಸಿತ್ತು. ಈ ಪ್ರದೇಶದಲ್ಲಿ ಬಹುತೇಕ ಇಳಿಜಾರು ಹಾಗೂ ಕಿರಿದಾದ ರಸ್ತೆಗಳಿವೆ. ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

'ಸಾಲ ಮಾಡಿಕೊಂಡು ಕಾರು ಖರೀದಿಸಿದ್ದ. ಪ್ರತಿ ತಿಂಗಳು ₹ 25 ಸಾವಿರ ಇಎಂಐ ಕಟ್ಟುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಚಾಲನೆ ಮಾಡಬೇಡ ಎಂದು ತಿಳಿಸಿದ್ದೆವು. ಇಎಂಐ ಕಟ್ಟಬೇಕೆಂದು ರಾತ್ರಿಯೂ ಕ್ಯಾಬ್ ಓಡಿಸುತ್ತಿದ್ದ' ಎಂದು ಅಂಬದಾಸ್ ತಾಯಿ ಕಣ್ಣೀರಿಟ್ಟರು.

‘ಸೌಜನ್ಯ ಪ್ರಕರಣದ ಮರು ತನಿಖೆ ನಡೆಸಿ’

ಬೆಂಗಳೂರು: ಸೌಜನ್ಯ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ಮರು ತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ‘ಕೊಂದವರು ಯಾರು ಆಂದೋಲನ’ ಆಗ್ರಹಿಸಿದೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ಮುಖಂಡರಾದ ಗೌರಮ್ಮ, ಎ. ಜ್ಯೋತಿ, ಮಲ್ಲಿಗೆ ಸಿರಿಮನೆ, ಪೂರ್ಣ ಆರ್., ಶೈಲಾ, ಮಮತಾ ಯಜಮಾನ್, ಸೌಜನ್ಯ ಪ್ರಕರಣದ ಮರು ತನಿಖೆಯ ವಿಚಾರದಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸಬಾರದು ಎಂದು ಒತ್ತಾಯಿಸಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಸಿಬಿಐ ನ್ಯಾಯಾಲಯವು ನೀಡಿದ ತೀರ್ಪಿನ ಪ್ರಕಾರ ಅಕ್ವಿಟಲ್ ಸಮಿತಿಯು ತಪಿತಸ್ಥ ಅಧಿಕಾರಿಗಳು ಯಾರು ಎಂಬುದನ್ನು ಪತ್ತೆ ಹಚ್ಚಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. 74 ಅಸಹಜ ಸಾವುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತ್ವರಿತವಾಗಿ ಹೈಕೋರ್ಟ್‌ಗೆ ಸಲ್ಲಿಸಬೇಕು. ಇದರ ಜೊತೆಗೆ ಸಾರ್ವಜನಿಕ ಪರಿಶೀಲನೆಗೂ ಅವಕಾಶ ನೀಡಬೇಕು’ ಎಂದರು.

‘ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಮಹಿಳೆಯರ ಮತ್ತು ಯುವತಿಯರ ಕೊಲೆ, ನಾಪತ್ತೆ, ಅಸಹಜ ಸಾವು ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ಇದುವರೆಗೆ ನಡೆಸಿರುವ ತನಿಖೆಯ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

ಬಿಡಿಎ ನಿವೇಶನ: 36,786 ಅರ್ಜಿ ಬಾಕಿ


ಪ್ರಜಾವಾಣಿ ವಾರ್ತೆ



ಡಿ.ಕೆ.ಶಿವಕುಮಾರ್



ಕೆ.ಶಿವಕುಮಾರ್



ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಿವೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 36,786 ಬಾಕಿ ಇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಧಿಕಾರದ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಶಿವರಾಮ ಕಾರಂತ ಬಡಾವಣೆಯನ್ನು 3,837 ಎಕರೆ 5.25 ಗುಂಟೆ ಜಮೀನಿನಲ್ಲಿ ನಿರ್ಮಿಸುತ್ತಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಪರಿಶಿಷ್ಟ ಜಾತಿಯವರಿಗೆ ಶೇಕಡ 15, ಪರಿಶಿಷ್ಟ ಪಂಗಡದವರಿಗೆ ಶೇಕಡ 3ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ. ಆದರೆ, ನಿವೇಶನ ದರದಲ್ಲಿ ಯಾವುದೇ ರಿಯಾಯಿತಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪಿ.ಆರ್.ಆರ್. ಭಾಗ-1)ಕ್ಕೆ ಹೊಂದಿಕೊಂಡಂತೆ ಐದು ಹೊಸ ಬಡಾವಣೆಗಳನ್ನು 6,900 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಪೆರಿಫೆರಲ್ ಹೊರ ವರ್ತುಲ ರಸ್ತೆ-2ಕ್ಕೆ ಹೊಂದಿಕೊಂಡಂತೆ ಆರು ಹೊಸ ಬಡಾವಣೆಗಳನ್ನು ಸುಮಾರು 6,200 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಪ್ರಾಥಮಿಕ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಾಧಿಕಾರವು ಫ್ಲ್ಯಾಟ್ ಹಂಚಿಕೆಯಲ್ಲಿ ಮೀಸಲಾತಿ ನಿಗದಿಪಡಿಸಿಲ್ಲ ಹಾಗೂ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡುತ್ತಿಲ್ಲ. ಲಭ್ಯವಿರುವ ಫ್ಲ್ಯಾಟ್ ಹಂಚಿಕೆ ಕೋರಿ ಪ್ರಾರಂಭಿಕ ಠೇವಣಿಯೊಂದಿಗೆ ಸಾಮಾನ್ಯ ವರ್ಗದವರಿಗೆ ಫ್ಲ್ಯಾಟ್‌ನ ಮೊತ್ತದಲ್ಲಿ ಶೇಕಡ 12.5ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಶೇಕಡ 5ರಷ್ಟು ಪ್ರಾರಂಭಿಕ ಠೇವಣಿಯೊಂದಿಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಿವೇಶನ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ರಿಯಾಯಿತಿ ನೀಡುತ್ತಿಲ್ಲ. ನೂತನ ಬಡಾವಣೆ ಮತ್ತು ಫ್ಲ್ಯಾಟ್‌ಗಳಿಗೆ ಮೂಲಸೌಲಭ್ಯಗಳಾದ ನೀರು, ಒಳಚರಂಡಿ ಮತ್ತು ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಸ್ತು ವಿನಿಮಯಕ್ಕೆ ಮೊಬೈಲ್ ಆ್ಯಪ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದಲ್ಲಿ ಶುಕ್ರವಾರ ಕ್ರಿಯೇಟಿವ್ ಸರ್ಕಲ್ ಸಂಸ್ಥಾಪಕ ಬಿ.ಆರ್. ರಾಮಕೃಷ್ಣ ನೇತೃತ್ವದಲ್ಲಿ ‘ಪಾಸ್ ಇಟ್ ಆನ್’ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

ಆ್ಯಪ್ ಕುರಿತು ಮಾಹಿತಿ ನೀಡಿದ ರಾಮಕೃಷ್ಣ, ಅನೇಕರು ತಾವು ಬಳಕೆ ಮಾಡಿದ ವಸ್ತುಗಳನ್ನು ಉಪಯೋಗಿಸಿ ಬೇಡವಾದ ನಂತರ ಬಿಸಾಡುವುದು ಅಥವಾ ಮೂಲೆಗೆ ಎಸೆಯುವುದು ಉಂಟು. ಮೂಲೆ ಸೇರುವ ವಸ್ತು ಮತ್ತ್ಯಾರಿಗೋ ಅಗತ್ಯ ಇರುತ್ತದೆ. ಇಂತಹ ವಸ್ತುಗಳನ್ನು ಬೇಕಾದವರಿಗೆ ತಲುಪಿಸುವ ಉದ್ದೇಶದಿಂದ ‘ಪಾಸ್ ಇಟ್ ಆನ್’ ಆರಂಭಿಸಲಾಗಿದೆ. ಇದು ಸಂಪೂರ್ಣ ಉಚಿತ ಎಂದು ಹೇಳಿದರು.



ರಾಮಕೃಷ್ಣ

ಬಳಸದ ಸೈಕಲ್‌ಗಳು, ಪುಸ್ತಕಗಳು, ಗೃಹ ಬಳಕೆಯ ವಸ್ತುಗಳಿಗೆ ಹೊಸ ಜೀವ ಸಿಗುತ್ತದೆ. ಇದು ಕೇವಲ ವಸ್ತುಗಳನ್ನು ಕೊಡುವುದು ಮಾತ್ರವಲ್ಲ. ಒಂದು ಒಳ್ಳೆಯ ಅಭ್ಯಾಸವನ್ನು ಬೆಳೆಸುವುದಾಗಿದೆ. ಮುಖ್ಯವಾಗಿ ಪರಿಸರ ಸ್ನೇಹಿ ಕೆಲಸವೂ ಆಗಿದೆ ಎಂದು ತಿಳಿಸಿದರು.

ಈ ಆ್ಯಪ್ ಅನ್ನು ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ವಸ್ತುಗಳ ದಾನಿಗಳು ಮತ್ತು ಪಡೆಯುವವರ ವಿವರ ಗೋಪ್ಯವಾಗಿರಲಿದೆ. ದಾನದ ಆಧಾರದಲ್ಲಿ ವಿವಿಧ ಬ್ಯಾಡ್ಜ್ ನೀಡಲಾಗುವುದು, ಪಾಯಿಂಟ್ಸ್ ಕೊಡಲಾಗುವುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ ಎಂದರು.

ಹಿಮಪಾತ; 7 ಮಂದಿ ಬಲಿ

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಶ್ರೀನಗರ–ಲೇಹ್ ಹೆದ್ದಾರಿಯಲ್ಲಿ ಹಲವೆಡೆ ಸಂಭವಿಸಿದ ಹಿಮಪಾತದಲ್ಲಿ ಮಗು, ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 5 ಮಂದಿ ಗಾಯಗೊಂಡಿದ್ದಾರೆ.

ಝೋಜಿಲಾ ಪಾಸ್‌ನ ಜಿರೋ ಪಾಯಿಂಟ್ ಹಾಗೂ ಮಿನಿಮಾರ್ಗ್ ಸಮೀಪ ಹಿಮಪಾತ ಸಂಭವಿಸಿದ್ದು, ಹಲವು ವಾಹನಗಳು ಸಿಲುಕಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಸಿಆರ್‌ಪಿಎಫ್, ಲಡಾಕ್ ಪೊಲೀಸರು ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹಿಮ ತೆರವುಗೊಳಿಸಲು ಶ್ರಮಿಸಿದರು.

ತಿಂಗಳಿಗೆ ಕನಿಷ್ಠ ₹35 ಸಾವಿರ ವೇತನ ನೀಡಲು ಆಗ್ರಹ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ಕನಿಷ್ಠ ₹35 ಸಾವಿರ ವೇತನ ನೀಡುವಂತೆ ಆಗ್ರಹಿಸಿ ಏ. 15ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ಹೊರಗುತ್ತಿಗೆ ‘ಡಿ’ ಗ್ರೂಪ್ ನೌಕರರ ಸಂಘ ಶುಕ್ರವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಆರ್. ಮಾನಸಯ್ಯ, ಉಪಾಧ್ಯಕ್ಷರಾದ ರಂಗನಾಥ್ ಮಸ್ಕಿ, ಸುಮಾ ಹಾಸನ್, ಪ್ರಧಾನ ಕಾರ್ಯದರ್ಶಿ ಮೈಲಾರ ಲಿಂಗಪ್ಪ, ‘ರಾಜ್ಯದ ಪ್ರತಿಯೊಂದು ಕ್ರೈಸ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಈ ಶಾಲೆಗಳಲ್ಲಿ ಸರಾಸರಿ 5 ರಿಂದ 7 ಸಿಬ್ಬಂದಿ ಕೊರತೆ ಇದ್ದು, ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು’ ಎಂದರು.





ರಾಮನವಮಿಯ ಅಂಗವಾಗಿ ತ್ಯಾಗರಾಜನಗರದಲ್ಲಿರುವ ಅಭಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ 'ಪುಷ್ಪಯಾಗ'ವನ್ನು ಹಮ್ಮಿಕೊಳ್ಳಲಾಗಿತ್ತು (ಎಡಚಿತ್ರ). ರಾಮನವಮಿ ಪ್ರಯುಕ್ತ ಚಾಮರಾಜಪೇಟೆಯ ವರ್ತಕರ ಸಂಘದ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು ಪ್ರಜಾವಾಣಿ ಚಿತ್ರಗಳು

ರಾಮ ಜಪ: ದೇಗುಲಕ್ಕೆ ಭಕ್ತರ ದಂಡು

ರಾಮನವಮಿ ಸಂಭ್ರಮ: ವಿವಿಧೆಡೆ ವಿಶೇಷ ಪೂಜೆ, ಭಜನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಭಕ್ತಿ, ಸಡಗರ–ಸಂಭ್ರಮದೊಂದಿಗೆ ನಗರದಲ್ಲಿ ಶ್ರೀರಾಮನವಮಿಯನ್ನು ಶುಕ್ರವಾರ ಆಚರಿಸಲಾಯಿತು. ದೇಗುಲಗಳಲ್ಲಿ ಶ್ರೀರಾಮನ ಸ್ಮರಣೆಯೊಂದಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನಡೆದವು.

ಆಂಜನೇಯ ಹಾಗೂ ಶ್ರೀರಾಮ ದೇಗುಲಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು.

ಭಕ್ತಾದಿಗಳಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ರಾಮನ ವೇಷಧಾರಿಗಳು, ಹಲವು ಸಂಘಟನೆಗಳು ನಗರದ ವಿವಿಧೆಡೆ ಪಾನಕ ಕೋಸಂಬರಿ ವಿತರಿಸಿದವು.

ವಿವಿಧ ಕಡೆಗಳಲ್ಲಿ ರಾಮಭಕ್ತರು ರಾಮನಾಮ ಸಂಕೀರ್ತನೆ, ಭಜನೆ ಮಾಡಿದರು. ಮಲ್ಲೇಶ್ವರದ ಕೋದಂಡರಾಮಪುರದ ಕೋದಂಡರಾಮ ಭಜನಾ ಮಂದಿರ, ಯಶವಂತಪುರ ವೃತ್ತದಲ್ಲಿರುವ ದಾರಿ ಆಂಜನೇಯಸ್ವಾಮಿ ದೇವಸ್ಥಾನ, ರಂಗನಾಥಪುರದಲ್ಲಿ ಇರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಅಶ್ವತ್ಥನಗರದಲ್ಲಿ ಇರುವ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆಯ ಆಂಜನೇಯ ದೇವಸ್ಥಾನ, ರಾಗಿಗುಡ್ಡದ ಆಂಜನೇಯ ದೇವಾಲಯ, ರಾಜಾಜಿನಗರದ ಶ್ರೀರಾಮಮಂದಿರ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ನಡೆದವು.

ರಾಜಾಜಿನಗರದಲ್ಲಿ ಇರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಕೇಂದ್ರ ಕಚೇರಿಯಲ್ಲಿ ಕೆಆರ್‌ಎಸ್ ಪಕ್ಷದ ಗೌರವ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ರಾಮನವಮಿ ಆಚರಿಸಲಾಯಿತು.

ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀವಿನಾಯಕ ಗೆಳೆಯರ ಬಳಗದಿಂದ ಸಂಭ್ರಮದಿಂದ ರಾಮನವಮಿ ಆಚರಿಸಲಾಯಿತು. ಹರಿದಾಸ ಸಂಘದ ಅಧ್ಯಕ್ಷ ಹರಾ ನಾಗರಾಜಚಾರ್ಯ ಅವರು 'ಶ್ರೀರಾಮಾಂಜನೇಯರ' ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬಡಾವಣೆಯ ನಿವಾಸಿಗಳು ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.

ಕಾಂಗ್ರೆಸ್ ಮುಖಂಡ ಪುಲಿಕೇಶಿ, ಬಿಜೆಪಿ ಮುಖಂಡ ರಾಜು, ಮುರಳಿ ಗೌಡ, ನಂಜೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಮುನಿರಾಜು, ಅಕ್ರಮ್, ನವೀನ, ಸುರೇಶ, ಕಾರ್ತಿಕ್ ಉಪಸ್ಥಿತರಿದ್ದರು.

ಮಲ್ಲೇಶ್ವರದಲ್ಲಿರುವ ಬಿಜೆಪಿಯ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶ್ರೀರಾಮನವಮಿ ಆಚರಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಬೆಂಗಳೂರು ವಿಭಾಗ ಪ್ರಭಾರಿ ರಾಜಣ್ಣ, ಸಹಪ್ರಭಾರಿ ಕಿರಣ್, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಪಾಲ್ಗೊಂಡಿದ್ದರು.

ಸೌಹಾರ್ದಕ್ಕೆ ಸಾಕ್ಷಿಯಾದ ರಾಮನವಮಿ

ರಾಜರಾಜೇಶ್ವರಿನಗರ: ಆರ್.ಆರ್.ನಗರದ ಮತ್ತಿಕೆರೆಯಲ್ಲಿ ಜಾತಿ, ಧರ್ಮ ಮೀರಿ ಅದ್ದೂರಿಯಾಗಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.

ಮುಸ್ಲಿಮರು ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಹಂಚಿ, ಶ್ರೀರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಸೌಹಾರ್ದಕ್ಕೆ ಸಾಕ್ಷಿಯಾದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಮೂರ್ತಿ ಮಾತನಾಡಿ 'ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜಾತಿ, ಧರ್ಮ ಮೀರಿ ಪ್ರತಿವರ್ಷ ಗಣೇಶ ಉತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಶ್ರೀರಾಮನವಮಿ ಆಚರಿಸುವ ಮೂಲಕ ಸಾಮರಸ್ಯ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ' ಎಂದು ಹೇಳಿದರು.

ದಾಬಸ್ ಪೇಟೆ: ರಾಮನವಮಿ ಪ್ರಯುಕ್ತ ಸೋಂಪುರ ಹೋಬಳಿಯ ಎಲ್ಲೆಡೆ ದೇವಾಲಯಗಳಲ್ಲಿ ಪೂಜೆ ಮಾಡಿ ಹೆಸರುಬೇಳೆ, ಪಾನಕ, ಮಜ್ಜಿಗೆ, ಹಂಚಲಾಯಿತು. ರಾಮೇನಹಳ್ಳಿ ರಾಮದೇವರ ಬೆಟ್ಟ, ಹೆಗ್ಗುಂದದ ರಾಮದೇವರ ಬೆಟ್ಟ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಕೆ.ಆರ್.ಪುರ: ರಾಮಮೂರ್ತಿನಗರದ ಯರ್ರಯ್ಯನಪಾಳ್ಯದ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಅಮೃತಹಳ್ಳಿಯ ಶ್ರೀರಾಮ ದೇವಾಲಯದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆದವು.

ಶ್ರೀರಾಮ ದೇವರಿಗೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರು ವಿಷ್ಣುಸಹಸ್ರನಾಮ ಪಾರಾಯಣ ನಡೆಸಿದರು. 'ಸೀತಾರಾಮರ ಕಲ್ಯಾಣೋತ್ಸವ' ಭಕ್ತಿಭಾವದಿಂದ ನೆರವೇರಿತು. ದೇವಾಲಯದ ಆವರಣದಲ್ಲಿ ಕೋಸಂಬರಿ, ಮಜ್ಜಿಗೆ, ಪಾನಕ ವಿತರಣೆಯ ಜೊತೆಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಚಾಮರಾಜಪೇಟೆಯಲ್ಲಿ 27 ದಿನ ನಿರಂತರ ಸಂಗೀತ ಸೇವೆ, ಪ್ರಮುಖ ಕಲಾವಿದರ ಭಾಗಿ

ರಾಮಸೇವಾ ಮಂಡಳಿ ಸಂಗೀತೋತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಸದಾ ಗೌಜು ಗದ್ದಲದಿಂದಲೇ ಕೂಡಿರುವ ಚಾಮರಾಜಪೇಟೆಯ ಕೋಟೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿನಾದ ಹರಿಯಿತು.

ಪ್ರತಿ ವರ್ಷವೂ ಪಾರಂಪರಿಕ ಸಂಗೀತ ವೈಭವವನ್ನು ಸವಿಯುವ ಕಲಾಪ್ರಿಯರು ಈ ವರ್ಷವೂ ಕುಟುಂಬದವರೊಂದಿಗೆ ಬಂದು ಸಂಗೀತ ಆಹ್ಲಾದಿಸಿದರು.

88 ವರ್ಷಗಳಿಂದ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಳಿಯ ರಾಮನವಮಿ ಜಾಗತಿಕ ಸಂಗೀತೋತ್ಸವ–2026ಕ್ಕೆ ಚಾಲನೆ ಸಿಕ್ಕಿತು.

ಮೊದಲ ದಿನ ಅಭಿಷೇಕ್ ರಘುರಾಂ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಮೂರು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಎಚ್.ಎಂ. ಸ್ಮಿತಾ (ವಯೋಲಿನ್) ಸುಮೇಶ್ ನಾರಾಯಣನ್ (ಘಟ) ಸುನಾದ್ ಅನೂರ್ (ಮೃದಂಗ) ಸಾಥ್ ನೀಡಿದರು.



ಚಾಮರಾಜಪೇಟೆಯ ಶ್ರೀ ರಾಮಸೇವಾ ಸಭಾದ ರಾಮನವಮಿ ಸಂಗೀತೋತ್ಸವದಲ್ಲಿ ಅಭಿಷೇಕ್ ರಘುರಾಂ ಅವರಿಗೆ ಚಿದಂಬರ ಘನಪಾಠಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೆ. ಮಂಜುನಾಥ್, ತ್ರಿಲೋಕಚಂದ್ರ ಕೆ.ವಿ., ಸಿ.ಎಸ್.ಕೇದಾರ್, ಬದರಿ ವಿಶಾಲ್ ಉಪಸ್ಥಿತರಿದ್ದರು

ಕೋಟೆ ಪ್ರೌಢಶಾಲೆ ಮೈದಾನದಲ್ಲಿ ರೂಪಿಸಲಾಗಿರುವ ವಿಶಾಲ ಪೆಂಡಾಲ್‌ನಲ್ಲಿ ಸತತ 27 ದಿನ ನಡೆಯುವ ಉತ್ಸವದಲ್ಲಿ ದೇಶದ ಹಿರಿ, ಕಿರಿಯ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ.

ಉದ್ಘಾಟನೆ: ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ. ತ್ರಿಲೋಕ ಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್ ಅವರು ಉತ್ಸವವನ್ನು ಉದ್ಘಾಟಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಎನ್. ಶಿವಶೈಲಂ, ಬದರಿ ವಿಶಾಲ್, ಮಂಡಳಿಯ ಮುಖ್ಯ ಪೋಷಕರಾದ ಸಿ.ಎಸ್. ಕೇದಾರ್, ಪ್ರಧಾನ ಕಾರ್ಯದರ್ಶಿ ಎಸ್.ಎನ್. ವರದರಾಜ್, ಸಲಹೆಗಾರ ಪಿ.ಬಾಲಸುಬ್ರಮಣಿಯಮ್, ಈ.ಕೃಷ್ಣನ್, ಲೀಲಾ ಕೃಷ್ಣನ್ ಉಪಸ್ಥಿತರಿದ್ದರು. ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಈ ಸಂಗೀತೋತ್ಸವಕ್ಕೆ ಮಾಧ್ಯಮ ಪ್ರಾಯೋಜಕತ್ವ ನೀಡಿವೆ.

ಪ್ರಮುಖರ ಕಾರ್ಯಕ್ರಮ: ಈ ವರ್ಷ ಪ್ರಮುಖ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಮಾರ್ಚ್ 29ರಂದು ಸುಧಾ ರಘುನಾಥ್, 30ರಂದು ರಾಮಕೃಷ್ಣನ್ ಮೂರ್ತಿ, 31ರಂದು ಮಲ್ಲಾಡಿ ಸಹೋದರರು, ಏಪ್ರಿಲ್ 6ರಂದು ಸುಮಾ ಸುಧೀಂದ್ರ, ಏ.18ರಂದು ಮೈಸೂರು ಸಹೋದರರು, ಏ.20ರಂದು ಪ್ರವೀಣ್ ಗೋಡ್ಖಿಂಡಿ ಹಾಗೂ ಜಯಂತಿ ಕುಮರೇಶ್ ಅವರ ಜುಗಲ್ ಬಂದಿ ಇರಲಿದೆ.

ನಾನಾ ಚಟುವಟಿಕೆ: ರಾಮನವಮಿ ಅಂಗವಾಗಿ ಬೆಳಿಗ್ಗೆಯಿಂದ ನಾನಾ ಚಟುವಟಿಕೆಗಳು ಮಂಡಳಿ ಆಶ್ರಯದಲ್ಲಿ ನಡೆದವು. ರಾಮನವಮಿ ಅಭಿಷೇಕ, ಎನ್.ಎಸ್.ಅಭಿಷೇಕ್ ಅವರ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು.

ಸಿಂಡಿಕೇಟ್‌ಗೆ ನೇಮಕ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ವಿಭಾಗದ ಡೀನ್ ಪ್ರೊ.ಸತೀಶ್ ಗೌಡ ಅವರನ್ನು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ.

ಸತೀಶ್ ಗೌಡ ಅವರು ಈ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಮೌಲ್ಯಮಾಪನ) ಹಾಗೂ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕೇರಳದ ಕಣ್ಣೂರ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ತುಮಕೂರಿಗೆ ಹೊಸ ಮೆಮು ರೈಲು ಶೀಘ್ರ

ತುಮಕೂರು: ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭಿಸಲಿದೆ.

ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ನೂತನ ಮೆಮು ರೈಲು ಸಂಚಾರ ಆರಂಭವಾಗಲಿದೆ. ಯಶವಂತಪುರ ಮಾರ್ಗವಾಗಿ ತುಮಕೂರು ಮೂಲಕ ಅರಸೀಕೆರೆ ತಲುಪಲಿದೆ. ಇನ್ನಷ್ಟೇ ರೈಲು ಸಂಚಾರದ ಸಮಯ ನಿಗದಿಯಾಗಬೇಕಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೂತನ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮಹಾವೀರ ಜಯಂತಿ: ಮಾರ್ಚ್ 30ಕ್ಕೆ ರಜೆ

ಬೆಂಗಳೂರು: ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನವನ್ನು ಮಾರ್ಚ್ 30ಕ್ಕೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ರಜೆಯನ್ನು ಮಾರ್ಚ್ 31ಕ್ಕೆ ನಿಗದಿ ಮಾಡಲಾಗಿತ್ತು. ಆರ್ಥಿಕ ವರ್ಷದ ಕೊನೆಯ ದಿನವಾದ ಕಾರಣ ಬದಲಾವಣೆ ಮಾಡಿರುವ ಸಾಧ್ಯತೆ ಇದೆ. ಈ ಬದಲಾವಣೆಯಿಂದಾಗಿ ಸರ್ಕಾರಿ ಕಚೇರಿಗಳು, ನಿಗಮ–ಮಂಡಳಿಗಳು, ಸಚಿವಾಲಯ, ಬ್ಯಾಂಕ್ ಸೇರಿದಂತೆ ಎಲ್ಲ ಸಾರ್ವಜನಿಕ ವಲಯಕ್ಕೆ ರಜೆ ಬದಲಾವಣೆ ಅನ್ವಯವಾಗಲಿದೆ.

ಈ ಬದಲಾವಣೆಯಿಂದಾಗಿ ಕೆಲ ನೌಕರರಿಗೆ ತಿಂಗಳಾಂತ್ಯಕ್ಕೆ ಮೂರು ದಿನಗಳ ನಿರಂತರ ರಜೆ ಸಿಗಲಿದೆ.

ಮಾ. 28 ನಾಲ್ಕನೇ ಶನಿವಾರ, ಮಾ. 29 ಭಾನುವಾರ ಹಾಗೂ ಮಾ. 30 ಮಹಾವೀರ ಜಯಂತಿ ರಜೆ ಇರುತ್ತದೆ.

ನಗರದಲ್ಲಿ ಇಂದು

ವೈ.ಎನ್. ಗುಂಡೂರಾವ್ ಅವರ 'ಗುಬ್ಬಿಗಾನ', ಕೆ.ಎನ್. ಭಗವಾನ್ ಅವರ 'ಅಂಗಳದ ಡೇರೆ ಹೂ' ಪುಸ್ತಕಗಳ ಬಿಡುಗಡೆ: ಭಾಗವಹಿಸುವವರು: ಎಂ.ಎಸ್. ನರಸಿಂಹಮೂರ್ತಿ, ಮಧುರಾ ಕರ್ಣಮ್, ಎನ್. ರಾಮನಾಥ್, ಆಯೋಜನೆ: ನ್ಯೂ ವೇವ್ ಬುಕ್ಸ್, ಸ್ಥಳ: ಅಳಿಲು, ನಂ. 429/ಎ, ಎಂಟನೇ ಅಡ್ಡರಸ್ತೆ, ಎರಡನೇ ಹಂತ, ಗಿರಿನಗರ, ಬೆಳಿಗ್ಗೆ 10

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಉದ್ಘಾಟನೆ: ಸಿ. ಸೋಮಶೇಖರ್, ಅಧ್ಯಕ್ಷತೆ: ಹಂ.ಪ. ನಾಗರಾಜಯ್ಯ, ಪ್ರಾಸ್ತಾವಿಕ ನುಡಿ: ಎಂ. ತಿಮ್ಮಯ್ಯ, ಅತಿಥಿಗಳು: ಎಂ.ಎಸ್. ಆಶಾದೇವಿ, ಗೌರವ ಸ್ವೀಕರಿಸುವವರು: ಬಿ.ಟಿ. ಲಲಿತಾ ನಾಯಕ್, ಎಚ್.ಎಸ್. ಶ್ರೀಮತಿ, ಆಯೋಜನೆ: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ಸಭಾಂಗಣ, ಶೇಷಾದ್ರಿಪುರ, ಬೆಳಿಗ್ಗೆ 10.30



ಹಂ.ಪ. ನಾಗರಾಜಯ್ಯ

'ಸಖ' ಭರತನಾಟ್ಯ ಪ್ರದರ್ಶನ: ಪ್ರವೀಣ್ ಕುಮಾರ್, 'ವಾಜರ ಗೋವಿಂದ ದಶಾವತಾರ': ಪಿಯಲ್ ಭಟ್ಟಾಚಾರ್ಯ, ಚಿದಕಾಶ್ ಕೆ., ಉಪಸ್ಥಿತಿ: ಶತಾವಧಾನಿ ಆರ್. ಗಣೇಶ್, ಆಯೋಜನೆ: ಆರ್ಟಿಕ್ಯೂಲೇಟ್ ಟ್ರಸ್ಟ್ ಫಾರ್ ಆರ್ಟ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6ರಿಂದ



ಪ್ರವೀಣ್ ಕುಮಾರ್

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆಗಳ ನೂತನ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಶರಣಪ್ರಕಾಶ ಪಾಟೀಲ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಆರೋಗ್ಯ ಇಲಾಖೆ (ವೈದ್ಯಕೀಯ ಶಿಕ್ಷಣ), ಸ್ಥಳ: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊಸ ಸ್ಪೆಷಾಲಿಟಿ ಆಸ್ಪತ್ರೆಯ ಆವರಣ, ನಿಮ್ಹಾನ್ಸ್ ಹತ್ತಿರ, ಬೆಳಿಗ್ಗೆ 11

ಶರ್ಮಿಳಾ ರೇಗೆ ಅವರ 'ಜಾತಿ ಮತ್ತು ಲಿಂಗತ್ವ' ಪುಸ್ತಕದ ಓದು: ಭಾಷಣಕಾರರು: ದು. ಸರಸ್ವತಿ, ಆಯೋಜನೆ ಮತ್ತು ಸ್ಥಳ: ಹೊಸತು ಅಂಗಳ, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರಕೃಪಾ ಪೂರ್ವ, ಸಂಜೆ 5



ದು. ಸರಸ್ವತಿ

'ಭಗವಂತನ ಮರಣ' ನಾಟಕ ಪ್ರದರ್ಶನ: ನಿರ್ದೇಶನ: ಸ್ಯಾಮ್ ಕುಟ್ಟಿ ಪಟ್ಟಂಕರಿ, ಸಹ ನಿರ್ದೇಶನ: ಪದ್ಮಾ ಶಿವಮೊಗ್ಗ, ಆಯೋಜನೆ: ಸಮುದಾಯ ಬೆಂಗಳೂರು, ಸ್ಥಳ: ರಂಗ ಶಂಕರ, ಜೆ.ಪಿ. ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30

ದೂರದರ್ಶಕಗಳ ಮೂಲಕ ಆಕಾಶ ವೀಕ್ಷಣೆ: ಉದ್ಘಾಟನೆ: ತ್ರಿಭುವನ್ ನಾರಾಯಣ ಸಿಂಗ್, ಅತಿಥಿ: ಬಿ.ಆರ್. ಗುರುಪ್ರಸಾದ್, ಉಪನ್ಯಾಸ: ವಿ.ಎಸ್. ಎಸ್. ಶಾಸ್ತ್ರಿ, ಆಯೋಜನೆ: ಬಿಇಎಲ್ ಉದ್ಯೋಗಿಗಳ ವಿಜ್ಞಾನ ವೇದಿಕೆ, ಬೆಂಗಳೂರು ಅಸ್ಟ್ರೋನಾಮಿಕಲ್ ಸೊಸೈಟಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾ ಸಮುಚ್ಚಯ, ಜಾಲಹಳ್ಳಿ, ಸಂಜೆ 5.15

ಅಗ್ನಿಬನ್ನಿರಾಯಸ್ವಾಮಿ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಜ್ಞಾನಾನಂದ ಪುರಿ ಸ್ವಾಮೀಜಿ, ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್, ಸೋಮಶೇಖರ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ಎಸ್. ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6

ಊಂಜಲ್ ಸಂಗೀತ ಸೇವೆ: ಗಾಯನ: ಅನುಕೃಪ ರೌಡೂರ್ ಪುರೋಹಿತ್, ಪಿಟೀಲು: ಎಸ್. ಶಶಿಧರ್, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), ವಯ್ಯಾಲಿ ಕಾವಲ್, ಸಂಜೆ 6

ಮುತ್ಯಾಲಮ್ಮ ದೇವಿ ರಥೋತ್ಸವ: ಹೂವಿನ ಪಲ್ಲಕ್ಕಿ ಉತ್ಸವ, ಆಯೋಜನೆ ಮತ್ತು ಸ್ಥಳ: ಮುತ್ಯಾಲಮ್ಮ ದೇವಿ ದೇವಸ್ಥಾನ ಟ್ರಸ್ಟ್, ಮುತ್ಯಾಲಮ್ಮ ಕೆ. ಸ್ಟ್ರೀಟ್, ಶಿವಾಜಿನಗರ, ಸಂಜೆ 7

ರಾಮನವಮಿ ವಿಶೇಷ



120ನೇ ವರ್ಷದ ಶ್ರೀರಾಮೋತ್ಸವ: ಬೆಳಿಗ್ಗೆ 8ಕ್ಕೆ ರಾಮ ತಾರಕ ಹೋಮ, ಭಜನೆ ಮತ್ತು ಶ್ರೀರಾಮನ ಪಟ್ಟಾಭಿಷೇಕ, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ.

ಶ್ರೀರಾಮ ವೇಣುಗೋಪಾಲಕೃಷ್ಣಸ್ವಾಮಿ ಬ್ರಹ್ಮರಥೋತ್ಸವ: ಆಯೋಜನೆ: ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಬ್ಯಾಟರಾಯನಪುರ, ಮೈಸೂರು ರಸ್ತೆ, ಮಧ್ಯಾಹ್ನ 1.40

33ನೇ ಶ್ರೀರಾಮನವಮಿ ಸಂಗೀತೋತ್ಸವ: ಗಾಯನ: ಸಿತಾರ್: ಅರ್ಜುನ್ ಆನಂದ್, ತಬಲಾ: ಯೋಗೀಶ್ ಭಟ್, ಗಾಯನ: ಭಾರ್ಗವಿ ವೆಂಕಟ್‌ರಾಮ್, ಪಿಟೀಲು: ಕೇಶವ್ ಮೋಹನ್ ಕುಮಾರ್, ಮೃದಂಗ: ಅಕ್ಷಯ್ ಆನಂದ್, ರಿದಂ ಪ್ಯಾಡ್: ಸಾಯಿ ವಂಶಿ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 4.15ರಿಂದ

ಎಸ್‌ವಿಎನ್ ಸ್ಮಾರಕ ವಾರ್ಷಿಕ ಸಂಗೀತೋತ್ಸವ ಮತ್ತು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿ ಸ್ವೀಕರಿಸುವವರು: ಸುಧಾ ರಘುನಾಥನ್, ಅತಿಥಿಗಳು: ಕೆ. ರಾಧಾಕೃಷ್ಣನ್, ಎಸ್. ಸೋಮನಾಥ್, ಎಂ.ಆರ್. ಜೈಶಂಕರ್, ಸುರೇಂದ್ರ ಕುಮಾರ್ ಹೆಗ್ಗಡೆ, ನಾದಸ್ವರ: ಹರಿಬಾಬು, ಕೆ. ಮುನಿಕುಮಾರ್, ಡೋಳ: ವಿ. ಮಣಿ, ಥವಿ: ಎಂ. ಗೌತಮ್ ರಾಮ್, ಸಂಗೀತ ಕಛೇರಿ: ಸುಧಾ ರಘುನಾಥನ್ ಮತ್ತು ತಂಡ, ಆಯೋಜನೆ: ಶ್ರೀರಾಮಸೇವಾ ಮಂಡಳಿ ಟ್ರಸ್ಟ್, ಸ್ಥಳ: ಎಸ್‌ವಿಎನ್ ಸ್ಮಾರಕ ಸಭಾಂಗಣ, ನೆಟ್ಟಿಗೆರೆ ಗ್ರಾಮ, ಸೋಮನಹಳ್ಳಿ, ಕನಕಪುರ ರಸ್ತೆ, ಸಂಜೆ 4.15ರಿಂದ



ಸುಧಾ ರಘುನಾಥನ್

88ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಗೀತ ಕಛೇರಿ: ರಾಮಕೃಷ್ಣ ಸಿ ಮತ್ತು ತಂಡ, 'ರಾಮ ಲಕ್ಷ್ಮಣರ ಸಹೋದರತ್ವದ' ಕುರಿತು: ವಿನಯ್ ವಾರಣಾಸಿ, ಗಾಯನ: ಅರ್ಚನಾ, ಸಮನ್ವಿ ಮತ್ತು ತಂಡ, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5ರಿಂದ

ಶ್ರೀರಾಮ ನವಮಿ ಉತ್ಸವ: ಹರಿದಾಸ ವೈಭವ: ಗಾಯನ: ಅವನಿ ಭಟ್, ಕೀ–ಬೋರ್ಡ್: ಟಿ.ಎಸ್. ರಮೇಶ್, ತಬಲಾ: ಪ್ರಮಥ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.30

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ 'ಸೀರೆಯ ಸುತ್ತ' ಕಾರ್ಯಕ್ರಮ: ಅತಿಥಿ: ಪವಿತ್ರಾ ಮುದ್ದಯ್ಯ, 'ಜುಂಜಪ್ಪನ ಕಾವ್ಯ'ದ ಪ್ರಸ್ತುತಿ: ಮಂಜುನಾಥ್ ಯಲಪೇನಹಳ್ಳಿ, ಸಣ್ಣಮ್ಮ ಮತ್ತು ಸಂಗಡಿಗರು, ಆಯೋಜನೆ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30ರಿಂದ



ಸೀರೆಯ ಸುತ್ತ ಕಾರ್ಯಕ್ರಮದ ದೃಶ್ಯ

'ಸಡನ್ನಾಗ್ ಸಾಯ್ದೇ ಹೋದ್ರೆ?' ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ., ಆಯೋಜನೆ: ಸೈಡ್ ವಿಂಗ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

'ಕಾಯುವ ಕಾಯಕ' ನಾಟಕ ಪ್ರದರ್ಶನ: ರಚನೆ: ಡುಂಡಿರಾಜ್, ನಿರ್ದೇಶನ: ಅರ್ಚನಾ ಶ್ಯಾಮ್, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7.15

ಕರಗ ಶಕ್ತ್ಯೋತ್ಸವ: ಮಧ್ಯಾಹ್ನ 12.30ಕ್ಕೆ ಜಲಕಂಠೇಶ್ವರಸ್ವಾಮಿ ದೇವಸ್ಥಾನ, ಗವಿಪುರ ಗುಟ್ಟಹಳ್ಳಿ, ವಿಶೇಷ ಪೂಜೆ, ಧರ್ಮರಾಯ ಸ್ವಾಮಿಗೆ ಅರಿಶಿನ ಅಲಂಕಾರ, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ ಆವರಣ, ಸಂಜೆ 7.30

'ಕಲಾ ಸ್ಪಂದನ' ಶಾಸ್ತ್ರೀಯ ಸಂಗೀತ, ನೃತ್ಯ ತಿಂಗಳ ಕಾರ್ಯಕ್ರಮ: ಅತಿಥಿಗಳು: ವೂಡೇ ಪಿ. ಕೃಷ್ಣ, ಸತ್ಯನಾರಾಯಣ ರಾಜು, ಒಡಿಸ್ಸಿ ನೃತ್ಯ ಪ್ರದರ್ಶನ: ಶ್ರೀಜಿತ ಸಾನಿಯಲ್, ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ನಿಯತಿ ಅರವಿಂದ, ತಬಲಾ ಸೋಲೊ: ಸುಹಾಸ್ ಎಸ್. ರಾವ್, ಸುಮೇಧ್ ಕಡೇಕಾರ್, ಲೆಹರಾ : ಅಮೃತೇಶ್ ಕುಲಕರ್ಣಿ, ಹಾರ್ಮೋನಿಯಂ: ನಿಖಿಲ್ ಕಾರಂತ್, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್, ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಸ್ಥಳ: ಸನಾತನ ಕಲಾಕ್ಷೇತ್ರ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 6

ಸಾಹಿತ್ಯಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ವಿವರಗಳನ್ನು 'ನಗರದಲ್ಲಿ ಇಂದು' ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ..
nagaradalli_indu@prajavani.co.in



ಭೂಮಿಕಾ

ಮಹಿಳೆಯರ ಆಪ್ತ ಸಂಗಾತಿ





ಸೋಲೋ ಟ್ರಿಪ್ ಸೋಲೊ ಮಾತಿಲ್ಲ

• ಅನಿತಾ ಈ. ಹೊಸಕೋಟೆ

'ಗೆಳತಿಯರ ಜೊತೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದ ಟ್ರಿಪ್ ಪೋಸ್ಟ್‌ಪೋನ್ ಆಗುತ್ತಲೇ ಇದೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಕ್ಯಾನ್ಸಲ್ ಮಾಡುತ್ತಿದ್ದಾರೆ. ಈ ಸಲ ಒಬ್ಬಳೇ ಆದರೂ ಸರಿ, ಹೋಗಿ ಸುತ್ತಾಡಿ ಬರೋಣ ಅಂತ ಅಂದುಕೊಂಡಿದ್ದೀನಿ' ಎಂದು ತುಂಬಾ ಜನ ನನ್ನ ಬಳಿ ಹೇಳಿಕೊಳ್ಳುತ್ತಾರೆ. ಅದರಲ್ಲೂ ಈಗಷ್ಟೇ ವೃತ್ತಿಜೀವನ ಆರಂಭಿಸಿರುವ ಹುಡುಗಿಯರು ಒಂಟಿಯಾಗಿ ಪ್ರಯಾಣಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಕೆಲ ವರ್ಷಗಳಿಂದ ಟ್ರೆಂಡ್ ಆಗಿರುವ 'ಸೋಲೋ ಟ್ರ್ಯಾವಲ್' ಪರಿಕಲ್ಪನೆ ಬಹಳಷ್ಟು ಯುವತಿಯರಿಗೆ ಸುತ್ತಾಡಲು ಒಂದು ರೀತಿಯ ಹುಮ್ಮಸ್ಸು ನೀಡಿದೆ ಎಂದರೆ ತಪ್ಪಾಗದು.

ಏಕಾಂಗಿ ಪಯಣಕ್ಕೆ ಆರಂಭದಲ್ಲಿ ಹೆಚ್ಚಿನವರು ಅಂಜಿದರೂ ದಿನಗಳೆದಂತೆ ಅಭ್ಯಾಸವಾಗುತ್ತಾ ಹೋಗುತ್ತದೆ. ನಿತ್ಯದ ಆಗುಹೋಗುಗಳಲ್ಲಿ ಕಲಿಯಲಾಗದ ಎಷ್ಟೋ ಜೀವನಪಾಠಗಳನ್ನು ಅದು ನಿಮಗೆ ಕಲಿಸುತ್ತದೆ. ಮರೆಯಲಾಗದ ಅನುಭವಗಳನ್ನು ನೀಡುತ್ತದೆ. ಇಲ್ಲಿ ಬೇರೆಯವರ ಅನುಮತಿ, ಇಷ್ಟಾನಿಷ್ಟಗಳಿಗೆ ಅವಕಾಶವೇ ಇರುವುದಿಲ್ಲ. ಹೇಗೆ ಪ್ರವಾಸ ಯೋಜಿಸಬೇಕು ಎನ್ನುವಲ್ಲಿಂದ ಹಿಡಿದು ಯಾವ್ಯಾವ ಸ್ಥಳಗಳಿಗೆ ಹೋಗಬೇಕು, ಎಲ್ಲೆಲ್ಲಿ ತಂಗಬೇಕು ಎನ್ನುವವರೆಗೆ ಎಲ್ಲವೂ ನಿಮ್ಮದೇ ನಿರ್ಧಾರ.

ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೀವು ಅರಿತುಕೊಳ್ಳಲು ನಿಮಗೊದಗುವ ಸುಸಮಯ ಇದಾಗಿರುತ್ತದೆ. ನಿಮ್ಮ ಬಳಿ ಇರುವಷ್ಟೇ ಹಣದಲ್ಲಿ ಪ್ಲ್ಯಾನ್ ಮಾಡಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಈ ಅತ್ಯುತ್ತಮ ಮಾರ್ಗ, ಹೊಸ ಸ್ನೇಹಿತರನ್ನು ಸಂಪಾದಿಸುವ ಅವಕಾಶವನ್ನೂ ನಿಮಗೆ ನೀಡುತ್ತದೆ.

ಈ ಪಯಣದಿಂದ, ಅಪರಿಚಿತರ ಜೊತೆ ಹೇಗೆ ವರ್ತಿಸಬೇಕು, ಹೊಸ ಜಾಗದಲ್ಲಿ ಹೇಗಿರಬೇಕು ಎಂಬುದನ್ನು ಕಲಿಯುತ್ತೇವೆ. ಆದರೆ ಎಲ್ಲದಕ್ಕೂ ಗೂಗಲ್‌ನತ್ತ ಮುಖ ಮಾಡುವ ಈ ಜಮಾನಾದಲ್ಲಿ ಬಹಳಷ್ಟು ಸೋಲೋ ಟ್ರ್ಯಾವಲರ್‌ಗಳ ಪ್ರಯಾಣವು ಪ್ರವಾಸಿ ವಿಡಿಯೊ ನೋಡಿದಷ್ಟು ಸುಲಭವಾಗಿ ಇರುವುದಿಲ್ಲ; ಎಚ್ಚರ ತಪ್ಪಿದರೆ ಅಷ್ಟೇ ಕೆಟ್ಟ ಅನುಭವವನ್ನೂ ಕೊಡುತ್ತದೆ. ಅದಕ್ಕೇ ಏಕಾಂಗಿ ಪ್ರಯಾಣಕ್ಕೂ ಮುನ್ನ ಬಹಳಷ್ಟು ತಯಾರಿ ಹಾಗೂ ಸಂಶೋಧನೆಯ ಅಗತ್ಯ ಇರುತ್ತದೆ.

ಇಲ್ಲಿ ಮೊದಲ ಆದ್ಯತೆ ಸುರಕ್ಷತೆಗೆ. ಎಂದೂ ನೋಡದ ಸ್ಥಳ, ಹೊಸ ಜನ, ಅವರ ರೀತಿ-ನೀತಿ ಅರಿಯದೆ ಪ್ರವಾಸ ಕೈಗೊಂಡರೆ, ಸಿಹಿ ಅನುಭವಗಳ ಬದಲು ಕಹಿ ನೆನಪುಗಳ ಜೊತೆ ಭಾರವಾದ ಮನಸ್ಸಿನಿಂದ ಮನೆಗೆ ಮರಳಬೇಕಾಗುತ್ತದೆ. ಹೀಗಾಗಿ, ಹೊರಡಲಿರುವ ಸ್ಥಳದ ಬಗ್ಗೆ ಮೊದಲೇ ಅಗತ್ಯ ಮಾಹಿತಿ ಕಲೆಹಾಕಬೇಕು. ಆ ಸ್ಥಳಕ್ಕೆ ಹೋಗಿ ಬಂದವರು ಗೂಗಲ್‌ನಲ್ಲಿ ಹಂಚಿಕೊಂಡಿರುವ ಅನುಭವಗಳನ್ನು ಕೂಲಕಂಷವಾಗಿ ಓದಿದರೆ, ಆ ಜಾಗದ ಬಗ್ಗೆ ನಿಮಗೆ ಒಂದು ಚಿತ್ರಣ ಸಿಗುತ್ತದೆ. ಎಲ್ಲಿ ಹೇಗಿರಬೇಕೆಂಬುದು ತಿಳಿಯುತ್ತದೆ.

ಮ್ಯಾಪ್ ಡೌನ್‌ಲೋಡ್ ಮಾಡಿಕೊಳ್ಳಿ

ನೀವು ಹೋಗಬಯಸುವ ಎಲ್ಲ ಸ್ಥಳದಲ್ಲೂ ನೆಟ್‌ವರ್ಕ್ ಸಿಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಮ್ಯಾಪ್ ಕೆಲಸ ಮಾಡುವುದಿಲ್ಲ. ಹೀಗಾಗಿ, ಭೇಟಿ ನೀಡಲಿಚ್ಛಿಸುವ ಸ್ಥಳಗಳಿಗೆ ತಲುಪಿಸುವ ದಾರಿಯ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಬೇಕೆಂದಾಗ ಆಫ್‌ಲೈನ್‌ನಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸೂಕ್ತ. ಜತೆಗೆ ಅವುಗಳ ಪ್ರಿಂಟ್‌ಔಟ್ ಸಹ ಇರಲಿ.

ನಿಮ್ಮ ಆಯ್ಕೆ ಹೀಗಿರಲಿ: ಮೊದಲ ಸಲವೇ ದೂರದ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಮೊದಲು ನೀವಿರುವ ಊರಿನ ಸುತ್ತಮುತ್ತಲಿನ ಹಾಗೂ ಕಡಿಮೆ ದೂರದಲ್ಲಿರುವ ಸ್ಥಳಗಳಿಗೆ ಒಬ್ಬರೇ ಭೇಟಿಕೊಟ್ಟು ಬನ್ನಿ. ನಂತರ ಎರಡು ದಿನಗಳ ಪ್ರವಾಸ ಯೋಜಿಸಿ. ಹೀಗೆ ನಿಧಾನವಾಗಿ ಏಕಾಂಗಿ ಪ್ರಯಾಣಕ್ಕೆ ನಿಮ್ಮನ್ನು ನೀವು ಸಿದ್ಧಗೊಳಿಸಿಕೊಳ್ಳಬೇಕು.

ನೀವೊಬ್ಬರೇ ಪ್ರಯಾಣಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ ಎನ್ನುವ ಆತ್ಮವಿಶ್ವಾಸ ನಿಮಗೆ ಮೂಡಿದ ನಂತರ ದೂರದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ನೀವು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದೀರಿ ಎಂದಾದರೆ, ಅಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕಿ. ಅಲ್ಲಿ ನೀವು ಬಳಸಬಹುದಾದ ಸಾರಿಗೆ ವಿಧಾನವನ್ನು ಮೊದಲೇ ನಿರ್ಧರಿಸಿಕೊಳ್ಳಿ. ಆ ಸ್ಥಳದಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಜನಸಂದಣಿ ಎಷ್ಟಿರುತ್ತದೆ ಎಂದು ತಿಳಿದುಕೊಳ್ಳಿ. ಅದರ ಮೇಲೆ ನಿಮಗೆ ಯಾವ ಸಮಯ ಸುರಕ್ಷಿತವಾಗಿರುತ್ತದೆ ಎಂದು ತೀರ್ಮಾನಿಸಿ. ಆದಷ್ಟೂ ರಾತ್ರಿ ಪ್ರಯಾಣ ತಪ್ಪಿಸಿ. ಹಗಲಿನಲ್ಲಿ ಪ್ರಯಾಣಿಸುವುದು ಉತ್ತಮ ಆಯ್ಕೆ ಹಾಗೂ ಹೆಚ್ಚು ಸುರಕ್ಷಿತ. ಇನ್ನು ನೀವು ಹೋಗುವ ಸ್ಥಳ ನೂರಾರು ಕಿ.ಮೀ ದೂರ ಇದ್ದಲ್ಲಿ ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ. ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿ ಮಾಡಿಕೊಳ್ಳುವಾಗ, ಹಣ ಕೊಂಚ ಹೆಚ್ಚಾದರೂ ಪರವಾಗಿಲ್ಲ ಪ್ರೀ-ಪೇಯ್ಡ್ ಟ್ಯಾಕ್ಸಿಗೆ ಆದ್ಯತೆ ಕೊಡಿ.

ಮನೆಯವರಿಗೆ ಇರಲಿ ಮಾಹಿತಿ

ನೀವು ಉಳಿದುಕೊಳ್ಳುವ ಹೋಟೆಲ್‌ನ ವಿವರ, ಹತ್ತಿರದ ಪೊಲೀಸ್ ಠಾಣೆಯ ಹೆಸರು, ನಿಮ್ಮ ಲೈವ್ ಲೊಕೇಷನ್ ಮನೆಯವರಿಗೆ ಕಳುಹಿಸಿ. ನೀವು ಸಂಚರಿಸುವ ಕಾರು ಹಾಗೂ ಚಾಲಕನ ವಿವರವನ್ನು ಮನೆಯವರ ಜೊತೆ ಹಂಚಿಕೊಳ್ಳಿ.

ಯಾವುದೇ ಊರು ಹಾಗೂ ರಾಜ್ಯಗಳಲ್ಲಿ ಮೊದಲೇ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಕಡಿಮೆ ಹಣ ಎಂದು ಸಿಕ್ಕ ಸಿಕ್ಕ ಕಡೆ ಉಳಿಯುವ ಗೋಜಿಗೆ ಹೋಗಬೇಡಿ. ಒಳ್ಳೆಯ ರಿವ್ಯೂ ಇರುವ ಹೋಟೆಲ್‌ಗಳಿಗೆ ಆದ್ಯತೆ ಕೊಡಿ. ಕೆಲವೊಮ್ಮೆ ನಿಮ್ಮಿಂದ ಅಡ್ವಾನ್ಸ್ ಪಡೆದಿದ್ದರೂ ಅಲ್ಲಿಗೆ ಹೋದಾಗ ಆನ್‌ಲೈನ್ ಬುಕಿಂಗ್ ಕ್ಯಾನ್ಸಲ್ ಆಗಿದೆ ಎಂದು ಕೆಲವು ಕಡೆ ಹೇಳುತ್ತಾರೆ. ಅದಕ್ಕಾಗಿ ಒಂದು ಪರ್ಯಾಯ ಪ್ಲ್ಯಾನ್ ಮಾಡಿಕೊಂಡಿರುವುದು ಒಳ್ಳೆಯದು.

ಸ್ನೇಹಿತೆಯೊಬ್ಬರು ಎರಡು ವರ್ಷಗಳಿಂದ ಒಬ್ಬರೇ ಆಗಾಗ ಕಾಶ್ಮೀರಕ್ಕೆ ಹೋಗಿಬರುತ್ತಿದ್ದರು. ಅಲ್ಲಿ ಅವರಿಗೆ ಹೋಮ್‌ಸ್ಟೇಯೊಂದರ ಮಾಲೀಕರು ಪರಿಚಯವಾಗಿದ್ದರು. ಹೀಗಾಗಿ, ಆಕೆ ಈ ಸಲವೂ ಆನ್‌ಲೈನ್‌ನಲ್ಲಿ ಬುಕ್ ಮಾಡಿ, 15 ದಿನಗಳಿಗೆಂದು ಮುಂಗಡ ಹಣವನ್ನೂ ಪಾವತಿಸಿದ್ದರು. ಆದರೂ ಎರಡು ದಿನ ಕಳೆಯುತ್ತಿದ್ದಂತೆಯೇ ಅದರ ಮಾಲೀಕರು ರೂಮ್ ಬಾಡಿಗೆಯನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿ, ಮತ್ತಷ್ಟು ಹಣ ಕೊಡಿ, ಇಲ್ಲವಾದಲ್ಲಿ ಖಾಲಿ ಮಾಡಿ ಎಂದರಂತೆ. ಆಕೆಗೆ ಬೇರೆ ದಾರಿ ತೋರದೆ ಪೊಲೀಸರ ಮೊರೆ ಹೋದರು. ಕಡೆಗೆ ಪೊಲೀಸರು ಹೋಮ್‌ಸ್ಟೇ ಮಾಲೀಕರಿಂದ ಅವರ ಹಣ ಕೊಡಿಸಿ, ಬೇರೆಡೆ ವ್ಯವಸ್ಥೆ ಮಾಡಿಸಿಕೊಟ್ಟರಂತೆ. ಇಂತಹ ಸಂದಿಗ್ಧ ಪರಿಸ್ಥಿತಿಗಳಿಗೆ ನಾವು ಮೊದಲೇ ಸಿದ್ಧರಿರಬೇಕಾಗುತ್ತದೆ.

ಹೆಚ್ಚಿನ ಪ್ರವಾಸಿ ಸ್ಥಳಗಳಲ್ಲಿ ಸೋಲೋ ಟ್ರ್ಯಾವಲರ್ಸ್, ಬ್ಯಾಕ್‌ಪ್ಯಾಕರ್ಸ್ ಹಾಗೂ ಬೈಕರ್ಸ್‌ಗಳಿಗೆಂದೇ ಹಾಸ್ಟೆಲ್ ವ್ಯವಸ್ಥೆ ಇರುತ್ತದೆ. ಉತ್ತಮ ಸೌಲಭ್ಯ ಹಾಗೂ ಸುರಕ್ಷತೆ ಇರುವ ಇಂತಹ ಸ್ಥಳಗಳನ್ನು ಹುಡುಕಿ ಬುಕ್ ಮಾಡಿಕೊಳ್ಳಬಹುದು. ಜೊತೆಗೆ, ಒಮ್ಮೆ ಪ್ರವಾಸಕ್ಕೆ ಹೋದಾಗ ಪರಿಚಯ ಆಗುವವರು ಮುಂದಿನ ಪ್ರಯಾಣದ ಸಂದರ್ಭಗಳಲ್ಲಿ ತುಂಬಾ ಸಹಾಯಕ್ಕೆ ಬರುತ್ತಾರೆ. ಇಂತಹವರು ತಮ್ಮದೇ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು, ಒಂಟಿಯಾಗಿ ಸಂಚರಿಸುವ ಮಹಿಳೆಯರಿಗೆ ಅಗತ್ಯದ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇಂತಹ ಗ್ರೂಪ್‌ಗಳನ್ನು ಹುಡುಕಿ ಸದಸ್ಯರಾಗಬಹುದು. ಅಷ್ಟೇ ಅಲ್ಲ ದೇಶದ ವಿವಿಧ ರಾಜ್ಯಗಳ ಟ್ರ್ಯಾವಲರ್‌ಗಳು ಸಹ ಇಲ್ಲಿ ನಿಮಗೆ ಪರಿಚಯವಾಗುತ್ತಾರೆ.

ಸೋಲೋ ಜರ್ನಿ ಅನ್ನುವುದು ಎಷ್ಟು ಖುಷಿ ಕೊಡುತ್ತದೊ ಅಷ್ಟೇ ಒತ್ತಡದಿಂದ ಕೂಡಿದ ಕಷ್ಟಕರ ಅನುಭವವೂ ಹೌದು. ಆದರೆ, ಈ ಏಕಾಂಗಿ ಪಯಣ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ, ಎದುರಾಗುವ ಎಲ್ಲ ಅಡೆತಡೆ ಹಾಗೂ ಪರಿಸ್ಥಿತಿಗಳನ್ನು ಒಬ್ಬಂಟಿಯಾಗಿ ಎದುರಿಸುವ ಧೈರ್ಯವನ್ನು ಕೊಡುತ್ತದೆ. ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮಲ್ಲಿರುವ ಅಂಜಿಕೆ ಮೆಲ್ಲನೆ ಮರೆಯಾಗಿ, ಭವಿಷ್ಯದಲ್ಲಿ ಎದುರಾಗುವ ಇತರ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಮಾಡುತ್ತದೆ. ಹೊಸಬರೊಂದಿಗೆ ಬೆರೆತು ಬಾಳುವ ಪಾಠವನ್ನೂ ಕಲಿಸುತ್ತದೆ. ❖

ಬೇಕಾಗಿದೆ 'ಷೀ ಸ್ಪೇಸ್'

• ಶ್ರೀನಿಧಿ ಅಡಿಗ

ಮಹಿಳೆಯರ ಭಯಮುಕ್ತ ಪ್ರವಾಸಕ್ಕೆ ಅನುವಾಗುವಂತೆ ಹಿಮಾಚಲ ಪ್ರದೇಶವು 'ಷೀ ಟ್ರ್ಯಾವಲ್' ಎಂಬ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತಿದೆ. ಸುರಕ್ಷತೆ, ಅಗತ್ಯ ಮಾಹಿತಿ ಮತ್ತು ಸಹಾಯ ನೀಡುವ ಮಹಿಳಾಸ್ನೇಹಿ ವ್ಯವಸ್ಥೆಯ ಮೂಲಕ ಸೋಲೋ ಮಹಿಳಾ ಟ್ರ್ಯಾವಲರ್‌ಗಳನ್ನು ಉತ್ತೇಜಿಸುವುದು ಈ ನೀತಿಯ ಧ್ಯೇಯ. ಮಹಿಳೆಯರಿಗೇ ಮೀಸಲಾಗಿರುವ ಪ್ರವಾಸೋದ್ಯಮ ಜಾಲತಾಣ ಆರಂಭವಾಗಲಿದ್ದು, ಇದರಲ್ಲಿ ಮಹಿಳೆಯರಿಗೆಂದು ವಿಶೇಷವಾಗಿ ಕಾಯ್ದಿರಿಸಲಾದ ವಸತಿಗೃಹಗಳು, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ಸಂಖ್ಯೆಗಳು, ಅಧಿಕೃತ ಗೈಡ್‌ಗಳ ಮಾಹಿತಿ ಎಲ್ಲವೂ ಇರಲಿದೆ. ತಕ್ಷಣದ ನೆರವಿಗಾಗಿ 'ಷೀ ಶೀಲ್ಡ್' ಮೊಬೈಲ್ ಆ್ಯಪ್ ಬಿಡುಗಡೆಯಾಗಲಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ, ಸಹಾಯವಾಣಿ, ಲೈವ್ ಲೊಕೇಷನ್ ಶೇರಿಂಗ್ ವ್ಯವಸ್ಥೆ ಎಲ್ಲವನ್ನೂ ಒಳಗೊಳ್ಳಲಿದೆ.



ಮಹಿಳೆಯರಿಗೆ ಸುರಕ್ಷಿತ ಎನಿಸುವ ವಸತಿಗೃಹಗಳಿಗೆ 'ಷೀ ಸ್ಪೇಸ್' ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಮುಖ ಪ್ರವಾಸಿ ಸ್ಥಳಗಳು ಮತ್ತು ವಸತಿಗೃಹಗಳಲ್ಲಿ ಮಹಿಳಾ ಪ್ರವಾಸಿಗರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಫೀಮೇಲ್ ಸೇಫ್ಟಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತದೆ. ಇದಲ್ಲದೆ ಸುಮಾರು 200ಕ್ಕೂ ಹೆಚ್ಚು ತಾಣಗಳಲ್ಲಿ ಸಿ.ಸಿ.ಟಿ.ವಿ. ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ 'ಸೇಫ್ಟಿ ಆಡಿಟ್' ನಡೆಯಲಿದೆ. ಇದರೊಂದಿಗೆ ಈ ಹೊಸ ಪ್ರವಾಸೋದ್ಯಮ ನೀತಿಯು ಮಹಿಳೆಯರಿಗೆ ಉದ್ಯೋಗವನ್ನೂ ಸೃಷ್ಟಿಸಲಿದೆ. ಸುಮಾರು 5,000ಕ್ಕೂ ಹೆಚ್ಚು ಮಹಿಳೆಯರಿಗೆ ಗೈಡ್, ಟೂರ್ ಲೀಡರ್, ಹೋಮ್‌ಸ್ಟೇ ಆಪರೇಟರ್ ತರಬೇತಿ ನೀಡಲಾಗುತ್ತದೆ. ಪ್ರವಾಸೋದ್ಯಮ ಆಡಳಿತ ಸಮಿತಿಗಳಲ್ಲಿ ಶೇಕಡ 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನೆರೆ ರಾಜ್ಯ ಕೇರಳವೂ ತನ್ನ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳೆಯರಿಗೆ ಪ್ರಾಮುಖ್ಯ ನೀಡುತ್ತಿದ್ದು, 'ಜಂಡರ್ ಇನ್‌ಕ್ಲೂಸಿವ್ ಟೂರಿಸಂ' ಪರಿಚಯಿಸುತ್ತಿದೆ.

'ಒಂಟಿಯಾಗಿ ಪ್ರವಾಸಕ್ಕೆ ತೆರಳುವ ಮಹಿಳೆಯರ ಸ್ವಾತಂತ್ರ್ಯವನ್ನು ಗೌರವಿಸುವ, ಅವರ ಘನತೆಯನ್ನು ಎತ್ತಿಹಿಡಿಯುವ, ಮಹಿಳೆಯರ ಹಕ್ಕುಗಳಿಗೆ ಕಾನೂನಿನ ಬೆಂಬಲ ನೀಡುವ ಈ ನೀತಿ ಶ್ಲಾಘನೀಯ. ಇಂತಹ ಪ್ರಯತ್ನಗಳು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಜನ ಕಾಣುವ ರೀತಿಯಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತರುತ್ತವೆ. ಕರ್ನಾಟಕದಲ್ಲಿ ಸಹ ಇಂತಹ ನೀತಿ ಅನುಷ್ಠಾನಕ್ಕೆ ಬಂದರೆ, ಸೋಲೋ ಮಹಿಳಾ ಟ್ರ್ಯಾವಲರ್‌ಗಳಿಗೆ ನಮ್ಮ ನಾಡು ಇನ್ನಷ್ಟು ಸುರಕ್ಷಿತ ಆಗುವುದರಲ್ಲಿ ಸಂದೇಹವಿಲ್ಲ' ಎನ್ನುತ್ತಾರೆ ಬೆಂಗಳೂರಿನ ಸೋಲೋ ಟ್ರ್ಯಾವಲರ್ ಶ್ರೀವಿದ್ಯಾ ಹಾಗೂ 'ಸ್ಕೈ ಟ್ರಿಪ್ಸ್' ಟೂರ್ ಆಪರೇಟರ್ ಪ್ರತಿಮಾ. ❖

ನನಗೆ ಮಕ್ಕಳಾಗುವುದಿಲ್ಲವೇ?

• **ನನಗೆ 30 ವರ್ಷ. ಉದ್ಯೋಗಸ್ಥೆ. ಮದುವೆಯಾಗಿ 3 ವರ್ಷವಾಗಿದ್ದು, ಇನ್ನೂ ಮಕ್ಕಳಾಗಿಲ್ಲ. ಪ್ರತಿಬಾರಿ ಮುಟ್ಟಾದಾಗಲೂ ತುಂಬಾ ಹೊಟ್ಟೆನೋವಿರುತ್ತದೆ. 'ಎಂಡೊಮೆಟ್ರಿಯೋಸಿಸ್ ಇರಬಹುದು, ಲ್ಯಾಪ್ರೊಸ್ಕೋಪಿ ಮಾಡಬೇಕು' ಎಂದು ವೈದ್ಯರು ಹೇಳಿದ್ದಾರೆ. ಹಾಗಿದ್ದರೆ ನನಗೆ ಮಕ್ಕಳಾಗುವುದಿಲ್ಲವೇ?**

ವನಜಾ, ಹಿರಿಯೂರು



ಸ್ಪಂದನ

ಡಾ. ವೀಣಾ ಎಸ್. ಭಟ್

ಎಂಡೊಮೆಟ್ರಿಯೋಸಿಸ್ ಎಂಬುದು ಸಂತಾನೋತ್ಪತ್ತಿ ವಯಸ್ಸಿನ ಬಹಳಷ್ಟು ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಮಹಿಳೆಯರ ಜೀವನದ ಗುಣಮಟ್ಟವನ್ನು ಬಾಧಿಸುವ ಗೋಪ್ಯ ಸಾಂಕ್ರಾಮಿಕದಂತೆ ಇದು ಸ್ತ್ರೀಸಂಕುಲವನ್ನು ಬಾಧಿಸುತ್ತಿದೆ.

ಎಂಡೊಮೆಟ್ರಿಯಂ ಎಂಬುದು ಗರ್ಭಕೋಶದ ಒಳ ಆವರಣದಲ್ಲಿದ್ದು, ಹೆಣ್ತನದ ಹಾರ್ಮೋನುಗಳಾದ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್‌ಗಳಿಗೆ ಸ್ಪಂದಿಸುತ್ತಾ, ಗರ್ಭಧಾರಣೆ ಆಗದಿದ್ದಲ್ಲಿ ಋತುಸ್ರಾವದಲ್ಲಿ ಹೊರಹೋಗುವ ಅಂಗಾಂಶವಾಗಿದೆ. ಆದರೆ ಕೆಲವು ಕಾರಣಗಳಿಂದ ಕೆಲವೊಮ್ಮೆ ಅದು ಗರ್ಭಾಶಯದ ಹೊರಭಾಗದಲ್ಲಿ ಅಳವಡಿಕೆಯಾಗುತ್ತದೆ. ಈ ಸ್ಥಾನಪಲ್ಲಟವನ್ನು ಎಂಡೊಮೆಟ್ರಿಯೋಸಿಸ್ ಎನ್ನುತ್ತಾರೆ.

ಹೀಗೆ ಇದು ಸಾಮಾನ್ಯವಾಗಿ ಅಂಡಾಶಯ, ಗರ್ಭಾಶಯದ ಹಿಂಭಾಗ, ಗರ್ಭನಾಳದಂತಹ ಸ್ಥಳಗಳಲ್ಲಿ ಅಳವಡಿಕೆಯಾಗುತ್ತದೆ. ವಿಚಿತ್ರವೆಂದರೆ, ಕೆಲವೊಮ್ಮೆ ಈ ಪದರವು ದೇಹದ ಯಾವುದೇ ಅಂಗಕ್ಕಾದರೂ ಸ್ಥಾನಪಲ್ಲಟಗೊಳ್ಳಬಹುದು. ಉದಾಹರಣೆಗೆ, ಮೂತ್ರಕೋಶ, ಗುದನಾಳ, ಪುಪ್ಪುಸ, ಹೃದಯ, ಶಸ್ತ್ರಚಿಕಿತ್ಸೆಗೆ ಒಳಗಾದ ಸ್ಥಳ... ಹೀಗೆ ಹಿಡಿತವಿಲ್ಲದೆ ಹಲವಾರು ಸ್ಥಳಗಳಲ್ಲಿ ಬಂದು ಸೇರಬಹುದು. ಇದೆಲ್ಲ ಹೇಗೆ ಸಾಧ್ಯ ಎಂಬುದು ವಿಸ್ಮಯವೇ ಸರಿ. ಹಲವು ಸಿದ್ಧಾಂತಗಳು ಇದಕ್ಕೆ ಬೇರೆಬೇರೆ ಕಾರಣಗಳನ್ನು ವಿವರಿಸುತ್ತವೆ.

ಬೇಗನೆ ಋತುಮತಿ ಆಗುವುದು, ತಡವಾಗಿ ಮುಟ್ಟು ನಿಲ್ಲುವುದು ಈ ಕಾಯಿಲೆಯ ಅಪಾಯಕಾರಿ ಅಂಶಗಳು. ಬಿಳಿ ಜನಾಂಗದವರು ಮತ್ತು ಏಷ್ಯನ್ನರಲ್ಲಿ, ಕೆಟ್ಟ ಕೊಲೆಸ್ಟ್ರಾಲ್‌ಗೆ ಕಾರಣವಾಗುವ ಟ್ರಾನ್ಸ್‌ಫ್ಯಾಟ್ ಇರುವ ಆಹಾರ ಸೇವಿಸುವವರಲ್ಲಿ, ಅತಿರಕ್ತಸ್ರಾವ ಆಗುವವರಲ್ಲಿ, ಮಕ್ಕಳಾಗದೇ ಇರುವವರಲ್ಲಿ ಹೆಚ್ಚಾಗಿ ಕಂಡುಬರಬಹುದು. ಕಾರಣಗಳೇನೆ ಇರಲಿ, ಈ ಅಂಗಾಂಶವು ಈ ರೀತಿ ಬೇರೆ ಸ್ಥಳದಲ್ಲಿ ಎಲ್ಲೇ ಅಳವಡಿಕೆಯಾದರೂ ಹಾರ್ಮೋನಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತದೆ.

ಅತಿಯಾದ ನೋವುಸಹಿತ ಮುಟ್ಟು, ಲೈಂಗಿಕ ಸಂಪರ್ಕದಲ್ಲಿ ನೋವು, ಮಲಮೂತ್ರ ವಿಸರ್ಜನೆಯಲ್ಲಿ ನೋವು, ಹೊಟ್ಟೆಯುಬ್ಬರ, ಸುಸ್ತು, ಕೆಲವೊಮ್ಮೆ ಅತಿಯಾದ ರಕ್ತಸ್ರಾವ, ಹೆಚ್ಚಿನವರಲ್ಲಿ ಖಿನ್ನತೆಯೂ ಕಂಡುಬರಬಹುದು. ಶೇಕಡ 25ರಷ್ಟು ಜನರಲ್ಲಿ ಇದು ಬಂಜೆತನಕ್ಕೆ ಕಾರಣವಾಗಬಹುದು. ನಿಮಗೆ ಯಾವ ಕಾರಣಕ್ಕಾಗಿ ಮಕ್ಕಳಾಗಿಲ್ಲ ಎನ್ನುವುದರ ಬಗ್ಗೆ ಸೂಕ್ತ ಪರೀಕ್ಷೆಯಾಗಬೇಕು.

ಎಂಡೊಮೆಟ್ರಿಯೋಸಿಸ್ ಅನ್ನು ಸಾಮಾನ್ಯವಾಗಿ ಅಲ್ಟ್ರಾ ಸೌಂಡ್ ಪರೀಕ್ಷೆಯಿಂದ (ಟ್ರಾನ್ಸ್ ವೆಜೈನಲ್) ಪತ್ತೆ ಹಚ್ಚಬಹುದು. ಕೆಲವೊಮ್ಮೆ ಎಂ.ಆರ್.ಐ. ಸ್ಕ್ಯಾನಿಂಗ್ ಬೇಕಾಗಬಹುದು. ನೀವು ನಿಮ್ಮ ವೈದ್ಯರು ತಿಳಿಸಿದ ಹಾಗೆ ಚಿಕಿತ್ಸೆಗೆ ಒಳಗಾಗಿ. ನಿಮಗೆ ಬೇಗನೇ ಸಂತಾನಪ್ರಾಪ್ತಿಯಾಗಲಿ.

ವೈದ್ಯಕೀಯ ಚಿಕಿತ್ಸೆಯೊಂದಿಗೆ ಸಮಗ್ರ ಜೀವನಶೈಲಿ ಬದಲಾವಣೆಗಳು ಎಂಡೊಮೆಟ್ರಿಯೋಸಿಸ್ ನಿರ್ವಹಣೆಯಲ್ಲಿ ಅತಿ ಮುಖ್ಯ. ಟ್ರಾನ್ಸ್‌ಫ್ಯಾಟ್ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಕೆಂಪುಮಾಂಸ, ಮದ್ಯಪಾನ, ಧೂಮಪಾನ ತ್ಯಜಿಸಿ. ಹೆಚ್ಚು ಹಣ್ಣು, ತರಕಾರಿಗಳನ್ನು ಸೇವಿಸಿ. ದಿನಾಲು ಒಂದು ಗಂಟೆ ದೈಹಿಕ ಚಟುವಟಿಕೆ ಮತ್ತು ಪೆಲ್ವಿಕ್ ಸ್ನಾಯುಗಳ ಒತ್ತಡ ನಿರ್ವಹಣೆ ಬಹಳ ಮುಖ್ಯ. ಮುಟ್ಟಿನ ಸಮಯದಲ್ಲಿ ಅತಿಯಾದ ದೈಹಿಕ ಚಟುವಟಿಕೆ ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಬೇಡ.

ಅಂದಹಾಗೆ, ಇದು ಎಂಡೊಮೆಟ್ರಿಯೋಸಿಸ್ ಜಾಗೃತಿ ಮಾಸ. ❖



ಆಹಾ ಇಡ್ಲಿ!

• ಸುಮಾವೀಣಾ

ಹಬೆಯಾಡುವ ನವಿರಾದ ಇಡ್ಲಿ, ಅದರ ಹಿತವಾದ ಪರಿಮಳವು ಇಡ್ಲಿಪ್ರಿಯರ ಬಾಯಲ್ಲಿ ನೀರೂರಿಸದೇ ಇರದು. ಬಿಬಿಸಿ ಸಮೀಕ್ಷೆಯಂತೆ, ವಿಶ್ವದ ಹತ್ತು ಅದ್ಭುತ ಉಪಾಹಾರಗಳ ಪಟ್ಟಿಯಲ್ಲಿ ನಮ್ಮ ಇಡ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದೆ! ಅಂದ ಹಾಗೆ ಮಾರ್ಚ್ 30 'ವಿಶ್ವ ಇಡ್ಲಿ ದಿನ'.

ತಮಿಳುನಾಡಿನ ಇನಿಯವನ್ ಅವರು ಈ ದಿನಾಚರಣೆಯ ರೂವಾರಿ. ಮೂಲತಃ ಆಟೊ ಚಾಲಕರಾಗಿದ್ದ ಇವರಿಗೆ, ದಿನನಿತ್ಯ ತಮ್ಮ ಆಟೊದ ಮೂಲಕ ಇಡ್ಲಿಗಳನ್ನು ಕೊಂಡೊಯ್ದು ಹೋಟೆಲ್‌ಗಳಿಗೆ ವಿತರಿಸುತ್ತಿದ್ದ ಚಂದ್ರಾ ಎಂಬ ಮಹಿಳಾ ವ್ಯಾಪಾರಿಯೇ ಸ್ಫೂರ್ತಿ. ಬಳಿಕ ಸ್ವತಃ ಇಡ್ಲಿ ಮಾರಾಟ ಶುರು ಮಾಡಿದ ಇನಿಯವನ್, ಬಗೆಬಗೆಯ ಇಡ್ಲಿಗಳನ್ನು ತಯಾರಿಸುವ ಮೂಲಕ ಜನಪ್ರಿಯರಾಗುತ್ತಾ ಬಂದರು. ಸುಮಾರು 2,500ಕ್ಕೂ ಹೆಚ್ಚು ಬಗೆಯ ಇಡ್ಲಿಗಳನ್ನು ಪ್ರಯೋಗಿಸಿರುವ ಅವರು, 2015ರಲ್ಲಿ ಆರಂಭಿಸಿದ 'ವಿಶ್ವ ಇಡ್ಲಿ ದಿನಾಚರಣೆ' ಈಗ ದಶಕ ದಾಟಿದೆ. ಅವರು ತಯಾರಿಸಿದ 124.8 ಕೆ.ಜಿ. ತೂಕದ ಇಡ್ಲಿಯು ಗಿನ್ನಿಸ್ ದಾಖಲೆಗೂ ಪಾತ್ರವಾಗಿದೆ. ಮಿಕ್ಕಿ ಮೌಸ್ ವಿನ್ಯಾಸದ ಇಡ್ಲಿ, ಕುಂಗ್ ಫೂ ಪಾಂಡಾ ಇಡ್ಲಿ, ವ್ಯಾಲೆಂಟೈನ್ಸ್ ಡೇ ಸ್ಪೆಷನ್ ಇಡ್ಲಿಗಳೂ ಜನಪ್ರಿಯವಾಗಿವೆ.

ಸರ್ವಪ್ರಿಯ: 'ಇಡ್ಲಿವಡಾ, ಬಿಸಿ ಬಿಸಿ ಇಡ್ಲಿವಡಾ' ಎಂಬ ಧ್ವನಿಗೆ ಮಾರುಹೋಗದವರಾರು? ಆರೋಗ್ಯ ಸರಿಯಿಲ್ಲದವರಿಗೆ ಆಹಾರ ಪಥ್ಯದಲ್ಲಿ ವೈದ್ಯರು ಹೇಳುವ ಪ್ರಮುಖ ತಿನಿಸು ಇಡ್ಲಿ. ಬೇಗ ಜೀರ್ಣವಾಗುತ್ತದೆ, ಎಣ್ಣೆ ಅಂಶ ಹೆಚ್ಚಾಗಿ ಇರದು ಎಂಬುದು ಇದಕ್ಕೆ ಕಾರಣ. ಇಡ್ಲಿಯಲ್ಲಿನ ಪೌಷ್ಟಿಕಾಂಶಗಳ ಬೆನ್ನು ಹತ್ತಿದರೆ, 30 ಗ್ರಾಂನ ಒಂದು ಇಡ್ಲಿಯಲ್ಲಿ ಕಾರ್ಬೊಹೈಡ್ರೇಟ್, ಫೈಬರ್, ಫ್ಯಾಟ್, ಪೊಟ್ಯಾಸಿಯಂ ಎಲ್ಲವೂ ಇರುತ್ತವೆ.

ಇಡ್ಲಿಯು ದಕ್ಷಿಣ ಭಾರತೀಯರ ಜನಪ್ರಿಯ ತಿನಿಸು ಎನಿಸಿಕೊಂಡಿದೆಯಾದರೂ ಕ್ರಿ.ಶ. 10ನೇ ಶತಮಾನದಲ್ಲಿ ರಚನೆಯಾಗಿರುವ 'ಚಕ್ರದತ್ತ ಸಂಹಿತಾ' ಎಂಬ ಉತ್ತರ ಭಾರತದ ಆಯುರ್ವೇದದ ಕೃತಿಯಲ್ಲಿಯೂ ಇಡ್ಲಿಯ ಚಿಕಿತ್ಸಕ ಗುಣದ ಉಲ್ಲೇಖವಿದೆ. 'ಗೋಧಾಪದಿ' ಎಂಬ ಗಿಡದ ಬೇರನ್ನು ಉದ್ದಿನೊಡನೆ ಅರೆದು ತಯಾರಿಸಿದ ಇಡ್ಲಿ ಸೇವನೆಯು ಆನೆಕಾಲು ರೋಗದ ಚಿಕಿತ್ಸೆಯಲ್ಲಿ ಹೇಗೆ ಉಪಯುಕ್ತ ಎಂದು ಹೇಳಲಾಗಿದೆ.

ಕ್ರಿ.ಶ. 1025ರಲ್ಲಿ ಚಾವುಂಡರಾಯ ತನ್ನ 'ಲೋಕೋಪಕಾರ' ಕೃತಿಯಲ್ಲಿ, ಮಜ್ಜಿಗೆಯಲ್ಲಿ ನೆನೆಸಿದ ಉದ್ದಿನಬೇಳೆಯನ್ನು ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಸೇರಿಸಿ ಇಡ್ಲಿ ಸಂಪಣ ತಯಾರಿಸುತ್ತಿದ್ದರು ಎಂಬ ಮಾಹಿತಿಯನ್ನು ಉಲ್ಲೇಖಿಸಿದ್ದಾನೆ. ಕ್ರಿ.ಶ. 1130ರಲ್ಲಿ ಮೂರನೇ ಸೋಮೇಶ್ವರನ 'ಮಾನಸೋಲ್ಲಾಸ' ಕೃತಿಯಲ್ಲಿ ಇಡ್ಲಿ ಮಾಡುವ ಬಗೆಯನ್ನು ವಿವರಿಸಲಾಗಿದೆ. 15ನೇ ಶತಮಾನದ 'ಸೂಪಶಾಸ್ತ್ರ' ಎಂಬ ಕೃತಿಯಲ್ಲೂ ಇಡ್ಲಿಯ ಪ್ರಸ್ತಾಪವಿದೆ. ಈಗಂತೂ ತರಹೇವಾರಿ ಇಡ್ಲಿಗಳು ಲಭ್ಯವಿವೆ. ತಟ್ಟೆ ಇಡ್ಲಿ, ತರಕಾರಿ ಇಡ್ಲಿ, ಮಸಾಲ ಇಡ್ಲಿ, ಅವರೆಕಾಳು ಇಡ್ಲಿ, ಟೊಮೆಟೊ ಇಡ್ಲಿ, ಮಲ್ಲಿಗೆ ಇಡ್ಲಿ, ಡ್ರೈಫ್ರೂಟ್ಸ್ ಇಡ್ಲಿ, ರಾಗಿ ಇಡ್ಲಿ, ಸಿರಿಧಾನ್ಯಗಳ ಇಡ್ಲಿ, ಮಧುಮೇಹ ಇದ್ದವರಿಗೆ ಮೆಂತ್ಯಸೊಪ್ಪಿನ ಇಡ್ಲಿ, ಪಾಲಕ್ ಇಡ್ಲಿ, ಸಬ್ಬಕ್ಕಿ ಇಡ್ಲಿ, ದಾಸವಾಳ ಹೂವಿನ ಇಡ್ಲಿ, ಓಟ್ಸ್ ಇಡ್ಲಿ, ತರಕಾರಿ ಅಥವಾ ಬರೀ ಆಲೂಗೆಡ್ಡೆಯನ್ನು ಹಾಕಿ ಮಾಡುವ ಸ್ಟಫ್ಡ್ ಇಡ್ಲಿ, ಹಲಸಿನಹಣ್ಣಿನ ಸಿಹಿ ಇಡ್ಲಿ, ಮಕ್ಕಳಿಗೋಸ್ಕರ ಸ್ಮೈಲಿ ಇಡ್ಲಿ, ಚಾಕೊಲೇಟ್ ಇಡ್ಲಿಯಂತಹ ಬಗೆಬಗೆಯ ಇಡ್ಲಿಗಳು ಜಿಹ್ವಾಚಾಪಲ್ಯ ತಣಿಸುತ್ತವೆ. ಈಗಂತೂ ಬೇಕೆಂದಾಗಲೆಲ್ಲ ಮಾಡಿಕೊಳ್ಳಲು ಅನುವಾಗುವಂತೆ ಮಾರುಕಟ್ಟೆಯಲ್ಲಿ ಇನ್‌ಸ್ಟಂಟ್ ಇಡ್ಲಿ ಮಿಕ್ಸ್‌ಗಳು ಬಂದಿವೆ.

ಚೆನ್ನಾಗಿ ಹುದುಗು ಬಂದರೆ ಮಾತ್ರ ಇಡ್ಲಿ ಚೆನ್ನಾಗಿರುತ್ತದೆ. ಆಗ ಅದನ್ನು ತಿನ್ನಲು ನಮ್ಮ ಬೆರಳುಗಳಷ್ಟೇ ಸಾಕು. ಇಲ್ಲವಾದರೆ ಚಾಕು, ಫೋರ್ಕ್‌ನಂತಹ ಅಡುಗೆಮನೆ ಆಯುಧಗಳು ಬೇಕಾಗುತ್ತವೆ! ಮೆದುವಾದ ಇಡ್ಲಿ ಬೇಕಾದರೆ ಅಕ್ಕಿಗೆ ಉದ್ದನ್ನು 2:1 ಅಥವಾ 3:1ರ ಪ್ರಮಾಣದಲ್ಲಿ ಹಾಕಬೇಕು. ಬೆಳ್ತಕ್ಕಿ, ಉದ್ದು, ಕುಸುಬಲಕ್ಕಿ, ಅವಲಕ್ಕಿ ಅಂತಹವುಗಳನ್ನು ಬಳಸಿ ಅವರವರ ರುಚಿಗೆ ತಕ್ಕಂತೆ ಇಡ್ಲಿ ಮಾಡಬಹುದು. ಅದುಬಿಟ್ಟು, ಇಡ್ಲಿ ಮೃದುವಾಗಿ ಬರಬೇಕೆಂದು ಸೋಡ, ಈಸ್ಟ್‌ನಂತಹವನ್ನು ಬಳಸಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟಬುತ್ತಿ.

ವರ್ಷಗಳ ಹಿಂದೆ ಮೈಸೂರಿನ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಬೆಳಿಗ್ಗೆ ಹತ್ತು ಗಂಟೆಯಷ್ಟರಲ್ಲಿ ಟೆರೇಸಿನ ಅರ್ಧದಷ್ಟು ಜಾಗದಲ್ಲಿ ಇಡ್ಲಿಗಳನ್ನು ಬಿಸಿಲಿಗೆ ಹರಡಿದ್ದರು. ಹಿಂದಿನ ದಿನ ಬೇಯಿಸಿ ಒಣಗಿಸಿದ್ದ ಅವು ಗೋಡೆಗೆ ಹೊಡೆದರೆ ವಾಪಸ್ ಬರುವಷ್ಟು ಒರಟಾಗಿದ್ದವು. ನಾನು ಕೇಳುವ ಮೊದಲೇ 'ನಾನು ಬರುವ ವಾರ ನ್ಯೂಜೆರ್ಸಿಗೆ ಮಗಳ ಮನೆಗೆ ಹೊರಟಿದ್ದೇನೆ. ಇವನ್ನು ತಗೊಂಡು ಹೋಗ್ತೇನೆ. ಈ ಒಣಗಿದ ಇಡ್ಲಿಗಳನ್ನು ನೀರಲ್ಲಿ ನೆನೆಸಿ ಸ್ಟೀಮ್‌ನಲ್ಲಿ ಬಿಸಿ ಮಾಡಿದರೆ ಬಹಳ ಚೆನ್ನಾಗಿರುತ್ತವೆ' ಅಂದರು. ಹೇಗಿದೆ, ಸಾಗರದಾಚೆಗೂ ಮೆಚ್ಚುಗೆ ಗಳಿಸಿರುವ ನಮ್ಮ ಇಡ್ಲಿಯ ಮಹಿಮೆ?! ❖

ಪಾಕಶಾಲೆಗೆ ಒಲಿದ 'ಲಕ್ಷ್ಮಿ'

ರಸಾಸ್ವಾದ

'ಅಬ್ಬಾ! ಏನ್ ರುಚಿ... ಉಳಿದಿರುವ ಚಪಾತಿಯಲ್ಲಿ ಮಾಡಿದ ಈ ದಿಢೀರ್ ಸ್ನ್ಯಾಕ್ಸ್', 'ಬೆಳಿಗ್ಗೆಯ ಗಡಿಬಿಡಿಯಲ್ಲೂ ಇದೋ ಒಳ್ಳೆಯ ಬ್ರೇಕ್‌ಫಾಸ್ಟ್', 'ಹಾಲಿನಪುಡಿಯಿಂದ ಮಾಡಿ ಬಾಯಲ್ಲಿಟ್ಟರೆ ಕರಗುತ್ತದೆ ಬರ್ಫಿ', 'ಎರಡು ಟೊಮೆಟೊದಿಂದ ಮಾಡಬಹುದು ಈ ರುಚಿಕರ ತಿಂಡಿ', 'ಈ ಚಿಕನ್ ಡ್ರೈ ಮಾಡಿನೋಡಿ ಒಮ್ಮೆ ಟ್ರೈ...' ಹೀಗೆ ಹೇಳುತ್ತಲೇ ಆಹಾರಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುತ್ತಾರೆ 'ಲಕ್ಷ್ಮಿ ಪಾಕಶಾಲೆ' ಯೂಟ್ಯೂಬ್ ಚಾನೆಲ್‌ನ ಲಕ್ಷ್ಮಿ ಶ್ರೀನಿವಾಸ್.

ಆಡಂಬರವಿಲ್ಲದ, ಅತಿರಂಜಕ ಎನಿಸದ ಸರಳ ಭಾಷೆಯಲ್ಲೇ ಖಾದ್ಯದ ಒಟ್ಟಂದವನ್ನು ಕಟ್ಟಿಕೊಡುವ ಲಕ್ಷ್ಮಿ ಅವರ ಅಡುಗೆಮನೆಯಲ್ಲಿ ಪ್ರಯೋಗಗಳು ನಿರಂತರ. ವೀಕ್ಷಕರಿಗೆ ನಿತ್ಯ ಹೊಸ ಅಡುಗೆ ಹೇಳಿಕೊಡಬೇಕು ಎನ್ನುವ ತುಡಿತ ಅವರನ್ನು ಪ್ರಯೋಗಶೀಲತೆಗೆ ಹಚ್ಚಿದೆ.

ಗೋಧಿಹಿಟ್ಟು, ಮೊಟ್ಟೆ, ಚಿಕನ್, ಉಳಿದ ಚಪಾತಿ ಇವರ ಅಡುಗೆಮನೆಯಲ್ಲಿ ಹಲವು ಪ್ರಯೋಗಗಳಿಗೆ ತೆರೆದುಕೊಂಡಿವೆ. ಬಗೆಬಗೆಯ ಖಾದ್ಯಗಳಿಗೆ ಮೊಟ್ಟೆ ಸಾಥ್ ನೀಡಿದೆ. ಈವರೆಗೆ ಮೊಟ್ಟೆ ಬಳಸಿ 194 ಬಗೆಯ ಖಾದ್ಯಗಳನ್ನು ಅವರು ತೋರಿಸಿಕೊಟ್ಟಿದ್ದಾರೆ. ಚಿಕನ್‌ನಲ್ಲಿ 126, ಗೋಧಿಹಿಟ್ಟು ಬಳಸಿ 55 ಬಗೆಯ ಖಾದ್ಯಗಳು, 184 ಬಗೆಯ ಸಿಹಿ ಖಾದ್ಯಗಳು, 327 ಬಗೆಯ ಇನ್‌ಸ್ಟಂಟ್ ಬ್ರೇಕ್‌ಫಾಸ್ಟ್ ರೆಸಿಪಿಗಳನ್ನು ಹೇಳಿಕೊಟ್ಟಿರುವ ಲಕ್ಷ್ಮಿ, ಬರೋಬ್ಬರಿ 18 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಈವರೆಗೆ 1,700ಕ್ಕೂ ಹೆಚ್ಚು ಖಾದ್ಯಗಳ ತಯಾರಿಯನ್ನು ಯೂಟ್ಯೂಬ್‌ನಲ್ಲಿ ಹರವಿದ್ದಾರೆ. ಇವರ ವಿಡಿಯೊಗಳು 39 ಕೋಟಿಗೂ ಹೆಚ್ಚು ವ್ಯೂಸ್ ಪಡೆದಿವೆ.

ಕೊಪ್ಪಳ ಜಿಲ್ಲೆ ಕಾರಟಗಿಯ ಲಕ್ಷ್ಮಿ, ಯೂಟ್ಯೂಬ್ ಚಾನೆಲ್ ಶುರುಮಾಡಿದ್ದು ಆಕಸ್ಮಿಕವಾಗಿ. ಆಗಿನ್ನೂ ಯೂಟ್ಯೂಬ್ ಅಡುಗೆ ಚಾನೆಲ್‌ಗಳ ಆರಂಭದ ಕಾಲ. ಕನ್ನಡದ ಚಾನೆಲ್‌ಗಳು ಬೆರಳೆಣಿಕೆಯಷ್ಟಿದ್ದವು. 2017ರ ಬಿಡುವಿನ ಸಮಯದಲ್ಲಿ ಲಕ್ಷ್ಮಿ ಅವರು ಅಡುಗೆಯೊಂದರ ವಿಡಿಯೊ ಮಾಡಿ ಯೂಟ್ಯೂಬ್‌ಗೆ ಹಾಕಿದರು. ಇದರಿಂದ ಹಣ ಗಳಿಸಬಹುದು ಎಂಬ ಕಲ್ಪನೆಯೂ ಆಗ ಅವರಿಗೆ ಇರಲಿಲ್ಲ. ಬಿಡುವಿದ್ದಾಗ ಖಾದ್ಯಗಳನ್ನು ತಯಾರಿಸಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಶುರುಮಾಡಿದರು. ತಾವು ಮಾಡಿದ ವಿಡಿಯೊ ಫೋನ್‌ನಲ್ಲಿ ಬರುತ್ತದೆ ಎನ್ನುವ ಖುಷಿಯಷ್ಟೇ ಅವರಿಗಿತ್ತು. ನಾಲ್ಕೈದು ತಿಂಗಳ ಬಳಿಕ, ಚಾನೆಲ್ ಶುರು ಮಾಡಿದ್ದಕ್ಕಾಗಿ ಹಣ ಬಂದಾಗ ಅಚ್ಚರಿಪಟ್ಟಿದ್ದರು. ನಂತರ ಅದೇ ಅವರ ಬದುಕಿಗೆ ನೆಲೆಯಾಯಿತು.

'2019ರಲ್ಲಿ ಪತಿ ಅಪಘಾತಕ್ಕೊಳಗಾಗಿ ಕೋಮಾಗೆ ಹೋದರು. ಆಗ ನಮ್ಮ ಬದುಕಿಗೆ ಆಸರೆಯಾಗಿ ನಿಂತದ್ದು ಯೂಟ್ಯೂಬ್ ಚಾನೆಲ್. ಪತಿಯ ಆಸ್ಪತ್ರೆ ಖರ್ಚು ಒಳಗೊಂಡಂತೆ ಎಲ್ಲವನ್ನೂ ಸರಿದೂಗಿಸಿತು ಈ ಚಾನೆಲ್. ಈಗ ಸ್ವಂತ ಸೂರು ಹೊಂದಿ ನೆಮ್ಮದಿಯ ಬದುಕು ಕಟ್ಟಿಕೊಂಡಿರುವೆ. ಗಳಿಕೆಯ ಹಂಗಿಲ್ಲದೆ ಕಟ್ಟಿದ ಚಾನೆಲ್, ಬದುಕಿನ ಏಳುಬೀಳಿನ ಸಮಯದಲ್ಲಿ ಕೈಹಿಡಿದಿದೆ. ನಾನು ಹೇಳಿಕೊಡುವ ಸುಲಭದ ಅಡುಗೆಗಳನ್ನು ಆಹಾರಪ್ರಿಯರು ಅಪ್ಪಿಕೊಂಡಿದ್ದಾರೆ' ಎನ್ನುತ್ತಾ ಸಾರ್ಥಕತೆಯ ನಿಟ್ಟುಸಿರು ಬಿಡುತ್ತಾರೆ ಲಕ್ಷ್ಮಿ. ಅಜ್ಜಿಯಿಂದ ಕಲಿತ ಖಾದ್ಯಗಳು, ತಾವೇ ಪ್ರಯೋಗಕ್ಕೆ ಒಳಪಡಿಸಿದ ಪಾಕಗಳು ಹೆಚ್ಚು ವೀಕ್ಷಣೆ ಪಡೆದಿವೆ. ಸಾಂಪ್ರದಾಯಿಕ ಖಾದ್ಯಗಳು, ವೆಜ್- ನಾನ್‌ವೆಜ್ ಅಡುಗೆಗಳು, ಸಂಜೆಯ ಸ್ನ್ಯಾಕ್ಸ್, ಬೆಳಗಿನ ದಿಢೀರ್ ತಿಂಡಿ, ಮಧ್ಯಾಹ್ನದ ಊಟಕ್ಕೆ ಬಗೆ ಬಗೆಯ ಸಾಂಬಾರ್, ಚಪಾತಿ- ರೊಟ್ಟಿ ಜೊತೆ ಸವಿಯಲು ರುಚಿಕರ ಪಲ್ಯಗಳು, ಮಕ್ಕಳಿಗೆ ಇಷ್ಟವಾಗುವ ಕೇಕ್, ಐಸ್‌ಕ್ರೀಮ್, ಜ್ಯೂಸ್... ಹೀಗೆ ಎಲ್ಲರಿಗೂ ಇಷ್ಟವೆನಿಸುವ ತಿನಿಸುಗಳ ರೆಸಿಪಿಗಳು ಇಲ್ಲಿವೆ. ಇವರ ಬಹುತೇಕ ಖಾದ್ಯಗಳು ಹೆಸರಿಲ್ಲದೇ ಜನನ ಪಡೆದಿವೆ. ಅವು ಹೆಚ್ಚು ವೀಕ್ಷಣೆಯನ್ನೂ ಪಡೆದುಕೊಂಡಿವೆ!

ಸುಮಾ ಬಿ.




ಲಕ್ಷ್ಮಿ ಶ್ರೀನಿವಾಸ್

ವೈವಿಧ್ಯಮಯ ಖಾದ್ಯ

ರವಾ ಫ್ರೆಂಚ್‌ಫ್ರೈಸ್, ರವಾ ಬಾಲ್ಸ್, ಬ್ರೆಡ್ ದೋಸೆ, ಬಾಳೆಹಣ್ಣಿನ ಬೋಂಡಾ, ಟೊಮೆಟೊ ಪೂರಿ, ನುಗ್ಗೆಕಾಯಿ-ಹಾಗಲಕಾಯಿಯಿಂದ ಬಗೆ ಬಗೆ ಖಾದ್ಯ, ಶಾವಿಗೆ ಐಸ್‌ಕ್ರೀಮ್, ಉಳಿದ ಅನ್ನದಿಂದ ಸಿಹಿ ಖಾದ್ಯ, ಟೊಮೆಟೊ ಕ್ಯಾಂಡಿ, ದಾಳಿಂಬೆ ಕ್ಯಾಂಡಿ, ಕ್ಯಾರೆಟ್ ಕೇಕ್, ಬಾಳೆಹಣ್ಣಿನ ಸಿಹಿ ಸ್ನ್ಯಾಕ್ಸ್... ಹೀಗೆ ವೈವಿಧ್ಯಮಯ ಖಾದ್ಯಗಳು ಲಕ್ಷ್ಮಿ ಅವರ ಪಾಕ ಶಾಲೆಯಲ್ಲಿವೆ.

ಮೊಟ್ಟೆ ತವಾ ಫ್ರೈ



ಹೇರಳ ಪೌಷ್ಟಿಕಾಂಶ ಹೊಂದಿರುವ ಮೊಟ್ಟೆ ಆರೋಗ್ಯಪೂರ್ಣ ತಿನಿಸು. ಸಸ್ಯಾಹಾರಿ- ಮಾಂಸಾಹಾರಿ ಎಂಬ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗುವ ಮೊಟ್ಟೆಯಲ್ಲಿ ಆರೋಗ್ಯದ ಗುಟ್ಟೂ ಅಡಗಿದೆ. ಮೊಟ್ಟೆಯನ್ನು ಇನ್ನಿಲ್ಲದಂತೆ ಪ್ರಯೋಗಕ್ಕೆ ಒಳಪಡಿಸಿರುವ ಲಕ್ಷ್ಮಿ ಅವರು ಮಾಡಿದ 'ಮೊಟ್ಟೆ ತವಾ ಫ್ರೈ' ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಸ್ನ್ಯಾಕ್ಸ್ ರೀತಿ ಸವಿಯಬಹುದಾದ, ಅನ್ನದ ಜೊತೆ ನೆಂಚಿಕೊಳ್ಳಲು, ಚಪಾತಿ- ರೊಟ್ಟಿ ಜೊತೆಗೂ ಸಂಗಾತಿಯಾಗುವ ಈ ಖಾದ್ಯವನ್ನು ನೀವೂ ಒಮ್ಮೆ ಟ್ರೈ ಮಾಡಿ.

ಹೀಗೆ ಮಾಡಿ: ನಾಲ್ಕು ಮೊಟ್ಟೆಗಳನ್ನು ಒಂದೊಂದಾಗಿ, ಇಡ್ಲಿ ಮಾಡುವ ತಟ್ಟೆಯಲ್ಲಿ ಇಡ್ಲಿ ಹಿಟ್ಟು ಹಾಕುವ ರೀತಿ ಹಾಕಬೇಕು. ಇಡ್ಲಿ ಪಾತ್ರೆಯ ತಳದಲ್ಲಿ ಸ್ವಲ್ಪ ನೀರು ಹಾಕಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 7ರಿಂದ 8 ನಿಮಿಷ ಬೇಯಿಸಿಕೊಳ್ಳಬೇಕು. ಬಳಿಕ ಅದನ್ನು ಹೊರಗೆ ತೆಗೆದಿಟ್ಟುಕೊಳ್ಳಬೇಕು (ಬೆಂದ ಮೊಟ್ಟೆ ಮೇಲೆ ಉಪ್ಪು- ಖಾರದ ಪುಡಿ ಉದುರಿಸಿ ಹಾಗೆಯೂ ಸವಿಯಬಹುದು). ಫ್ರೈ ಮಾಡಲು ಒಂದು ಬಟ್ಟಲಲ್ಲಿ 2 ಚಮಚ ಮೆಣಸಿನಕಾಯಿ ಪುಡಿ, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ದನಿಯಾ ಪುಡಿ, ಅರ್ಧ ಚಮಚ ಕಾಳುಮೆಣಸಿನ ಪುಡಿ, ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಕಲಸಿಟ್ಟುಕೊಳ್ಳಬೇಕು. ಬಳಿಕ ಬೇಯಿಸಿದ ಮೊಟ್ಟೆಯನ್ನು ಮಸಾಲೆ ಪೇಸ್ಟ್‌ನಲ್ಲಿ ಹೊರಳಾಡಿಸಿ ತೆಗೆದಿಟ್ಟುಕೊಳ್ಳಬೇಕು. ಒಂದು ತವಾದ ಮೇಲೆ ಎಣ್ಣೆ ಹಾಕಿ, ಮಸಾಲೆ ಮಿಶ್ರಿತ ಮೊಟ್ಟೆಯನ್ನು ಇಟ್ಟು ಎರಡೂ ಬದಿ ಶ್ಯಾಲೊ ಫ್ರೈ ಮಾಡಿದರೆ, ರುಚಿಯಾದ ಮೊಟ್ಟೆ ತವಾ ಫ್ರೈ ಸವಿಯಲು ಸಿದ್ಧ.



ಹಾಸಿಗೆ ಇದ್ದರೂ ಇಲ್ಲ ಎಂದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳು ಖಾಲಿ ಇದ್ದರೂ, ಹಾಸಿಗೆಗಳು ಲಭ್ಯವಿಲ್ಲ ಎಂದು ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬುದನ್ನು ಲೋಕಾಯುಕ್ತ ತನಿಖಾ ತಂಡವು ಪತ್ತೆ ಮಾಡಿದೆ.

ವಿಕ್ಟೋರಿಯಾ ಮತ್ತು ವಾಣಿವಿಲಾಸ ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರ ದಬ್ಬಾಳಿಕೆ ಕುರಿತು ಲೋಕಾಯುಕ್ತ ಸಂಸ್ಥೆಗೆ ಬಂದಿದ್ದ ಅನಾಮಧೇಯ ದೂರಿನ ಆಧಾರದಲ್ಲಿ ಇದೇ ಫೆಬ್ರುವರಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು.


ಆ ಪ್ರಕರಣದ ತನಿಖೆಯ ಭಾಗವಾಗಿ ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದ ಲೋಕಾಯುಕ್ತರು, ಅನಿರೀಕ್ಷಿತ ತಪಾಸಣೆ ನಡೆಸಲು ಸೂಚಿಸಿದ್ದರು. ಅದರಂತೆ ತಂಡವು ಈಚೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿತ್ತು.

ಈ ವೇಳೆ ಅವಧಿ ಮುಗಿದ ಔಷಧಗಳ ಬಳಕೆ ಪತ್ತೆಯಾಗಿತ್ತು. ಜತೆಗೆ ತೀವ್ರ ನಿಗಾ ಘಟಕದಲ್ಲಿ ಆರು ಹಾಸಿಗೆಗಳು ಖಾಲಿ ಇದ್ದರೂ, ಹಾಸಿಗೆ ಇಲ್ಲ ಎಂದು ರೋಗಿಗಳಿಗೆ ತಿಳಿಸಲಾಗಿತ್ತು. ಟ್ರಾಮಾ ಸೆಂಟರ್‌ನ ಮುಖ್ಯಸ್ಥೆ ಡಾ.ಆಸೀಮಾ ಬಾನು, 'ವೆಂಟಿಲೇಟರ್‌ಗಳು ಕೆಲಸ ಮಾಡದೇ ಇದ್ದ ಕಾರಣಕ್ಕೆ, ಹಾಸಿಗೆಗಳು ಲಭ್ಯವಿಲ್ಲ' ಎಂದು ತಿಳಿಸಿದ್ದರು ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಅವಧಿ ಮುಗಿದ ಔಷಧಗಳ ಬಳಕೆ ಮತ್ತು ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ಗಳು ಕೆಲಸ ಮಾಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು, ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಬಗ್ಗೆ ಏಪ್ರಿಲ್ 23ರೊಳಗೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಲೋಕಾಯುಕ್ತರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ನಿಗದಿಯಾಗಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ: ನೋಂದಣಿ ಕಡ್ಡಾಯ

ಪ್ರಜಾವಾಣಿ ವಾರ್ತೆ



ಬೆಂಗಳೂರು: ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಮಾಹಿತಿಯನ್ನು ಆಯಾ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಿಗೂ ಕಡ್ಡಾಯವಾಗಿ ಸಲ್ಲಿಸುವ ಮೂಲಕ ಆರೋಗ್ಯ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದ ಕುರಿತು ಖಾತರಿಪಡಿಸಬೇಕು. ಯಾವುದೇ ಸರ್ಕಾರಿ ವೈದ್ಯರು ಅವರ ಸಂಸ್ಥೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲವೆಂದು ದೃಢಪಡಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಸರ್ಕಾರಿ ವೈದ್ಯರು ಮತ್ತು ಸರ್ಕಾರಿ ಅರೆ ವೈದ್ಯಕೀಯ ಸಿಬ್ಬಂದಿ ಖಾಸಗಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಆಯುಕ್ತರಿಗೆ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಿ, ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದ ಕುರಿತು ಖಾತರಿಪಡಿಸಬೇಕು. ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಕೇವಲ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕುರಿತು ದೃಢಪಡಿಸಬೇಕಾಗುತ್ತದೆ.

ಆದೇಶ ಜಾರಿಗೊಳಿಸಿದ ದಿನಾಂಕದಿಂದ 60 ದಿನಗಳ ನಂತರ, ಆರೋಗ್ಯ ಇಲಾಖೆಯ ಜಾಲತಾಣದಲ್ಲಿ ಪ್ರಕಟವಾದ ಸರ್ಕಾರಿ ವೈದ್ಯರು ಮತ್ತು ಅವರ ಘೋಷಿಸಿದ ಮಾಹಿತಿಯಂತೆ ಖಾಸಗಿ ವೈದ್ಯಕೀಯ ವೃತ್ತಿ ನಡೆಸಬಹುದು. ಆದೇಶ ಉಲ್ಲಂಘಿಸುವ ಸಂಸ್ಥೆ ಹಾಗೂ ಸರ್ಕಾರಿ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಹರೀಶ್ ಮನವಿ

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಇಸ್ರೊದ ಮಾಜಿ ವಿಜ್ಞಾನಿ ಕೆ.ಹರೀಶ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿದ್ದಾರೆ. ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಹರೀಶ್ ಅವರು ಶುಕ್ರವಾರ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದರು. ಬಿಜೆಪಿಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ಹೊಂದಿರುವುದಾಗಿ ತಿಳಿಸಿದರು.

ಆಸ್ತಿ ತೆರಿಗೆ ಬಾಕಿ: 33 ಸ್ವತ್ತು ವಶ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ 33 ಸ್ವತ್ತುಗಳನ್ನು ಕೇಂದ್ರ ನಗರ ಪಾಲಿಕೆ ವಶ ಪಡಿಸಿಕೊಂಡಿದೆ. ಕೂಡಲೇ ಬಾಕಿ ಪಾವತಿ ಮಾಡಿದರೆ ಕಾನೂನು ಕ್ರಮದಿಂದ ಕೈಬಿಡಲಾಗುವುದು ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡಿರುವ ಸುಸ್ತಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭಾಗವಾಗಿ ಸಾರ್ವಜನಿಕವಾಗಿ ಹರಾಜು ಮೂಲಕ ಸ್ವತ್ತುಗಳನ್ನು ಮಾರಾಟ ಮಾಡಲು ಪ್ರಕಟಣೆ ಹೊರಡಿಸಲಾಗಿತ್ತು. ನಿಗದಿತ ದಿನಾಂಕದಂದು ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ವ್ಯಕ್ತಿಗಳು ಭಾಗವಹಿಸಿಲ್ಲ.

ಹಾಗಾಗಿ, ಸಂಬಂಧಿತ ನಿಯಮಾವಳಿ ಪ್ರಕಾರ ಕ್ರಮಕೈಗೊಂಡು, ವಲಯ-1 ವ್ಯಾಪ್ತಿಯ 19 ಸ್ವತ್ತುಗಳ ಖಾತೆಗಳನ್ನು ಹಾಗೂ ವಲಯ-2 ವ್ಯಾಪ್ತಿಯ 14 ಸೇರಿದಂತೆ ಒಟ್ಟು 33 ಸ್ವತ್ತುಗಳನ್ನು ಕೇಂದ್ರ ನಗರ ಪಾಲಿಕೆ ಹೆಸರಿನಲ್ಲಿ ದಾಖಲಿಸಿಕೊಳ್ಳಲು ಆದೇಶಿಸ ಲಾಗಿದೆ. ತಕ್ಷಣ ಪಾವತಿ ಮಾಡುವವರನ್ನು ಹೊರತುಪಡಿಸಿ ಉಳಿದವುಗಳ ಖಾತೆ ಪಾಲಿಕೆಯ ಹೆಸರಿಗೆ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.

ಚಿಟಿಕೆ ಸುದ್ದಿ

ಕಾರಾಗೃಹದಲ್ಲಿ ತಂಬಾಕು, ಗುಟ್ಕಾ: ಮೂವರ ಬಂಧನ

ಧಾರವಾಡ: 'ನಗರದ ಕೇಂದ್ರ ಕಾರಾಗೃಹಕ್ಕೆ ತಂಬಾಕು, ಗುಟ್ಕಾ, ಸಿಗರೇಟು, ಬೀಡಿ ಸಾಗಿಸಿದ ಆರೋಪದಡಿ ಜೈಲು ವಾರ್ಡರ್‌ಗಳಾದ ಅಲ್ತಾಫ್ ಶೇಖ್ ಸನದಿ, ರಾಜು ಸೊಲಬಣ್ಣವರ ಮತ್ತು ಆಟೊ ರಿಕ್ಷಾ ಚಾಲಕ ಮುನಿರ್ ಅಹಮದ್ ಬೆಟಗೇರಿ ಎಂಬುವರನ್ನು ಬಂಧಿಸಲಾಗಿದೆ' ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

'ಆರೋಪಿಗಳಿಂದ ₹75 ಸಾವಿರ ಮೌಲ್ಯದ ಗುಟ್ಕಾ, ತಂಬಾಕು, ಲೈಟರ್, ಸಿಗರೇಟು, ಬೀಡಿ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಜೈಲಿಗೆ ಒಯ್ದು ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದರು. ಜೈಲು ಸಿಬ್ಬಂದಿಯೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲಾಗುವುದು' ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ತೊಕ್ಕೊಟ್ಟು: ರೌಡಿಶೀಟರ್ ಹತ್ಯೆ



ಆರಿಫ್ ಹುಸೇನ್

ಉಳ್ಳಾಲ (ದಕ್ಷಿಣ ಕನ್ನಡ): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೊಕ್ಕೊಟ್ಟು ಮೇಲ್ಸೇತುವೆಯ ಬಳಿ ಶುಕ್ರವಾರ ನಸುಕಿನಲ್ಲಿ, ರೌಡಿಶೀಟರ್ ಆಗಿದ್ದ ಮೀನು ವ್ಯಾಪಾರಿ ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರಿಫ್ ಹುಸೇನ್ (42) ಅವರನ್ನು ಹತ್ಯೆ ಮಾಡಲಾಗಿದೆ.

ಬೆಳಗಿನ ಜಾವ 4.30ರ ಸುಮಾರಿಗೆ ಆರಿಫ್ ಬುಲೆಟ್ ಬೈಕ್‌ನಲ್ಲಿ ಉಚ್ಚಿಲದಿಂದ ಮಂಗಳೂರು ಮೀನುಗಾರಿಕಾ ದಕ್ಕೆಗೆ ಹೊರಟಿದ್ದರು. ಇನ್ನೊವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂದಿನಿಂದ ಡಿಕ್ಕಿ ಹೊಡೆಸಿ, ತಲವಾರಿನಿಂದ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಪಘಾತ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. 'ಪೊಲೀಸ್ ಪರಿಶೀಲನೆ ವೇಳೆ ಅಲ್ಲಿನ ಸನ್ನಿವೇಶ, ವ್ಯಕ್ತಿಯ ದೇಹದ ಮೇಲೆ ಕಂಡುಬಂದ ಗಾಯಗಳು ಇದು ಕೊಲೆ ಎಂಬುದನ್ನು ಸೂಚಿಸುತ್ತದೆ' ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಆರಿಫ್ ಮೇಲೆ 1998ರಿಂದ 2021ರವರೆಗೆ ಒಂಬತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ರೌಡಿ ಶೀಟ್ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಛಾಯಾಗ್ರಾಹಕರಿಗೆ ಹಲ್ಲೆ: 7 ಜನರ ಸೆರೆ


ಸಕಲೇಶಪುರ: ತಾಲ್ಲೂಕಿನ ಬೆಟ್ಟದ ಭೈರವೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ವೇಳೆ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ಮೂಡಿಗೆರೆ ತಾಲ್ಲೂಕಿನ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿ, ಪ್ರಶಾಂತ್, ರಕ್ಷ, ಅರವಿಂದ್, ಉಚಿತ್, ಪ್ರಜ್ವಲ್, ನಿಶಾಂತ್ ಬಂಧಿತರು. ಹಾಸನ ಹಾಗೂ ಬೆಂಗಳೂರಿನ ಛಾಯಾಗ್ರಾಹಕರಾದ ನವಿ ಹಾಗೂ ನಂದನ್ ಹಾಗೂ ಆರೋಪಿ ಭಕ್ತರ ನಡುವೆ ನಡೆದ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿತ್ತು.

ಬಂಧಿತರನ್ನು ಕೋರ್ಟ್‌ಗೆ ಕರೆದೊಯ್ಯುವಾಗ ಠಾಣೆ ಎದುರೇ ಛಾಯಾಗ್ರಾಹಕರು, ಆರೋಪಿಗಳ ಕಡೆಯವರ ಮಧ್ಯೆ ಮತ್ತೆ ಹೊಡೆದಾಟ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಚಿಟಿಕೆ ಸುದ್ದಿ

ಗಿರಿಜಾಗೆ 'ವರನಟ ಡಾ.ರಾಜಕುಮಾರ್' ಪ್ರಶಸ್ತಿ



ಗಿರಿಜಾ ಲೋಕೇಶ್

ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ನೀಡುವ 2026ನೇ ಸಾಲಿನ 'ವರನಟ ಡಾ.ರಾಜಕುಮಾರ್' ಪ್ರಶಸ್ತಿಗೆ ರಂಗಭೂಮಿ ಕಲಾವಿದೆ ಗಿರಿಜಾ ಲೋಕೇಶ್ ಆಯ್ಕೆ ಆಗಿದ್ದಾರೆ.

ಪ್ರಶಸ್ತಿಯು ₹25 ಸಾವಿರ ನಗದು, ಕಂಚಿನ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಏಪ್ರಿಲ್ 13 ರಂದು ಸಂಜೆ 5.15ಕ್ಕೆ ನಡೆಯುವ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಅಧ್ಯಕ್ಷತೆ ವಹಿಸಲಿದ್ದು, ನವ ಯುಗ ಹೋಟೆಲ್ ಮಾಲೀಕ ಕೆ.ಮೋಹನರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಜನ ಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.


ಸಿಂಥೆಟಿಕ್ ಡ್ರಗ್ಸ್ ಜಾಲ ಪತ್ತೆ: ಇಬ್ಬರ ವಶ

ಮೈಸೂರು: ಹುಣಸೂರು ತಾಲ್ಲೂಕು ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಡ್ರಗ್ಸ್ ಮಾರಾಟ ಜಾಲವನ್ನು ಜಿಲ್ಲಾ ಪೊಲೀಸರ ತಂಡ ಬೇಧಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ತಂಡ ದಾಳಿ ನಡೆಸಿದೆ. ಕೋಟ್ಯಾಂತರ ಮೌಲ್ಯದ 30 ಕೆ.ಜಿಗಿಂತಲೂ ಹೆಚ್ಚಿನ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

'ಗುರುವಾರ ಡ್ರಗ್ಸ್ ಸೇವಿಸಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಿಂಥೆಟಿಕ್ ಡ್ರಗ್ಸ್ ದಾಸ್ತಾನು ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2 ಕೆ.ಜಿ, 5 ಕೆ.ಜಿಯ ಪೊಟ್ಟಣಗಳಲ್ಲಿ ಎಂಡಿಎಂಎ ತುಂಬಿಟ್ಟಿರುವುದು ಕಂಡುಬಂತು. ಆರೋಪಿಗಳಿಬ್ಬರೂ ಮೈಸೂರು ನಿವಾಸಿಗಳು' ಎಂದು ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.


ಹಾಜಬ್ಬ, ಗೋವಿಂದ ಭಟ್, ರವೀಶ್‌ಗೆ ಗೌರವ ಡಾಕ್ಟರೇಟ್



ರವೀಶ್ ಪಡುಮಲೆ



ಸೂರಿಕುಮೇರು ಗೋವಿಂದ ಭಟ್



ಹರೇಕಳ ಹಾಜಬ್ಬ

ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ, ಯಕ್ಷಗಾನ ದಿಗ್ಗಜ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ), ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ. ಮಾರ್ಚ್ 28ರಂದು ಬೆಳಿಗ್ಗೆ 11ಕ್ಕೆ ನಡೆಯುವ 44ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

'ಧಾರ್ಮಿಕ ಕಟ್ಟುಪಾಡಿನ ಕಾರಣಕ್ಕೆ ಘಟಿಕೋತ್ಸವಕ್ಕೆ ಹಾಜರಾಗಲು ಆಗದು ಎಂದು ಕುಟುಂಬದ ಸದಸ್ಯರು ತಿಳಿಸಿರುವ ಕಾರಣ, ಏ.13ರಂದು ಸೂರಿಕುಮೇರುವಿನ ಗೋವಿಂದ ಭಟ್ಟರ ಮನೆಗೆ ತೆರಳಿ, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಗೌರವ ಪ್ರದಾನ ಮಾಡಲಾಗುತ್ತದೆ' ಎಂದು ತಿಳಿಸಿದರು.

ತುಂಗಭದ್ರಾ ನದಿಯಲ್ಲಿ ಮುಳುಗಿ ನಾಲ್ವರ ಸಾವು

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ರಾಜಲಬಂಡಾ ಅಣೆಕಟ್ಟೆಗೆ ಹೊಂದಿಕೊಂಡ, ಆಂಧ್ರಪ್ರದೇಶದ ಕೋಸಗಿ ಮಂಡಲದ ಕಂದಕೂರ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಶುಕ್ರವಾರ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮುಳುಗಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕುರ್ಡಿ ಗ್ರಾಮದ ಉಮಾವತಿ ಗೋವಿಂದ (35), ರತ್ನ ಮಹಾಂತೇಶ ಸುಂಕೇಶ್ವರ (28), ಶಿವಾನಂದ ಹನುಮಂತರಾಯ ಕುರ್ಡಿ (24), ಮಹಾಂತೇಶ ಪೀತಾಂಬರ ಕುರ್ಡಿ (24) ಮೃತರು.

ಕುರ್ಡಿ ಗ್ರಾಮದಿಂದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕೋಸಗಿ ಪಟ್ಟಣಕ್ಕೆ ತೆರಳಿದ್ದ ಕುಟುಂಬಸ್ಥರು ವಾಪಸು ಬರುವಾಗ ಸ್ನಾನಕ್ಕಾಗಿ ನದಿಗೆ ಇಳಿದಿದ್ದ ವೇಳೆ ಈ ಘಟನೆ ನಡೆದಿದೆ.

ಸಾಂಸ್ಕೃತಿಕ ಚಟುವಟಿಕೆಗೆ ಸಿಗದ ನೆರವು

ಅನುದಾನ ಕೊರತೆ: ಕನ್ನಡ– ಸಂಸ್ಕೃತಿ ಇಲಾಖೆ ಕಚೇರಿಗೆ ಕಲಾವಿದರ ಅಲೆದಾಟ

• ವರುಣ ಹೆಗಡೆ

ಬೆಂಗಳೂರು: ಅನುದಾನದ ಕೊರತೆಯಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 'ಧನಸಹಾಯ' ಯೋಜನೆಯಡಿ 2025–26ನೇ ಸಾಲಿಗೆ ಸಾಮಾನ್ಯ ವರ್ಗದಡಿ ಅರ್ಜಿ ಸಲ್ಲಿಸಿರುವ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಿಲ್ಲ. ಇದರಿಂದಾಗಿ ಈ ಅನುದಾನವನ್ನೇ ನಂಬಿ ಸಾಂಸ್ಕೃತಿಕ ಚಟುವಟಿಕೆ ನಡೆಸಿದ್ದ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಂಸ್ಕೃತಿಕ ವಾತಾವರಣ ರೂಪಿಸಲು ಶ್ರಮಿಸುತ್ತಿರುವ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸುವುದು 'ಧನಸಹಾಯ' ಯೋಜನೆಯ ಉದ್ದೇಶ. ಅನುದಾನದ ಕೊರತೆಯಿಂದಾಗಿ ಇಲಾಖೆಯು ಈ ಯೋಜನೆಯಡಿ 2024–25ನೇ ಸಾಲಿಗೆ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಿರಲಿಲ್ಲ. 2025–26ನೇ ಸಾಲಿಗೆ ಯೋಜನೆಯನ್ನು ಪುನರಾರಂಭ ಮಾಡಿದ್ದ ಇಲಾಖೆ, ಈ ಬಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾಗಿರುವ ಸಂಘ–ಸಂಸ್ಥೆಗಳಿಗೆ ಧನಸಹಾಯ ಬಿಡುಗಡೆ ಮಾಡಿದೆ.

> ಸಾಮಾನ್ಯ ವರ್ಗದಡಿ ಅರ್ಜಿ ಸಲ್ಲಿಸಿದ ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲು ಹೆಚ್ಚುವರಿ ಅನುದಾನ ಅಗತ್ಯವಿದೆ. ಆರ್ಥಿಕ ಇಲಾಖೆ ಅನುಮೋದನೆ ನೀಡಿದ ಬಳಿಕ ಒದಗಿಸಲಾಗುತ್ತದೆ
>
> **ಬಿ.ಎಸ್. ಮಂಜುನಾಥ ಸ್ವಾಮಿ,** ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ಧನಸಹಾಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಕಳೆದ ಡಿಸೆಂಬರ್‌ನಲ್ಲಿಯೇ ಅರ್ಜಿ ಆಹ್ವಾನಿಸಲಾಗಿತ್ತು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇಲಾಖೆಯ ಜಿಲ್ಲಾ ಸಮಿತಿಗಳು ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಅಗತ್ಯ ಅನುದಾನಕ್ಕೆ ಶಿಫಾರಸು ಮಾಡಿದ್ದವು. ಸಂಘ–ಸಂಸ್ಥೆಗಳ ಪಟ್ಟಿ ಅಂತಿಮವಾಗಿದ್ದರೂ ಅಗತ್ಯ ಅನುದಾನ ಇಲ್ಲದ ಕಾರಣ, ಆರ್ಥಿಕ ವರ್ಷ ಕೊನೆಗೊಳ್ಳುತ್ತಾ ಬಂದರೂ ಹಣ ಬಿಡುಗಡೆಯಾಗಿಲ್ಲ. ಇಲಾಖೆ ಮೂಲಗಳ ಪ್ರಕಾರ ₹9 ಕೋಟಿ ಅನುದಾನ ಧನಸಹಾಯಕ್ಕೆ ಅಗತ್ಯವಿದೆ.

ಕಲಾವಿದರ ಅಲೆದಾಟ: ರಾಜ್ಯದಲ್ಲಿ ಏಳು ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿವೆ. ಈ ಹಿಂದೆ ಯೋಜನೆಯಡಿ ಅರ್ಜಿ ಸಲ್ಲಿಸುವ ನಾಲ್ಕು ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳಲ್ಲಿ, ಒಂದು ಸಾವಿರದಿಂದ ಒಂದೂವರೆ ಸಾವಿರ ಸಂಘ–ಸಂಸ್ಥೆಗಳಿಗೆ ವಾರ್ಷಿಕ ಧನಸಹಾಯ ಒದಗಿಸಲಾಗುತ್ತಿತ್ತು. ಅಸಂಘಟಿತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣಗಳ ಖರೀದಿಗೂ ಈ ಯೋಜನೆಯಡಿ ನೆರವು ನೀಡಲಾಗುತ್ತಿತ್ತು. ಅನುದಾನದ ಕೊರತೆಯಿಂದ ಇಲಾಖೆಯು 2023–24ನೇ ಸಾಲಿನ ಧನಸಹಾಯವನ್ನು ಮೊದಲ ಬಾರಿಗೆ ನಾಲ್ಕು ಕಂತುಗಳಲ್ಲಿ ಒದಗಿಸಿತ್ತು.

ಈ ಬಾರಿ ಧನಸಹಾಯ ಪ್ರಕ್ರಿಯೆ ಪ್ರಾರಂಭಿಸಿದ್ದರಿಂದ, ಸಂಘ–ಸಂಸ್ಥೆಗಳ ಮುಖ್ಯಸ್ಥರು ನಡೆಸಿದ ಕಾರ್ಯಕ್ರಮಗಳ ಬಗ್ಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ದಾಖಲಾತಿ ಸಲ್ಲಿಸಿದ್ದರು. ಈಗ ಆರ್ಥಿಕ ನೆರವಿನ ಖಚಿತತೆ ಇಲ್ಲದ ಕಾರಣ ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಕನ್ನಡ ಭವನಕ್ಕೆ ಅಲೆದಾಟ ನಡೆಸಲಾರಂಭಿಸಿದ್ದಾರೆ.

'ಧನಸಹಾಯವನ್ನೇ ನಂಬಿಕೊಂಡು ಸ್ವಂತ ಹಣದಲ್ಲಿ ಕಾರ್ಯಕ್ರಮ ಮಾಡಿದ ಸಂಘ–ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಉತ್ಸವಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಇಲಾಖೆಗೆ, ಧನಸಹಾಯಕ್ಕೆ ಅನುದಾನ ಇರದಿರುವುದು ವಿಪರ್ಯಾಸ' ಎಂದು ಕಲಾವಿದ ಜಯಸಿಂಹ ಎಸ್. ತಿಳಿಸಿದರು.



ಕನ್ನಡ ಭವನ

'ಪರಿಶಿಷ್ಟರಿಗೆ ಸಿಕ್ಕಿದ್ದೂ ಅಲ್ಪ'

ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ಅನುದಾನ ಒದಗಿಸಲು ಅವಕಾಶವಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾಗಿರುವ ಸಂಘ–ಸಂಸ್ಥೆಗಳಿಗೆ ₹50 ಸಾವಿರದಿಂದ ₹2 ಲಕ್ಷದವರೆಗೆ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ. ಬಹುತೇಕ ಸಂಘ–ಸಂಸ್ಥೆಗಳಿಗೆ ₹50 ಸಾವಿರ ನೀಡಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆಯಡಿ 494 ಸಂಘ–ಸಂಸ್ಥೆಗಳು ಹಾಗೂ 172 ಕಲಾವಿದರಿಗೆ ಒಟ್ಟು ₹5.58 ಕೋಟಿ ಅನುದಾನ ಒದಗಿಸಲಾಗಿದೆ. ಪರಿಶಿಷ್ಟ ಪಂಗಡ ಯೋಜನೆಯಡಿ 96 ಸಂಘ–ಸಂಸ್ಥೆಗಳು ಹಾಗೂ 22 ಕಲಾವಿದರಿಗೆ ಒಟ್ಟು ₹1.72 ಕೋಟಿ ಅನುದಾನ ನೀಡಲಾಗಿದೆ.



ಸುದ್ದಿ 2 ನಿಮಿಷ

ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಆರು ದಿನ ಮಳೆ ಸಾಧ್ಯತೆ

ಬೆಂಗಳೂರು: ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಆರು ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆ ಶನಿವಾರ ಹಗುರವಾಗಿ ಮಳೆಯಾಗಲಿದೆ. ಇದಲ್ಲದೆ ಕರಾವಳಿಯ ಮೂರು ಜಿಲ್ಲೆಗಳ ಕೆಲವೆಡೆ ಮೂರ್ನಾಲ್ಕು ದಿನ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 38.6 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 37.8 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.



ಕಾರವಾರ, ಗದಗ, ಚಿತ್ರದುರ್ಗ, ಮೈಸೂರು, ಬಾಗಲಕೋಟೆ, ವಿಜಯಪುರ, ಶಿವಮೊಗ್ಗದಲ್ಲಿ ಉಷ್ಣಾಂಶ ಪ್ರಮಾಣ 36 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂದಿನ ಎರಡು ದಿನ ಬೆಂಗಳೂರು ನಗರದಲ್ಲಿ ಶುಭ್ರ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಾಗವಲ್ಲೀ ಮಹೋತ್ಸವ

ಮೇಲುಕೋಟೆ (ಮಂಡ್ಯ ಜಿಲ್ಲೆ): ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ಇಲ್ಲಿ ನಾಗವಲ್ಲೀ ಮಹೋತ್ಸವ, ಚಂದ್ರಮಂಡಲ ವಾಹನೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಮೂರನೇ ತಿರುನಾಳ್ ಅಂಗವಾಗಿ ಸಂಜೆ ನಾಗವಲ್ಲೀ ಉತ್ಸವದಲ್ಲಿ ಕಲ್ಯಾಣ ನಾಯಕಿ ಅಮ್ಮನವರು ಹಾಗೂ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಯಿತು. ಮಹಾಮಂಗಳಾರತಿ ಬಳಿಕ, ರಾಜಬೀದಿ ಯಲ್ಲಿ ಪಂಚ ನಾದಸ್ವರ ಹಾಗೂ ವಾದ್ಯ ಗೋಷ್ಠಿ ನಡೆಯಿತು. ಜೊತೆಗೆ, ರಾಮಾನುಜಾಚಾರ್ಯರ ಉತ್ಸವದೊಂದಿಗೆ ಮೆರವಣಿಗೆಯಲ್ಲಿ ಕಲ್ಯಾಣಿಗೆ ಕರೆತಂದು ಇಲ್ಲಿನ ಧಾರಮಂಟಪದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ರಾಜಬೀದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂದ್ರಮಂಡಲ ವಾಹನೋತ್ಸವ ನಡೆಯಿತು. ವಿಶೇಷ ಪಡಿಯೇತ್ತ, ನರಾಂಧೋಳಿಕಾರೋಹಣ ಧಾರ್ಮಿಕ ಕಾರ್ಯ ನಡೆಯಿತು.

ಮಾರ್ಚ್ 28ರಂದು ಜಿಲ್ಲಾ ಖಜಾನೆಯಿಂದ ವಜ್ರ ಖಚಿತ ವೈರಮುಡಿ ಕಿರೀಟ ಹಾಗೂ ತಿರುವಭರಣ ಪೆಟ್ಟಿಗೆಯನ್ನು ದೇವಾಲಯದ ಸಂಪ್ರದಾಯದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಶ್ರೀರಂಗಪಟ್ಟಣ ಪಾಂಡವಪುರ ಮಾರ್ಗವಾಗಿ ಪೊಲೀಸ್ ಭದ್ರತೆಯಲ್ಲಿ ಮೇಲುಕೋಟೆ ದೇವಾಲಯಕ್ಕೆ ತರಲಾಗುವುದು. ಅಧಿಕಾರಗಳ ನೇತೃತ್ವದಲ್ಲಿ ಪರ್ಕಾವಣೆ ಮಾಡಿ ಅರ್ಚಕರಿಗೆ ನೀಡಲಾಗುವುದು. ನಂತರ ರಾಮಾನುಜಾಚಾರ್ಯರ ಗುಡಿಯ ಮುಂದೆ ರಾತ್ರಿ 8 ಗಂಟೆಗೆ ಸ್ವಾಮಿಗೆ ಕಿರೀಟಧಾರಣೆ ಮಹೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.

ಜೋಡಿ ರಥೋತ್ಸವ

ಪ್ರಜಾವಾಣಿ ಚಿತ್ರ



ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿಯಲ್ಲಿ ಶುಕ್ರವಾರ ಲಕ್ಷ್ಮೀನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿ ಜೋಡಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು

ಅರಣ್ಯ ಉತ್ಪನ್ನ ಸಾಗಾಣಿಕೆ ಪರವಾನಗಿ ಶುಲ್ಕ ಹೆಚ್ಚಳಕ್ಕೆ ತಡೆ

ಬೆಂಗಳೂರು: ಅರಣ್ಯ ಉತ್ಪನ್ನಗಳ ಸಾಗಾಣಿಕೆ ಪರವಾನಗಿ ಶುಲ್ಕವನ್ನು ಒಂದು ಆರ್ಥಿಕ ವರ್ಷದಲ್ಲಿ ₹10 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಆಲ್ ಕೇರಳ ಸಾಮಿಲ್ ಅಂಡ್ ವುಡ್ ಇಂಡಸ್ಟ್ರೀಸ್ ಓನರ್ಸ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿ ಫೆಡರೇಷನ್ ಆಫ್ ಕರ್ನಾಟಕ ಟಿಂಬರ್ ಮರ್ಚೆಂಟ್ಸ್ ಅಂಡ್ ಸಾಮಿಲ್ಲರ್ಸ್ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ಈಗಾಗಲೇ ಮಧ್ಯಂತರ ತಡೆ ನೀಡಿದೆ. ಈ ಅರ್ಜಿಯಲ್ಲೂ ಅದು ಆದೇಶ ಅನ್ವಯವಾಗಲಿದೆ ಎಂದು ಉಲ್ಲೇಖಿಸಿ ಮಧ್ಯಂತರ ತಡೆ ನೀಡಿತು.

ಪ್ರತಿವಾದಿಗಳಾದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಕರ್ನಾಟಕ ಅರಣ್ಯ ಅಧಿನಿಯಮ 1969ರ ನಿಯಮ 53ರಡಿ ಪರವಾನಿಗೆ ಶುಲ್ಕ ಪರಿಷ್ಕರಿಸಿ 2023ರ ನವೆಂಬರ್ 17 ಹಾಗೂ 2024ರ ಏಪ್ರಿಲ್ 1ರಂದು ಹೊರಡಿಸಲಾಗಿರುವ ಅಧಿಸೂಚನೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಸಾಮಾನ್ಯ ಪ್ರಕರಣದಡಿ ಅಂತರ ಜಿಲ್ಲಾ ವರ್ಗಾವಣೆ ಕೋರಿದ್ದ ಸಿಬ್ಬಂದಿಯ ಪಡಿಪಾಟಲು

ಕಾನ್‌ಸ್ಟೆಬಲ್‌ಗಳಿಗೆ ಸಿಗದ ಅವಕಾಶ

• ಆದಿತ್ಯ ಕೆ.ಎ.

ಬೆಂಗಳೂರು: ಅಂತರ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದಿದ್ದರೂ ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿರುವ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ (ಸಾಮಾನ್ಯ ಪ್ರಕರಣ) ವರ್ಗಾವಣೆಯ ಅವಕಾಶ ಸಿಗದೇ ಪರದಾಡುತ್ತಿದ್ದಾರೆ.

ಅತ್ತ ಅನಾರೋಗ್ಯದಿಂದ ಬಳಲುತ್ತಿರುವ ಪೋಷಕರ ನೆರವಿಗೂ ಧಾವಿಸಲು ಸಾಧ್ಯವಾಗದೇ ಸಾಮಾನ್ಯ ವರ್ಗದಡಿ ಅರ್ಜಿ ಸಲ್ಲಿಸಿದ್ದ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪತಿ–ಪತ್ನಿ ಪ್ರಕರಣ, ಮೂರು ವರ್ಷ ಸೇವೆ ಪೂರ್ಣಗೊಳಿಸಿದ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗೆ ಅವರು ಕೋರಿದ್ದ ಜಿಲ್ಲೆಗಳಿಗೆ ವರ್ಗಾವಣೆ ದೊರೆತಿದೆ. ಅದೇ ಸಾಮಾನ್ಯ ಪ್ರಕರಣಗಳಲ್ಲಿ ವರ್ಗಾವಣೆಯ ಸೌಲಭ್ಯ ಸಿಗದೇ ಪೊಲೀಸ್ ಸಿಬ್ಬಂದಿ ಪರದಾಡುತ್ತಿದ್ದಾರೆ. ಬೆಂಗಳೂರಿನ ಒಂದೇ ಘಟಕದಲ್ಲಿ 10 ವರ್ಷ ಸೇವೆ ಪೂರೈಸಿರುವ 2016ನೇ ಸಾಲಿನ ಸಿವಿಲ್ ಕಾನ್‌ಸ್ಟೆಬಲ್‌ಗಳು ತೊಂದರೆ ಎದುರಿಸುತ್ತಿದ್ದಾರೆ.

ರದ್ದುಗೊಂಡಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ 2022ರಲ್ಲಿ ಮತ್ತೆ ಅವಕಾಶ ಕಲ್ಪಿಸಿತ್ತು. 2023ರಲ್ಲಿ ಕೆಎಸ್‌ಪಿ ಪೋರ್ಟಲ್ ತೆರೆದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ವಯಸ್ಸಾದ ಪೋಷಕರ ಯೋಗಕ್ಷೇಮ ನೋಡಿಕೊಂಡು ಸ್ವಂತ ಊರುಗಳಲ್ಲಿಯೇ ಕೆಲಸ ಮಾಡಲು ಬಯಸಿ ನಗರದಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ, ದಾವಣಗೆರೆ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಧಾರವಾಡ, ಗದಗ, ಹಾವೇರಿ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಸಿವಿಲ್ ಕಾನ್‌ಸ್ಟೆಬಲ್‌ಗಳು (ಸಾಮಾನ್ಯ ಪ್ರಕರಣ) ಅರ್ಜಿ ಸಲ್ಲಿಸಿದ್ದರು.

'2 ಸಾವಿರಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೆಲವರಿಗೆ ಹೆಡ್ ಕಾನ್‌ಸ್ಟೆಬಲ್‌ಗಳಾಗಿ ಮುಂಬಡ್ತಿ ಸಿಕ್ಕಿದೆ. ಅವರಿಗೆ ಈಗ ವರ್ಗಾವಣೆ ಕಷ್ಟ. ವರ್ಗಾವಣೆಗಾಗಿ ನಾವು ಮೂರು ಬಾರಿ ಮುಂಬಡ್ತಿ ಬಿಟ್ಟುಕೊಟ್ಟಿದ್ದೇವೆ. ಸೇವಾ ಅವಧಿ ಕಳೆದುಕೊಳ್ಳಲೂ ಸಿದ್ಧರಿದ್ದೇವೆ. ಆದರೂ, ಅಂತಿಮ ಆದೇಶ ಪತ್ರ ಸಿಗುತ್ತಿಲ್ಲ. ಅಲೆದಾಟ ನಡೆಸಿ ಸಾಕಾಗಿದೆ' ಎಂದು ಬೆಳಗಾವಿಗೆ ವರ್ಗಾವಣೆ ಕೋರಿದ ಸಿಬ್ಬಂದಿ ಅಳಲು ತೋಡಿಕೊಂಡರು.

'ಏಳು ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು (ಪತಿ– ಪತ್ನಿ ಪ್ರಕರಣಗಳು) ಅಂತರ ಜಿಲ್ಲಾ ವರ್ಗಾವಣೆ ಕೋರಿದ್ದರೆ, ಅಂತಹ ಪ್ರಕರಣಗಳನ್ನು ಕಡ್ಡಾಯವಾಗಿ ಪರಿಗಣಿಸುವಂತೆ ಗೃಹ ಸಚಿವ ಜಿ.ಪರಮೇಶ್ವರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2025ರ ಸೆ.17ರಲ್ಲೇ ಸೂಚಿಸಿ ಪತ್ರ ಬರೆದಿದ್ದರು. ಸಿಬ್ಬಂದಿ ಕೊರತೆಯಿದ್ದು ವರ್ಗಾವಣೆ ಮಾಡಿದರೆ ಕೆಲಸಕ್ಕೆ ತೊಂದರೆ ಆಗಲಿದೆ ಎಂದು ನಗರ ವಿಭಾಗದ ಹಿರಿಯ ಅಧಿಕಾರಿಗಳು ಡಿಜಿಪಿಯವರ ಬಳಿ ಮೌಖಿಕವಾಗಿ ಮನವಿ ಮಾಡಿದ್ದಾರೆ. ಇದೇ ಕಾರಣಕ್ಕೆ ಸಾಮಾನ್ಯ ಪ್ರಕರಣಗಳ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ' ಎಂದು ಮತ್ತೊಬ್ಬ ಸಿಬ್ಬಂದಿ ಕಣ್ಣೀರಾದರು.

'ಏಳು ವರ್ಷ ಕರ್ತವ್ಯ ಪೂರ್ಣಗೊಳಿಸಿದ ಸಿಬ್ಬಂದಿಯನ್ನು ವರ್ಗಾವಣೆಗೆ ಪರಿಗಣಿಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಇಲಾಖೆಯ ಅಧಿಕಾರಿಗಳೇ ಕಾನೂನು ಬಾಹಿರವಾಗಿ ಆ ಅವಧಿಯನ್ನು 10ಕ್ಕೆ ವರ್ಷಕ್ಕೆ ಏರಿಕೆ ಮಾಡಿದ್ದಾರೆ. ಅದನ್ನು ಪ್ರಶ್ನಿಸುವ ಹಕ್ಕೂ ಇಲ್ಲ. ಪ್ರಶ್ನಿಸಿದರೆ ಕರ್ತವ್ಯ ಲೋಪ ಎನ್ನುತ್ತಾರೆ. ಪತಿ–ಪತ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಆಗುತ್ತಿದೆ. ಮಾಜಿ ಸೈನಿಕರಿಗೆ ಅವರ ಸಂಘವು ನೆರವಿಗಿದೆ. ನಮ್ಮ ಬೇಡಿಕೆಗಳನ್ನು ಕೇಳುವವರು ಇಲ್ಲ. ಗೃಹ ಸಚಿವರನ್ನು ಭೇಟಿ ಮಾಡುವುದಕ್ಕೂ ಪೊಲೀಸ್ ಪ್ರಧಾನ ಕಚೇರಿಯಿಂದ ಪೂರ್ವಾನುಮತಿ ಪಡೆಯಬೇಕೆಂಬ ನಿಯಮ ಜಾರಿ ಮಾಡಲಾಗಿದೆ' ಎಂದು ಸಿಬ್ಬಂದಿ ನೋವು ತೋಡಿಕೊಂಡರು.

'ಎಲ್ಲ ಇಲಾಖೆಯಲ್ಲೂ ಹುದ್ದೆಗಳು ಖಾಲಿಯಿವೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ಖಾಲಿ ಹುದ್ದೆಗಳಿದ್ದು ನೇಮಕಾತಿ ಅಧಿಕಾರಿಗಳ ಜವಾಬ್ದಾರಿ. ಸಿಬ್ಬಂದಿ ಕೊರತೆಯ ನೆಪವೊಡ್ಡಿ ಅವಕಾಶ ವಂಚಿತರನ್ನಾಗಿ ಮಾಡುವುದು ಸಲ್ಲದು' ಎಂದು ಸಿಬ್ಬಂದಿ ಹೇಳಿದರು.



ವರ್ಗಾವಣೆ ಅವಕಾಶ ಸಿಕ್ಕಿದವರ ವಿವರ

ವರ್ಗ	ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್(ಸಿಪಿಸಿ)	ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್(ಎಪಿಸಿ)
ಪತಿ–ಪತ್ನಿ ಪ್ರಕರಣ	336	23
ಮಾಜಿ ಸೈನಿಕ	173	95

ಆದೇಶ ಪತ್ರಕ್ಕಾಗಿ ಕಾದಿರುವ ಸಿಬ್ಬಂದಿ

'ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಯ 425 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಸಿಪಿಸಿ) ಹಾಗೂ 137 ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು(ಎಪಿಸಿ) ಕಳೆದ ಜನವರಿ 17ರಂದು ವರ್ಗಾವಣೆ ಮಾಡಲಾಗಿದೆ. ಕೌಟುಂಬಿಕ ಪರಿಸ್ಥಿತಿ, ಒಬ್ಬನೇ ಮಗ, ಒಂಟಿ ಪೋಷಕರು, ಅನಾರೋಗ್ಯ... ಹೀಗೆ ಅನಿವಾರ್ಯ ಕಾರಣಗಳಿಂದ ವರ್ಗಾವಣೆ ಕೋರಿರುವ ನಗರದ 300 ಮಂದಿಗೆ ಇನ್ನೂ ಅವಕಾಶ ಸಿಕ್ಕಿಲ್ಲ' ಎಂದು ಸಿಬ್ಬಂದಿ ಮಾಹಿತಿ ನೀಡಿದರು.



ಬಂಜಾರ ಸಾಂಸ್ಕೃತಿಕ ಉತ್ಸವದಲ್ಲಿ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಬಿ.ಟಿ. ಲಲಿತಾ ನಾಯಕ್, ಮೋತಿಲಾಲ್ ಚವ್ಹಾಣ, ಬಿ.ಎಸ್.ಮಂಜುನಾಥಸ್ವಾಮಿ, ಅನಂತ ನಾಯ್ಕ, ರುದ್ರಪ್ಪ ಲಮಾಣಿ, ಕಾಂತ ನಾಯಕ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ

'ಸಂವಿಧಾನದ 8ನೇ ಪರಿಚ್ಛೇದಕ್ಕೆ ಬಂಜಾರ ಭಾಷೆ ಸೇರ್ಪಡೆಗೆ ಯತ್ನ'

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ನಗರದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸಲಾಗುತ್ತದೆ. ಬಂಜಾರ ವಿಶ್ವಕೋಶವನ್ನು ರಚಿಸುವ ಅಗತ್ಯವಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತದೆ ಮತ್ತು ತಜ್ಞರ ಸಮಿತಿ ರಚಿಸಲಾಗುತ್ತದೆ. ಸಮುದಾಯದ ಎಲ್ಲರೂ ಸಾಧ್ಯವಿರುವ ಎಲ್ಲೆಡೆ ಬಂಜಾರ ಭಾಷೆಯನ್ನೇ ಬಳಸಬೇಕು' ಎಂದು ಕರೆ ನೀಡಿದರು.

2025ನೇ ಸಾಲಿನ 'ಸಂತ ಸೇವಾಲಾಲ್ ಪ್ರಶಸ್ತಿ'ಗೆ ರೂಪ್ಲಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ, ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಪ್ರಶಸ್ತಿಯ ಬಿನ್ನವತ್ತಳೆಯನ್ನು ಕಾರ್ಯಕ್ರಮದಲ್ಲಿ ಓದಲಾಯಿತು.

ಕಲೆ ಮತ್ತು ಸಾಮಾಜಿಕ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ಕಾರ್ಯಕ್ರಮದಲ್ಲಿ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಫಲಕ ಮತ್ತು ತಲಾ ₹50,000 ನಗದು ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿಗೆ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಫಲಕ ಮತ್ತು ತಲಾ ₹25,000 ನಗದು ಒಳಗೊಂಡಿದೆ.

'ಆದಿವಾಸಿ ಬುಡಕಟ್ಟುಗಳಿಗೆ ಬೇಕು ಒಳಮೀಸಲಾತಿ'

ಪ್ರಜಾವಾಣಿ ವಾರ್ತೆ

ಬೆಂಗಳೂರು: ಪರಿಶಿಷ್ಟ ಪಂಗಡಗಳು ಮತ್ತು ಆದಿವಾಸಿ ಬುಡಕಟ್ಟು ಸಮುದಾಯಗಳಿಗೂ ಒಳಮೀಸಲಾತಿ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು ಎಂಬ ನಿರ್ಣಯವನ್ನು ಆದಿವಾಸಿ ಬುಡಕಟ್ಟು ಸಮುದಾಯಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣ ಸಮಿತಿಯು ಶುಕ್ರವಾರ ಗಾಂಧಿ ಭವನದಲ್ಲಿ ಸಭೆ ಆಯೋಜಿಸಿತ್ತು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

'ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇದ್ದರೂ, ಪ್ರಬಲ ಸಮುದಾಯಗಳಿಗೆ ಮಾತ್ರವೇ ಅದು ಸಿಗುತ್ತಿದೆ. ಆದಿವಾಸಿ ಬುಡಕಟ್ಟು ಸಮುದಾಯಗಳಿಗೂ ಮೀಸಲಾತಿಯ ಲಾಭ ಸಿಗಬೇಕು ಅಂದರೆ, ಒಳಮೀಸಲಾತಿ ಜಾರಿಯಾಗಬೇಕು' ಎಂದರು. ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಆದಿವಾಸಿ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಒಳಮೀಸಲಾತಿಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅದರಂತೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

'ಪಟ್ಟಿಯಲ್ಲಿಲ್ಲ ಹಲವು ಬುಡಕಟ್ಟು'

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಆದಿವಾಸಿ ನಿಗಮ ಮತ್ತು ಆಯೋಗ ರಚನೆಯನ್ನು ಘೋಷಿಸಿದ್ದಾರೆ. ಈ ನಿಗಮ ರಚನೆ ಸಂಬಂಧ ಜೇನು ಕುರುಬ, ಕೊರಗ, ಇರುಳಿಗ, ಸೋಲಿಗ, ಪಣಿಯ, ಮಲೆಕುಡಿಯ, ಗೌಡಲು, ಹಸಲರು ಸೇರಿ 13 ಬುಡಕಟ್ಟು ಸಮುದಾಯಗಳನ್ನಷ್ಟೇ ಪರಿಗಣಿಸಲಾಗಿದೆ. ಇತರ ಹತ್ತು ಬುಡಕಟ್ಟು ಸಮುದಾಯಗಳನ್ನು ಕೈಬಿಡಲಾಗಿದೆ' ಎಂದು ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ಅಧ್ಯಕ್ಷ ಜಗ್ಗು ಹೇಳಿದರು. 'ಆದಿವಾಸಿ ಬುಡಕಟ್ಟು ಸಮುದಾಯಗಳ ಅಡಿಯಲ್ಲಿ ಅರಣ್ಯವಾಸಿ ಹಕ್ಕಿಪಿಕ್ಕಿ, ಹರಿಣಿ ಶಿಕಾರಿ, ವಾಗ್ರಿ ಪಾರ್ಧಿ, ಅಡವಿ ಚಿಂಚಿಲ ಸೇರಿ ಇನ್ನೂ ಹತ್ತು ಸಮುದಾಯಗಳಿವೆ. ನಿಗಮ ಮತ್ತು ಆಯೋಗ ರಚನೆ ವೇಳೆ ಈ ಸಮುದಾಯಗಳನ್ನೂ ಪರಿಗಣಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಶೀಘ್ರ ಮನವಿ ಸಲ್ಲಿಸಲಾಗುತ್ತದೆ' ಎಂದರು.

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪತ್ತೆ ಮಾಡಿದ ಅರಣ್ಯಾಧಿಕಾರಿಗಳು

ಹೊಸ ಪ್ರಭೇದದ 'ಕಾಳಿ' ನಿಶಾಚರಿ ಕಪ್ಪೆ ಪತ್ತೆ

• ಎಸ್.ರವಿಪ್ರಕಾಶ್

ಬೆಂಗಳೂರು: ಇದು ಇಬ್ಬರು ಸಾಮಾನ್ಯ ಅರಣ್ಯಾಧಿಕಾರಿಗಳು ಪತ್ತೆ ಮಾಡಿದ ಹೊಸ ಪ್ರಭೇದದ ಕಪ್ಪೆ. ಇದೀಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. 'ಪೀರ್ ಜೆ' ಎಂಬ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಇವರ ಶೋಧನೆ ಕಥೆ ಪ್ರಕಟವಾಗಿದೆ.

ಉಪ ವಲಯ ಅರಣ್ಯಾಧಿಕಾರಿ ಸಿ.ಆರ್.ನಾಯ್ಕ್ ಮತ್ತು ಫಾರೆಸ್ಟರ್ ರಮೇಶ್ ಬಡಿಗೇರ ಅವರೇ ಹೊಸ ಪ್ರಭೇದದ ಕಪ್ಪೆ ಹುಡುಕಿದ ಅಧಿಕಾರಿಗಳು.

2021ರಲ್ಲಿ ಕಾಳಿ ಸಂರಕ್ಷಿತ ಪ್ರದೇಶದಲ್ಲಿ ಕಾಡು ಮತ್ತು ಹುಲಿಗಳ ಮೇಲೆ ನಿಗಾ ಇಡುವ ಸಂದರ್ಭದಲ್ಲಿ ಕಪ್ಪೆಯ ವಟಗುಟ್ಟುವಿಕೆ ಇವರ ಗಮನ ಸೆಳೆಯಿತು. ಅದರ ಸದ್ದು ಇತರ ಕಪ್ಪೆಗಳಿಗಿಂತ ತೀರಾ ಭಿನ್ನವಾಗಿತ್ತು. ಮರದ ದಿಮ್ಮಿ ಕತ್ತರಿಸುವಂತಿತ್ತು.

ಕಪ್ಪೆಗಳ ಕುರಿತು ಸಂಶೋಧನೆ ನಡೆಸುವ ಡಾ. ಕೆ.ವಿ.ಗುರುರಾಜ್ ಮತ್ತು ಅವರ ತಂಡ ಕೋವಿಡ್ ಪೂರ್ವ 2021ರಲ್ಲಿ ಕ್ಯಾಸಲ್‌ರಾಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಇಬ್ಬರು ಅರಣ್ಯಾಧಿಕಾರಿಗಳು ವಿಶಿಷ್ಟ ಧ್ವನಿ ಹೊರಡಿಸುವ ಕಪ್ಪೆಗಳು ಇರುವ ಸ್ಥಳಕ್ಕೆ ಕರೆದೊಯ್ದರು. ಇದು ನೋಡಲು ಕುಂಬಾರ ಕಪ್ಪೆಯಂತೆ ಇತ್ತು. ಅವರೂ ಹಾಗೆಯೇ ನಂಬಿದ್ದರು.

> **ಅರಣ್ಯ ಇಲಾಖೆ ಸಿಬ್ಬಂದಿ ಹೊಸ ಪ್ರಭೇದ ಕಪ್ಪೆ ಪತ್ತೆ ಮಾಡಿರುವುದು ಮಹತ್ವದ ವಿಷಯ. ಸಿಬ್ಬಂದಿಯಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಜೀವ ವೈವಿಧ್ಯತೆ ಕುರಿತು ಉತ್ಸಾಹ ಇರುವುದನ್ನು ಸೂಚಿಸುತ್ತದೆ**
>
> **ಕುಮಾರ್ ಪುಷ್ಕರ್,** ಪಿಸಿಸಿಎಫ್ (ವನ್ಯಜೀವಿ)

'ಕುಂಬಾರ ಕಪ್ಪೆ' ಎಂಬುದು ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಒಂದು ವಿಶಿಷ್ಟ ನಿಶಾಚರಿ ಕಪ್ಪೆ ಪ್ರಭೇದ. ಇವು ಮೊಟ್ಟೆಗಳ ಮೇಲೆ ಮಣ್ಣಿನ ಲೇಪನ ಹಾಕಿ, ಕುಂಬಾರನಂತೆ ಗೂಡು ನಿರ್ಮಿಸುವುದರಿಂದ 'ಕುಂಬಾರ ಕಪ್ಪೆ' ಎಂಬ ಹೆಸರು ಇಡಲಾಗಿತ್ತು. ಗುರುರಾಜ ನೇತೃತ್ವದ ತಂಡ ಇದನ್ನು ಪತ್ತೆ ಹಚ್ಚಿದ್ದು. ಇದು ಮೊಟ್ಟೆಗಳಿಗೆ ಪೋಷಕರ ಆರೈಕೆ (ಪೇರಂಟಲ್ ಕೇರ್) ನೀಡುವ ಅಪರೂಪದ ಕಪ್ಪೆ.

ಹೊಸ ಪ್ರಭೇದದ ಕಪ್ಪೆಯ ಕುರಿತು 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಗುರುರಾಜ್, 'ಅರಣ್ಯಾಧಿಕಾರಿಗಳು ತೋರಿಸಿದ ಕಪ್ಪೆ ಕುಂಬಾರ ಕಪ್ಪೆಯ ದೇಹ ರಚನೆಯನ್ನೇ ಹೋಲುತ್ತಿದ್ದರೂ ಧ್ವನಿ ಮಾತ್ರ ಭಿನ್ನವಾಗಿತ್ತು. ಪ್ರೀತಿ ಹೆಬ್ಬಾರ್ ಅವರು ಕಪ್ಪೆಯ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಡಿಎನ್‌ಎಯಲ್ಲಿ ಶೇ 4 ರಷ್ಟು ವ್ಯತ್ಯಾಸ ಇರುವುದು ಕಂಡುಬಂದಿತು. ಹೀಗಾಗಿ ಇದು ಹೊಸ ಪ್ರಭೇದ ಎಂಬುದು ದೃಢವಾಯಿತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿಕ್ಕ ಕಾರಣ ಕಾಳಿನದಿಯ ಹೆಸರಿನಲ್ಲಿ 'ಕಾಳಿ ನೈಟ್ ಫ್ರಾಗ್' ಎಂದು ಹೆಸರಿಡಲಾಯಿತು. ಇದು ಅವಳಿನಂಚಿನ ಅಪರೂಪದ ನಿಶಾಚರಿ ಕಪ್ಪೆ' ಎಂದರು.

'ಸಿ.ಆರ್.ನಾಯ್ಕ್ ಮತ್ತು ರಮೇಶ್ ಬಡಿಗೇರ ಅವರು ಈ ಕಪ್ಪೆಗಳನ್ನು ಪತ್ತೆ ಮಾಡಿದ ಕಾರಣಕ್ಕೆ ಪತ್ತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ತಮ್ಮ ನಿತ್ಯದ ಕರ್ತವ್ಯದ ಜತೆಗೆ ಜೀವ ವೈವಿಧ್ಯಗಳ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ವಿಜ್ಞಾನಿಗಳಲ್ಲದವರೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಪಶ್ಚಿಮ ಘಟ್ಟದಲ್ಲಿ ಪತ್ತೆಯಾದ ನಿಚಾರಿ ಪ್ರಭೇದ 35 ನೇ ಕಪ್ಪೆ ಪ್ರಭೇದ ಇದಾಗಿದೆ' ಎಂದು ಅವರು ಹೇಳಿದರು.



ಕಾಳಿ ನಿಶಾಚರಿ ಕಪ್ಪೆ

ಹೊಸ ಕಪ್ಪೆ ಪತ್ತೆ ಹಚ್ಚಿದ ಬಗೆ...

'ಒಂದು ದಿನ ಭಾರಿ ಮಳೆ ಸುರಿಯುತ್ತಿತ್ತು. ಕಾಡಿನಲ್ಲಿ ಮೋಟಾರ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸದ್ದೊಂದು ಕೇಳಿಸಿತು. ಕುತೂಹಲಗೊಂಡು ಬೈಕ್ ಹಿಂದಕ್ಕೆ ತಿರುಗಿಸಿಕೊಂಡು ಬಂದು ತುಸು ಹೊತ್ತು ಕಾದೆ. ಸ್ವಲ್ಪ ಹೊತ್ತಿನ ಬಳಿಕ ಅದೇ ರೀತಿಯ ಮತ್ತೊಂದು ಸದ್ದು ಕೇಳಿ ಬಂದಿತು. ಸುರಿಯುವ ಮಳೆಯಲ್ಲೇ ಆ ಧ್ವನಿಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಗುರುರಾಜ್ ಅವರಿಗೆ ಕಳುಹಿಸಿದೆ' ಎಂದು ಉಪ ವಲಯ ಅರಣ್ಯಾಧಿಕಾರಿ ಸಿ.ಆರ್.ನಾಯ್ಕ್ ತಿಳಿಸಿದ್ದಾರೆ.

'ಮೊದಲಿಗೆ ಕುಂಬಾರ ಕಪ್ಪೆ ಇರಬಹುದು ಎಂದು ಗುರುರಾಜ್ ಅವರ ತಂಡ ಅಭಿಪ್ರಾಯಪಟ್ಟಿತ್ತು. ಅದರ ಡಿಎನ್‌ಎ ಮತ್ತು ಧ್ವನಿ ಪರೀಕ್ಷೆಗೆ ನಡೆಸಿದ ಬಳಿಕ ಹೊಸ ಬಗೆಯ ಕಪ್ಪೆ ಎಂಬುದು ಗೊತ್ತಾಯಿತು. ಇದು ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಯಿತು' ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ ರಮೇಶ್ ಬಡಿಗೇರ, 'ನಾನು ಕೆಲಸ ಮಾಡುವ ಅರಣ್ಯದಲ್ಲಿ ಜೀವ ವೈವಿಧ್ಯದ ಜ್ಞಾನ ಪಡೆಯುವುದೂ ನನ್ನ ಆದ್ಯ ಕರ್ತವ್ಯ. ಗುರುರಾಜ್ ತಂಡ ಕ್ಯಾಸಲ್‌ರಾಕ್‌ಗೆ ಬಂದಾಗ ವಿಶಿಷ್ಟವಾಗಿ ಸದ್ದು ಹೊರಡಿಸುವ ಕಪ್ಪೆ ಇರುವ ಜಾಗಕ್ಕೆ ಕರೆದುಕೊಂಡು ಹೋದೆವು. ಅದು ಕುಂಬಾರ ಕಪ್ಪೆ ಇರಬಹುದು. ಅವುಗಳ ಮೇಲೆ ಗಮನ ಇರಿಸುವಂತೆ ಸೂಚಿಸಿದ್ದರು. ನಾಲ್ಕು ಭಿನ್ನ ಸ್ಥಳಗಳಲ್ಲಿ ಈ ಕಪ್ಪೆಗಳ ಇರುವಿಕೆ ಮತ್ತು ಅವುಗಳ ಸಂತಾನೋತ್ಪತ್ತಿ ಗಮನಿಸಲಾಯಿತು. ಬಳಿಕ ಅದು ಹೊಸ ಪ್ರಭೇದ ಕಪ್ಪೆ ಎಂದು ತಿಳಿದಾಗ ಸಂತೋಷವಾಯಿತು' ಎಂದಿದ್ದಾರೆ.

‘ಮಾನವಿಕ ವಿಷಯ ಕಡ್ಡಾಯ: ಪಠ್ಯಕ್ರಮ ಅಗತ್ಯ’

‘ಉನ್ನತ ಶಿಕ್ಷಣ–ಒಳಗೂ ಹೊರಗೂ’ ಪುಸ್ತಕ ಜನಾರ್ಪಣೆಯಲ್ಲಿ ಬರಗೂರು ಅಭಿಮತ

ಪ್ರಜಾವಾಣಿ ವಾರ್ತೆ

ಮುಖ್ಯಾಂಶಗಳು

- ಲೇಖಕ ಬಿ. ಶ್ರೀಪಾದ ಭಟ್ ಅವರ ಹೊಸ ಪುಸ್ತಕ
- ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜನೆ
- ದುಷ್ಟರಿಗಿಂತ ಕೆಟ್ಟ ಸರ್ಕಾರ ಉತ್ತಮವೆಂಬ ಸ್ಥಿತಿಯಲ್ಲಿ ಇದ್ದೇವೆ: ಬರಗೂರು

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದುವಂತೆ ಮಾಡುವ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಶ್ರೀಪಾದ ಭಟ್ ಅವರ ‘ಉನ್ನತ ಶಿಕ್ಷಣ–ಒಳಗೂ ಹೊರಗೂ’ (ನವ ಉದಾರೀಕರಣದ ಭಾರತ) ಪುಸ್ತಕ ಜನಾರ್ಪಣೆಗೊಳಿಸಿ ಮಾತನಾಡಿದರು.

ಉನ್ನತ ಶಿಕ್ಷಣದಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದುವವರ ಸಂಖ್ಯೆ ಹೆಚ್ಚಿದೆ. ಕೆಲವರು ವಾಸ್ತುಶಿಲ್ಪ, ಮತ್ತೆ ಕೆಲವರು ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಾರೆ. ಏಳು ವರ್ಷಗಳ ಹಿಂದೆ ನಡೆದ ಸಮೀಕ್ಷೆ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳನ್ನು ತೆಗೆದುಕೊಳ್ಳುವವರು ಶೇಕಡ 5 ಮಾತ್ರ. ಇದು ಬಹಳ ಅಪಾಯಕಾರಿ ಸನ್ನಿವೇಶ ಎಂದು ಆತಂಕ ವ್ಯಕ್ತಪಡಿಸಿದರು.

ಮಾನವಿಕ ವಿಷಯಗಳೆಂದರೆ ಸಾಹಿತ್ಯ, ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ. ಒಬ್ಬ ವೈದ್ಯ, ಎಂಜಿನಿಯರ್, ಅಥವಾ ಐ.ಟಿ ಉದ್ಯೋಗಿಗೆ ದೇಶದ ಇತಿಹಾಸ ಗೊತ್ತಿಲ್ಲದಿದ್ದರೆ, ಸಮಾಜದ ಚಲನೆ, ಸಾಮಾಜಿಕ ಸಂರಚನೆಯ ವಿಷಯಗಳ ಅರಿವಿಲ್ಲದಿದ್ದರೆ, ಎಂತಹ ಪ್ರಜೆ ಆಗಬಹುದು? ಹಾಗಾಗಿ ಸಂವಿಧಾನ ಓದು ಹೇಗೆ ಕಡ್ಡಾಯ ಮಾಡಲಾಗಿದೆಯೋ ಅದೇ ರೀತಿ ಮಾನವಿಕ ವಿಷಯಗಳನ್ನು ಬಿಟ್ಟುಕೊಡದೇ ಇರುವಂತ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಒಂದು ಕಾಲದಲ್ಲಿ ಖಾಸಗಿ ಕಾಲೇಜುಗಳು ಅನುದಾನ ಕೇಳುತ್ತಿದ್ದವು. ಖಾಸಗೀಕರಣದ ಪರಿಣಾಮ ಅನುದಾನ ಬೇಡವೆನ್ನುತ್ತಿದ್ದಾರೆ. ಮೀಸಲಾತಿ ಕೊಡಬೇಕು ಎಂಬ ಕಾರಣಕ್ಕೆ ಹಾಗೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಅನುದಾನರಹಿತವಾಗಿ ಇರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರ, ಶಿಕ್ಷಣ ನೀತಿ ರೂಪಿಸಿದ ಮೇಲೆ ಅದಕ್ಕೆ ಅನುಗುಣವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಅನುಸರಿಸಬೇಕೆಂದು ಹೇಳುವ ಅಧಿಕಾರವೇ ಶಿಕ್ಷಣಕ್ಕೆ ಇಲ್ಲವೆಂದರೆ ಅದು ಪ್ರಜಾಸತಾತ್ಮಕ ಅಲ್ಲ ಎಂದು ಭಾವಿಸಿದ್ದೇನೆ. ಒಂದು ಬಾರಿ ಕೆಟ್ಟ ಸರ್ಕಾರ ಬರಬಹುದು, ಮತ್ತೊಂದು ಬಾರಿ ದುಷ್ಟ ಸರ್ಕಾರ ಬರಬಹುದು. ಒಳ್ಳೆಯ ಸರ್ಕಾರ ಯಾವಾಗ ಬರಲಿದೆ ಗೊತ್ತಿಲ್ಲ. ಆದರೆ, ದುಷ್ಟ ಸರ್ಕಾರಕ್ಕಿಂತ ಕೆಟ್ಟ ಸರ್ಕಾರ ಉತ್ತಮ ಎಂಬ ಸ್ಥಿತಿಯಲ್ಲಿದ್ದೇವೆ ಎಂದು ನುಡಿದರು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ, ಲೇಖಕರಾದ ಕೆ.ವಿ. ನೇತ್ರಾವತಿ, ರವಿಕುಮಾರ್ ಬಾಗಿ, ಬಿ.ಶ್ರೀಪಾದ ಭಟ್, ಮನಮೋಹನ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್, ದಲಿತ ಮುಖಂಡ ಮಾವಳ್ಳಿ ಶಂಕರ್ ಹಾಜರಿದ್ದರು.



ನಗರದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ‘ಉನ್ನತ ಶಿಕ್ಷಣ: ಒಳಗು ಹೊರಗೂ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಎ.ನಾರಾಯಣ, ಬರಗೂರು ರಾಮಚಂದ್ರಪ್ಪ, ಪ್ರೊ. ಬಿ. ರಮೇಶ್, ಮಾವಳ್ಳಿ ಶಂಕರ್, ರವಿಕುಮಾರ್ ಬಾಗಿ ಮತ್ತು ಬಿ. ಶ್ರೀಪಾದ ಭಟ್ ಪಾಲ್ಗೊಂಡಿದ್ದರು —ಪ್ರಜಾವಾಣಿ ಚಿತ್ರ

ಐಪಿಎಲ್: ಕಟ್ಟೆಚ್ಚರಕ್ಕೆ ಸಿಎಸ್ ಸೂಚನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಐಪಿಎಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.

ಶನಿವಾರದಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗುವುದರಿಂದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು.

ಕ್ರೀಡಾಂಗಣದ ಬಳಿ ಅಧಿಕಾರಿಗಳು ಮತ್ತು ಸಂಸ್ಥೆಗಳು ಕಟ್ಟೆಚ್ಚರ ವಹಿಸಬೇಕು. ಆಯಾ ಕ್ಷಣದ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣ ಒಳಗೆ ಕುಡಿಯುವ ನೀರು ಸೇರಿ ಇತರೆ ಅತ್ಯವಶ್ಯಕ ವಿಚಾರಗಳ ಮಾಹಿತಿಯನ್ನು ಶಾಲಿನಿ ಪಡೆದುಕೊಂಡರು.

ಮೆಟ್ರೊ ರೈಲಿನಲ್ಲಿ ಹೆಚ್ಚಾಗುವ ಪ್ರಯಾಣಿಕರ ಸಾಂದ್ರತೆ, ಮೆಟ್ರೊ ಸಂಚರಿಸುವ ವೇಳಾಪಟ್ಟಿ, ಮೆಟ್ರೊ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತು ಮಾಹಿತಿ ಪಡೆದುಕೊಂಡ ಅವರು, ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರು, ಆರ್‌ಸಿಬಿ ಪದಾಧಿಕಾರಿಗಳು, ಪೊಲೀಸ್, ಜಿಬಿಎ ಹಾಗೂ ಮೆಟ್ರೊದ ಹಿರಿಯ ಅಧಿಕಾರಿಗಳು ಇದ್ದರು.

ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಬೆಂಗಳೂರು: ನಗರದ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಸಂದೇಶಗಳು ಬಂದಿದ್ದರಿಂದ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿ ಆಗಿತ್ತು.

ಕೋರಮಂಗಲ, ಯಶವಂತಪುರ, ರಾಜಾಜಿನಗರ ಸೇರಿ ಹಲವು ಆರ್‌ಟಿಒ ಕಚೇರಿಗಳಿಗೆ ‘ಗಾಯತ್ರಿ ಶಾಬಾಜ್@ಹಾಟ್ ಮೇಲ್ ಡಾಟ್ ಕಾಮ್’ ಐ.ಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಕಚೇರಿ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವುಗಳು ಸ್ಫೋಟಿಸಲಿವೆ ಎಂದು ಬೆದರಿಕೆ ಒಡ್ಡಲಾಗಿತ್ತು. ದುಷ್ಕರ್ಮಿಗಳು ಕಳುಹಿಸಿದ ಇ–ಮೇಲ್ ಸಂದೇಶವನ್ನು ಗಮನಿಸಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬಾಂಬ್ ನಿಷ್ಕ್ರಿಯ ದಳ, ಬಾಂಬ್ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ಪದಾರ್ಥಗಳಾಗಲಿ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಅವರು ಬಾಂಬ್ ಬೆದರಿಕೆ ಇ–ಮೇಲ್ ಸಂದೇಶ ಬಂದಿರುವ ಸಂಬಂಧ ದೂರು ನೀಡಿದ್ದಾರೆ.

‘ನಮ್ಮ ಕಚೇರಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನೂರಾರು ಸಾರ್ವಜನಿಕರು ಕೆಲಸದ ನಿಮಿತ್ತ ಬರುತ್ತಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ದೀಪಕ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಇ–ಮೇಲ್ ಐಡಿ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ

ಕ್ಲಾಸಿಫೈಡ್ಸ್

ಪ್ರತಿಯೊಬ್ಬರಿಗೂ ಉಪಯುಕ್ತ

email: classifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080 - 45557160 /161/ 162/ 163/ 164
9845114560 / 9731810277/ 9886213331

REAL ESTATE SELLING

Sites

Anjanapura

ANJANAPURA 1ST Block 40×60 North Facing BDA Site For Sale Price 2.4cr Negotiable. Contact: 9845298419

Arkavathi Layout

30X40 BDA Site for Sale Arkavathy, Opp Lake/ Park Venkateshwara 3rd Block, North Facing: 9844171085/ 9449007777

Banashankari

BANASHANKARI 6TH STAGE- BDA- AVAILABLE/ WANTED 20x30, 30x40 40x60, 50x80 SITES. BRINDAVAN ASSOCIATES- 9980863245/ 9945333993

SITE FOR SALE in BANASHANKARI 6th Stage 7th Block 40x60 East Facing 3.50Cr CONTACT: 9535575774

SITE SALE: Banashankari 6th Stage, 3rd Block BDA 30x40 South and North Facing. Call: 9740148870.

BANASHANKARI 6TH Stage 1st Block. 30x40 Site For Sale Near NPS School. Brokers Excuse. 9686026739.

Basaweshwaranagar

BASAVESHWARANAGAR 40X60 VVS COLLEGE back-side RESIDENTIAL EAST FACING BDA SITE FOR SALE. Contact: 9945079777

Indiranagar

COMMERCIAL PLOT Jeevan Bhima Nagar Main Road 2100 sft Rs 39,000/- Retail, Co-Living/ Working: 9900110517

J P Nagar

JPNAGAR 7TH PHASE AVAILABLE MEASURING 45x40, 2 SITES SOUTH EAST CORNER AND SOUTH WEST CORNER, BBMP E KHATA (11B)- 7022435107

MORE Classifieds IN SUPPLEMENT

Kengeri

FOR SALE: BBMP A Khatha Sites at Kengeri, 500 meters from the Metro Station with Cauvery Water. Contact: 9606342643

Kempegowda Layout

ARKAVATI ALTERNENT Site Sale SF, BDA 30ft Road, Rs.1Cr 15Lac Negotiable Nada Prbhu Kempegowda Layout 8th, Block D' Sector Near Mysore Road: 9611577666

KEMPEGOWDA LAYOUT, Commercial/ Residential BDA Site for Sale 20x30, 30x40, 40x60, 50x80. Contact Kumar 9945119449

Multiple Locations

BANASHANKARI 6TH Stage, Nadaprabhu Kempegowda Layout, Vishweshwariah, BDA Site, Houses are available. Contact: 9900999919.

Rajarajeshwari Nagar

BDA AUCTION North West Corner Site MEASURING 5.95mtr X 12.2mtr (72.59 sq.mtr) at Banashankari 5th Stage, Near Channasandra (R.R.Nagar), Bangalore. CONTACT: 9845913977

RR.NAGAR BEML 5th Stage, 6560 Sqft, West Facing, Vastu Site Sale, Suitable: House/ Apartment. 9448121223

Sanjaynagar

SANJAYNAGAR KEB LAYOUT BDA 1050 sft North West Corner 40 feet Road E-Khatha, Call: 7829203369

Vishweshwariah Layout

DIRECT OWNER 40x60 E/F Site Sale VISHWESHWARAIAH LAYOUT BLOCK-1 Behind 100ft Road,Bank loan Available. 9742681666

LANDS AVAILABLE FOR SALE BIDADI, RAMANAGAR, CHANNAPATTANA, NELAMANGALA, DEVANAHALLI, DABASPETE, STRR Road, HOSAKOTE Extent of 5 to 50 Acres Suitable for Warehouse, Industrial, Villa Plots, Farmhouse. Interested Contact: 9845488488

BDA SITE SALE VISHWESHWARAIAH LAYOUT 2nd Block 40X60 NORTH FACE NEAR 100FT ROAD GOOD LOCATION CONTACT: 8892901567

VISHWESHWARAYYA LAYOUT BDA Site for sale West facing 30x40, 3rd block Broker excuse Contact: 7349549087

BDA SITE For Sale @ Vishweshwaraiah Layout 30x40, 40x60, 50x80 Contact: 6363496142 9845555666

Vidyaranyapura

SAMBRAM COLLEGE Near Amba Bhavani Temple Back,Side 30x40, 37.5x40 WF BBMP B/E Katha, 40x60 WF Best County 2, DC Conversion A/E Katha: 8296895858

Yeshwanthpur

SALE COMMERCIAL BDA Site Facing Tumkur Road, Opposite Metro cash and carry, Mandovi Motors, Measuring 40x125. Owner 9480060249.

Murugeshpalya

WIND TUNNEL ROAD, SALE Plot with Old House, 44.5x30 feet, A-Katha, West, Excellent Location. 7022334447 7022334448

House

Kanakapura Road

"FOR RENT 2BHK close to Forum South Mall, Konanakunte Metro Station, Kumaran School. 9845286505"

Flat

Nandini Layout

NEW BUILDING G+3.5 floors, Lift, Interiors, BDA- 33x40 East, Final Price- 5 Crores, Contact: 9108033380/ 9845729728

Whitefield

FOR SALE- Whitefield UKN-ESPARANZA, 4BHK rowhouse with luxury amenities Call -8904549362, 7349613954 chekkeraproperties.com

Nagarabhavi

FLATS FOR-SALE @ Nagarabhavi Chandra Layout 2 & 3 BHK Ready to Move In Good Location Call:9538472420 9845066608

Agricultural Land

Chikkaballapura

AGRICULTURAL LAND-SALE 15 K.M. From CHIKKABALLAPUR. 8 K.M. From HYDERABAD HIGHWAY. Suitable: FARMHOUSE 7019666458.

GUDIBANDE ROAD Lands Sale 2, 3.5, 5.5, 9, 11 Acres 5000000/ Acre Genuine Buyer, Commission 2% Applicable: 9844009992

Commerical

Basaveshwaranagar

BASAVESHWAR NAGAR 100 Feet Road Commercial 40X60 BDA Property For Sale Call: 9341260828

BUILDERS ESSENTIAL

Water Proofing

LEAKAGE... LEAKAGE... Old/New Building, Sump, Bathroom, Wallcrack, Skylight, Terrace Waterproofing done by New Technology- 9880916988

REAL ESTATE BUYING

Industrial & Factory

General

LOOKING FOR 40000 sft shed with power for a manufacturing unit with 20 feet space all around it. Location is in and around Nelamangala or on Kunigal road. Call: 9845031885

LOOKING FOR 2 Acre Industrial Land With Clear Holding for a Manufacturing Unit in and around Nelamangala or Kunigal Road. Call: 9341927505

Sites

Banashankari

BDA SITES WANTED ARKAVATI, ANJANAPURA, BANASHANKARI 6TH STAGE, VISHWESHWARAIAH KEMPEGOWDA ANY BDA LAYOUT: 9845062822/ 8660751654

Multiple Locations

WANTED BDA Sites Arkavathi, Nadaprabhu Kempegowda & BDA other Layouts. Contact: SAPTHAGIRI (Opposite BDA Head Office):: 9036360366

Nagarabhavi

WANTED BDA SITE 30x40, 40x60, 50x80 Vishweswaraiah, Nagarabhavi, NGF, ITI, MPM, RHCS, Kempegowda Layout. 9008418631.

Vishweshwariah Layout

BUYING/ SELLING 20x30,30x40,40x60 50x80 BDA sites at VISHVESHWARAIAH LAYOUT, BSK 6th-stage. Contact: 9844533371/ 9341733480

RENTAL PROPERTIES

Accommodation Available

Flats

SPACIOUS 1400SFT 2BHK independent house gfloor modular kitchen full teak BSKII stage behind NuTrust hospital Veg Only Ph:9742752914

House

RENT: 2BHK Ist Floor, Girinagar, 1BHK, Ist Floor, Hanumanthnagar, Amenities, Semi furnished. Owner: 78925-30410/ 9448809902

AUTOMOTIVE

Four Wheelers Selling

Benz

MERCEDES BENZ GLS450D 2025 MODEL SOLITURE BLUE 11,500 KMS, BRAND NEW CAR FOR SALE EX-SHOWROOM PRICE: 1.25 CRORES, DIRECT BUYERS ONLY. CONTACT: 9036051000/ 9035011001.

JOB OPPORTUNITIES

Drivers

WANTED PERSONAL CAR DRIVER (KIA/MG HECTOR) with valid licence. Location: Bommanahalli OR Kadubeesanahalli Contact: 9980140661

Marketing & Sales

WANTED SALES Managers, Sales Executives, Telecallers. Opportunity to earn up to 40,000 P.M. Contact 8867627879

PERSONAL

Change of Name

CHANGE OF NAME
I, SHRI LAKSHMI H K, W/o S.N. Narayana Murthy residing at No.19, Appayyanna 1st Cross, Konanakunte Village, Bangalore-560062, do solemnly affirm that as per my Aadhar Card my actual and correct name is SHRI LAKSHMI H.K. but in my passport it is wrongly mentioned as SHREE LAKSHMI HOSALLI KRISHNA SWAMY, both names belong to me only & henceforth my name will be SHRI LAKSHMI H.K., only, vide affidavit dated 18/03/2026 sworn to before advocate and notary Ambreshappa, Bangalore.

CHANGE OF NAME
I, MANGALAMBIKA H S W/o Sharath M, residing at # 419, 12th Main Road, Near Indian National School, 4th Block, Nandinilayout, Bengaluru North-560096, have changed my name to NALINA H S vide affidavit dated 25-03-2026 before notary K.S. Giridhar, Bengaluru. Henceforth I shall be called NALINA H S only

CHANGE OF NAME
I, KARTHIK S/o DR. H.K. VASUDEV, R/a G-2, Shivaganga Maharani Apartment, AGS Layout Main Road, 2nd Main, Near Sarvagna Circle, Arehalli, Chikkalasandra, Bangalore-560061. I have changed my name to KARTHIK H. V. (Expansion of initials - Hullenahalli Vasudev) Vide affidavit dated 27.03.2026 sworn before Notary V.Rangaraju, Bangalore.

I, MOHANA KUMAR PRAKASH resident of Aralepete, Ward no.16, Basaveshwara Temple, Chickballapur 562101 have changed my name to MOHAN KUMAR PRAKASH Vide Affidavit dated 26.03.2026 sworn before advocate and notary K.H. Venkatappa, Chickaballapur.

I, NATARAJ RAMANNA, resident of No. 4, 2nd Cross, Behind Sir. M.V. Stadium, Kelaginathote, H.S.Garden, Chickballapur-562101 have changed my name to NATARAJA RAMANNA Vide Affidavit dated 26.03.2026 sworn before advocate and notary K.H. Venkatappa, Chickaballapur.

Lost

DOCUMENT LOST
I, D.G. Subramani, residing at No. 15, Gowtham Nagar, Near Tumkuru Road, Bangalore-560022, have lost my Original General Power Attorney, Affidavit and related documents of my immovable property bearing No.15, Gouthamnagara, Yeshwanthpura Hobli, Bangalore-560022, while travelling. Finders please Contact No: 8105924065.

‘ಉತ್ತರ’ದ ಮೂಲಕ ಬಿಜೆಪಿಗೆ ಬಂಗಾಳದ ಹೆಬ್ಬಾಗಿಲು ತೆರೆದೀತೇ?

● ಮಂಜುನಾಥ ಹೆಬ್ಬಾರ್

ವಿಶ್ಲೇಷಣೆ

ನವದೆಹಲಿ: ಮಮತಾ ದೀದಿಯ ಕೋಟೆಯನ್ನು ಕುಟ್ಟಿ ಕೆಡವಿ ಹಾಕುವ ಮಹದಾಸೆಯಿಂದ 2021ರಲ್ಲಿ ಅಹೋರಾತ್ರಿ ಶ್ರಮ ಹಾಕಿದ ಬಿಜೆಪಿಗೆ ಪಶ್ಚಿಮ ಬಂಗಾಳವನ್ನು ಗೆಲ್ಲಲಾಗಲಿಲ್ಲ. ಆದರೆ, ಚಹಾ ಬೆಳೆಯುವ ಉತ್ತರ ಬಂಗಾಳದಲ್ಲಿ ಉತ್ತಮ ಫಸಲನ್ನು ಪಡೆಯಿತು. ಬೆಟ್ಟ ಗುಡ್ಡಗಳ ಈ ಪ್ರದೇಶವು ಈ ಸಲವೂ ಚುನಾವಣಾ ಯುದ್ಧದ ಕೇಂದ್ರಬಿಂದುವಾಗಿದೆ.

ಎಂಟು ಜಿಲ್ಲೆಗಳ 54 ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಬಂಗಾಳವು ಬಿಜೆಪಿ ಪಾಲಿಗೆ ನಿರ್ಣಾಯಕ. ಈ ಭಾಗದಲ್ಲಿ ಪ್ರಬಲವಾಗಿ ನೆಲೆಯೂರಿದರೆ ರಾಜ್ಯದ ಹೆಬ್ಬಾಗಿಲು ತೆರೆಯಬಹುದು ಎಂಬುದನ್ನು ಕಮಲ ಪಾಳಯವು ದಶಕಗಳ ಹಿಂದೆಯೇ ಅರಿತುಕೊಂಡಿತ್ತು. 34 ವರ್ಷಗಳ ಕಾಲ ಬಂಗಾಳವನ್ನು ಆಳಿ ಎಡ ಪಕ್ಷಗಳು ಮಹಾ ಕುಸಿತ ಕಾಣುವ ಮುನ್ನವೇ ಬಿಜೆಪಿಯು ರಾಜ್ಯದಲ್ಲಿ ತನ್ನ ಹೆಜ್ಜೆಗಳನ್ನು ನಿಚ್ಚಳವಾಗಿ ಮೂಡಿಸಿತ್ತು. ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದು ಉತ್ತರ ಬಂಗಾಳದಲ್ಲೇ.

ಪಕ್ಷದ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಿಲಿಂಗ್‌ನಲ್ಲಿ ಗೆದ್ದಿದ್ದರು. 2014ರಲ್ಲಿ ಎಸ್.ಎಸ್. ಅಹ್ಲುವಾಲಿಯಾ ಅವರು ಗೆಲುವಿನ ನಗೆ ಬೀರಿದ್ದರು. ಚಹಾ ನಾಡಿನಲ್ಲಿ ಸತತ ಗೆಲುವಿನ ಮೆರವಣಿಗೆಗಳ ಬಳಿಕ ಉತ್ತರದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದ್ದ ಕಮಲ ಪಾಳಯವು 2019ರಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳನ್ನು ವಶಪಡಿಸಿಕೊಂಡಿತ್ತು. ಆದರೆ, 2016ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಗೆದ್ದಿತ್ತು. ಗೋರ್ಖಾಗಳು, ಅಲ್ಪಸಂಖ್ಯಾತರು, ರಾಜ್‌ಬನ್ಶಿಗಳು ಗಣನೀಯ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಹೆಚ್ಚಿನ ಪರಿಶ್ರಮ ಹಾಕಿದರೆ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಅವರನ್ನು ಕಟ್ಟಿ ಹಾಕಬಹುದು ಎಂದು ಬಿಜೆಪಿ ದಂಡನಾಯಕರು ಲೆಕ್ಕಾಚಾರ ಹಾಕಿದ್ದರು.

ಈ ಉದ್ದೇಶದಿಂದಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ಅವರು 2021ರಲ್ಲಿ ಡಾರ್ಜಿಲಿಂಗ್‌ನಲ್ಲಿ ಹಲವು ದಿನಗಳ ಕಾಲ ಉಳಿದು ರಣತಂತ್ರ ಹೆಣೆದಿದ್ದರು. ಈ ಭಾಗದಲ್ಲಿ 15–16 ಕ್ಷೇತ್ರಗಳಲ್ಲಿ ಗೋರ್ಖಾಗಳ ಮತಗಳೇ ಪ್ರಮುಖ. ಗೋರ್ಖಾಲ್ಯಾಂಡ್ ಚಳವಳಿಯ ಪ್ರಮುಖ ನೇತಾರರಾಗಿದ್ದ ಬಿಮಲ್ ಗುರುಂಗ್ ಅವರನ್ನು ಕಮಲ ಪಾಳಯಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದರೆ ಬೆಟ್ಟದ ಜನರ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ಭರವಸೆ ನೀಡಿದ್ದರು. ಬಿಮಲ್ ಅವರನ್ನು ಹಣಿಯುವ ಉದ್ದೇಶದಿಂದ ಮಮತಾ ಅವರು ಹಲವು ಪ್ರಕರಣಗಳನ್ನು ದಾಖಲಿಸಿದ್ದರು. ಇನ್ನೊಂದೆಡೆ, ಗೋರ್ಖಾಲ್ಯಾಂಡ್ ಚಳವಳಿಯ ಮತ್ತೊಬ್ಬ ನಾಯಕ ಬಿನಯ್ ತಮಾಂಗ್ ಅವರ ಬೆಂಬಲವನ್ನು ಪಡೆಯುವಲ್ಲಿ ದೀದಿ ಯಶಸ್ವಿಯಾಗಿದ್ದರು. 2021ರ ಚುನಾವಣೆಯಲ್ಲಿ ಡಾರ್ಜಿಲಿಂಗ್‌ನ ಐದು ಕ್ಷೇತ್ರಗಳಲ್ಲೂ ಕೇಸರಿ ಪಡೆ ವಿಜಯದ ನಗೆ ಬೀರಿತ್ತು. ಉತ್ತರದ 30 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.

ಒಂದು ಕಾಲದಲ್ಲಿ ಎಡಪಕ್ಷಗಳ ಭದ್ರಕೋಟೆಯಾಗಿದ್ದ ಈ ಪ್ರದೇಶವು 2011ರಲ್ಲಿ ಮಮತಾ ಬ್ಯಾನರ್ಜಿಯವರ ಅಲೆಯ ನೆರವಿನಿಂದ ಟಿಎಂಸಿ 28 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. 2016ರಲ್ಲೂ ಅದೇ ಪ್ರಭಾವ ಉಳಿಸಿಕೊಂಡಿತ್ತು. ಆದರೆ, 2021ರಲ್ಲಿ ಬಿಜೆಪಿ ಅಲೆ ಎದುರು ಒಂದಷ್ಟು ಕ್ಷೇತ್ರಗಳನ್ನು ಕಳೆದುಕೊಂಡಿತ್ತು.

ಉತ್ತರ ಬಂಗಾಳ ಈಗ ಟಿಎಂಸಿ ಹಾಗೂ ಬಿಜೆಪಿ ನಡುವಿನ ನೇರ ಕದನ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಸದ್ಯಕ್ಕಂತೂ ಅಳಿದು ಹೋಗಿವೆ.

ಈ ಭಾಗದಲ್ಲಿ ಪರಿವರ್ತನೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮಮತಾ ಅವರು ಈ ಬಾರಿ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ಕಮಲ ಪಾಳಯದ ಹಲವು ನಾಯಕರನ್ನು ಸೆಳೆದುಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಉತ್ತರದಿಂದಲೇ ಚಾಲನೆ ನೀಡಿದ್ದಾರೆ. ಬಿಜೆಪಿ ಓಟಕ್ಕೆ ಕಡಿವಾಣ ಹಾಕಲು ಟಿಎಂಸಿಯು ಭಾರತೀಯ ಜನಮುಕ್ತಿ ಮೋರ್ಚಾದೊಂದಿಗೆ ಮೈತ್ರಿ ಮಾಡಿಕೊಂಡು ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಬೆಟ್ಟ ಗುಡ್ಡಗಳ ಜನರಿಗೆ ತಲುಪಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ. ಬಿಜೆಪಿಯು ಗುಡ್ಡಗಾಡು ಸಂಘಟನೆಗಳೊಂದಿಗೆ ದೋಸ್ತಿ ಮಾಡಿಕೊಂಡು ನೆಲೆ ವಿಸ್ತರಿಸುವ ತಂತ್ರವನ್ನು ಮುಂದುವರಿಸಿದೆ. ಈ ಸೂತ್ರದ ನೆರವಿನಿಂದಲೇ ಪಕ್ಷವು ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದೆ.



ಟಿಎಂಸಿ ಮುಕ್ತ ಬಂಗಾಳ ನಿರ್ಮಾಣ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6 ಅಥವಾ 7ರಂದು ಉತ್ತರ ಬಂಗಾಳದಿಂದಲೇ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ.

ಕಳೆದ 15 ವರ್ಷಗಳ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ, ಈ ಭಾಗದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ. ಸಣ್ಣ ಬದಲಾವಣೆಗಳು ಸಹ ಫಲಿತಾಂಶದಲ್ಲಿ ದೊಡ್ಡ ಮಟ್ಟದ ಏರುಪೇರಿಗೆ ಕಾರಣವಾಗಬಹುದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮಮತಾ ಅವರಿಗೆ ರಣಕಣವನ್ನು ಮತ್ತಷ್ಟು ಕಠಿಣವಾಗಿಸಬಹುದು.

ಶಾಸಕರು, ಸಚಿವರಿಗೆ ಉಸ್ತುವಾರಿ ಹೊಣೆ

ಮತಗಟ್ಟೆಗೊಬ್ಬ ವಿಸ್ತಾರಕರ ನೇಮಿಸಿದ ಬಿಜೆಪಿ

● ಬಸವರಾಜ ಹವಾಲ್ದಾರ

ಬಾಗಲಕೋಟೆ: ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಬಗೆಬಗೆಯ ತಂತ್ರ, ಪ್ರತಿತಂತ್ರ ಅನುಸರಿಸುತ್ತಿವೆ. ಮತದಾರರ ಮನವೊಲಿಸಲು ಕಾಂಗ್ರೆಸ್ ಪಕ್ಷವು ಶಾಸಕರಿಗೆ ಗ್ರಾಮ ಪಂಚಾಯಿತಿಯ ಜವಾಬ್ದಾರಿ ನೀಡಿದರೆ, ಸಚಿವರಿಗೆ ಜಿಲ್ಲಾ ಪಂಚಾಯಿತಿಯ ಉಸ್ತುವಾರಿ ವಹಿಸಿದೆ. ಬಿಜೆಪಿಯು ಮತಗಟ್ಟೆಗೆ ಒಬ್ಬರಂತೆ ವಿಸ್ತಾರಕರನ್ನು ನೇಮಿಸಿದೆ.

ತಾಲ್ಲೂಕಿನಲ್ಲಿ 20 ಗ್ರಾಮ ಪಂಚಾಯಿತಿಗಳಿವೆ. ಕಾಂಗ್ರೆಸ್ ಪಕ್ಷ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಿಗೆ ಮತ್ತು ಜಿಲ್ಲಾ ಪಂಚಾಯಿತಿಯ ನಾಲ್ಕು ಕ್ಷೇತ್ರಗಳಿಗೆ ತಲಾ ಇಬ್ಬರು ಸಚಿವರಿಗೆ ಪ್ರಚಾರದ ಜವಾಬ್ದಾರಿ ವಹಿಸಿದೆ. ಅವರಿಗೆ ರೆಸಾರ್ಟ್, ಲಾಡ್ಜ್, ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಅವರು ಒಂದು ವಾರ ಪ್ರಚಾರ ಮಾಡುವರು.

ಬಿಜೆಪಿಯು 319 ಮತಗಟ್ಟೆಗಳಿಗೆ ತಲಾ ಒಬ್ಬರು ವಿಸ್ತಾರಕರನ್ನು ನೇಮಿಸಿದೆ. ಬಹುತೇಕರು ಆಯಾ ಗ್ರಾಮಗಳಲ್ಲಿಯೇ ವಾಸವಿದ್ದು, ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ‘ರಾಜ್ಯ ಸರ್ಕಾರದ ಯಾವ ವೈಫಲ್ಯಗಳನ್ನು ಜನರ ಮುಂದಿಡಬೇಕು. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವ ಸಾಧನೆಗಳನ್ನು ಹೇಳಬೇಕು’ ಎಂಬ ಬಗ್ಗೆ ಅವರಿಗೆ ತಿಳಿಯಪಡಿಸಲಾಗಿದೆ.

ಕಾಂಗ್ರೆಸ್, ಬಿಜೆಪಿ ನಡುವೆ ನೇರ ಸ್ಪರ್ಧೆ

ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಕಣದಲ್ಲಿ 9 ಅಭ್ಯರ್ಥಿಗಳಿದ್ದರೂ, ಕಾಂಗ್ರೆಸ್–ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಎರಡೂ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳಿಲ್ಲ. ಆದರೆ, ಒಳಹೊಡೆತದ ಭೀತಿಯಿದೆ.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದ್ದರು. ‘ರಾಜ್ಯ ನಾಯಕರ ಸಮ್ಮುಖದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆಂತರಿಕವಾಗಿ ಇನ್ನೂ ಒಂದಾಗಿಲ್ಲ’ ಎಂಬ ಮಾತು ಬಿಜೆಪಿ ವಲಯದಲ್ಲಿದೆ.

ಕಾಂಗ್ರೆಸ್‌ನಲ್ಲಿ ಉಮೇಶ ಮೇಟಿ ಅವರಿಗೆ ಟಿಕೆಟ್ ನೀಡಿದ ಬಳಿಕ ಕುಟುಂಬದವರು ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ, ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡದ್ದಕ್ಕೆ ಅವರ ಬೆಂಬಲಿಗರಿಗೆ ಅಸಮಾಧಾನ ಇದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಕಾಶ ತಪಶೆಟ್ಟಿ ನೇಮಕಕ್ಕೂ ಕೆಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ಪಕ್ಷಗಳಲ್ಲಿನ ಬೇಗುದಿಯೇ ಫಲಿತಾಂಶ ನಿರ್ಧರಿಸುವ ಸಾಧ್ಯತೆಗಳೇ ಹೆಚ್ಚಿವೆ.

ಸಿದ್ದಾಪುರಗೆ ಕುರುಬರ ಸಂಘದ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ

ಈಚೆಗೆ ಬಿಜೆಪಿಗೆ ಸೇರಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಸಿದ್ದಾಪುರ ಅವರನ್ನು ಅಧ್ಯಕ್ಷ ಸ್ಥಾನದಿಂದ ವಿಮುಕ್ತಿಗೊಳಿಸಲಾಗಿದೆ.

‘ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿಲ್ಲ. ನಿಮ್ಮ ಅಧಿಕಾರವಧಿ ಫೆಬ್ರುವರಿ 25ಕ್ಕೆ ಪೂರ್ಣಗೊಂಡಿದೆ’ ಎಂದು ತಿಳಿಸಲಾಗಿದೆ.

‘10 ವರ್ಷ ತಾಲ್ಲೂಕು ಘಟಕದ ಅಧ್ಯಕ್ಷ, 13 ವರ್ಷಗಳಿಂದ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದೆ. ಸಂಘಟನೆ ಮಾಡದಿದ್ದರೆ ಇಷ್ಟು ವರ್ಷ ಇಟ್ಟುಕೊಂಡಿದ್ದೇಕೆ? ಬಿಜೆಪಿಗೆ ಸೇರಿದ್ದಕ್ಕೆ ಈ ಕ್ರಮವಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಾಕಿದ್ದಾರೆ. ಪತ್ರದಲ್ಲಿ ಫೆಬ್ರುವರಿ 25ರ ದಿನಾಂಕ ಹಾಕಲಾಗಿದೆ. ತಿಂಗಳಾದರೂ ನನಗೇಕೆ ಪತ್ರ ಬಂದಿಲ್ಲ’ ಎಂದು ಡಿ.ಬಿ. ಸಿದ್ದಾಪುರ ತಿಳಿಸಿದರು.

40 ‘ಸ್ಟಾರ್ ಪ್ರಚಾರಕರು’

ಜಿಲ್ಲೆಯಲ್ಲಿ ಪ್ರಚಾರಕ್ಕೆ ಇಳಿದಿರುವ ಮುಖಂಡರ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 40 ಸ್ಟಾರ್ ಪ್ರಚಾರಕರ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಪ್ರಕಟಿಸಿವೆ. ಅವರೂ ಒಂದೆರಡು ದಿನಗಳಲ್ಲಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿಯುವರು.

ಕಣ ಚಿತ್ರಣ

ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ



ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಶುಕ್ರವಾರ ಗ್ರಾಮೀಣ ಪ್ರದೇಶದಲ್ಲಿ ಮತ ಯಾಚಿಸಿದರು. ಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳು ಮತ್ತು ವಿವಿಧ ಕಾಮಗಾರಿಗಳ ಬಗ್ಗೆ ಪಕ್ಷದ ಮುಖಂಡರು ಹೇಳಿದರು.

ಉಮೇಶ ಮೇಟಿ ಮಾತನಾಡಿ, ‘ಮತಕ್ಷೇತ್ರದ ಗ್ರಾಮಗಳಲ್ಲಿ ಮೂರು ವರ್ಷಗಳಲ್ಲಿ ಅಂದಾಜು ₹ 12 ಕೋಟಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ಮತ್ತು ಜನಪರ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸಿ’ ಎಂದರು.



ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಟಿ.ಶ್ರೀನಿವಾಸ್ ದಾಸಕರಿಯಪ್ಪ ಪರವಾಗಿ ಸಂಸದ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮತಯಾಚನೆ ಮಾಡಿದರು. ಶಾಸಕ ಬಿ.ಪಿ. ಹರೀಶ್, ಕೇಂದ್ರದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಜೆಡಿಎಸ್ ಮುಖಂಡ ಎಚ್.ಎಸ್. ಶಿವಶಂಕರ್ ಇದ್ದಾರೆ –ಪ್ರಜಾವಾಣಿ ಚಿತ್ರ

‘ಅಭಿವೃದ್ಧಿ: ದುರ್ಬೀನು ಹಿಡಿಯಬೇಕು’

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಭಿವೃದ್ಧಿಯನ್ನು ದುರ್ಬೀನು ಹಿಡಿದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸರ್ಕಾರ ಜೀವಂತವಾಗಿರುವಂತೆ ಕಾಣುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿ ಟೀಕಿಸಿದರು.

‘ಜನರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ರಾಜ್ಯ ರಾಜಕೀಯಕ್ಕೆ ದಿಕ್ಸೂಚಿ ಆಗಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸ್ಥಾನಮಾನದ ರೊಟ್ಟಿಯನ್ನು ‘ಅಹಿಂದ’ ಬೆಂಕಿಯಲ್ಲಿ ಬೇಯಿಸಿಕೊಂಡರು. ಅಧಿಕಾರಕ್ಕೆ ಬಂದ ಬಳಿಕ ‘ಅಹಿಂದ’ ವರ್ಗವನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

ದಾವಣಗೆರೆಗೆ ಕೊಡುಗೆ ಏನು?: ‘ದಾವಣಗೆರೆ ನಗರದ ಅಭಿವೃದ್ಧಿಯನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸಿದೆ. ಕೇಂದ್ರ ಸರ್ಕಾರದ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ₹900 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಕೊಡುಗೆ ಏನು?’ ಎಂದರು.

‘ಇದೇ ಮೊದಲ ಬಾರಿಗೆ ದಾವಣಗೆರೆ ರಾಜಕಾರಣದಲ್ಲಿ ಹೊಸ ಸಾಮಾಜಿಕ ಸಮೀಕರಣ ಗೋಚರಿಸಲಿದೆ. ಇದು ರಾಜಕೀಯ ಧ್ರುವೀಕರಣಕ್ಕೆ ಎಡೆ ಮಾಡುವ ವಿಶ್ವಾಸ ಮೂಡಿದೆ. ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಮುಖಂಡರಾದ ಯಶವಂತರಾವ್ ಜಾಧವ್, ಶಿವಕುಮಾರ್, ಹನಗವಾಡಿ ವೀರೇಶ್, ಕೋಳೇನಹಳ್ಳಿ ಬಿ.ಎಂ.ಸತೀಶ್ ಹಾಜರಿದ್ದರು.

‘ಶಿಗ್ಗಾವಿ: 8,000 ಮತ ಸೇರಿಸಿದ್ದರು’

‘ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ 8,000 ಹೊಸ ಮತದಾರರ ಸೇರಿಸಲಾಗಿತ್ತು. ಒಂದೇ ಸಮುದಾಯದವರ ಕರೆತಂದು ಮತದಾರರ ಸಂಖ್ಯೆ ಹೆಚ್ಚಿಸಲಾಯಿತು. ಇಂತಹ ಮೋಸವನ್ನು ದಕ್ಷಿಣ ಕ್ಷೇತ್ರದಲ್ಲಿ ಮಾಡಲು ಅಗದು’ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಹಣದ ಹೊಳೆ ಹರಿಸಿದ್ದರಿಂದ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದರು.

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ವೈಮನಸು ಸೃಷ್ಟಿಯಾಗುತ್ತವೆ. ಆದರೆ, ದಾವಣಗೆರೆ ಉಪ ಚುನಾವಣೆ ಬಿಜೆಪಿ ಬಣ ಸಮೀಕರಣಕ್ಕೆ ವೇದಿಕೆಯಾಗಿದೆ

ಬಸವರಾಜ ಬೊಮ್ಮಾಯಿ, ಸಂಸದ



ಬಾಗಲಕೋಟೆ ತಾಲ್ಲೂಕಿನ ಬಿಲ್‌ಕೆರೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪ್ರಚಾರ ಮಾಡಿದರು

‘ಮೀಸಲಾತಿ ಕಡಿತ: ಮಾತಿಲ್ಲವೇಕೆ’

ಪ್ರಜಾವಾಣಿ ವಾರ್ತೆ

ಬಾಗಲಕೋಟೆ: ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಸಂಸದ ಜಗದೀಶ ಶೆಟ್ಟರ್, ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಸಚಿವ ಆರ್.ಬಿ. ತಿಮ್ಮಾಪುರ, ಮುಖಂಡ ರಾಹುಲ್ ಜಾರಕಿಹೊಳಿ ಮತಯಾಚಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಶ್ರೀರಾಮುಲು, ‘ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್‌ಗೆ ಮತ ಕೇಳುತ್ತಿದ್ದಾರೆ. ಬಿಜೆಪಿ ಹೆಚ್ಚು ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಶೇ 7 ರಿಂದ ಶೇ 3ಕ್ಕೆ ಇಳಿಸಿದಾಗ ಅವರು ಏಕೆ ಮಾತನಾಡಲಿಲ್ಲ’ ಎಂದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅನ್ಯಾಯವಾದಾಗ ಮಾತನಾಡಲಿಲ್ಲ. ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬಾಗಲಕೋಟೆ ಕ್ಷೇತ್ರದ ಕೆಲ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು ಮಾಡಿದ್ದಾರೆ. ಆದರೆ, ಅಲ್ಲಿ ಜಾಗವೇ ಇಲ್ಲ’ ಎಂದು ಟೀಕಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಆಲಮಟ್ಟಿ ಜಲಾಶಯಕ್ಕೆ ಗೇಟ್ ಹಾಕಿದ್ದು ನಾನೇ. ಅದನ್ನು ಸುಳ್ಳು ಎಂದು ಹೇಳುತ್ತಾರೆ. ಕಾರಜೋಳ ಅವರಿಗೆ ಅಷ್ಟು ಜ್ಞಾನ ಇಲ್ಲವೆಂದರೆ ಹೇಗೆ

ಆರ್.ಬಿ. ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಸಂಕ್ಷಿಪ್ತ ಸುದ್ದಿ

ಎಐಎಡಿಎಂಕೆ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

ಚೆನ್ನೈ (ಪಿಟಿಐ): ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷ ಎಐಎಡಿಎಂಕೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಕೆಲ ಹಾಲಿ ಶಾಸಕರು ಹಾಗೂ ಮಾಜಿ ಸಚಿವರಿಗೆ ಅವಕಾಶ ನೀಡಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು 2021ರ ಚುನಾವಣೆಯಲ್ಲಿ ಗೆದ್ದಿದ್ದ ತಿರುನಲ್ವೇಲಿ ಕ್ಷೇತ್ರವೂ ಸೇರಿದಂತೆ ಒಟ್ಟು 127 ಸ್ಥಾನಗಳಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ತಿರುನಲ್ವೇಲಿ ಕ್ಷೇತ್ರದಿಂದ ಹಿರಿಯ ನಾಯಕ ತಚ್ಚೈ ಎನ್. ಗಣೇಶ ರಾಜ ಅವರನ್ನು ಪಕ್ಷವು ಕಣಕ್ಕಿಳಿಸಿದೆ.

ಸತ್ತೂರು ಕ್ಷೇತ್ರದಿಂದ (ವಿರುಧುನಗರ ಜಿಲ್ಲೆ) ಸ್ಪರ್ಧಿಸುವುದಾಗಿ ನಾಗೇಂದ್ರನ್ ಈ ಹಿಂದೆ ಹೇಳಿದ್ದರು.

ಮಾಜಿ ಸಚಿವ ಬಿ.ವಿ. ರಮಣ ಅವರನ್ನು ತಿರುವಲ್ಲೂರು, ಹಾಲಿ ಶಾಸಕ ಪೊಲ್ಲಾಚಿ ವಿ. ಜಯರಾಮನ್ ಅವರನ್ನು ಪೊಲ್ಲಾಚಿ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸಲಾಗಿದೆ.

‘ಕಮಲ’, ‘ಎರಡು ಎಲೆ’ ಚಿಹ್ನೆಯಡಿ ಅಭ್ಯರ್ಥಿಗಳ ಸ್ಪರ್ಧೆ

ಚೆನ್ನೈ (ಪಿಟಿಐ): ಎನ್‌ಡಿಎ ಮೈತ್ರಿಕೂಟದ ತಮಿಳು ಮಾನಿಲ ಕಾಂಗ್ರೆಸ್– ಮೂಪನಾರ್ (ಟಿಎಂಸಿ–ಎಂ) ಹಾಗೂ ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ) ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಶುಕ್ರವಾರ ಘೋಷಿಸಿವೆ.

ಬಿಜೆಪಿಯ ‘ಕಮಲ’ ಚಿಹ್ನೆಯಡಿ ಟಿಎಂಸಿ–ಎಂ ಮತ್ತು ಎಐಎಡಿಎಂಕೆಯ ‘ಎರಡು ಎಲೆ’ ಚಿಹ್ನೆಯಡಿ ಐಜೆಕೆ ಸ್ಪರ್ಧಿಸಲಿವೆ.

ಟಿಎಂಸಿ–ಎಂ ಪಕ್ಷದ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಕೆ. ವಾಸನ್ ಅವರು, ತಮ್ಮ ಪಕ್ಷಕ್ಕೆ ಹಂಚಿಕೆಯಾಗಿರುವ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಐಜೆಕೆ ನಾಯಕ, ಮಾಜಿ ಸಂಸದ ಪಾರಿವೇಂದರ್ ಅವರು ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಚೆನ್ನೈ: ₹77 ಕೋಟಿ ಮೌಲ್ಯದ ಆಭರಣ ಜಪ್ತಿ

ಚೆನ್ನೈ (ಪಿಟಿಐ): ಚೆನ್ನೈ ನಗರದಲ್ಲಿ ಸಂಚರಿಸುತ್ತಿದ್ದ ವಾಹನವೊಂದರಲ್ಲಿದ್ದ ₹77.29 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಚುನಾವಣಾ ಆಯೋಗದ ಸಂಚಾರಿ ಜಾಗೃತ ದಳವು ಜಪ್ತಿ ಮಾಡಿದೆ.

‘ಗುರುವಾರ ರಾತ್ರಿ ಅಶೋಕ್ ನಗರದಲ್ಲಿ ವಾಹನ ತಪಾಸಣೆ ವೇಳೆ 381 ಕೆ.ಜಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪತ್ತೆಯಾಗಿತ್ತು’ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

‘ಚಾಲಕನನ್ನು ಪ್ರಶ್ನಿಸಿದಾಗ, ಪ್ರತಿನಿತ್ಯ ಆಭರಣ ಸಾಗಿಸುವ ವಾಹನದ ಟೈರ್ ಪಂಚರ್ ಆದ ಕಾರಣ ಬೇರೆ ವಾಹನಕ್ಕೆ ವರ್ಗಾಯಿಸಿ ಮಳಿಗೆಗೆ ಕೊಂಡೊಯ್ಯಲಾಗುತ್ತಿರುವುದಾಗಿ ತಿಳಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂಕ್ತ ದಾಖಲೆಗಳನ್ನು ನೀಡದ ಕಾರಣ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

ಪಶ್ಚಿಮ ಬಂಗಾಳ ಮತದಾರರ ಪಟ್ಟಿಯಲ್ಲಿಲ್ಲ ನಿವೃತ್ತ ನ್ಯಾಯಾಧೀಶ ಹೆಸರು



ಕೋಲ್ಕತ್ತ (ಪಿಟಿಐ): ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮತ್ತು ಪಶ್ಚಿಮ ಬಂಗಾಳದ ವಕ್ಫ್ ಬೋರ್ಡ್‌ನ ಮುಖ್ಯಸ್ಥ ಶಹೀದುಲ್ಲಾ ಮುಂಶಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರ ವಿರುದ್ಧ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸುವುದಾಗಿ ಮುಂಶಿ ಹೇಳಿದ್ದಾರೆ.

ಚುನಾವಣಾ ಆಯೋಗವು ಇತ್ತೀಚೆಗೆ ಪೂರಕ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಬಳಿಕ ಮುಂಶಿ ಅವರಿಗೆ ತಮ್ಮ ಹೆಸರು ಅಳಿಸಿರುವ ಬಗ್ಗೆ ತಿಳಿದುಬಂದಿದೆ.

‘ನನ್ನ ಪತ್ನಿ ಮತ್ತು ಪುತ್ರನ ಹೆಸರುಗಳು ಇನ್ನೂವರೆಗೂ ‘ವಿಚಾರಣೆ ಹಂತದಲ್ಲಿದೆ’ ಎನ್ನುವ ವಿಭಾಗದಲ್ಲಿವೆ. ನನ್ನ ಹೆಸರು ಕೂಡ ಇದೇ ವಿಭಾಗದಲ್ಲಿ ಇತ್ತು. ನಾನು ಆಯೋಗ ನಡೆಸಿದ್ದ ವಿಚಾರಣೆಗೂ ಹಾಜರಾಗಿ, ನನ್ನ ಪಾಸ್‌ಪೋರ್ಟ್ ನೀಡಿದ್ದೆ. ಆದರೂ ನನ್ನ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಮುಂಶಿ ಹೇಳಿದ್ದಾರೆ.

‘ನಿವೃತ್ತ ನ್ಯಾಯಾಧೀಶನ ಹೆಸರು ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದರೆ, ಸಾಮಾನ್ಯ ಜನರ ಗತಿಯೇನು?’ ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಯೋಗದ ವಿರುದ್ಧ ಮಮತಾ ವಾಗ್ದಾಳಿ

ಕೋಲ್ಕತ್ತ (ಪಿಟಿಐ): ‘ಎಸ್‌ಐಆರ್ ಬಳಿಕ ಪ್ರಕಟಿಸಿದ ಮೊದಲ ಪೂರ್ಣ ಮತದಾರರ ಪೂರಕ ಪಟ್ಟಿಯನ್ನು ಚುನಾವಣಾ ಆಯೋಗವು ಸಾರ್ವಜನಿಕವಾಗಿ ಪ್ರಕಟಿಸಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

‘ಪಟ್ಟಿಯೂ ಇದುವರೆಗೂ ಸಾರ್ವಜನಿಕರಿಗೆ ಲಭ್ಯವಾಗದಿರುವುದು ಪ್ರಜಾಪ್ರಭುತ್ವದ ಕೊಲೆ ಎಂದು ಬಣ್ಣಿಸಿರುವ ಅವರು, ಆಯೋಗದ ಅನಿಯಂತ್ರಿತ ಅಧಿಕಾರ ದುರುಪಯೋಗದ ಕುರಿತಂತೆ ಜನರು ಕೂಡ ಪ್ರಶ್ನಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.



ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ಗೆ ಬೆಂಬಲ ಘೋಷಿಸಿದರು

ಸಮರ್ಥ್‌ಗೆ ಬೆಂಬಲ ಘೋಷಣೆ

ಒಂದನೇ ಪುಟದಿಂದ...

ಸಿದ್ದರಾಮಯ್ಯ ಮಾತನಾಡಿ, ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿರುವ ಸಾದಿಕ್ ಕಣದಿಂದ ಹಿಂದೆ ಸರಿದಿದ್ದಾರೆ. ಅಲ್ಲಿ ಮುಸ್ಲಿಂ ಸಮುದಾಯದ 70 ಸಾವಿರ ಮತಗಳಿವೆ. ಅವರ ಮನವೊಲಿಸುವಲ್ಲಿ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್ ಅವರ ಪ್ರಯತ್ನವಿದೆ. ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು.

‘ದಾವಣಗೆರೆ ಟಿಕೆಟ್ ವಿಚಾರದಲ್ಲಿ ಸಚಿವ ಜಮೀರ್ ಅಹಮದ್ ಬೇಸರಗೊಂಡಿಲ್ಲ. ಕೇರಳ ವಿಧಾನಸಭಾ ಚುನಾವಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಎರಡೂ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕೈಜೋಡಿಸಲಿದ್ದಾರೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

‘ನಿಗದಿತ ಅವಧಿಯ ಒಳಗೆ ನಾಮಪತ್ರ ವಾಪಸ್ ಪಡೆಯಲು ಅವರಿಗೆ ಆಗಲಿಲ್ಲ. ಕಾಂಗ್ರೆಸ್ ಪಕ್ಷವೇ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಸಾದಿಕ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ’ ಎಂದರು.

ಕೇರಳ ಚುನಾವಣೆ: ಎಲ್ಲ ಪಕ್ಷಗಳಿಂದ ತಂತ್ರಜ್ಞಾನ ಬಳಕೆ

ಎಐ ವಿಡಿಯೊಗಳದ್ದೇ ಸದ್ದು

ಕೊಚ್ಚಿ (ಪಿಟಿಐ): ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷಿಸಿದ ವಿಡಿಯೊಗಳದ್ದೇ ಸದ್ದು. ಬಹುತೇಕ ಎಲ್ಲ ಪಕ್ಷಗಳೂ ಎಐ ಟೂಲ್‌ಗಳನ್ನು ಬಳಸಿಕೊಂಡು ಮತದಾರರನ್ನು ಸೆಳೆಯುವ ಯತ್ನ ನಡೆಸುತ್ತಿವೆ. ಜನರಿಗೆ ಇನ್ನಷ್ಟು ಹತ್ತಿರವಾಗುವ ದೃಷ್ಟಿಯಿಂದ ಚಾಟ್‌ಬೋಟ್ ಸೃಷ್ಟಿಸುವುದಾಗಿ ಬಿಜೆಪಿ ಅಭ್ಯರ್ಥಿಯೊಬ್ಬರು ಹೇಳಿಕೊಂಡಿದ್ದಾರೆ.

ಸಭೆಗಳ ಮೂಲಕ ನಡೆಯುತ್ತಿದ್ದ ಪ್ರಚಾರವು ಈಗ ಡಿಜಿಟಲ್ ವೇದಿಕೆಗಳಲ್ಲಿ ನಡೆಯುತ್ತಿದೆ. ಹಲವಾರು ವಿಡಿಯೊಗಳನ್ನು ಗಮನಿಸಿದರೆ, ಇಲ್ಲಿ ಎಲ್ಲ ಪಕ್ಷಗಳು ಎಐ ವಿಡಿಯೊಗಳ ಮೂಲಕ ತಮ್ಮ ಪ್ರಚಾರದ ವಿಚಾರವನ್ನೇ ಮುಖ್ಯವಾಗಿಸಿಕೊಂಡಿವೆಯೇ ಹೊರತು, ಇತರೆ ಪಕ್ಷದ ನಾಯಕರ ಕುರಿತು ಟೀಕಿಸುವ ಅಥವಾ ಎಲ್ಲೆ ಮೀರಿದ ವಿಷಯಗಳನ್ನು ಸೃಷ್ಟಿಸುತ್ತಿಲ್ಲ.

ತಮ್ಮ ವಿಚಾರಗಳು, ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿರುವುದು ಮಾತ್ರವಲ್ಲದೇ ಪಿಆರ್ ಏಜೆನ್ಸಿಗಳು, ಇನ್‌ಫ್ಲುಯೆನ್ಸರ್‌ಗಳು ಮತ್ತು ಬ್ಲಾಗರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜಕಾರಣದಲ್ಲಿ ಆಸಕ್ತಿ ಇಲ್ಲದ ಯುವ ಮತದಾರರನ್ನು ಸೆಳೆಯಲು ಎಐ ಮೊರೆ ಹೋಗಿರುವುದಾಗಿ ಪಕ್ಷಗಳು ಹೇಳಿವೆ.

ಕಾಂಗ್ರೆಸ್ ಪಕ್ಷವು ಮೃತಪಟ್ಟ ತಮ್ಮ ಹಿರಿಯ ನಾಯಕರನ್ನು ಎಐ ಮೂಲಕ ಮರುಸೃಷ್ಟಿಸಿ ಜನರನ್ನು ಸೆಳೆಯು ಯತ್ನ ನಡೆಸುತ್ತಿದೆ.

ಜನರ ಸಾಗರದ ನಡುವೆ ಬಿಜೆಪಿ ಧ್ವಜವು ಹಾರಾಡುತ್ತಿರುವುದು, ರ್‍ಯಾಲಿಯೊಂದರಲ್ಲಿ ಚಲಿಸುತ್ತಿರುವ ಜೀಪಿನೊಳಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಹಿಳೆಯರು ಮಕ್ಕಳು ಸೇರಿ ಸಾವಿರಾರು ಮಂದಿ ಇರುವ ಮೆರವಣಿಗೆ, ತ್ರಿವರ್ಣ ಧ್ವಜದೊಂದಿಗೆ ಬಿಜೆಪಿ ಧ್ವಜವನ್ನು ಹಿಡಿದ ಜನರು ಇರುವ ವಿಡಿಯೊಗಳನ್ನು ಸೃಷ್ಟಿಸಲಾಗಿದೆ.

ಸಿಪಿಎಂ ಪಕ್ಷವು ಈ ರೀತಿಯ ಪ್ರಚಾರದಿಂದ ದೂರ ಉಳಿದಿದೆ. ‘ನಾವು ಈ ರೀತಿಯ ವಿಡಿಯೊಗಳನ್ನು ಮಾಡುತ್ತಿಲ್ಲ. ಆದರೆ, ಎಐ ಅನ್ನು ನಮ್ಮ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲು ಪೋಸ್ಟರ್‌ಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದೇವೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

‘ನಮಗೆ ಇದು ತಮಾಷೆಯಷ್ಟೆ’



ಈ ವಿಡಿಯೊಗಳನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ.

‘ಈ ವಿಡಿಯೊಗಳಿಂದ ನಾವು ಪ್ರಭಾವಿತರಾಗುವುದಿಲ್ಲ. ಇಂಥ ವಿಡಿಯೊಗಳನ್ನು ನೋಡಿದಾಗ ನಮಗೆ ನಗು ಬರುತ್ತದಷ್ಟೆ. ಇದೊಂದು ರೀತಿಯ ಮನರಂಜನೆ’ ಎನ್ನುತ್ತಾರೆ ತಿರುವನಂತಪುರದ ಕೇಶ ವಿನ್ಯಾಸಕಿ ಶಾಜಿ ಎಂ.

ಹಾಲು ಮಾರುವ ಅಡೂರಿನ ರಾಜು ಅಭಿಪ್ರಾಯವೂ ಇದೆ. ‘ಶಬರಿಮಲೆಯ ಚಿನ್ನ ಕಳ್ಳತನದ ವಿಡಿಯೊಗಳನ್ನು ನೋಡಿದಾಗ ನನಗೆ ನಗು ಬಂದಿತು’ ಎಂದರು. ‘ವಿಡಿಯೊಗಳು ಹಾಸ್ಯಮಯವಾಗಿರುವುದರಿಂದ ವಿಡಿಯೊದಲ್ಲಿ ಹೇಳಿರುವ ವಿಚಾರಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ’ ಎನ್ನುತ್ತಾರೆ ಕೊಲ್ಲಂನ ಬ್ಯಾಂಕ್ ಉದ್ಯೋಗಿ ಬಿನು ಶಂಕರ್.

ಸಾಫ್ಟ್‌ವೇರ್ ಹಗರಣ: ವಾಗ್ದಾಳಿ



ರಮೇಶ್ ಚೆನ್ನಿತಲ

ತಿರುವನಂತಪುರ (ಪಿಟಿಐ): ‘ಕೇರಳದ ಸಹಕಾರಿ ಕ್ಷೇತ್ರದಲ್ಲಿ ₹700 ಕೋಟಿ ಮೊತ್ತದ ಸಾಫ್ಟ್‌ವೇರ್ ಹಗರಣ ನಡೆದಿದೆ’ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತಲ ಎಲ್‌ಡಿಎಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದ 4,415 ಪ್ರಾಥಮಿಕ ಸಹಕಾರ ಸಂಘಗಳಿಗೆ ಸಾಫ್ಟ್‌ವೇರ್ ಅಳವಡಿಕೆಗಾಗಿ ಈ ಮೊದಲು ಟಿಸಿಎಸ್ ಜತೆಗೆ ₹206 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಎಲ್‌ಡಿಎಫ್ ಈ ಕರಾರು ರದ್ದುಪಡಿಸಿ, ಸಾಫ್ಟ್‌ವೇರ್ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲದ ಕಣ್ಣೂರಿನ ಎರಡು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇವೆರಡೂ ಸಿಪಿಎಂ ನಿಯಂತ್ರಿತ ಕಂಪನಿಗಳು’ ಎಂದು ಚೆನ್ನಿತಲ ದೂರಿದರು.

ಸಿಪಿಎಂ–ಬಿಜೆಪಿ ಒಪ್ಪಂದ ಫಲಿಸದು: ಶಶಿ ತರೂರ್

ಆಲಪ್ಪುಳ (ಪಿಟಿಐ): ‘ಆಡಳಿತಾರೂಢ ಸಿಪಿಎಂ ಹಾಗೂ ಬಿಜೆಪಿ ನಡುವಿನ ಯಾವುದೇ ಒಪ್ಪಂದವು ವಿಧಾನಸಭಾ ಚುನಾವಣೆಯಲ್ಲಿ ಫಲ ನೀಡುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷವು ಜನರೊಂದಿಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ.

ಕಾಯಂಕುಲಂನಲ್ಲಿ ಶುಕ್ರವಾರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಂಥ ಒಪ್ಪಂದ ಏರ್ಪಟ್ಟಿದ್ದರೆ ಅದು ಸಿಪಿಎಂ ಮತ್ತು ಬಿಜೆಪಿ ನಡುವೆ ಮಾತ್ರ ಇರಲು ಸಾಧ್ಯ’ ಎಂದಿದ್ದಾರೆ.

‘ಎಡಪಕ್ಷಗಳ ಗುರಿ ಅಧಿಕಾರದಲ್ಲಿ ಮುಂದುವರಿಯುವುದು. ಬಿಜೆಪಿಯ ಗುರಿ ಕಾಂಗ್ರೆಸ್ ಅನ್ನು ನಿರ್ಮೂಲನೆ ಮಾಡುವುದು. ಆದ್ದರಿಂದ ಯಾವುದೇ ಒಪ್ಪಂದವಿದ್ದರೆ, ಅದು ಎಡಪಕ್ಷಗಳು ಮತ್ತು ಬಿಜೆಪಿ ನಡುವೆ ಇರುತ್ತದೆ’ ಎಂದು ತಿಳಿಸಿದ್ದಾರೆ.

‘ಬಿಜೆಪಿಗೆ ಮತ ಹಾಕುವುದು ವ್ಯರ್ಥ ಎಂಬುದು ಜನರಿಗೆ ಗೊತ್ತಿದೆ’ ಎಂದಿದ್ದಾರೆ.

ಜನ ವಿಶ್ವಾಸ ಮಸೂದೆ 2ನೇ ಆವೃತ್ತಿ ಮಂಡನೆ

ಲೋಕಸಭೆ: ಕಾಂಗ್ರೆಸ್ ಸಂಸದರ ಆಕ್ಷೇಪಗಳನ್ನು ತಿರಸ್ಕರಿಸಿದ ಕೇಂದ್ರ • ತಿದ್ದುಪಡಿಗೆ ಸೂಚಿಸಿದ 23 ಸಚಿವಾಲಯಗಳು

ನವದೆಹಲಿ (ಪಿಟಿಐ): ಸುಲಲಿತ ವ್ಯವಹಾರಕ್ಕೆ ಉತ್ತೇಜನ ನೀಡುವುದಕ್ಕಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಅಪರಾಧ ಎಂಬುದಾಗಿ ಪರಿಗಣಿಸುವುದನ್ನು ಕೈಬಿಡುವುದು ಸೇರಿ ಹಲವು ತಿದ್ದುಪಡಿಗಳನ್ನು ಪ್ರಸ್ತಾವಿಸಲಾದ 'ಜನ ವಿಶ್ವಾಸ ಮಸೂದೆ'ಯ ಎರಡನೇ ಆವೃತ್ತಿಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ.

ತಿದ್ದುಪಡಿ ತರುವುದಕ್ಕೆ ಕಾಂಗ್ರೆಸ್ ಸಂಸದರಿಂದ ವ್ಯಕ್ತವಾದ ಆಕ್ಷೇಪಗಳನ್ನು ತಿರಸ್ಕರಿಸಿದ ಸರ್ಕಾರ, 'ಜನ ವಿಶ್ವಾಸ (ಅವಕಾಶಗಳ ತಿದ್ದುಪಡಿ) ಮಸೂದೆ–2026'ಅನ್ನು ಮಂಡಿಸಿತು.

ಮಸೂದೆ ಮಂಡಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ,'ಈ ಮಸೂದೆಯು 79 ಕೇಂದ್ರೀಯ ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾವಗಳನ್ನು ಒಳಗೊಂಡಿದೆ. 23 ಸಚಿವಾಲಯಗಳು ಈ ತಿದ್ದುಪಡಿಗಳನ್ನು ಸೂಚಿಸಿವೆ' ಎಂದು ಸದನಕ್ಕೆ ತಿಳಿಸಿದರು.


ಜಿತಿನ್ ಪ್ರಸಾದ

79 ಕಾಯ್ದೆಗಳಲ್ಲಿನ 784 ಅವಕಾಶಗಳಿಗೆ ತಿದ್ದುಪಡಿ ತರಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಈ ಪೈಕಿ, ಸಣ್ಣ ಪುಟ್ಟ ತಪ್ಪುಗಳನ್ನು ಅಪರಾಧ ಎಂದು ಪರಿಗಣಿಸುವುದನ್ನು ಕೈಬಿಡುವುದು, ಜೀವನ ನಿರ್ವಹಣೆ ಸುಗಮಗೊಳಿಸುವುದಕ್ಕೆ ನೆರವಾಗಲು 67 ಅವಕಾಶಗಳನ್ನು ಬದಲಾವಣೆ ಮಾಡುವ ಪ್ರಸ್ತಾವಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್ ವಿರೋಧ: ಮಸೂದೆ ಮಂಡನೆ ಆಗುತ್ತಿದ್ದಂತೆ ಕಾಂಗ್ರೆಸ್ ಸಂಸದರಾದ ಕೆ.ಕಾವ್ಯ ಹಾಗೂ ಜಿ.ಕೆ.ಪಡವಿ ಆಕ್ಷೇಪ ವ್ಯಕ್ತಪಡಿಸಿದರು.

'ಕಾಯ್ದೆ ಉಲ್ಲಂಘಿಸಿದ ಸಂದರ್ಭದಲ್ಲಿ ಜೈಲು ಶಿಕ್ಷೆ ಬದಲು ದಂಡ ವಿಧಿಸಲು ಅವಕಾಶವಿರುವಂತೆ ಬದಲಾವಣೆ ಮಾಡಲಾಗುತ್ತಿದೆ. ಈ ರೀತಿಯ ತಿದ್ದುಪಡಿ ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಲಿದೆ' ಎಂದು ಹೇಳಿದರು. 'ಮಸೂದೆಯನ್ನು ಸದನ ಸಮಿತಿ ಇಲ್ಲವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು' ಎಂದು ಪಡವಿ ಒತ್ತಾಯಿಸಿದರು.

ಆಗ, 'ಮಸೂದೆಯನ್ನು ಸಂಸದೀಯ ಸಮಿತಿಗೆ ಒಪ್ಪಿಸುವುದಕ್ಕೆ ಅವಕಾಶ ಇದೆಯೇ' ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 'ಪರಿಶೀಲನೆಗಾಗಿ ಮಸೂದೆಯನ್ನು ಸಂಸದೀಯ ಸಮಿತಿಗೆ ಮತ್ತೆ ಕಳುಹಿಸಲು ಅವಕಾಶ ಇಲ್ಲ. ಇಂತಹ ಪೂರ್ವನಿದರ್ಶನವೂ ಇಲ್ಲ' ಎಂದು ವಿವರಿಸಿದರು.

ಪ್ರಮುಖ ಅಂಶಗಳು

- ಜೀವನ ನಿರ್ವಹಣೆ ಸುಗಮವಾಗಿಸುವ ಸಂಬಂಧ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಕಾಯ್ದೆ–1994, ಮೋಟಾರು ವಾಹನ ಕಾಯ್ದೆ–1988ರಲ್ಲಿನ ಒಟ್ಟು 67 ಅವಕಾಶಗಳಿಗೆ ತಿದ್ದುಪಡಿ ಪ್ರಸ್ತಾವ
- ಆರ್‌ಬಿಐ ಕಾಯ್ದೆ–1934, ವಿಮಾ ಕಾಯ್ದೆಗಳು, ಪಿಂಚಣಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, ಕಾನೂನು ಮಾಪನಶಾಸ್ತ್ರ ಕಾಯ್ದೆ, ಕಂಟೋನ್ಮೆಂಟ್ ಕಾಯ್ದೆ–2006, ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ–1940, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006, ದೆಹಲಿ ಪೊಲೀಸ್ ಕಾಯ್ದೆ, ವಿದ್ಯುತ್ ಕಾಯ್ದೆ ಹಾಗೂ ರೈಲ್ವೆ ಕಾಯ್ದೆಯಲ್ಲಿ ಕೆಲ ಬದಲಾವಣೆ ತರಲು ಪ್ರಸ್ತಾವ
- ಜನ ವಿಶ್ವಾಸ ಕಾಯ್ದೆಯ ಮೊದಲ ಆವೃತ್ತಿ ಕುರಿತು 2023ರ ಆಗಸ್ಟ್ 11ರಂದು ಅಧಿಸೂಚನೆ ಹೊರಡಿಸಲಾಗಿತ್ತು

ರಾಜನಾಥ, ಶಾ ನೇತೃತ್ವದಲ್ಲಿ ಸಚಿವರ ತಂಡ ರಚನೆ

ನವದೆಹಲಿ (ಪಿಟಿಐ): ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟು ಎದುರಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಚಿವರ ತಂಡವನ್ನು ಕೇಂದ್ರ ಸರ್ಕಾರ ಔಪಚಾರಿಕವಾಗಿ ರಚಿಸಿದೆ.


ರಾಜನಾಥ ಸಿಂಗ್

ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಹರದೀಪ್ ಸಿಂಗ್ ಪುರಿ ಅವರು ಸಮಿತಿಯಲ್ಲಿರುವ ಇತರೆ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕ– ಇಸ್ರೇಲ್ ದೇಶವು ಫೆಬ್ರುವರಿ 28ರಂದು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದರಿಂದ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿದೆ. ಯುದ್ಧವೂ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈಗಿನ ಸ್ಥಿತಿಯಲ್ಲಿ ತಕ್ಷಣವೇ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ.

ಯುದ್ಧದಿಂದ ಜಾಗತಿಕ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಚ್ಚಾತೈಲ, ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಉಂಟಾಗಿದೆ.

'ಲಾಕ್‌ಡೌನ್ ಹೇರಿಕೆ ಪ್ರಸ್ತಾವ ಇಲ್ಲ'

ನವದೆಹಲಿ (ಪಿಟಿಐ): 'ದೇಶದಲ್ಲಿ ಲಾಕ್‌ಡೌನ್ ಹೇರುವ ಯಾವುದೇ ಪ್ರಸ್ತಾವ ಇಲ್ಲ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ವದಂತಿ ಹರಡಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಬಾರದು ಎಂದು ಅವರು ರಾಜಕಾರಣಿಗಳಲ್ಲಿ ವಿನಂತಿಸಿದರು.

'ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ಹೊರೆ ಜನಸಾಮಾನ್ಯರ ಮೇಲೆ ಬೀಳದಂತೆ ನೋಡಿಕೊಳ್ಳುವುದರ ಜೊತೆಗೆ ವಿತ್ತೀಯ ಕೊರತೆಯನ್ನು ನೀಗಿಸಲು ಬೇಕಾದ ಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತಿದೆ' ಎಂದು ಹೇಳಿದರು.

ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಅವರು, 'ಹಲವು ದೇಶಗಳಲ್ಲಿ ಇಂಧನ ಬೆಲೆಯು ಶೇ 20ರಿಂದ 50ರಷ್ಟು ಏರಿಕೆಯಾಗಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ರಷ್ಯಾದಿಂದ ಎಸ್–400 ಕ್ಷಿಪಣಿ ಖರೀದಿ: ಭಾರತ ಒಪ್ಪಂದ



ನವದೆಹಲಿ: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ರಷ್ಯಾದಿಂದ ಐದು ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಟ್ಟು ₹2.38 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.

ಹಳೆಯದಾದ ಎಎನ್–32 ವಿಮಾನಗಳ ಬದಲು ಮಧ್ಯಮ ಶ್ರೇಣಿಯ 60 ಸಾರಿಗೆ ವಿಮಾನಗಳ ಖರೀದಿಯೂ ಈ ಒಪ್ಪಂದಲ್ಲಿ ಸೇರಿದೆ. ಖರೀದಿ ಒಪ್ಪಂದಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಮಿತಿಯು ಅನುಮೋದನೆ ನೀಡಿದೆ. ರಷ್ಯಾ–ಉಕ್ರೇನ್ ಯುದ್ಧದಿಂದಾಗಿ ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬರುವುದು ತಡವಾಗಿತ್ತು. ಈ ವರ್ಷಾಂತ್ಯದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಎಸ್–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ರಷ್ಯಾದಿಂದ ತಂಗುಸ್ಕಾ ಹೆಸರಿನ ವಾಯು ರಕ್ಷಣಾ ಕ್ಷಿಪಣಿ ಖರೀದಿಗೆ ₹445 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕಾಪಡೆಯ 'ಪಿ8ಐ' ಯುದ್ಧ ವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

'ವಿವಾಹಿತರ ಒಪ್ಪಿತ ಸಹಜೀವನ ಅಪರಾಧವಲ್ಲ'

ಪ್ರಜಾವಾಣಿ ವಾರ್ತೆ

ಲಖನೌ: ಮದುವೆಯಾಗಿರುವ ಪುರುಷ ಹಾಗೂ ವಯಸ್ಕ ಮಹಿಳೆ ನಡುವಿನ ಒಪ್ಪಿತ ಸಹಜೀವನದ ಸಂಬಂಧವು ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

'ಇಂತಹ ಪ್ರಕರಣಗಳಲ್ಲಿ ನೈತಿಕತೆ ಮತ್ತು ಕಾನೂನಾತ್ಮಕ ಅಂಶಗಳನ್ನು ಪ್ರತ್ಯೇಕವಾಗಿ ನೋಡಬೇಕು' ಎಂದಿರುವ ಹೈಕೋರ್ಟ್, 'ನೈತಿಕತೆಯು ನ್ಯಾಯಾಲಯ ಕೈಗೊಳ್ಳುವ ಕ್ರಮದ ಮೇಲೆ ಪ್ರಭಾವ ಬೀರುವುದಿಲ್ಲ' ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಜೆ. ಮುನಿರ್ ಹಾಗೂ ತರುಣ್ ಸಕ್ಸೇನಾ ಅವರು ಇದ್ದ ವಿಭಾಗೀಯ ಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ಮುಖ್ಯಾಂಶಗಳು

- ಎಫ್‌ಐಆರ್ ರದ್ದು ಕೋರಿ ಅರ್ಜಿ
- ಜೋಡಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚನೆ
- ನೈತಿಕತೆ, ಕಾನೂನನ್ನು ಪ್ರತ್ಯೇಕವಾಗಿ ನೋಡಬೇಕು: ಕೋರ್ಟ್

ಈ ಜೋಡಿ ವಿರುದ್ಧ, ಸಹಜೀವನ ನಡೆಸುತ್ತಿರುವ ಮಹಿಳೆಯ ತಾಯಿ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಜೈತಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಈ ಜೋಡಿ ವಿರುದ್ಧ ಭಾರತೀಯ ನ್ಯಾಯಸಂಹಿತೆ (ಬಿಎನ್‌ಎಸ್) ಸೆಕ್ಷನ್ 87ರ (ಮಹಿಳೆಯನ್ನು ಮದುವೆಯಾಗುವಂತೆ ಬಲವಂತಪಡಿಸುವುದು ಇಲ್ಲವೇ ಅಪಹರಿಸುವುದು) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.

ತಮ್ಮ ವಿರುದ್ಧದ ಎಫ್‌ಐಆರ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಜೋಡಿ, ತಮಗೆ ಜೀವ ಬೆದರಿಕೆ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಅರ್ಜಿಯ ವಿಚಾರಣೆ ವೇಳೆ, 'ನೈತಿಕತೆ ಮತ್ತು ಕಾನೂನನ್ನು ಪ್ರತ್ಯೇಕವಾಗಿಯೇ ನೋಡಬೇಕು. ಪುರುಷ ವಿವಾಹಿತನಾಗಿದ್ದರೂ ವಯಸ್ಕ ಮಹಿಳೆಯೊಂದಿಗಿನ ಆತನ ಸಹಜೀವನ ಒಪ್ಪಿತ ಸಂಬಂಧವೇ ಆಗಿದೆ. ಮೇಲ್ನೋಟಕ್ಕೆ ಆತ ಯಾವ ಅಪರಾಧವನ್ನೂ ಎಸಗಿಲ್ಲ' ಎಂದು ಪೀಠ ಹೇಳಿದೆ.

'ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಾಮಾಜಿಕ ಅಭಿಪ್ರಾಯಗಳು, ನೈತಿಕತೆ ನಿರ್ದೇಶಿಸುವಂತಿಲ್ಲ' ಎಂದು ಪೀಠವು ಬುಧವಾರ ನೀಡಿರುವ ಆದೇಶದಲ್ಲಿ ಹೇಳಿದೆ.

ಅರ್ಜಿದಾರರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿರುವ ಪೀಠ, ಅವರನ್ನು ಬಂಧಿಸದಂತೆ ಸೂಚಿಸಿದೆ. ಅಲ್ಲದೆ, ಮಹಿಳೆಯ ಪಾಲಕರು ಹಾಗೂ ಆಕೆಯ ಕುಟುಂಬದ ಇತರ ಸದಸ್ಯರು, ಈ ಜೋಡಿಯ ಮನೆಯನ್ನು ಪ್ರವೇಶಿಸಬಾರದು ಅಥವಾ ಅವರನ್ನು ಸಂಪರ್ಕಿಸಬಾರದು ಇಲ್ಲವೇ ಅವರಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು. ಅವರ ಸುರಕ್ಷತೆಯನ್ನು ಪೊಲೀಸರು ಖಾತ್ರಿಪಡಿಸಬೇಕು ಎಂದು ಪೀಠವು ಪೊಲೀಸರಿಗೆ ನಿರ್ದೇಶನ ನೀಡಿದೆ.

ಭಕ್ತರ ಸಂಭ್ರಮ


ಜಾರ್ಖಂಡ್‌ನ ರಾಂಚಿಯಲ್ಲಿ ರಾಮನವಮಿ ಅಂಗವಾಗಿ ಶುಕ್ರವಾರ ಮೆರವಣಿಗೆ ನಡೆಯಿತು –ಪಿಟಿಐ ಚಿತ್ರ

ರಾಮನವಮಿ: ಅದ್ದೂರಿ ಆಚರಣೆ

ನವದೆಹಲಿ (ಪಿಟಿಐ): 'ಸೂರ್ಯ ತಿಲಕ' ಆಚರಣೆಯೊಂದಿಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿಯು ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಜಾರ್ಖಂಡ್ ಸೇರಿದಂತೆ ದೇಶದಾದ್ಯಂತ ರಾಮನವಮಿ ಅಂಗವಾಗಿ ಮೆರವಣಿಗೆ, ಪೂಜೆಗಳು ನಡೆದವು.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿನ ಶ್ರೀ ರಾಮನ ಮೂರ್ತಿಯ ಹಣೆಗೆ ಸೂರ್ಯರಶ್ಮಿ ಬಿದ್ದ ಕ್ಷಣವನ್ನು (ಸೂರ್ಯ ತಿಲಕ) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಸುಮಾರು 9 ನಿಮಿಷ ಸೂರ್ಯ ಕಿರಣವು ಮೂರ್ತಿಯ ಹಣೆಯ ಮೇಲೆ ಬಿದ್ದಿತು.

ಜಮ್ಮು–ಕಾಶ್ಮೀರದ ಮಾತ ವೈಷ್ಣೊ ದೇವಿ ಬೆಟ್ಟದ ಮೇಲೆ 9 ದಿನಗಳಿಂದ ನಡೆದ ಶತ ಚಂಡಿ ಮಹಾ ಯಾಗ ಶುಕ್ರವಾರ ಸಂಪನ್ನಗೊಂಡಿತು.

ಪಶ್ಚಿಮಬಂಗಾಳದ ಹಲವು ಜಿಲ್ಲೆಗಳಲ್ಲಿ ಶೋಭಾಯಾತ್ರೆಗಳು ನಡೆದವು.


ಅಯೋಧ್ಯೆಯಲ್ಲಿನ ಶ್ರೀ ರಾಮನ ಮೂರ್ತಿಯ ಹಣೆಗೆ ಸೂರ್ಯರಶ್ಮಿ ಬಿದ್ದ ಕ್ಷಣ –ಪಿಟಿಐ ಚಿತ್ರ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆ ವೇಳೆ ಅಲ್ಪಸಂಖ್ಯಾತರು ನೀರು, ಸಿಹಿತಿಂಡಿ ಮತ್ತು ಹಣ್ಣು ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಕಾಶ್ಮೀರ: ಖಮೇನಿ ಹತ್ಯೆಗೆ ಖಂಡನೆ

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಸಿಪಿಎಂ, ಪಿಡಿಪಿ ಮತ್ತು ಇತರ ಪಕ್ಷೇತರ ಶಾಸಕರು ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಇಸ್ರೇಲ್ ಹಾಗೂ ಅಮೆರಿಕದ ವಿರುದ್ಧ ಘೋಷಣೆ ಹಾಕಿದರು.

ಜಮ್ಮುವಿನಲ್ಲಿ ರಾಷ್ಟ್ರೀಯ ಕಾನೂನು ವಿದ್ಯಾಲಯ ಸ್ಥಾಪಿಸಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸಂಬಂಧಿಸಿದಂತೆ ಫಲಕ ಹಿಡಿದುಕೊಂಡಿದ್ದರು. ಈ ವೇಳೆ ಗದ್ದಲ ಉಂಟಾಗಿ, ಅಧಿವೇಶನವನ್ನು ಅರ್ಧ ಗಂಟೆ ಮುಂದೂಡಲಾಯಿತು.

'ರೈಲ್ವೆ ಇಲಾಖೆಗೆ ಸೇರಿದ 1,068 ಹೆಕ್ಟೇರ್ ಭೂಮಿ ಒತ್ತುವರಿ'

ನವದೆಹಲಿ (ಪಿಟಿಐ): ಭಾರತೀಯ ರೈಲ್ವೆಗೆ ಸೇರಿದ 1,068 ಹೆಕ್ಟೇರ್ ಭೂಮಿಯು ಒತ್ತುವರಿಯಾಗಿದೆ. ಇದು ಒಟ್ಟು 4.99 ಲಕ್ಷ ಹೆಕ್ಟೇರ್ ಭೂಮಿಯ ಶೇ 0.21ರಷ್ಟಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದ್ದಾರೆ.


ಅಶ್ವಿನಿ ವೈಷ್ಣವ್

ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಅವರು, 'ಶೇ 80 ರಷ್ಟು ಭೂಮಿ ರೈಲು ಹಳಿಗಳ ಬಳಿ ಇದೆ. ಶೇ 5ರಷ್ಟು ಅದರ ಸುತ್ತ–ಮುತ್ತ ಇದೆ. ಉಳಿದ ಶೇ 15ರಷ್ಟು ಭೂಮಿ ನಿಲ್ದಾಣ, ಕಾಲೊನಿ, ಆಸ್ಪತ್ರೆ ಮತ್ತು ಇತರ ಉದ್ದೇಶಗಳಿಗಾಗಿ ಬಳಕೆಯಾಗಿದೆ' ಎಂದು ಹೇಳಿದ್ದಾರೆ.

'ಭೂ ಒತ್ತುವರಿ ಗಂಭೀರ ಸಮಸ್ಯೆ ಎನ್ನುವುದು ಸರಿ. ಆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕೆಲವೊಂದು ವಿಚಾರಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಬೇಕಾಗುತ್ತದೆ. ಬಡ ಜನರು ರೈಲ್ವೆ ಭೂಮಿಯಲ್ಲಿ ವಾಸವಾಗಿದ್ದಾರೆ. ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ರಾಜ್ಯ ಸರ್ಕಾರದೊಂದಿಗೆ ಸೇರಿ ಪರಿಹಾರ ಒದಗಿಸಿದ್ದೇವೆ' ಎಂದು ಹೇಳಿದ್ದಾರೆ.

'ರೈಲ್ವೆ ಭೂಮಿಯ ಸಂಪೂರ್ಣ ಡಿಜಿಟಲೀಕರಣವಾಗಿದೆ. ಭೂಮಿಯ ಇ–ದಾಖಲೆಗಳು ಪೋರ್ಟಲ್‌ನಲ್ಲಿವೆ. ಕ್ರಮಬದ್ಧವಾಗಿ ನಕ್ಷೆ ಮಾಡಲಾಗಿದೆ, ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಸರ್ವೆ ಮಾಡಲಾಗಿದೆ' ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

'ಶಿವನ ಅವತಾರವೆಂದು ನಂಬಿಸಿ ಅತ್ಯಾಚಾರ'

ಪಾಲ್ಘರ್/ಪುಣೆ (ಪಿಟಿಐ): ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಯಂಘೋಷಿತ ದೇವಮಾನವ ಅಶೋಕ್ ಖರಾತ್ ಅವರನ್ನು ಬಂಧಿಸಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಮತ್ತೊಬ್ಬ 'ದೇವಮಾನವ'ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪಾಲ್ಘರ್ ಜಿಲ್ಲೆಯ ಹೃಷಿಕೇಶ್ ವೈದ್ಯ (40) ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

'ಭಗವಾನ್ ಶಿವನ ಅವತಾರ ಎಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದು ಪುಣೆಯ 35 ವರ್ಷದ ಮಹಿಳೆಯೊಬ್ಬರು ಹೃಷಿಕೇಶ್ ಅವರ ವಿರುದ್ಧ ದೂರು ನೀಡಿದ್ದಾರೆ' ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಆರೋಪವನ್ನು ನಿರಾಕರಿಸಿರುವ ಹೃಷಿಕೇಶ್, 'ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮಹಿಳೆಯು 2023ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿಗೆ ಪರಿಚಯವಾಗಿದ್ದರು.

'ಆರೋಪಿಯು ಕಳೆದ ಡಿಸೆಂಬರ್‌ನಲ್ಲಿ ನನ್ನನ್ನು ನೋಡಲೆಂದು ಪುಣೆಗೆ ಬಂದಿದ್ದರು. ಮಂಜರಿ ಪ್ರದೇಶದ ಲಾಡ್ಜ್‌ವೊಂದಕ್ಕೆ ಕರೆದೊಯ್ದು, 'ನಾನು ಮಹಾದೇವನ (ಶಿವ) ಅವತಾರ. ನೀನು ನನ್ನ ಪಾರ್ವತಿ' ಎಂದು ನನ್ನನ್ನು ನಂಬಿಸಿದ್ದಲ್ಲದೆ, ನನಗೆ ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾರೆ. ಆ ಸಮಯದಲ್ಲಿ ನನ್ನ ಗಮನಕ್ಕೆ ಬಾರದಂತೆ ಫೋಟೊಗಳನ್ನು ತೆಗೆದುಕೊಂಡಿದ್ದಾರೆ. ಆ ಫೋಟೊಗಳನ್ನು ಬಳಸಿ ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಪಾಲ್ಘರ್‌ನ ವಸಾಯಿಯಲ್ಲಿರುವ ಹೋಟೆಲ್‌ವೊಂದಕ್ಕೆ ಕರೆಸಿ ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸ್‌ಗೆ ಬೆಂಕಿ: ಮಾಲೀಕ, ಚಾಲಕನ ಬಂಧನ

ಪ್ರಜಾವಾಣಿ ವಾರ್ತೆ

ಹೈದರಾಬಾದ್: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯ ರಾಯವರಂ ಸಮೀಪ ಗುರುವಾರ ಸಂಭವಿಸಿದ್ದ ರಸ್ತೆ ಅಪಘಾತ ಸಂಬಂಧ ಹರಿಕೃಷ್ಣ ಟ್ರಾವೆಲ್ಸ್ ಮಾಲೀಕ ಪಿ. ಹರಿಕೃಷ್ಣಾರೆಡ್ಡಿ ಹಾಗೂ ಚಾಲಕ ಯುವರಾಜು ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಹರಿಕೃಷ್ಣಾರೆಡ್ಡಿ ಅವರ ಮೊಬೈಲ್ ಫೋನ್ ಸಿಗ್ನಲ್ ಜಾಡು ಹಿಡಿದು ಬಂಧಿಸಲಾಗಿದೆ. ಘಟನೆ ನಡೆದಾಕ್ಷಣ ಸ್ಥಳದಿಂದ ಪರಾರಿಯಾಗಿದ್ದ ಚಾಲಕ ಯುವರಾಜು ಅವರನ್ನು ಕನಿಗಿರಿಯ ಪಾಮೂರು ಪಟ್ಟಣದ ಬಳಿ ಬಂಧಿಸಲಾಗಿದೆ.

ಈ ಅವಘಡದಲ್ಲಿ 14 ಪ್ರಯಾಣಿಕರು ಸಜೀವ ದಹನವಾಗಿದ್ದರು. 22 ಮಂದಿ ಗಾಯಗೊಂಡಿದ್ದರು.

'ಚಾಲಕನಿಗೆ ನಿದ್ದೆ ಮಂಪರು': 'ಬಸ್ ದುರಂತಕ್ಕೆ ಚಾಲಕ ಯುವರಾಜು ನಿರ್ಲಕ್ಷ್ಯವೇ ಮೂಲ ಕಾರಣ. ಆತ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದ. ರಾಯವರಂ ಬಳಿ ಎಸ್–ಆಕಾರದ ತಿರುವಿನಲ್ಲಿ ಬಸ್ ಚಲಾಯಿಸುವಾಗ ಚಾಲಕ ನಿದ್ದೆ ಮಂಪರಿನಿಂದ ಕಷ್ಟಪಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಎದುರಿನ ಲೇನ್‌ಗೆ ನುಗ್ಗಿ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ

ಖರಾತ್ ವಿರುದ್ಧ 50 ಫೋನ್ ಕರೆ ಸ್ವೀಕಾರ

ಮುಂಬೈ (ಪಿಟಿಐ): ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ, ಸ್ವಯಂಘೋಷಿತ ದೇವಮಾನವ ಅಶೋಕ್ ಖರಾತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕಳೆದ ಐದು ದಿನಗಳಲ್ಲಿ 50ಕ್ಕೂ ಹೆಚ್ಚಿನ ದೂರವಾಣಿ ಕರೆಗಳನ್ನು ಸ್ವೀಕರಿಸಿದೆ.

ಖರಾತ್ ಹಾಗೂ ಅವರ ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಎರಡು ಮೊಬೈಲ್ ಫೋನ್ ಸಂಖ್ಯೆಗಳನ್ನು ಎಸ್‌ಐಟಿ ಪ್ರಕಟಿಸಿತ್ತು.

ಖರಾತ್ ವಿರುದ್ಧ ಲೈಂಗಿಕ ದೌರ್ಜನ್ಯ, ಸುಲಿಗೆ ಹಾಗೂ ಆಕ್ಷೇಪಾರ್ಹ ವಿಷಯಗಳ ಹಂಚಿಕೆ ಆರೋಪದಡಿ ಅನೇಕ ದೂರುಗಳು ಬಂದಿದ್ದವು. ಹೀಗಾಗಿ, ಅವರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ.

'ಪ್ರತಿದಿನ 15ರಿಂದ 20 ದೂರವಾಣಿ ಕರೆಗಳು ಬಂದಿವೆ. ಕಳೆದ ಐದು ದಿನಗಳಲ್ಲಿ 50 ಕರೆಗಳನ್ನು ಸ್ವೀಕರಿಸಲಾಗಿದೆ. ಈ ದೂರುಗಳನ್ನು ತಂಡ ಪರಿಶೀಲಿಸುತ್ತಿದೆ. ದೂರು ನೀಡುವವರ ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುತ್ತಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸಂತ್ರಸ್ತೆಯರ ಅಶ್ಲೀಲ ವಿಡಿಯೊ ಹಂಚಿದರೆ ಕ್ರಿಮಿನಲ್ ಪ್ರಕರಣ'

ಮುಂಬೈ (ಪಿಟಿಐ): 'ಅಶೋಕ್ ಖರಾತ್ ಅವರಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು' ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

'ಖರಾತ್ ವಿರುದ್ಧ ದೂರು ನೀಡಲು ಅನೇಕ ಸಂತ್ರಸ್ತೆಯರು ಮುಂದೆ ಬರುತ್ತಿದ್ದು, ಮತ್ತಷ್ಟು ಪ್ರಕರಣಗಳು ದಾಖಲಾಗಿವೆ. ಸಂತ್ರಸ್ತೆಯರ ವಿವರಗಳನ್ನು ಗೋಪ್ಯವಾಗಿ ಇಡುವುದಲ್ಲದೆ ಅವರಿಗೆ ಅಗತ್ಯ ರಕ್ಷಣೆ ನೀಡಲಾಗುವುದು' ಎಂದು ಹೇಳಿದ್ದಾರೆ.

ದಾಖಲೆ ವಶ: ನಾಸಿಕ್‌ನ ಖರಾತ್ ಅವರ ಕಚೇರಿಗೆ ಎಸ್‌ಐಟಿ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲ ದಾಖಲೆಗಳು, ಕಡತಗಳು, ಡೈರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಶಸ್ತ್ರಾಸ್ತ್ರ ಪರವಾನಗಿ ಅಮಾನತು: ಖರಾತ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವುದರಿಂದ ಶಸ್ತ್ರಾಸ್ತ್ರ ಪರವಾನಗಿಯನ್ನು ಅಮಾನತು ಮಾಡಿ ನಾಸಿಕ್‌ನ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಾಸಿಕ್ ಜಿಲ್ಲೆಯ ಸಿನ್ನಾರ್‌ನಲ್ಲಿರುವ ಶ್ರೀ ಈಶಾನ್ಯೇಶ್ವರ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥರಾದ ಖರಾತ್ ಅವರನ್ನು ಕಳೆದ ಒಂದು ವರ್ಷದಿಂದ ಅನೇಕ ರಾಜಕೀಯ ನಾಯಕರು ಭೇಟಿ ಮಾಡಿದ್ದರು.

'ಮೂರು ವರ್ಷಗಳ ಅವಧಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ' ಎಂದು 35 ವರ್ಷದ ಮಹಿಳೆಯೊಬ್ಬರು ಆರೋಪಿಸಿದ ನಂತರ ಮಾರ್ಚ್ 18ರಂದು ಅಶೋಕ್ ಖರಾತ್ ಅವರನ್ನು ಬಂಧಿಸಲಾಗಿತ್ತು.

ಸೈಬರ್ ವಂಚನೆಗೆ ಮಾನವ ಕಳ್ಳಸಾಗಣೆ ಸೂತ್ರಧಾರ ಬಂಧನ

ನವದೆಹಲಿ (ಪಿಟಿಐ): ಭಾರತೀಯ ನಾಗರಿಕರನ್ನು ಕಳ್ಳಸಾಗಣೆ ಮಾಡಿ ಮ್ಯಾನ್ಮಾರ್‌ನಲ್ಲಿ ಬೃಹತ್ ಪ್ರಮಾಣದ ಸೈಬರ್ ವಂಚನೆ ಜಾಲಕ್ಕೆ ಒಪ್ಪಿಸುತ್ತಿದ್ದ ಸೂತ್ರಧಾರನನ್ನು ಸಿಬಿಐ ಬಂಧಿಸಿದೆ.

ಮುಂಬೈ ನಿವಾಸಿ ಸುನಿಲ್ ನೆಲ್ಲತ್ತು ರಾಮಕೃಷ್ಣನ್ ಬಂಧಿತ ಆರೋಪಿ. ಈತ ನಿರುದ್ಯೋಗಿ ಭಾರತೀಯ ನಾಗರಿಕರನ್ನು ಸೈಬರ್ ಅಪರಾಧ ಕೃತ್ಯಗಳ ಕಾರ್ಯಗಳನ್ನು ಕೈಗೊಳ್ಳಲು ಒದಗಿಸುತ್ತಿದ್ದ. ವಿಶೇಷವಾಗಿ ಮ್ಯಾವಡ್ಡಿ (ಕೆಕೆ ಪಾರ್ಕ್) ಪ್ರದೇಶದಲ್ಲಿ ಜನರನ್ನು ವಂಚಿಸಲು ಬಳಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಾಯ್ಲೆಂಡ್‌ನಲ್ಲಿ ಹೆಚ್ಚು ವೇತನದ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದೆಹಲಿಯಿಂದ ಬ್ಯಾಂಕಾಕ್‌ಗೆ ಕರೆಸಿಕೊಂಡು ನಂತರ ರಹಸ್ಯವಾಗಿ ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಡಿಜಿಟಲ್ ಅರೆಸ್ಟ್, ಕ್ರಿಪ್ಟೋಕರೆನ್ಸಿ ಹೂಡಿಕೆಯಂತಹ ಸೈಬರ್ ವಂಚನೆ ಎಸಗುವ ಕೆಲಸಕ್ಕೆ ದೂಡಲಾಗುತ್ತಿತ್ತು.

ಅಭಿಮತದ ವಿಳಾಸ: ಸಂಪಾದಕರು, ಅಭಿಮತ ವಿಭಾಗ, ಪ್ರಜಾವಾಣಿ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01 editpage@prajavani.co.in

ಅಭಿಮತ



ಸುಭಾಷಿತ

ಸುಲಭೋಪಾಯ ಸದಾ ಕಾಲಕ್ಕೂ ಅಪಾಯ.

-ಕೆ.ಎಸ್. ನಿಸಾರ್ ಅಹಮದ್

ಸಂಪಾದಕೀಯ

‘ಚಿನ್ನಸ್ವಾಮಿ’ಯಲ್ಲಿ ಸಂಭ್ರಮ ದುರಂತದ ಪಾಠ ಮಾಸದಿರಲಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಶನಿವಾರ ಆತಿಥ್ಯ ವಹಿಸಲಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಂಭ್ರಮ ಮತ್ತೆ ಗರಿಗೆದರಿದೆ. ಹೆಚ್ಚು–ಕಡಿಮೆ ಒಂಬತ್ತು ತಿಂಗಳವರೆಗೆ ಯಾವುದೇ ಕ್ರಿಕೆಟ್ ಚಟುವಟಿಕೆ ನಡೆಯದೆ ಕಳೆಗುಂದಿದ್ದ ಕ್ರೀಡಾಂಗಣವು ಈಗ ಉತ್ಸಾಹದಿಂದ ಪುಟಿದೆದ್ದಿದೆ. ಕಳೆದ ಋತುವಿನಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ತಂಡ ಪ್ರಶಸ್ತಿ ಗೆಲುವನ್ನು ಸಂಭ್ರಮಿಸಲು ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಹನ್ನೊಂದು ಜನ ಸಾವಿಗೀಡಾಗಿದ್ದರು. ಕರ್ನಾಟಕದ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಟ್ಟಿಗೆ ಇದು ಕಂಡು ಕೇಳರಿಯದಂತಹ ದುರಂತವಾಗಿತ್ತು. ಅಗಿನಿಂದ ರಾಜ್ಯದ ಈ ‘ಕ್ರಿಕೆಟ್ ಕಾಶಿ’ಗೆ ಸೂತಕ ಆವರಿಸಿತ್ತು. [illegible] ರಾಜ್ಯ ಸರ್ಕಾರ, ತನಿಖೆ ನಡೆಸಲು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ವಿಚಾರಣಾ ಆಯೋಗವನ್ನು ರಚಿಸಿತ್ತು. ಈ ಆಯೋಗದ ಶಿಫಾರಸಿನಂತೆ ಕ್ರೀಡಾಂಗಣದ ಸುರಕ್ಷತಾ ಕ್ರಮಗಳು ಮತ್ತು ಮೂಲಸೌಲಭ್ಯಗಳ ಸುಧಾರಣಾ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನೂ ರಚಿಸಿತ್ತು. ಕ್ರೀಡಾಂಗಣದಲ್ಲಿ ಮಾಡಲಾಗಿರುವ ಬದಲಾವಣೆಗಳನ್ನು ಪರಿಶೀಲಿಸಿದ ತಜ್ಞರ ಸಮಿತಿಯು ಒಪ್ಪಿಗೆ ನೀಡಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣವು ಮತ್ತೆ ಪಂದ್ಯಗಳನ್ನು ಕಾಣುವಂತಾಗಿದೆ. ಕಾಲ್ತುಳಿತ ದುರಂತದ ಬಳಿಕ ಮಹಿಳಾ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಕೂಡ ಈ ಕ್ರೀಡಾಂಗಣವು ದೇಶಿ ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶದಿಂದಲೂ ವಂಚಿತವಾಗಿತ್ತು. ರಾಜ್ಯದ ಕ್ರಿಕೆಟ್‌ನ ಬೆಳವಣಿಗೆಯ ದೃಷ್ಟಿಯಿಂದ ಈ ಕ್ರೀಡಾಂಗಣವು ಚಟುವಟಿಕೆಯಿಂದ ಕೂಡಿರುವುದು ಮುಖ್ಯ. ಆ ನಿಟ್ಟಿನಲ್ಲಿ, ಸದ್ಯದ ಬೆಳವಣಿಗೆಗಳು ಹುರುಪು ತುಂಬುವಂತಿವೆ. ಏತನ್ಮಧ್ಯೆ, ಪ್ರಸಕ್ತ ಐಪಿಎಲ್ ಋತುವಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣವು ಉದ್ಘಾಟನಾ ಪಂದ್ಯವೂ ಒಳಗೊಂಡಂತೆ ಐದು ಲೀಗ್ ಪಂದ್ಯಗಳನ್ನಲ್ಲದೆ, ಫೈನಲ್ ಪಂದ್ಯಕ್ಕೂ ವೇದಿಕೆ ಆಗಲಿದೆ.



ರಾಜ್ಯ ಕ್ರಿಕೆಟ್‌ನ ಕೇಂದ್ರಸ್ಥಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಸಂಭ್ರಮ ಮತ್ತೆ ಆರಂಭಗೊಂಡಿರುವುದು ಸ್ವಾಗತಾರ್ಹ. ಹಳೆಯ ತಪ್ಪುಗಳು ಮರುಕಳಿಸದಿರಲಿ.

ಕ್ರಿಕೆಟ್ ಚಟುವಟಿಕೆ ಸಂಭ್ರಮಿಸುವಷ್ಟೇ ಜೀವಹಾನಿ ಆಗದಂತೆ ಕಾಳಜಿ ವಹಿಸುವುದೂ ಮುಖ್ಯ. ಆ ನಿಟ್ಟಿನಲ್ಲಿ ಆರ್‌ಸಿಬಿ ಆಡಳಿತ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಸಂಘಟನೆಯ ಹೊಣೆಹೊತ್ತ ಕಂಪನಿ ಮತ್ತು ಭದ್ರತೆಯನ್ನು ಖಾತರಿಪಡಿಸಬೇಕಾದ ಪೊಲೀಸ್ ಇಲಾಖೆ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ತಜ್ಞರ ಶಿಫಾರಸಿನಂತೆ ಕ್ರೀಡಾಂಗಣದ ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಜನರು ಸುಲಭವಾಗಿ ಒಳಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಕೂಲ ಆಗುವ ರೀತಿಯಲ್ಲಿ ಬ್ಯಾರಿಕೇಡ್‌ಗಳ ವಿನ್ಯಾಸಕ್ಕೆ ಒತ್ತು ನೀಡಲಾಗಿದೆ. [illegible] ಯಾರೂ ಮರೆಯಬಾರದು. ದುರ್ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸಾಮೂಹಿಕ ಹೊಣೆಗಾರಿಕೆಯಾಗಿದೆ. ಕ್ರೀಡಾಂಗಣಕ್ಕೆ ಭೂಮಿ ಗುತ್ತಿಗೆ ನೀಡಿರುವುದು ಮತ್ತು ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ ಅಗತ್ಯವಾಗಿರುವ ಅವಕಾಶವನ್ನೇ ಬಳಸಿಕೊಂಡು ಪ್ರತಿಯೊಬ್ಬ ಶಾಸಕರಿಗೆ ನಾಲ್ಕು ಟಿಕೆಟ್ ಕೊಡಬೇಕೆಂಬ ಬೇಡಿಕೆಯನ್ನು ಇಟ್ಟಿರುವುದು ಆಧುನಿಕ ಪಾಳೆಗಾರಿಕೆಯಲ್ಲದೆ ಬೇರೇನಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟ ಹಾಗೂ ಆ ಆಟದ ಮೇಲೆ ಅಭಿಮಾನ ಹೊಂದಿರುವ ಪ್ರೇಕ್ಷಕರಿಗೆ ಆದ್ಯತೆ ಸಿಗಬೇಕಲ್ಲದೆ, ಅಧಿಕಾರದ ‘ಅಸ್ತ್ರ’ವನ್ನು ಬಳಸುವವರಿಗಲ್ಲ.

ಜಾಲಾಡಿ

ರಂಗಭೂಮಿ ಮತ್ತು ಗುಂಪುಗಾರಿಕೆ



ಇಂದು ರಂಗಭೂಮಿಯೂ ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ವಕ್ತಾರರ ಅಖಾಡವಾಗಿದೆ. ಕಲೆಯು ಮನುಷ್ಯರನ್ನು ಬೆಸೆಯುವ ಬದಲು ಸಿದ್ಧಾಂತಗಳ ಪ್ರಚಾರದ ಸಾಧನವಾಗಿ, ಪ್ರೇಕ್ಷಕರು ಗುಂಪುಗಳಾಗಿ ವಿಂಗಡಣೆಯಾಗಿದ್ದಾರೆ. ಜೊತೆಗೆ ನಟರು, ತಂತ್ರಜ್ಞರು ಎಲ್ಲರೂ ಗುಂಪುಗಳಾಗಿ ವಿಂಗಡಣೆಯಾಗಿರುವುದು ದುರದೃಷ್ಟಕರ.

ಸಿ.ಎಂ. ನರಸಿಂಹಮೂರ್ತಿ, ರಂಗಕರ್ಮಿ, ‘ಫೇಸ್‌ಬುಕ್’ನಿಂದ

ಕಿಡಿನುಡಿ



ಎಲ್‌ಪಿಜಿ ಕೃತಕ ಅಭಾವಕ್ಕೆ ಕೇಂದ್ರ ಸರ್ಕಾರವೇ ಕಾರಣವೆಂದು ಬಿಂಬಿಸಲಾಗುತ್ತಿದೆ. ದೇಶದ ವಿದೇಶಾಂಗ ನೀತಿಯನ್ನು ಅಸಹ್ಯವಾಗಿ ಚಿತ್ರಿಸಲಾಗುತ್ತಿದೆ. ಮತ್ತೊಂದೆಡೆ ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಕೊಂಡಾಡಿ ರಾಜಕಾರಣ ಮಾಡಲಾಗುತ್ತಿದೆ. ಇಂಥ ಧೋರಣೆಯು ದೇಶದ್ರೋಹವಲ್ಲವೆ?

ಎಸ್. ಸುರೇಶ್‌ಕುಮಾರ್, ಬಿಜೆಪಿ ಶಾಸಕ

25 ವರ್ಷಗಳ ಹಿಂದೆ

ಬುಧವಾರ, 28-3-2001

● **‘ಮುನ್ನುಡಿ’ ಜೊತೆಗೆ ದತ್ತಣ್ಣನಿಗೂ ರಾಷ್ಟ್ರಪ್ರಶಸ್ತಿ**

ನವದೆಹಲಿ, ಮಾರ್ಚ್ 27– 48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಮಲಯಾಳ ಚಿತ್ರ ‘ಶಾಂತಂ’ ಉತ್ತಮ ಚಿತ್ರಕ್ಕಾಗಿ ನೀಡುವ ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರವಾಗಿದೆ.

ಅನಿಲ್ ಕಪೂರ್‌ಗೆ (ಪುಕಾರ್) ಅತ್ಯುತ್ತಮ ನಟ ಪ್ರಶಸ್ತಿ, ರವೀನಾ ಟಂಡನ್‌ಗೆ (ದಮನ್) ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಋತುಪರ್ಣ ಘೋಷ್ ಅವರಿಗೆ ಅತ್ಯುತ್ತಮ ನಿರ್ದೇಶಕ (ಉತ್ಸವ್) ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಟಿ.ಎನ್. ಸೀತಾರಾಂ ನಿರ್ದೇಶನದ ‘ಮತದಾನ’ ರಜತ ಕಮಲ ಪ್ರಶಸ್ತಿ ಪಡೆದಿದೆ.

ಕನ್ನಡದ ಮತ್ತೊಂದು ಚಿತ್ರ ಪಿ. ಶೇಷಾದ್ರಿ ನಿರ್ದೇಶನದ ‘ಮುನ್ನುಡಿ’ ಸಾಮಾಜಿಕ ವಸ್ತು ಆಧಾರಿತ ಚಿತ್ರಕ್ಕಾಗಿ ನೀಡುವ ರಜತ ಕಮಲ ಪ್ರಶಸ್ತಿಯನ್ನು ತಮಿಳು ಚಿತ್ರ ‘ವೆಟ್ರಿಕ್ಕೊಡಿ ಕಟ್ಟು’ ಜೊತೆ ಹಂಚಿಕೊಂಡಿದೆ. ಇದೇ ಚಿತ್ರದಲ್ಲಿ ಅಭಿನಯಿಸಿದ ಎಚ್.ಜಿ. ದತ್ತಾತ್ರೇಯ ಅವರು ಉತ್ತಮ ಸಹ ನಟ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ 10 ಚಿತ್ರಗಳು ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು.

75 ವರ್ಷಗಳ ಹಿಂದೆ

ಬುಧವಾರ, 28-3-1951

● **ಅರ್ಜಂಟೈನಾದಲ್ಲಿ ವಿಮಾನ ದುರಂತಗಳು**

ಬ್ಯೂನಾಸ್ ಐರಿಷ್, ಮಾರ್ಚ್ 27– ಇಂದು 30 ನಿಮಿಷಗಳ ಅವಧಿಯೊಳಗಾಗಿ ಅರ್ಜಂಟೈನಾದಲ್ಲಿ ಎರಡು ವಿಮಾನ ಅಪಘಾತಗಳು ಸಂಭವಿಸಿ, 13 ಮಂದಿ ಮೃತರಾಗಿದ್ದು, 7 ಮಂದಿಗೆ ತೀವ್ರಗಾಯಗಳಾಗಿವೆ.

ಟೈರಾ ಚೆಲ್ಫಾಫ್ಯೂಗೋದ ರಯೋಗ್ರಾಂಡಿ ಬಳಿ ಅರ್ಜಂಟೈನಾದ ಒಂದು ಸ್ಟಾರ್ ಏರ್ ಲೈನಿನ ಡಕೋಟ ವಿಮಾನವು 18,000 ಅಡಿ ಎತ್ತರದಿಂದ ಭೂಮಿಗೆ ಬಿದ್ದು ವಿಮಾನದಲ್ಲಿ ಇದ್ದ 19 ಮಂದಿ ಪೈಕಿ 11 ಮಂದಿ ಮೃತರಾದರು.

ಇಪ್ಪತ್ತು ನಿಮಿಷಗಳ ತರುವಾಯ ಸಾಂಟಫೀನಲ್ಲಿ ಒಂದು ಮಿಲಿಟರಿ ವಿಮಾನ ಅಪಘಾತಕ್ಕೀಡಾಯಿತು.

ಮತಾಂತರ: ಯಾರಿಗೆ ಲಾಭ?



ವಿಶ್ಲೇಷಣೆ

ಸಿ.ಎಸ್. ದ್ವಾರಕಾನಾಥ್

> ಭಾರತೀಯ ಮೂಲವಲ್ಲದ ಧರ್ಮಗಳಿಗೆ ಮತಾಂತರ ಆಗುವವರನ್ನು ಎಸ್‌ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳಿಂದ ಹೊರಗಿಡುವ ಸುಪ್ರೀಂ ಕೋರ್ಟ್ ತೀರ್ಪು ಚರ್ಚಾಸ್ಪದ. ಜಾತಿ ಮತ್ತು ಅಸ್ಪೃಶ್ಯತೆಯ ಸಮಸ್ಯೆಗಳು ಸದಾ ಜಾಗೃತವಾಗಿರುವ ದೇಶದಲ್ಲಿನ ಕಟು ವಾಸ್ತವಗಳಿಗೆ ತೀರ್ಪು ಕುರುಡಾಗಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಭಾರತೀಯ ಮೂಲವಲ್ಲದ ಇಸ್ಲಾಂ, ಕ್ರೈಸ್ತದಂತಹ ಧರ್ಮಕ್ಕೆ ಮತಾಂತರವಾದರೆ ಎಸ್‌ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು ಸಿಗುವುದಿಲ್ಲ ಎನ್ನುವ ಸುಪ್ರೀಂ ಕೋರ್ಟ್ ತೀರ್ಪು, ಮೀಸಲಾತಿಗೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಿದೆ.

ಸುಪ್ರೀಂ ಕೋರ್ಟ್ ಈ ರೀತಿಯ ತೀರ್ಪು ನೀಡಲು ಕಾರಣ ಆಗಿರಬಹುದಾದ ವಾಸ್ತವಾಂಶಗಳು, ಮತಾಂತರಕ್ಕೂ ಮೀಸಲಾತಿಗೂ ಇರುವ ಸಂಬಂಧಗಳು ಹಾಗೂ ಸದರಿ ತೀರ್ಪಿನಿಂದಾಗಿ ಕರ್ನಾಟಕದಲ್ಲಿ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚಿಂತಿಸಬೇಕಿದೆ. ಈ ತೀರ್ಪಿನಿಂದಾಗಿ ಮತಾಂತರಗೊಂಡವರು ಮೀಸಲಾತಿಯನ್ನಷ್ಟೇ ಕಳೆದುಕೊಳ್ಳುವುದಿಲ್ಲ; ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆಯನ್ನೂ ಕಳೆದುಕೊಳ್ಳುತ್ತಾರೆ. ಇದರಿಂದಾಗಿ, ದಲಿತ ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಬಹುದು. ಮತಾಂತರಗೊಂಡವರು ಈಗ ಧರ್ಮವನ್ನು ಆರಿಸಿಕೊಳ್ಳಬೇಕೋ ಅಥವಾ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಆರಿಸಿಕೊಳ್ಳಬೇಕೋ ಎಂಬ ಜಿಜ್ಞಾಸೆಗೂ ಸಿಲುಕಲಿದ್ದಾರೆ. ಈ ತೀರ್ಪು ಘರ್–ವಾಪ್ಸಿಗೆ ಅಥವಾ ತಾವು ಮತಾಂತರಗೊಂಡಿರುವುದನ್ನು ಇನ್ನಷ್ಟು ಗೋಪ್ಯವಾಗಿಡಲು ಕಾರಣವಾಗಬಹುದು.

ಕೋಲಾರದ ಚಿನ್ನದ ಗಣಿ ಪ್ರದೇಶ (ಕೆಜಿಎಫ್) ಆರಂಭದಿಂದಲೂ ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರ. ಲೋಕಸಭೆಗೂ ಇದು ಪರಿಶಿಷ್ಟ ಜಾತಿಗೆ ಸೇರಿದ ಮೀಸಲು ಕ್ಷೇತ್ರ. ದೇಶದಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿಯವರಿರುವ ಕ್ಷೇತ್ರಗಳಲ್ಲಿ ಕೆಜಿಎಫ್ ಒಂದೆಂದು ಹೇಳಲಾಗುತ್ತದೆ. ಕೆಜಿಎಫ್‌ನ ಮೂರನೇ ಒಂದು ಭಾಗ ಇರುವ ಪರಿಶಿಷ್ಟ ಜಾತಿಯವರಲ್ಲಿ ಬಹುತೇಕರು ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ. ಅಲ್ಲಿರುವ ಸುಮಾರು ಎರಡು ಲಕ್ಷ ಕ್ರೈಸ್ತರಲ್ಲಿ ಬಹುತೇಕರು ದಲಿತ ಹಿನ್ನೆಲೆಯವರು. ನೂರು ನೂರೈವತ್ತು ವರ್ಷಗಳ ಹಿಂದೆ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಿಂದ ಗಣಿ ಕೆಲಸಕ್ಕೆ ಬಂದ ‘ಪರಯ್ಯ’ ಎಂಬ ಅಸ್ಪೃಶ್ಯ ಜಾತಿಯ ಹಿನ್ನೆಲೆಯವರು, ಬ್ರಿಟಿಷರ ಪ್ರಭಾವದಿಂದಲೋ ಅಥವಾ ಚರ್ಚ್‌ಗಳ ಆಕರ್ಷಣೆಯಿಂದಲೋ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ.

ಕರ್ನಾಟಕದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರನ್ನು ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಪಟ್ಟಿಯಲ್ಲಿ ಗುರ್ತಿಸಲಾಗಿದೆ. ಆದರೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಕೆಜಿಎಫ್‌ನ ದಲಿತರು ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆದ ದಾಖಲೆಯಿಲ್ಲ. ಬದಲಿಗೆ, ಪರಿಶಿಷ್ಟ ಜಾತಿ ಪಟ್ಟಿಯ ಆಧಾರದಲ್ಲೇ ಪಡೆಯುತ್ತಾರೆ. ಹಾಗಾದರೆ, ಸದರಿ ತೀರ್ಪಿನ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ, ಕ್ರೈಸ್ತ ಮತಕ್ಕೆ ಮತಾಂತರವಾದ ದಲಿತ ಸಮುದಾಯದ ಪರಿಸ್ಥಿತಿ ಏನು? ಈ ತೀರ್ಪು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ದಲಿತ ಕ್ರೈಸ್ತರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲವೆ?

ಸಂವಿಧಾನದ ಆಶಯದಂತೆ ಮೀಸಲಾತಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರವೇ ಹೊರತು ಜಾತಿ–ಧರ್ಮಗಳಲ್ಲ. ಜಾತಿ–ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಸಂವಿಧಾನ ಎಲ್ಲೂ ಪ್ರಸ್ತಾಪಿಸುವುದಿಲ್ಲ. ಅಂಬೇಡ್ಕರ್ ಪ್ರತಿಪಾದಿಸುವಂತೆ ಪ್ರಮುಖವಾಗಿ ಪರಿಶಿಷ್ಟ ಜಾತಿಗೆ ಮೀಸಲಾತಿ ಅಥವಾ ಪ್ರಾತಿನಿಧ್ಯ ನೀಡಲು ಗಮನಿಸಬೇಕಾದುದು ಅಸ್ಪೃಶ್ಯತೆಯ ಕಳಂಕ. ಸಂವಿಧಾನದ ಪರಿಚ್ಛೇದ 341, 15(4), 16(4), 243(ಜಿ), 330, 332, ಇವು ವಿವಿಧ ಆಯಾಮಗಳಲ್ಲಿ ಮೀಸಲಾತಿಯನ್ನು ವಿಶದಪಡಿಸುತ್ತವೆ. ಸುಪ್ರೀಂ ಕೋರ್ಟ್‌ನ ಪ್ರಸಕ್ತ ತೀರ್ಪು ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಇದು ಉದ್ಯೋಗದಲ್ಲಿ ಬಡ್ತಿ, ಸೇವಾಜ್ಯೇಷ್ಠತೆ ನೀಡುವುದಕ್ಕೂ ಅಡ್ಡಿಯಾಗಲಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ, ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ಸರ್ಕಾರಿ ಯೋಜನೆಗಳನ್ನೇ ನಂಬಿ ಬದುಕುತ್ತಿರುವ ಬಡ ದಲಿತಕ್ರೈಸ್ತ ಕುಟುಂಬಗಳಿಗೆ ದೊಡ್ಡ ಹೊಡೆತ ಬೀಳಲಿದೆ.

ರಾಜಕಾರಣದ ಹಿನ್ನೆಲೆಯಲ್ಲಿ ಗಮನಿಸಿದರೆ, ಇದರ ಲಾಭ ಪಡೆಯುವುದು ಬಿಜೆಪಿ. ಆ ಪಕ್ಷದ ನಿಲುವಿಗೆ ಈ ತೀರ್ಪು ಬಲ ತುಂಬಲಿದೆ. ಧರ್ಮಾಧಾರಿತ ಮೀಸಲಾತಿ ವಿರೋಧಿಸುವ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸುವ ಬಿಜೆಪಿಯ ವಾದಕ್ಕೆ ಪ್ರಸಕ್ತ ತೀರ್ಪು ಪೂರಕವಾಗಿದೆ. ಬಹುತೇಕ ದಲಿತ ಕ್ರೈಸ್ತರು ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ದಲಿತ ವೋಟ್‌ಬ್ಯಾಂಕ್ ನೆಚ್ಚಿಕೊಂಡಿರುವ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆತಂಕಕಾರಿ ತೀರ್ಪಿದು. ತಮಿಳುನಾಡು, ಕೇರಳ, ಅಸ್ಸಾಂನ ಚುನಾವಣೆಗಳ ಮೇಲೂ ತೀರ್ಪು ಪರಿಣಾಮ ಬೀರಲಿದೆ. ಚುನಾವಣೆ ಸಂದರ್ಭದಲ್ಲೇ ತೀರ್ಪು ಪ್ರಕಟವಾಗಿರುವುದು ಕೆಲವರಿಗೆ ಅಚ್ಚರಿ ತಂದಿದೆ.

ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 50ರ ಮಿತಿಗಿಂತ ಹೆಚ್ಚಿಸಿರುವ 2022ರ ಕಾಯ್ದೆಯನ್ನು ಪ್ರಶ್ನಿಸಿರುವ ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿಯಿವೆ. ಸುಪ್ರೀಂ ಕೋರ್ಟ್‌ನ ತೀರ್ಪು ಆ ಪ್ರಕರಣಗಳ ಮೇಲೆ ನೇರ ಪರಿಣಾಮ ಬೀರದಿದ್ದರೂ, ಜಾತಿ ಪ್ರಮಾಣಪತ್ರಗಳ ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರಿ ಇಲಾಖೆಗಳಿಗೆ ದಾರಿ ಮಾಡಿಕೊಡಲಿದೆ. ಯಾರಾದರೂ ಮತಾಂತರಗೊಂಡಿದ್ದರೆ, ಜಾತಿ ಪ್ರಮಾಣಪತ್ರ ಪಡೆಯುವ ಸಮಯದಲ್ಲಿ ಅವರ ಧರ್ಮ ಯಾವುದಿತ್ತು ಎಂಬುದನ್ನು ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ.

ನ್ಯಾಯಮೂರ್ತಿ ನಾಗಮೋಹನದಾಸ್ ವರದಿ, ನ್ಯಾಯಮೂರ್ತಿ ಭಕ್ತವತ್ಸಲ ವರದಿ, ನ್ಯಾಯಮೂರ್ತಿ ಸುಭಾಶ್ ಅಡಿ ವರದಿ, ಮಾಧುಸ್ವಾಮಿ ಸಮಿತಿಯ ವರದಿ, ನ್ಯಾಯಮೂರ್ತಿ ಸದಾಶಿವ ವರದಿಗಳ ಮೇಲೂ ಈ ತೀರ್ಪು ಪರೋಕ್ಷವಾಗಿಯಾದರೂ ಪರಿಣಾಮ ಬೀರದಿರದು.

ಜಾತಿ ಶೋಷಣೆ ಮತ್ತು ಅಸ್ಪೃಶ್ಯತೆಯ ಕಾರಣಕ್ಕೆ ದಲಿತರು ಇತರೆ ಧರ್ಮಗಳತ್ತ ಹೋಗುತ್ತಾರೆ. ಕೆಲವರು ಆಪಾದಿಸುವಂತೆ, ಚರ್ಚ್‌ಗಳು ಒಡ್ಡುವ ಆಮಿಷವೂ ಮತಾಂತರಕ್ಕೆ ಕಾರಣವಿರಬಹುದು. ಆದರೆ, ಮತಾಂತರಕ್ಕೆ ಪ್ರಮುಖ ಕಾರಣ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಎನ್ನುವುದು ನಿರ್ವಿವಾದ. ನಿರಂತರವಾಗಿ ನಡೆಯುವ ಜಾತಿ ತಾರತಮ್ಯ, ಅಸ್ಪೃಶ್ಯತೆ, ಅವಮಾನ, ನೋವು ಮತ್ತು ಯಾತನೆಗಳಿಂದ ಬಹುತೇಕ ಕೆಳಜಾತಿಗಳವರು ತಾವು ಇದ್ದ ಧರ್ಮ ಬಿಟ್ಟು ಅನ್ಯಧರ್ಮದ ಕಡೆ ಹೊರಳುತ್ತಾರೆ. ದುರಂತವೆಂದರೆ, ಅವರು ಜಾತಿಯಿಂದ ತಪ್ಪಿಸಿಕೊಳ್ಳಲು ಜಾತಿ ಆಧಾರಿತ ಧರ್ಮ ಬಿಟ್ಟು ಜಾತಿಯೇ ಇಲ್ಲದ ಧರ್ಮಕ್ಕೆ ಹೋದರೂ, ಜಾತಿ ಎಂಬುದು ಅವರನ್ನು ಬಿಡುವುದಿಲ್ಲ. ಈಗಲೂ ಕ್ರೈಸ್ತ ಸಮುದಾಯಕ್ಕೆ ಮತಾಂತರವಾದ ಹೊಲೆಯರು, ಮಾದಿಗರು, ಬೋವಿಗಳು, ಕೊರಮರು, ಗೊಲ್ಲರು, ಗಾಣಿಗರು, ಉಪ್ಪಾರರು, ತಿಗಳರು, ಬಲಜಿಗರು, ಕುರುಬರೇ ಮುಂತಾದವರು ಕ್ರೈಸ್ತಧರ್ಮದ ಅನುಯಾಯಿಗಳಾಗಿದ್ದರೂ, ವಿವಾಹ ಸಂಬಂಧಗಳನ್ನು ತಂತಮ್ಮ ಜಾತಿಗಳಲ್ಲೇ ಮಾಡಿಕೊಳ್ಳುತ್ತಾರೆ. ಕ್ರೈಸ್ತಧರ್ಮಕ್ಕೆ ಮತಾಂತರವಾದ ದಲಿತರಿಗೆ ಚರ್ಚ್‌ಗಳ ಪ್ರವೇಶ ಮುಕ್ತವಾಗಿರುವುದು ಬಿಟ್ಟರೆ, ಮಿಕ್ಕಂತೆ ಅವರು ಅವರ ಜಾತಿಯ ಕಳಂಕಗಳಿಂದ ಮುಕ್ತವಾಗುವ ಪರಿಸ್ಥಿತಿಯೇ ಇಲ್ಲ. ಈ ವಾಸ್ತವವನ್ನು ತೀರ್ಪು ಬರೆದ ನ್ಯಾಯಮೂರ್ತಿಗಳಾದ ಪ್ರಶಾಂತ ಕುಮಾರ ಮಿಶ್ರಾ, ಎನ್.ವಿ. ಅಂಜಾರಿಯಾ ಹಾಗೂ ಮನಮೋಹನ್ ಅವರಿಗೆ ಮನವರಿಕೆ ಮಾಡುವಲ್ಲಿ ಬಿಜೆಪಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ಸಾಧ್ಯವಾದಂತಿಲ್ಲ.

2007ರಲ್ಲಿ ಪ್ರಕಟವಾದ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗವು ‘ಧರ್ಮಕ್ಕೂ ಎಸ್‌ಸಿ ಸ್ಥಾನಮಾನಕ್ಕೂ ಸಂಬಂಧ ಕಲ್ಪಿಸುವುದು ಬೇಡ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ದಲಿತರಿಗೂ ಎಸ್‌ಸಿ ಸ್ಥಾನಮಾನ ಕೊಡಿ’ ಎಂದು ಶಿಫಾರಸು ಮಾಡಿತ್ತು. ಆದರೆ, ದೋಷಪೂರಿತ ವರದಿ ಎಂಬ ನೆಪ ಒಡ್ಡಿ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಅದರ ಬದಲಾಗಿ 2022ರಲ್ಲಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗವನ್ನು ರಚಿಸಿ, ಇದರ ಬಗ್ಗೆ ಮರುಪರಿಶೀಲನೆ ನಡೆಸಲು ಹೊರಟಿತು. ಸಂವಿಧಾನದ ಚೌಕಟ್ಟಿನಲ್ಲಿ ಮತಾಂತರಗೊಂಡವರಿಗೆ ಎಸ್‌ಸಿ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಇರುವುದನ್ನು ಇಲ್ಲಿ ಗಮನಿಸಬೇಕು. ಈ ವಿಚಾರದಲ್ಲಿ 1950ರ ಸಂವಿಧಾನದ ಪರಿಶಿಷ್ಟ ಜಾತಿಯ ಆದೇಶವನ್ನು ಕೋರ್ಟ್ ಉಲ್ಲೇಖಿಸಿದೆ. ಆ ಆದೇಶದ ಪ್ಯಾರಾಗ್ರಾಫ್ 3ರ ಪ್ರಕಾರ, ಹಿಂದೂ, ಸಿಖ್ ಮತ್ತು ಬೌದ್ಧ ಹೊರತುಪಡಿಸಿ ಬೇರೆ ಧರ್ಮವನ್ನು ಪಾಲಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ, ಹುಟ್ಟಿನಿಂದ ಎಸ್‌ಸಿ ಆಗಿದ್ದರೂ, ಮತಾಂತರಗೊಂಡ ಮರುಕ್ಷಣವೇ ಮೀಸಲಾತಿಯೊಂದಿಗೆ ಜಾತಿ ದೌರ್ಜನ್ಯದಿಂದ ಪಾರಾಗಲು ಪಡೆಯಬಹುದಾದ ರಕ್ಷಣೆಗಳು ರದ್ದಾಗುತ್ತವೆ.

ಒಬ್ಬ ವ್ಯಕ್ತಿ ಏಕಕಾಲದಲ್ಲಿ ಬೇರೆ ಧರ್ಮವನ್ನು ಪಾಲಿಸುತ್ತಾ, ಎಸ್‌ಸಿ ಸ್ಥಾನಮಾನ ಅನುಭವಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಜಾತಿಪದ್ಧತಿಯನ್ನು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಂತೆಯೇ ಮಾನ್ಯ ಮಾಡದ ಬೌದ್ಧ ಮತ್ತು ಸಿಖ್ ಧರ್ಮಕ್ಕೆ ರಿಯಾಯಿತಿ ಕೊಟ್ಟ ಕಾರಣಗಳನ್ನು ತೀರ್ಪು ವಿಶ್ಲೇಷಿಸಿದಂತಿಲ್ಲ. ಈ ದೇಶದಲ್ಲಿ ಯಾವುದೇ ಧರ್ಮಕ್ಕೆ ಹೋದರೂ ಜಾತಿ ಬೆನ್ನುಬಿಡುವುದಿಲ್ಲ. ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಭಾರತದಲ್ಲಿರುವ ಎಲ್ಲಾ ಧರ್ಮಗಳಲ್ಲೂ ಜಾತಿಗಳು ಇದ್ದೇ ಇವೆ ಮತ್ತವು ಸದಾ ಜಾಗೃತವಾಗಿರುತ್ತವೆ. ಸುಪ್ರೀಂ ಕೋರ್ಟ್‌ನ ತೀರ್ಪು, ಜಾತಿ ಮತ್ತು ಅಸ್ಪೃಶ್ಯತೆಗಳೇ ತಾಂಡವವಾಡುವ ದೇಶದಲ್ಲಿನ ಕಟು ವಾಸ್ತವಗಳಿಗೆ ಬೆನ್ನುಮಾಡಿದೆ.



ವಾಚಕರ ವಾಣಿ

ನಾಗರಿಕರ ದಿಕ್ಕುತಪ್ಪಿಸುವ ದ್ವಂದ್ವ ಹೇಳಿಕೆ

ಈ ಬಾರಿ ಬಜೆಟ್ ಮಂಡಿಸುವಾಗ ರಾಹುಕಾಲವನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದೆ; ಹಿಂದೆ ಹೀಗೆ ಮಾಡುತ್ತಿರಲಿಲ್ಲ, ಇದಕ್ಕೆ ಮನೆಯವರ ಮತ್ತು ಅಧಿಕಾರಿಗಳ ಒತ್ತಡವೂ ಕಾರಣವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಈವರೆಗೆ ಪ್ರಗತಿಪರ ವಿಚಾರವುಳ್ಳವರು ಎಂಬ ವಿಶ್ವಾಸವನ್ನು ಮೂಡಿಸಿದ್ದರು. ಅಂಥವರೇ ರಾಹುಕಾಲ ನೋಡಿ ಬಜೆಟ್ ಮಂಡಿಸಿದೆ ಎಂಬ ಹೇಳಿಕೆ ನೀಡುವುದು ದ್ವಂದ್ವದಿಂದ ಕೂಡಿದೆ. ಮನೆಯವರ ಮಾತು ಕೇಳಿ ನಡೆಯಲು ಇದು ಅವರ ವೈಯಕ್ತಿಕ ಕೆಲಸವಲ್ಲ. ಸರ್ಕಾರವು ಧರ್ಮನಿರಪೇಕ್ಷಿತ ಮತ್ತು ವೈಜ್ಞಾನಿಕ ಮನೋಭಾವ ಪ್ರದರ್ಶಿಸುವುದು ಅಪೇಕ್ಷಣೀಯ. ‘ರಾಹುವೇ ಇಲ್ಲದ ಮೇಲೆ ರಾಹುಕಾಲ ಎಲ್ಲಿ ಬಂತು’ ಎಂದು ವಿಚಾರವಾದಿ ಎಚ್. ನರಸಿಂಹಯ್ಯ ಹೇಳುತ್ತಿದ್ದರು. ಸರ್ಕಾರ ಪ್ರಜೆಗಳ ತೆರಿಗೆಯ ಹಣದಿಂದ ನಡೆಯುತ್ತಿದೆ. ಹಾಗಾಗಿ, ಮುಖ್ಯಮಂತ್ರಿಯವರ ನಿಲುವು ವೈಜ್ಞಾನಿಕವಾಗಿರಬೇಕು; ಜನರನ್ನು ದಿಕ್ಕುತಪ್ಪಿಸಬಾರದು.

ಈ. ಬಸವರಾಜು, ಬೆಂಗಳೂರು

ಆಹಾರದಲ್ಲಿ ತಾರತಮ್ಯ ಅಮಾನವೀಯ

‘ಆಹಾರ ತಾರತಮ್ಯ; ಮೆಚ್ಚನಾ ಪರಮಾತ್ಮನು’ ಲೇಖನವು (ಲೇ: ರಾಘವೇಂದ್ರ ಕೆ. ತೊಗರ್ಸಿ, ಪ್ರ.ವಾ., ಮಾರ್ಚ್ 27) ನಮ್ಮ ಸಂಪ್ರದಾಯದ ಅಮಾನವೀಯ ಮುಖವನ್ನು ತೆರೆದಿಟ್ಟಿದೆ. ಮಾಂಸಾಹಾರಿಗಳನ್ನು ಮೇಲ್ಜಾತಿಯವರು ಜರಿಯುವುದು ಇಂದಿನ ವಿದ್ಯಾವಂತರಲ್ಲೂ ಮುಂದುವರಿದಿರುವುದು ದುರದೃಷ್ಟಕರ. ಹಿಂದೂ ಹಬ್ಬಗಳಲ್ಲಿ ಮಾಂಸ ಮಾರಾಟ ಪ್ರತಿಬಂಧಿಸುವುದು ಸಮಾನತೆಯ ನೀತಿಯನ್ನೇ ಅಣಕಿಸುವುದಾಗಿದೆ. ತೇಜಸ್ವಿಗೆ ಅವರ ಮೇಷ್ಟ್ರೊಬ್ಬರು, ‘ನಿಮ್ಮ ತಂದೆ ಕಾವ್ಯ ಬರೆಯುವಾಗ ಮಾಂಸಾಹಾರ ಸೇವಿಸುವುದಿಲ್ಲವಂತೆ ಹೌದಾ’ ಎಂದು ಕೇಳಿದರಂತೆ. ಅದನ್ನು ಕುವೆಂಪು ಗಮನಕ್ಕೆ ತಂದಾಗ, ‘ಆ ಮುಠ್ಠಾಳ ಮೇಷ್ಟ್ರಿಗೆ ಹೇಳು ನಾವು ಸಂದರ್ಭ ಬಂದರೆ ದನದ ಮಾಂಸವನ್ನೂ ತಿನ್ನುತ್ತೇವೆ’ ಎಂದು ಹೇಳಿದರಂತೆ; ಇದು ನಮ್ಮ ಸಮಾಜದ ನಡೆಯಾಗಬೇಕು.

ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ಕಲಾಪ: ಚರ್ಚೆ ಗೌಣ, ವ್ಯರ್ಥ ಪ್ರಲಾಪ

ಅಧಿವೇಶನದಲ್ಲಿ ಜನಪ್ರತಿನಿಧಿಗಳು ಬಳಸುವ ಕೀಳುಮಟ್ಟದ ಭಾಷಾ ಪ್ರಯೋಗವು ಪ್ರಜ್ಞಾವಂತ ನಾಗರಿಕ ಸಮಾಜವನ್ನು ಅಣಕಿಸುವಂತಿದೆ. ಈ ಮಾತಿನ ಶೈಲಿಗೆ ಕಡಿವಾಣ ಇಲ್ಲದಂತಾಗಿದೆ. ಕಲಾಪದಲ್ಲಿ ಜನಸಾಮಾನ್ಯರ ಬದುಕಿನ ಬಗ್ಗೆ ಕಿಂಚಿತ್ತೂ ಚರ್ಚೆ ನಡೆಯುತ್ತಿಲ್ಲ. ಕೆಪಿಎಸ್ ಶಾಲೆಗಳ ಹೆಸರಿನ ಅಡಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆಯೂ ಶಾಸಕರು ತುಟಿಬಿಚ್ಚುತ್ತಿಲ್ಲ. ಆದರೆ, ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಪ್ರತಿ ಯೊಬ್ಬ ಶಾಸಕಗೆ ತಲಾ ನಾಲ್ಕು ಟಿಕೆಟ್ ನೀಡುವಂತೆ ಬೇಡಿಕೆ ಮಂಡಿಸಲಾಗಿದೆ. ಐಪಿಎಲ್ ಎನ್ನುವುದು ಬೆಟ್ಟಿಂಗ್ ಅಡ್ಡೆಯಾಗಿದೆ. ಇದರಿಂದ ಹಣ ಕಳೆದುಕೊಂಡು ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಬೆಟ್ಟಿಂಗ್‌ಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಯದಿರುವುದು ದುರದೃಷ್ಟಕರ.

ಎರ್ರಿಸ್ವಾಮಿ ಎಚ್. ಮುಂಡ್ರಿಗಿ, ಹೊಸಪೇಟೆ

ಪ್ರವೇಶಾತಿ ನಿಯಮ ಸಡಿಲಿಕೆ ಸ್ವಾಗತಾರ್ಹ

ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಬೇಕೆಂಬ ಕಡ್ಡಾಯ ನಿಯಮವು ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. 2026-27ನೇ ಶೈಕ್ಷಣಿಕ ಸಾಲಿಗೆ ಈ ನಿಯಮ ಸಡಿಲಿಸಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಪೋಷಕರು ಮಕ್ಕಳನ್ನು ಎಲ್‌ಕೆಜಿಗೆ ಸೇರಿಸುವಾಗ ವಯೋಮಿತಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಒಂದನೇ ತರಗತಿಗೆ ಬಂದಾಗ ಪರಿತಪಿಸುತ್ತಾರೆ. ಎಲ್‌ಕೆಜಿ ಮತ್ತು ಯುಕೆಜಿ ಹಂತದಲ್ಲೇ ಪ್ರವೇಶಾತಿಯ ವಯೋಮಿತಿ ನಿಗದಿಗೆ ನಿರ್ದಿಷ್ಟ ಕಾನೂನಿಲ್ಲ. ಇದೇ ಸಮಸ್ಯೆಗೆ ಕಾರಣ. ಇದರ ಪರಿಹಾರಕ್ಕಾಗಿ ಶಿಕ್ಷಣ ಕಾಯ್ದೆಯ ತಿದ್ದುಪಡಿಗಾಗಿ ಮಸೂದೆ ಮಂಡಿಸುವ ಸರ್ಕಾರದ ನಿರ್ಧಾರ ಸರಿಯಾಗಿದೆ.

ವಿಜಯ್ ಹೆಮ್ಮಿಗೆ, ಮೈಸೂರು

ಪಂಪನ ಮಾನವತೆಯು ಆದರ್ಶವಾಗಲಿ

ಸರ್ಕಾರವು ಆದಿಕವಿ ಪಂಪ ಪ್ರತಿಷ್ಠಾನ ರಚಿಸಿರುವುದು ಸ್ವಾಗತಾರ್ಹ. ‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ’ ಎಂದು ಕವಿ ನಾಗರಾಜು ಸ್ತುತಿಸಿದ್ದಾನೆ. ‘ಮಾನವ ಜಾತಿ ತಾನೊಂದೆ ವಲಂ’ ಎಂದು ಪಂಪ ಹೇಳಿದ್ದಾನೆ. ಬಸವಣ್ಣ, ಸರ್ವಜ್ಞ, ಕನಕದಾಸರು, ಕುವೆಂಪು ಇವರೆಲ್ಲರೂ ಪಂಪನ ದಾರಿಯಲ್ಲಿ ನಡೆದು ಜಾತೀಯತೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರತಿಷ್ಠಾನದ ಮೂಲಕ ಪಂಪನ ಮಾನವತಾವಾದ ಮತ್ತು ದ್ವೇಷಾತೀತವಾದವನ್ನು ಬಿತ್ತುವ ಕೆಲಸವಾಗಲಿ.

ಕೂ.ಗಿ. ಗಿರಿಯಪ್ಪ, ರಾಮನಗರ

ನ್ಯಾಯಮೂರ್ತಿಗೆ ನಿಂದನೆ ಕಳವಳಕಾರಿ

ಹಲವು ಸಂಘಟನೆಗಳ ವೇದಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಕಳವಳಕಾರಿ. ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೀಡಿರುವ ತೀರ್ಪುಗಳು ನ್ಯಾಯಾಂಗ ಚರಿತ್ರೆಯಲ್ಲಿ ಮೈಲಿಗಲ್ಲುಗಳಾಗಿವೆ. ಅವರು ಜವಾಬ್ದಾರಿ ವಹಿಸಿಕೊಂಡು ನಿರ್ವಹಿಸಿದ ಆಯೋಗಗಳ ಮೂಲಕ ನೀಡಿರುವ ವರದಿಗಳು ಪ್ರಗತಿಪರ ಮತ್ತು ನಿಷ್ಪಕ್ಷಪಾತವಾಗಿವೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಆಯೋಗದ ಮೂಲಕ ಅವರು ನೀಡಿರುವ ವರದಿ ಕೂಡ ನ್ಯಾಯಮೂರ್ತಿಗಳ, ಸಾಮಾಜಿಕ ಚಿಂತಕರ, ಸಮಾಜಶಾಸ್ತ್ರಜ್ಞರ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರವು ಈ ವರದಿಯನ್ನು ರಾಜಕೀಯ ಕಾರಣಗಳಿಂದ ಪರಾಮರ್ಶಿಸಿ ಜಾರಿಗೊಳಿಸಲು ಒಪ್ಪಿದೆ. ಆದರೆ, ನ್ಯಾಯಮೂರ್ತಿಯನ್ನು ನಿಂದನೆ ಮಾಡುತ್ತಿರುವುದು ಕಳವಳಕಾರಿ ಮತ್ತು ಪ್ರಜಾಪ್ರಭುತ್ವದ ವಿರೋಧಿ ಧೋರಣೆ. ನಮ್ಮ ಭಿನ್ನಾಭಿಪ್ರಾಯಗಳ ನಡುವೆಯೂ ಸಾರ್ವಜನಿಕ ಸೈರಣೆ ಮತ್ತು ನೈತಿಕತೆಯನ್ನು ಕಾಪಾಡಬೇಕಿದೆ.

ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಎಲ್. ಹನುಮಂತಯ್ಯ, ಬೆಂಗಳೂರು

ಚುರುಮುರಿ



ಚೊಂಬು ಬಿಂದಿಗೆ ಡುಂಡುಂ!

● ತುರುವೇಕೆರೆ ಪ್ರಸಾದ್

‘ಏನ್ರಪ್ಪೋ. ನಮ್ ಸಂಸದರ ಸಂಖ್ಯೆ ಜಾಸ್ತಿ ಮಾಡ್ತಾವ್ರಂತೆ’ ಮಾತಿಗೆಳೆದ ಗುದ್ಲಿಂಗ ಹರಟೆಕಟ್ಟೇಲಿ.

‘ವ್ಹಾ ಕಣ್ಲಾ, ಬರೋಬ್ಬರಿ 273 ಸೀಟು ಜಾಸ್ತಿ ಆಯ್ತಾ ಅವೆ. ಎಂಪಿಗಳು ಜಾಸ್ತಿ ಆಯ್ತಾವ್ರೆ ಅಂದ್ರೆ ಖರ್ಚೂ ಜಾಸ್ತಿ ಬತ್ತದೆ ಅನ್ನು’ ಎಂದ ಮಾಲಿಂಗ.

‘ವ್ಹಾ ಮತ್ತೆ, ಓದ ವರ್ಷ ಸಂಬ್ಳ ಜಾಸ್ತಿ ಮಾಡ್ಕಂಡವ್ರೆ ಕಣ್ರಲಾ, ಈಗ್ಲೇ ಸಂಬಳ, ಭತ್ಯೆ, ಫೋನು, ಫ್ಯಾನು ಎಲ್ಲಾ ಸೇರಿ ಹತ್ತತ್ರ ತಿಂಗಳಿಗೆ 3 ಲಕ್ಷ ತಕತಾವ್ರೆ. ಇನ್ಮುಂದೆ ವರ್ಷಕ್ಕೆ 100 ಕೋಟಿ ಎಚ್ಚಾಯ್ತದೆ’

‘ಈ ಖರ್ಚು ಅಂಗಿರ್ಲಿ, ಎಲೆಕ್ಷನ್ ಖರ್ಚೇನು ಒಸಿ ಬತ್ತದಾ? ಒಬ್ಬೊಬ್ರೂ 10-20 ಕೋಟಿ ಚಚ್ಚಬೇಕಲ್ಲ’ ಎಂದ ಕಲ್ಲೇಶಿ.

‘ಅದ್ಕೇ ಕಣ್ಲಾ, ದೊಡ್ ಕ್ಷೇತ್ರ ಆದ್ರೆ ಒಬ್ರಿಗೇ ಭಾರ ಆಯ್ತದೆ, ಎಣ್ಣೆ ಪಣ್ಣೆ ಹಂಚಾದು ಕಷ್ಟ ಅಂತ ಕ್ಷೇತ್ರ ತುಂಡಾಕ್ತಾವ್ರೆ! ಇದೂ ಒಂಥರಾ ಒಡೆದು ಆಳದೇ ಕಣ್ಲಾ!’

‘ವ್ಹಾ ಮತ್ತೆ, ನಿಯತ್ತಿಗೊಂದು ಕ್ಷೇತ್ರ. ಬಂಡಾಯಕ್ಕೊಂದು ಕ್ಷೇತ್ರ’

‘ನಮ್ಗೂ 14 ಸೀಟು ಹೆಚ್ಗೆ ಸಿಕ್ತಾ ಅವೆ, ಸಂಸದರ ನಿಧಿನೂ ಹೆಚ್ಗೆ ಬತ್ತದೆ’

‘ನಿಧಿ ಬತ್ತದೆ ಸರಿ, ಆದರೆ ಧನಿ ಬತ್ ಓಗದಲ್ಲ! ನಮ್ಮೋರು ಇಲ್ ರೈಲ್ ಬುಡೋದೇ ಆಯ್ತು, ಅಲ್ ಮಾತಾಡಕಿಲ್ಲ ಅಂತ ಸಿದ್ದಣ್ಣ ಅವಾಗವಾಗ ಮೂತಿ ತಿವಿಯಲ್ವಾ?’

‘ವ್ಹಾ ಕಣ್ಲಾ, ನೀವು ಚೊಂಬು, ನಾವು ಬಿಂದಿಗೆ ಅಂತ ಬೈದಾಡ್ಕಂಡವ್ರೆ’

‘ಸುಮ್ನೆ ಸದನದಲ್ಲಿ ಕಾಳಗ! ಸಮಯ ಸಿಕ್ರೆ ಎಲ್ರೂ ಹೊತ್ಕಂಡ್ ಓಗೋರೇ ಕೊಳಗ’

‘ಮುಂದೆ ಮಹಿಳಾ ಮೀಸಲಾತಿ ಬತ್ತದೆ. 33 ಪರ್ಸೆಂಟು ಸೀಟು ಹೆಣ್ ಮಕ್ಕಳಿಗೆ ಓಯ್ತದೆ. ಗಂಡುಗಲಿಗಳೆಲ್ಲಾ ಹಳೇಟೈರು, ರಿಟೈರು ಆಯ್ತವೆ. ಬಿಂದಿಗೆ ಕೊಟ್ಟು ಚೊಂಬು ತಗಂಡ್ರು ಡುಂಡುಂ! ಅನ್ನಂಗಾಯ್ತದೆ’ ಎಂದ ಪರ್ಮೇಶಿ.

ಎಲ್ಲಾ ಗೊಳ್ಳನೆ ನಕ್ಕರು.

ಸಂಗತ

ತಾಪ ದ್ವೀಪ: ಮಹಾನಗರದ ಕುದಿಸಮಯ

‘ಉದ್ಯಾನ ನಗರಿ’ ವರ್ಚಸ್ಸು ಮಸುಕಾಗಿ, ಬೆಂಗಳೂರೀಗ ‘ಅರ್ಬನ್ ಹೀಟ್ ಐಲ್ಯಾಂಡ್’ ಸ್ವರೂಪ ಪಡೆದಿದೆ. ನಗರ ನಿರ್ಮಾತೃಗಳಿಗೆ ಇದರ ಅರಿವು ಇದ್ದಂತಿಲ್ಲ.

● ಶ್ರೀಗುರು

ಬೆಂಗಳೂರು ಮಹಾನಗರದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರುತ್ತಿದೆ. ಏಕಿಷ್ಟು ತಳಮಳ? ಯಾಕಿಂಥ ಬಿಸಿ? ಬೆಂಗಳೂರು ಕಳೆದ ಕೆಲವು ವರ್ಷಗಳಿಂದ ‘ನಗರ ತಾಪ ದ್ವೀಪ’ (ಅರ್ಬನ್ ಹೀಟ್ ಐಲ್ಯಾಂಡ್ – ಯುಎಚ್‌ಐ) ಆಗಿ ಬದಲಾಗಿರುವುದೇ ಇದಕ್ಕೆ ಕಾರಣ.

ಅನಿಯಂತ್ರಿತ ಮತ್ತು ಯೋಜನಾರಹಿತ ನಗರೀಕರಣದಿಂದಾಗಿ ‘ನಗರ ತಾಪ ದ್ವೀಪ’ ಪರಿಣಾಮ ರೂಪುಗೊಂಡು, ಬೆಂಗಳೂರಿನ ತಾಪಮಾನ ನಿರಂತರವಾಗಿ ಏರುತ್ತಿದೆ.

ನಗರ ಪ್ರದೇಶವು ತನ್ನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ತಾಪಮಾನ ಹೊಂದಿರುವ ವಿದ್ಯಮಾನವನ್ನು ಅರ್ಬನ್ ಹೀಟ್ ಐಲ್ಯಾಂಡ್ ಎಫೆಕ್ಟ್ ಎನ್ನುತ್ತಾರೆ. ಮಾಹಿತಿಯ ಪ್ರಕಾರ, ಬೆಂಗಳೂರಿನ ಕೆಂಪೇಗೌಡ ರಸ್ತೆ, ಮೆಜೆಸ್ಟಿಕ್, ಪೀಣ್ಯ, ಎಲೆಕ್ಟ್ರಾನಿಕ್ ಸಿಟಿಯಂತಹ ದಟ್ಟ ನಗರೀಕೃತ ಪ್ರದೇಶಗಳು, ನಗರ ಹೊರ ವಲಯದ ಕನಕಪುರ ರಸ್ತೆ ಅಥವಾ ದೇವನಹಳ್ಳಿಗಿಂತ 3ರಿಂದ 5 ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚು ಉಷ್ಣಾಂಶ ಹೊಂದಿರುತ್ತವೆ. ರಾತ್ರಿಯ ವೇಳೆ ಈ ವ್ಯತ್ಯಾಸವು ಏಳೆಂಟು ಡಿಗ್ರಿ ಸೆಲ್ಷಿಯಸ್‌ವರೆಗೂ ಇರುತ್ತದೆ. ಕಳೆದ ಎರಡು ದಶಕಗಳಲ್ಲಿ ಶೇ 40ರಷ್ಟು ಹಸಿರಿನ ಹೊದಿಕೆಯನ್ನು ಕಳೆದುಕೊಂಡಿರುವ ಬೆಂಗಳೂರು, ಈಗ ಯುಎಚ್‌ಐಗೆ ಸಿದ್ಧ ಉದಾಹರಣೆಯಂತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಗಿಡಮರಗಳು ಮತ್ತು ತೆರೆದ ಮಣ್ಣಿನ ಪ್ರದೇಶ ಹೆಚ್ಚು ಇರುತ್ತದೆ. ಅವು ಸೂರ್ಯನ ಶಾಖವನ್ನು ಹೀರಿಕೊಳ್ಳುವ ಬದಲಿಗೆ ಆವಿ ಕ್ರಿಯೆಯ ಮೂಲಕ ತಂಪನ್ನು ನೀಡುತ್ತವೆ. ಆದರೆ, ನಗರಗಳಲ್ಲಿನ ರಸ್ತೆ ಹಾಗೂ ಕಟ್ಟಡಗಳು, ಡಾಂಬರು, ಕಾಂಕ್ರೀಟ್, ಸಿಮೆಂಟ್‌ನಿಂದ ರೂಪುಗೊಂಡಿರುತ್ತವೆ. ಇವು ಹಗಲಿನಲ್ಲಿ ಸೂರ್ಯನ ಶಾಖವನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ ಮತ್ತು ರಾತ್ರಿಯ ವೇಳೆ ಆ ಶಾಖವನ್ನು ಹೊರಸೂಸುತ್ತವೆ. ಇದರಿಂದಾಗಿ, ಮಹಾನಗರಗಳಲ್ಲಿನ ಜನರು ದಿನದ 24 ಗಂಟೆಯೂ ಹೆಚ್ಚಿನ ಬಿಸಿಯ ಅನುಭವದಿಂದ ಬಳಲುತ್ತಾರೆ.



ನಗರಗಳಲ್ಲಿ ಹಸಿರು ವಲಯ ಕಡಿಮೆ ಇರುವುದರಿಂದ, ನೈಸರ್ಗಿಕವಾಗಿ ತಂಪು ನೀಡುವ ಪ್ರಕ್ರಿಯೆ ನಿಂತುಹೋಗುತ್ತದೆ. ವಾಹನಗಳ ಎಂಜಿನ್, ಕೈಗಾರಿಕೆಗಳು ಮತ್ತು ಮುಖ್ಯವಾಗಿ ಹವಾನಿಯಂತ್ರಕ ಯಂತ್ರಗಳು ಹೊರಸೂಸುವ ಬಿಸಿ ಗಾಳಿಯು ಒಟ್ಟಾರೆ ತಾಪಮಾನವನ್ನು ಏರಿಸುತ್ತದೆ. ಎತ್ತರದ ಕಟ್ಟಡಗಳು ಗಾಳಿಯ ಚಲನೆಯನ್ನು ತಡೆಯುತ್ತವೆ. ಕಿಟಕಿ, ಬಾಲ್ಕನಿಯಲ್ಲಿ ಬಳಸುವ ಗಾಜಿನ ಬಾಗಿಲುಗಳು ಸೂರ್ಯನ ಶಾಖವನ್ನು ಹೀರಿಕೊಂಡು, ಮನೆಯ ಒಳಗಿನ ಶಾಖವನ್ನು ಹೆಚ್ಚಿಸುತ್ತವೆ. ಇದರಿಂದ ಶಾಖವು ಒಂದೇ ಕಡೆ ಸಾಂದ್ರೀಕೃತವಾಗುತ್ತದೆ.

ತಾಪಮಾನ ಏರಿದಂತೆ ಜನರು ಎಸಿ ಮತ್ತು ಫ್ಯಾನ್‌ಗಳನ್ನು ಹೆಚ್ಚು ಬಳಸುತ್ತಾರೆ. ಇದು ಇಂಗಾಲದ ಮತ್ತಷ್ಟು ಹೊರಸೂಸುವಿಕೆಗೆ ಕಾರಣವಾಗುತ್ತದೆ. ಹೆಚ್ಚಿನ ಇಂಗಾಲದಿಂದ ವಾತಾವರಣದಲ್ಲಿ ವಾಯುಮಾಲಿನ್ಯದ ಪ್ರಮಾಣ ತೀವ್ರಗೊಳ್ಳುತ್ತದೆ.

ಸ್ಮಾರ್ಟ್ ಸಿಟಿ ಯೋಜನೆಗಳು, ಮೆಟ್ರೊ ರೈಲು ಮತ್ತು ಡಿಜಿಟಲ್ ಮೂಲಸೌಕರ್ಯಗಳು ಜನರನ್ನು ಆಕರ್ಷಿಸುತ್ತಿವೆ. ನಗರಗಳು ಪ್ರಸ್ತುತ ಭಾರತದ ಜಿಡಿಪಿಗೆ ಸುಮಾರು ಶೇ 60ರಷ್ಟು ಕೊಡುಗೆ ನೀಡುತ್ತಿವೆ. ಹಳ್ಳಿಗಿಂತ ನಗರಗಳಲ್ಲಿ ಹೆಚ್ಚಿನ ವೇತನ ಮತ್ತು ವೈವಿಧ್ಯಮಯ ಕೆಲಸಗಳು ಲಭ್ಯವಿವೆ. 2026ರ ಕೊನೆಯ ಹೊತ್ತಿಗೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ 40ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಜನದಟ್ಟಣೆಯಿಂದಾಗಿ ಕೊಳಚೆ ಪ್ರದೇಶಗಳ ವಿಸ್ತರಣೆ, ವಾಹನಗಳ ಸಂಖ್ಯೆ ಹೆಚ್ಚಾಗಿ, ಟ್ರಾಫಿಕ್ ಜಾಮ್ ಮತ್ತು ಮಾಲಿನ್ಯ ಏರುತ್ತಲೇ ಇದೆ.

ಹವಾಮಾನ ಬದಲಾವಣೆಯ ಹೊಡೆತಕ್ಕೆ ಭಾರತ ತೀವ್ರವಾಗಿ ತತ್ತರಿಸುತ್ತಿದೆ. ಮುಂಗಾರಿನ ಏರುಪೇರು ಮತ್ತು ಶಾಖದ ಅಲೆಗಳಿಂದಾಗಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲೇ ತಾಪಮಾನ 40 ಡಿ.ಸೆ. ದಾಟುತ್ತಿದೆ. ಉದ್ಯೋಗ ಅರಸಿ ನಗರಕ್ಕೆ ಬರುವ ಲಕ್ಷಾಂತರ ಜನರ ವಸತಿಗಾಗಿ ಕೃಷಿ ಭೂಮಿ, ನೀರಿನ ತಾಣಗಳೆಲ್ಲ ವಸತಿ ಬಡಾವಣೆಗಳಾಗುತ್ತಿವೆ. ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಂತಹ ಘಟನೆಗಳು ಸಂಭವಿಸಿ ಅನಿರೀಕ್ಷಿತ ಮಳೆ ಸುರಿದರೆ, ಮತ್ತೊಂದೆಡೆ ಮಳೆಯ ಕೊರತೆಯಿಂದ ಬರಗಾಲ ಸೃಷ್ಟಿಯಾಗುತ್ತಿದೆ. ಸಮುದ್ರ ಮಟ್ಟ ಏರಿಕೆಯಿಂದಾಗಿ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತದಂತಹ ಕರಾವಳಿ ನಗರಗಳು ಮುಂದಿನ 30–50 ವರ್ಷಗಳಲ್ಲಿ ಅರ್ಧದಷ್ಟು ಮುಳುಗುವ ಭೀತಿಯಲ್ಲಿವೆ.

ಪವನ ಶಕ್ತಿಯ ಬಳಕೆಯನ್ನು ಹೆಚ್ಚಿಸುವುದು, ಕಿರು ಅರಣ್ಯಗಳನ್ನು ನಿರ್ಮಿಸುವುದು, ಮಳೆ ನೀರು ಸಂಗ್ರಹ ಮತ್ತು ಕೆರೆಗಳ ಪುನಶ್ಚೇತನದಿಂದ ನಗರಗಳ ಉಷ್ಣಾಂಶವನ್ನು ನಿಯಂತ್ರಿಸಬಹುದು. ಹಸಿರು ಮೇಲ್ಚಾವಣಿ ರೂಪದಲ್ಲಿ ಕಟ್ಟಡಗಳ ಮೇಲೆ ಗಿಡಗಳನ್ನು ಬೆಳೆಸುವುದು, ತಂಪು ತಾರಸಿ ರೂಪದಲ್ಲಿ ಶಾಖವನ್ನು ಪ್ರತಿಫಲಿಸುವ ಬಿಳಿ ಬಣ್ಣ ಅಥವಾ ವಿಶೇಷ ಲೇಪನಗಳನ್ನು ಕಟ್ಟಡಗಳಿಗೆ ಬಳಸುವುದು, ರಸ್ತೆ ಬದಿ ಮತ್ತು ಉದ್ಯಾನಗಳಲ್ಲಿ ಹೆಚ್ಚು ಗಿಡ ನೆಡುವುದು, ಮಳೆ ನೀರನ್ನು ಹೀರಿಕೊಳ್ಳುವ ಮತ್ತು ಶಾಖವನ್ನು ಹಿಡಿದಿಟ್ಟುಕೊಳ್ಳದ ವಸ್ತುಗಳನ್ನು ಬಳಸುವುದು, ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡುವುದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಮತ್ತು ಶಾಖವನ್ನು ಕಡಿಮೆಯಾಗುತ್ತದೆ.

ಹವಾಮಾನ ವೈಪರೀತ್ಯ ನಿಯಂತ್ರಣ ಸರ್ಕಾರಗಳಿಗೆ ಸೀಮಿತವಾದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

Printed and published by B A Ravi on behalf of The Printers (Mysore) Private Ltd., at The Printers (Mysore) Private Ltd, Plot Nos. 7-12, Kumbalgodu Industrial Area, Bengaluru-560 074. News Editor (Responsible for selection of news under the PRB Act): Praveen Kulkarni. Editorial Office: 75, Mahatma Gandhi Road, Bengaluru-560 001. E-mail: editorpv@prajavani.co.in. Phone: 080-45557333, Editorial: 080-45557251, Circ: 080-45557204, Advt: 080-45557163/080-45557164. Also printed at Hubballi-Dharwad, Mangaluru, Kalaburagi, Davanagere, Mysuru and Hosapete.

ಮತಾಂತರಗೊಂಡ ದಲಿತರು ಎಸ್‌ಸಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂಬ 'ಸುಪ್ರೀಂ' ತೀರ್ಪಿನ ಬಗ್ಗೆ ಎರಡು ಅಭಿಪ್ರಾಯಗಳು

ಎಲ್ಲಿದ್ದರೂ ಅಸ್ಪೃಶ್ಯರಿಗೆ ಎಸ್‌ಸಿ ಸ್ಥಾನಮಾನ ಸಿಗಲೇಬೇಕು

• ವಿಕಾಸ್ ಆರ್. ಮೌರ್ಯ



ಬಾಬಾಸಾಹೇಬ್ ಅಂಬೇಡ್ಕರ್ ಅವರು ಲೋಥಿಯನ್ ಸಮಿತಿಗೆ 1931, ಮೇ 31ರಂದು ನೀಡಿದ ಟಿಪ್ಪಣಿಯಲ್ಲಿ ಅಸ್ಪೃಶ್ಯತೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರದ ಸನ್ನಿವೇಶದಲ್ಲಿಯೂ ಭಾವನಾತ್ಮಕವಾಗಿ ಅಸ್ತಿತ್ವದಲ್ಲಿರುತ್ತದೆ ಎಂಬುದನ್ನು ಒತ್ತಿ ಹೇಳಿದ್ದರು. 'ಜಾತಿ ಎಂಬುದು ಹಿಂದೂಗಳಿಗೆ ಉಸಿರು ಇದ್ದಂತೆ ಎಂಬುದು ನಿಸ್ಸಂಶಯ. ಹಾಗಾಗಿ ಹಿಂದೂಗಳು ಇಡೀ ಗಾಳಿಯನ್ನು ಕಲುಷಿತಗೊಳಿಸಿದ್ದಾರೆ. ಈ ಸೋಂಕಿನಿಂದ ಸಿಖ್, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಬಾಧಿತರಾಗಿದ್ದಾರೆ' ಎಂದೂ ಜಾತಿವಿನಾಶ ಕೃತಿಯಲ್ಲಿ ಸಾಬೀತುಪಡಿಸಿದ್ದರು. ಸಂವಿಧಾನ ಶಿಲ್ಪಿಯ ಈ ಮೇಲಿನ ಸ್ಪಷ್ಟ ಮಾತುಗಳನ್ನು ಪರಿಗಣಿಸದೆ ಘನತೆವೆತ್ತ ಸುಪ್ರೀಂ ಕೋರ್ಟ್ 2026, ಮಾರ್ಚ್ 24ರಂದು ಚಿಂತಾಡ ಆನಂದ್ ಮತ್ತು ಆಂಧ್ರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಮಾನ್ಯ ಮಾಡಲಾಗುವುದಿಲ್ಲವೆಂದು ತೀರ್ಪಿತ್ತಿರುವುದು ಬೃಹತ್ ಅಸ್ಪೃಶ್ಯ ಸಮುದಾಯವೊಂದನ್ನು ಕಾನೂನಿನ ರಕ್ಷಣೆಯಿಂದ ಹೊರದಬ್ಬಿದಂತೆ ಆಗಿದೆ.

ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ಸಂವಿಧಾನದ 341ನೇ ವಿಧಿಗೆ ಸಂಬಂಧಿಸಿದಂತೆ 1950ರಲ್ಲಿ ರಾಷ್ಟ್ರಪತಿಯವರು ಹೊರಡಿಸಿದ ಆದೇಶವನ್ನು ಉಲ್ಲೇಖಿಸುತ್ತಾ, 'ಹಿಂದೂ, ಸಿಖ್, ಬೌದ್ಧ ಧರ್ಮದವರನ್ನು ಹೊರತುಪಡಿಸಿ ಉಳಿದ ಧರ್ಮದ ಜನರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ದೊರಕುವುದಿಲ್ಲ' ಎಂದಿದೆ. ಆ ಆದೇಶವೇ ಅಂತಿಮವೆಂಬಂತೆ ಭಾವಿಸಿದೆ. ಆದರೆ, 1950ರ ಆದೇಶವು ಕಾಲಕಾಲಕ್ಕೆ ತಿದ್ದುಪಡಿಗೆ ಒಳಗಾಗಿರುವುದು ನಮ್ಮೆಲ್ಲರ ಕಣ್ಣ ಮುಂದಿದೆ.

ಮತಾಂತರವಾದ ನಂತರವೂ ಸಮಾಜ ತಮ್ಮನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತದೆ ಎಂದು ಸಿಖ್ ಧರ್ಮದ ಮಜಬಿ ಮತ್ತು ರಾಮದಾಸಿಯಾಗಳು ಚಳವಳಿ ನಡೆಸಿದ ಪರಿಣಾಮವಾಗಿ 1956ರಲ್ಲಿ ಆದೇಶಕ್ಕೆ ತಿದ್ದುಪಡಿ ಮಾಡಿ ದಲಿತ ಸಿಖ್ಖರನ್ನು ಎಸ್‌ಸಿ ಪಟ್ಟಿಗೆ ಸೇರಿಸಲಾಯಿತು. ಬಾಬಾಸಾಹೇಬರ ನವಬೌದ್ಧ ಚಳವಳಿಯ ಪರಂಪರೆಗೆ ತಲೆಬಾಗಿ 1990ರಲ್ಲಿ ವಿ.ಪಿ.ಸಿಂಗ್ ಸರ್ಕಾರ ಬೌದ್ಧ ಧಮ್ಮಕ್ಕೆ ಮತಾಂತರವಾದ ದಲಿತರನ್ನೂ ಈ ಪಟ್ಟಿಯಲ್ಲಿ ಒಳಗೊಂಡಿತು. ಹೀಗೆ ಹಿಂದೂ ಅಸ್ಪೃಶ್ಯರ ಜೊತೆಗೆ ಸಿಖ್ ಮತ್ತು ಬೌದ್ಧರು ಸಹ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆಗೊಂಡರು. ಹಾಗಾಗಿ ಎಸ್‌ಸಿ ಪಟ್ಟಿಯು ಕೆಲವು ಧರ್ಮದವರ ಗುಂಪಲ್ಲ, ಬದಲಾಗಿ ಅಸ್ಪೃಶ್ಯತೆಯೆಂಬ ಅಮಾನವೀಯ ಆಚರಣೆಗೆ ಬಲಿಯಾದ, ಬಲಿಯಾಗುತ್ತಿರುವ ದಲಿತ ಜಾತಿಗಳ ವರ್ಗ.

ಹೀಗಿದ್ದ ಮೇಲೆ ದಲಿತ ಕ್ರೈಸ್ತರು ಎಸ್‌ಸಿ ಪಟ್ಟಿಯಲ್ಲಿರಬೇಕೇ ಬೇಡವೇ ಎಂದು ತೀರ್ಮಾನಿಸುವ ಮಾನದಂಡವೇನಾಗಿರಬೇಕು? ಅವರನ್ನು ಇತರರು ಅಸ್ಪೃಶ್ಯರಂತೆ ಕಾಣುತ್ತಾರೆಯೇ ಎಂಬುದಾಗಿರಬೇಕು. ಒಬ್ಬ ವ್ಯಕ್ತಿಯನ್ನು ಜಾತಿಯ ಕಾರಣಕ್ಕಾಗಿ ಮುಟ್ಟಿಸಿಕೊಳ್ಳಬಾರದು ಎಂದು ಮತ್ತೊಂದು ಸಮುದಾಯದ ವ್ಯಕ್ತಿ ಬಗೆದರೆ ಸಾಕು; ಅಲ್ಲಿ ಅಸ್ಪೃಶ್ಯತೆ ಆಚರಣೆ ಜಾರಿಯಲ್ಲಿದೆ ಎಂದೇ ಅರ್ಥ. ಆದರೆ, ಸುಪ್ರೀಂ ಕೋರ್ಟ್ ಇಲ್ಲಿ ಬೇರೆ ರೀತಿಯಲ್ಲಿಯೇ ಆಲೋಚಿಸಿದೆ. ಮೇಲಿನ ಪ್ರಕರಣದಲ್ಲಿ ದಲಿತ ಜಾತಿಗೆ ಸೇರಿದ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾದ ಮೇಲೆ ಆತ ಪರಿಶಿಷ್ಟ ಜಾತಿಯವನಾಗಲಾರನೆಂದು ಭಾವಿಸಿದೆ. ಇಲ್ಲಿಯೇ ನಮಗೆ ಬಾಬಾಸಾಹೇಬರ ಮಾತುಗಳು ಮುಖ್ಯವಾಗುವುದು. ಅಸ್ಪೃಶ್ಯತೆ ಭಾವನಾತ್ಮಕವಾದುದು. ಇಲ್ಲಿ ಅಸ್ಪೃಶ್ಯರೊಬ್ಬರು ಮತಾಂತರವಾದ ತಕ್ಷಣ ಇತರೆ ಸಮಾಜ ಅವರನ್ನು ಅಸ್ಪೃಶ್ಯರಲ್ಲವೆಂದು ಮಿದುಳಿನಿಂದ ಅಳಿಸಿಹಾಕುವುದಿಲ್ಲ. ಒಬ್ಬ ಅಸ್ಪೃಶ್ಯ ಹೌದೋ ಅಲ್ಲವೋ ಎಂಬುದನ್ನು ತೀರ್ಮಾನಿಸುವವರು ಅಸ್ಪೃಶ್ಯರಲ್ಲದವರಾಗಿರುತ್ತಾರೆಯೇ ಹೊರತು ಸ್ವತಃ ಆ ವ್ಯಕ್ತಿಯಾಗಿರುವುದಿಲ್ಲ. ಅಸ್ಪೃಶ್ಯತೆ ಹೇರಲ್ಪಟ್ಟಿರುವುದು, ಸ್ವೀಕರಿಸಿರುವುದಲ್ಲ. ಹಾಗಾಗಿ ದಲಿತರು ಮತಾಂತರವಾದ ತಕ್ಷಣ ಅವರನ್ನು ಸಮಾನರಂತೆ ಈ ಸಮಾಜ ನಡೆಸಿಕೊಳ್ಳುವುದಿಲ್ಲ. ಆದ್ದರಿಂದ ಈ ಕ್ರೈಸ್ತ ಪಾದ್ರಿಯನ್ನು ಸಹ ಅಲ್ಲಿನ ಶೋಷಕ ಜಾತಿಯವರು 'ದಲಿತನಲ್ಲ' ಎಂದು ಒಪ್ಪಿಕೊಂಡಿಲ್ಲ. ಇದಕ್ಕೆ ನಮ್ಮಲ್ಲಿ ಬೇಕಾದಷ್ಟು ಉದಾಹರಣೆಗಳಿವೆ. ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಬೋತಮಾಂಗೆಯವರ ಕುಟುಂಬ ಬೌದ್ಧ ಧಮ್ಮಕ್ಕೆ ಮತಾಂತರವಾಗಿದ್ದರೂ ಆ ಗ್ರಾಮದ ಜಾತಿವಾದಿ ರೋಗಗ್ರಸ್ತರು ಅವರನ್ನು ಅಸ್ಪೃಶ್ಯರೆಂದೇ ಬಗೆದು ಬರ್ಬರವಾಗಿ ಕೊಲೆ ಮಾಡಿದರು. ಮತಾಂತರವಾದ ನಂತರವೂ ದಲಿತ ಕ್ರೈಸ್ತರಿಗೆ ಸ್ಮಶಾನ ನಿರಾಕರಣೆ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧ, ಸಾಮಾಜಿಕ ಬಹಿಷ್ಕಾರ ಮುಂದುವರಿದೇ ಇದೆ.

> ಅಸ್ಪೃಶ್ಯರು ಮತಾಂತರವಾದ ತಕ್ಷಣ ಅಸ್ಪೃಶ್ಯತೆ ಅವರ ಬೆನ್ನು ಬಿಟ್ಟುಬಿಡುತ್ತದೆ ಎಂಬುದಕ್ಕೆ ನಮ್ಮ ಬಳಿ ನಿಖರವಾದ ಸಾಕ್ಷ್ಯಗಳಿಲ್ಲ. ಆದರೆ, ಮತಾಂತರವಾದ ಮೇಲೆಯೂ ದಲಿತ ಕ್ರೈಸ್ತರನ್ನು ಅಸ್ಪೃಶ್ಯರನ್ನಾಗಿಯೇ ಕ್ರೈಸ್ತರೊಳಗೂ ಹಾಗೂ ಸಮಾಜದಲ್ಲಿಯೂ ಕಾಣಲಾಗುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಗುರುತಿಸಿವೆ. ಅಷ್ಟೇ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇಮಿಸಿರುವ ಆಯೋಗಗಳು ಹಾಗೂ ಮಾಡಿರುವ ಆದೇಶಗಳು ದಲಿತ ಕ್ರೈಸ್ತರನ್ನು ಅಸ್ಪೃಶ್ಯರೆಂದು ಪರಿಗಣಿಸಿರುವುದು ಕಂಡುಬರುತ್ತದೆ

ಅಸ್ಪೃಶ್ಯರು ಮತಾಂತರವಾದ ತಕ್ಷಣ ಅಸ್ಪೃಶ್ಯತೆ ಅವರ ಬೆನ್ನು ಬಿಟ್ಟುಬಿಡುತ್ತದೆ ಎಂಬುದಕ್ಕೆ ನಮ್ಮ ಬಳಿ ನಿಖರವಾದ ಸಾಕ್ಷ್ಯಗಳಿಲ್ಲ. ಆದರೆ, ಮತಾಂತರವಾದ ಮೇಲೆಯೂ ದಲಿತ ಕ್ರೈಸ್ತರನ್ನು ಅಸ್ಪೃಶ್ಯರನ್ನಾಗಿಯೇ ಕ್ರೈಸ್ತರೊಳಗೂ ಹಾಗೂ ಸಮಾಜದಲ್ಲಿಯೂ ಕಾಣಲಾಗುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಗುರುತಿಸಿವೆ. ಅಷ್ಟೇ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇಮಿಸಿರುವ ಆಯೋಗಗಳು ಹಾಗೂ ಮಾಡಿರುವ ಆದೇಶಗಳು ದಲಿತ ಕ್ರೈಸ್ತರನ್ನು ಅಸ್ಪೃಶ್ಯರೆಂದು ಪರಿಗಣಿಸಿರುವುದು ಕಂಡುಬರುತ್ತದೆ.

1955ರ ಮೊದಲ ಹಿಂದುಳಿದ ವರ್ಗಗಳ ಕಾಕಾ ಕಾಲೇಲ್ಕರ್ ಆಯೋಗವು 'ಭಾರತೀಯ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳಲ್ಲಿಯೂ ಜಾತಿ ವ್ಯವಸ್ಥೆಯ ಕಾಠಿಣ್ಯ ಮತ್ತು ಅಸ್ಪೃಶ್ಯತೆಯ ಕಳಂಕವು ಆಳವಾಗಿ ವ್ಯಾಪಿಸಿದೆ' ಎಂದು ಗಮನಿಸಿತ್ತು. 1980ರ ಎರಡನೇ ಹಿಂದುಳಿದ ವರ್ಗಗಳ (ಮಂಡಲ್) ಆಯೋಗವು 'ಹಿಂದೂ ಜಾತಿಗಳ ಸ್ತರವಿನ್ಯಾಸ ಮತ್ತು ಅದರ ಪರಿಣಾಮವಾಗಿ ಉಂಟಾಗಿರುವ ಅಸಮಾನತೆಗಳು ಈ ಅಲ್ಪಸಂಖ್ಯಾತ ಧರ್ಮಗಳಲ್ಲೂ (ಕ್ರೈಸ್ತ ಮತ್ತು ಇಸ್ಲಾಂ) ಸಂಪೂರ್ಣವಾಗಿ ವ್ಯಾಪಿಸಿವೆ. ಇದರಿಂದ ಎಲ್ಲಾ ಧರ್ಮಗಳಲ್ಲೂ 'ಇತರ ಹಿಂದುಳಿದ ವರ್ಗ'ಗಳ (ಒಬಿಸಿ) ಮೀಸಲಾತಿ ಜಾರಿಯಾಗಿದೆಯಾದರೂ, ಕೇಂದ್ರ ಸರ್ಕಾರವು ಎಸ್‌ಸಿ ಮಾನದಂಡಗಳನ್ನು ಬದಲಾಯಿಸಲಿಲ್ಲ. ಇದರ ಪರಿಣಾಮವಾಗಿ ಅತ್ಯಂತ ತುಳಿತಕ್ಕೊಳಗಾದ ದಲಿತ ಮತಾಂತರಿಗಳು ಎಸ್‌ಸಿ ರಕ್ಷಣೆಯಿಂದ ವಂಚಿತರಾದರು' ಎಂದು ಸರಿಯಾಗಿಯೇ ವಿಶ್ಲೇಷಿಸಿತ್ತು. ಆಂಧ್ರ ಪ್ರದೇಶ ಸರ್ಕಾರವು ಸಹ ದಲಿತ ಕ್ರೈಸ್ತರಿಗೆ ಎಸ್‌ಸಿ ಸ್ಥಾನಮಾನ ನೀಡುವ ಆದೇಶ ಹೊರಡಿಸಿತ್ತು. 2007ರಲ್ಲಿ ರಾಷ್ಟ್ರೀಯ ಧಾರ್ಮಿಕ ಮತ್ತು ಭಾಷಾ ಆಯೋಗವು (ರಂಗನಾಥ ಮಿಶ್ರಾ ಆಯೋಗ) ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರನ್ನು ಎಸ್‌ಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿತ್ತು. ದಲಿತ ಕ್ರೈಸ್ತರನ್ನು ಎಸ್‌ಸಿ ಪಟ್ಟಿಯಿಂದ ಹೊರಗಿಡಲು ಇರುವ ವೈಜ್ಞಾನಿಕ ದತ್ತಾಂಶವನ್ನು ನೀಡಲು ಒಕ್ಕೂಟ ಸರ್ಕಾರದ ಮೇಲೆ ಸ್ವತಃ ಸುಪ್ರೀಂ ಕೋರ್ಟ್ ಒತ್ತಡ ಹಾಕಿದ್ದರಿಂದಾಗಿ 2022ರಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಆಯೋಗವನ್ನು ರಚಿಸಲಾಗಿದೆ. ಆದರೆ, ನಾಲ್ಕು ವರ್ಷಗಳಾದರೂ ಅದು ತನ್ನ ವರದಿಯನ್ನು ನೀಡಿಲ್ಲ. ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ಕೊಡಿಸಲು ಆತುರ ತೋರಿದಂತೆ ದಲಿತ ಕ್ರೈಸ್ತರಿಗೆ ನ್ಯಾಯ ದೊರಕಿಸಿಕೊಡಲು ಕೋಮುವಾದಿ ಮತ್ತು ಮತಬ್ಯಾಂಕ್ ರಾಜಕಾರಣವು ಕಾಳಜಿ ತೋರುತ್ತಿಲ್ಲ. ಇಂತಹ ದಲಿತ ಹಿತಾಸಕ್ತಿಯ ಕೊರತೆಯಿಂದಾಗಿ ಶತಮಾನಗಳಿಂದ ಅಸ್ಪೃಶ್ಯರಂತೆಯೇ ಬದುಕಿ ಅಧ್ಯಾತ್ಮಕ್ಕಾಗಿ ಕ್ರೈಸ್ತ ಧರ್ಮ ಅಪ್ಪಿಕೊಂಡರೂ ಅಸ್ಪೃಶ್ಯತೆಯ ಭೂತ ಅವರನ್ನು ಬಿಡುತ್ತಿಲ್ಲ. ಅಸ್ಪೃಶ್ಯಾಚರಣೆ ಎಂಬ ಮಾನಸಿಕ ರೋಗ ದಲಿತೇತರರನ್ನು ಬಿಡುತ್ತಿಲ್ಲ. ಅಂಬೇಡ್ಕರ್ ಪ್ರಜ್ಞೆಯ ಜಾತಿವಿನಾಶ ಚಳವಳಿಯೊಂದೇ ದಾರಿಯೆಂಬುದು ಪದೇ ಪದೇ ಸಾಬೀತಾಗುತ್ತಿದ್ದರೂ ಜಾತಿಭೂತ ದಲಿತರೊಳಗೂ ಹೊಕ್ಕಿ ವಾಮನ ಹೆಜ್ಜೆಗಳಿಗೆ ನಮಸ್ಕರಿಸುತ್ತಿರುವುದು ವಿಪರ್ಯಾಸ. ಯಾರು ಮಿತ್ರರು ಯಾರು ಶತ್ರುಗಳು ಎಂಬುದನ್ನೂ ಅರಿಯದ ಮಟ್ಟಕ್ಕೆ ದಲಿತ ವಿದ್ಯಾವಂತರು ತಲುಪಿರುವುದು ದುರಂತ. ಇಂತಹ ಪರಿಸ್ಥಿತಿಯಲ್ಲಿ ದಲಿತ ಕ್ರೈಸ್ತರು ಅಕ್ಷರಶಃ ಅನಾಥರಾಗಿದ್ದಾರೆ. ಅವರ ಒಗ್ಗಟ್ಟೇ ಅವರನ್ನು ಉಳಿಸಬೇಕಿದೆ.

ಅಸ್ಪೃಶ್ಯರಿಗೆ ಸಾಂವಿಧಾನಿಕ ಸ್ಥಾನಮಾನ ದೊರಕಿದ್ದು ಸರಳವಾಗಿಯೇನೂ ಅಲ್ಲ. 1911ರ ಗಣತಿಯಲ್ಲಿ ಭಾರತದ ಬಹುತೇಕ ಸಂಸ್ಥಾನಗಳು ತಮ್ಮಲ್ಲಿ ಅಸ್ಪೃಶ್ಯರೇ ಇಲ್ಲವೆಂದು ತಿಳಿಸಿದ್ದವು. ಜನಸಂಖ್ಯೆಯನ್ನು ಬೇಕಂತಲೇ ಕಡಿಮೆ ಮಾಡಿದ್ದವು. ಆದರೆ, ಅಂಬೇಡ್ಕರ್ ಅವರ ಮುಂದಾಲೋಚನೆ ಹಾಗೂ ಜನಗಣತಿ ಅಧಿಕಾರಿಗಳ ದಕ್ಷತೆಯಿಂದಾಗಿ ಅಸ್ಪೃಶ್ಯರಿಗೆ ಎಸ್‌ಸಿ ಪಟ್ಟ ಸಿಕ್ಕಿತು. ಆನಂತರದ್ದು ಇತಿಹಾಸ. ಇಂದು ದಲಿತರಿಗೆ ಕಾಗದದಲ್ಲಿ ಎಲ್ಲಾ ರೀತಿಯ ಹಕ್ಕು-ಕಾನೂನುಗಳಿರುವಂತೆ ಮಾತ್ರ ನೋಡಿಕೊಳ್ಳಲಾಗುತ್ತಿದೆ. ಆದರೆ ದಲಿತ ಕ್ರೈಸ್ತರಿಗೆ ಆ ಕಾಗದದ ಮೇಲೆಯೂ ರಕ್ಷಣೆ ಇಲ್ಲದಿದ್ದಾಗ ಸಮಸ್ತ ದಲಿತ ಸಮೂಹ ಅವರೊಂದಿಗೆ ನಿಲ್ಲುವುದು ಮಾತ್ರ ಮನುಷ್ಯತ್ವವಾಗುತ್ತದೆ.


ಲೇಖಕ: ದಲಿತ ಚಿಂತಕ

ಧರ್ಮ ಬದಲಾದರೂ ಬದಲಾಗದ ದೃಷ್ಟಿ

ಭಾರತದ ಸಂವಿಧಾನವು ಧರ್ಮಾಧಾರಿತವಾಗಿ ಯಾರಿಗೂ ತಾರತಮ್ಯ ಎಸಗಬಾರದೆಂದು ನಿರ್ದೇಶಿಸಿರುವಾಗ ಹಿಂದೂ, ಬೌದ್ಧ, ಸಿಖ್ ದಲಿತರಿಗೆ ಒಂದು ನ್ಯಾಯ ಮತ್ತು ಕ್ರೈಸ್ತ, ಮುಸ್ಲಿಮರಿಗೇ ಒಂದು ನ್ಯಾಯ ಮಾಡಬಾರದು. ಯಾವುದೇ ಧರ್ಮದವರಿರಲಿ, ಅಸ್ಪೃಶ್ಯತೆ ಅನುಭವಿಸುತ್ತಿದ್ದರೆ ಅವರು ಎಸ್‌ಸಿ ಪಟ್ಟಿಯಲ್ಲಿರಬೇಕು. ಭಾರತೀಯ ಕ್ರೈಸ್ತರು ಮತ್ತು ಮುಸ್ಲಿಮರಲ್ಲಿ ಅಸ್ಪೃಶ್ಯತೆ ಆಚರಣೆ ಇದೆ ಹಾಗೂ ಇತರೆ ಎಲ್ಲಾ ಸಮಾಜದವರೂ ಅವರನ್ನು ಅಸ್ಪೃಶ್ಯರಂತೆಯೇ ಕಾಣುತ್ತಾರೆ ಎಂಬುದನ್ನು ಸಾಬೀತುಪಡಿಸುವ ಅಧ್ಯಯನಗಳಿಗೇನೂ ಕೊರತೆಯಿಲ್ಲ. ಭಾರತದಲ್ಲಿ ಸಫಾಯಿ ಕರ್ಮಚಾರಿ ಹಾಗೂ ಪೌರಕಾರ್ಮಿಕರ ವೃತ್ತಿ ಅಸ್ಪೃಶ್ಯರಿಗೆ ಅಘೋಷಿತವಾಗಿ ಮೀಸಲಾಗಿದೆ (ಇದೇನು ಭಾರತೀಯರಿಗೆ ನಾಚಿಕೆಯನ್ನು ಉಂಟುಮಾಡುವುದಿಲ್ಲ ಬಿಡಿ). ಬಹುತೇಕ ದಲಿತ ಕ್ರೈಸ್ತರು ಸಹ ಇದೇ ವೃತ್ತಿಯಲ್ಲಿದ್ದಾರೆ. ಮತಾಂತರವಾದರೂ ಕಾಯಕದಲ್ಲಿ ಹಾಗೂ ಅವರ ಮೇಲಿನ ಇತರರ ದೃಷ್ಟಿಕೋನದಲ್ಲಿ ಆಗದ ಬದಲಾವಣೆಯನ್ನು ಇದು ತೋರುತ್ತಿದೆ.

ಹಿಂದೂ ಅಲ್ಲದವರನ್ನು ಎಸ್‌ಸಿ ಪಟ್ಟಿಗೆ ಸೇರಿಸದ ಕೋರ್ಟ್

• ಶ್ರೀಧರ ಪ್ರಭು



ಹಿಂದೂಗಳು (ಬೌದ್ಧ ಮತ್ತು ಸಿಖ್ ಸೇರಿದಂತೆ) ತಮ್ಮ ಧರ್ಮ ತೊರೆದು ಬೇರೆ ಧರ್ಮಗಳಿಗೆ ಮತಾಂತರವಾದರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುವರೆಂದು ಸಾರಿದ ಸುಪ್ರೀಂ ಕೋರ್ಟ್‌ನ ಚಿಂತಾಡ ಆನಂದ್ ಪ್ರಕರಣದ ತೀರ್ಪು ಸಾಕಷ್ಟು ಚರ್ಚೆಯಲ್ಲಿದೆ.

ಈ ಪ್ರಕರಣದ ತಥ್ಯಗಳಲ್ಲಿ ವಿವಾದಗಳೇನೂ ಇದ್ದಂತಿಲ್ಲ. ಫಿರ್ಯಾದಿ ಆನಂದ್ ಪ್ರಥಮ ವರ್ತಮಾನ ವರದಿಯಲ್ಲಿ (FIR) ದಾಖಲಿಸಿದ ಪ್ರಕಾರ, ಅವರು ಮೂಲತಃ ಮಾದಿಗ ಜಾತಿಯವರಾಗಿದ್ದು, ನಂತರದಲ್ಲಿ ಕ್ರೈಸ್ತ ಪಾದ್ರಿಯಾಗಿ ನೇಮಕಗೊಂಡು 2010ರಿಂದಲೂ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. 2020ರ ಡಿಸೆಂಬರ್‌ನಲ್ಲಿ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. 2021ರ ಜನವರಿ 3ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊತ್ತಪಾಲೇಂ ಗ್ರಾಮದ ಡೋಮ ಕೋಟಿರೆಡ್ಡಿ ಎಂಬವರ ಮನೆಯಲ್ಲಿ ಪ್ರಾರ್ಥನಾ ಸಭೆಯೊಂದನ್ನು ನಡೆಸುತ್ತಿದ್ದಾಗ ಕೆಲ ವ್ಯಕ್ತಿಗಳು ಅವರನ್ನು ಮನೆಯಿಂದ ಹೊರಗೆ ಬರುವಂತೆ ಬೆದರಿಸಿ, ನಂತರದಲ್ಲಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆಂಬುದು ಅವರ ಆರೋಪ.

ಈ ಪ್ರಕರಣದ ಆರೋಪಿಗಳು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಆರೋಪಗಳನ್ನು ವಜಾಗೊಳಿಸುವಂತೆ ಕೋರಿ ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. 2025ರ ಏ.30ರಂದು ಆಂಧ್ರ ಪ್ರದೇಶ ಹೈಕೋರ್ಟ್ ಆರೋಪಿಗಳ ಪರ ತೀರ್ಪು ನೀಡಿ ಎಫ್ಐಆರ್ ವಜಾಗೊಳಿಸಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಮತಾಂತರದಿಂದ ಪರಿಶಿಷ್ಟರ ಜಾತಿ ಅಥವಾ ಅಸ್ಪೃಶ್ಯತೆ ಕಳೆದುಹೋಗುವುದೇ ಎಂಬುದು ದೊಡ್ಡ ವ್ಯಾಪ್ತಿಯ ವಿಷಯ. ಇದನ್ನು ಕ್ಷಣ ಕಾಲ ಬದಿಗಿಟ್ಟು, ಸಂವಿಧಾನ ಮತ್ತು ಕಾನೂನು ಇದನ್ನು ಹೇಗೆ ಪರಿಭಾವಿಸುತ್ತವೆ ಎಂಬುದನ್ನು ನೋಡೋಣ. ಹಾಗೆ ನೋಡಿದರೆ, ಈ ವಿಷಯ ನಮ್ಮ ಸಂವಿಧಾನಕ್ಕಿಂತಲೂ ತುಂಬಾ ಹಳೆಯದು.

1909ರಲ್ಲಿ ಭಾರತದ ಕೌನ್ಸಿಲ್ ಕಾಯ್ದೆಯಡಿ ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡಲಾಯಿತು. 1919ರ ಭಾರತ ಸರ್ಕಾರ ಕಾಯ್ದೆಯಲ್ಲಿ ಸಿಖ್, ಭಾರತೀಯ ಕ್ರೈಸ್ತ, ಆಂಗ್ಲೋ ಇಂಡಿಯನ್ ಮತ್ತು ಐರೋಪ್ಯರಿಗೂ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಲಾಯಿತು. 1932ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಶೋಷಿತ ವರ್ಗಗಳಿಗೂ ಪ್ರತ್ಯೇಕ ಮತದಾನ ವ್ಯವಸ್ಥೆ ಘೋಷಿಸಲಾಯಿತು. ಧರ್ಮ, ಜಾತಿ ಆಧಾರದಲ್ಲಿ ಪ್ರತ್ಯೇಕ ಮತದಾನ ವ್ಯವಸ್ಥೆ ವಿರೋಧಿಸಿ ಗಾಂಧೀಜಿಯವರು ಅಮರಣಾಂತ ಉಪವಾಸ ಪ್ರಾರಂಭಿಸಿದರು.

ಕೊನೆಗೆ ಗಾಂಧೀಜಿ- ಬಾಬಾಸಾಹೇಬರ ನಡುವೆ ಪೂನಾ ಒಪ್ಪಂದ ಏರ್ಪಟ್ಟು ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತದಾನ ವ್ಯವಸ್ಥೆಯ ಬದಲು ಪ್ರಾತಿನಿಧ್ಯವನ್ನು ಕಲ್ಪಿಸುವ ತೀರ್ಮಾನವಾಯಿತು. ಈ ಪ್ರಕಾರ 1935ರ ಭಾರತ ಸರ್ಕಾರ ಕಾಯ್ದೆಯ ಅಡಿ ಭಾರತ ಸರ್ಕಾರದ (ಪರಿಶಿಷ್ಟ ಜಾತಿಗಳ) ಆದೇಶ 1936 ಅನ್ನು ಹೊರಡಿಸಲಾಯಿತು. ಅಷ್ಟು ಕಾಲ ಜಾರಿಯಲ್ಲಿದ್ದ 'ಶೋಷಿತ ವರ್ಗ' ಎಂಬ ಅಸ್ಪಷ್ಟ ಪರಿಕಲ್ಪನೆಯ ಬದಲು ಮೊದಲ ಬಾರಿಗೆ 1936ರ ಆದೇಶದಲ್ಲಿ ಪ್ರಾಂತ್ಯವಾರು ಪಟ್ಟಿಯೊಂದನ್ನು (Schedule) ರಚಿಸಿ, ಅಲ್ಲಿ ನಮೂದಾದ ಜಾತಿಗಳು (ಆಯಾ ಪ್ರಾಂತ್ಯಗಳಲ್ಲಿ ಮಾತ್ರವೇ) ಪ್ರಾತಿನಿಧ್ಯಕ್ಕೆ ಅರ್ಹವೆಂದು ಘೋಷಿಸಲಾಯಿತು. ಹಾಗೆಯೇ, 1936ರ ಆದೇಶದ ಮೂರನೇ ಕಲಂನಲ್ಲಿ- ಭಾರತೀಯ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದು ಪರಿಗಣಿಸಲಾಗುವುದಿಲ್ಲವೆಂದು ನಮೂದಿಸಲಾಯಿತು.

ಸಂವಿಧಾನ ರಚನೆಯಾಗುವ ಪೂರ್ವದಲ್ಲೇ, ಪೂನಾ ಒಪ್ಪಂದದ ಹಿನ್ನೆಲೆಯಲ್ಲಿ, ಪ್ರಮುಖವಾಗಿ ಗಾಂಧೀಜಿ-ಬಾಬಾಸಾಹೇಬರು ಸೇರಿದಂತೆ ಎಲ್ಲ ಪಕ್ಷ ಮತ್ತು ಸಮುದಾಯದ ನಾಯಕರೊಂದಿಗೆ ಸಮಾಲೋಚಿಸಿಯೇ ಈ ಪಟ್ಟಿಯನ್ನು ರಚಿಸಲಾಗಿತ್ತು.

ಇದನ್ನೇ ಮೂಲವಾಗಿಟ್ಟುಕೊಂಡು ಪ್ರಾತಿನಿಧ್ಯಕ್ಕೆ ಪೂರಕವಾಗಿ ಮತ್ತು ಪೂರ್ವಭಾವಿಯಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಜ್ಯವಾರು ಪಟ್ಟಿ ರಚಿಸುವ ಅಧಿಕಾರವನ್ನು ರಾಷ್ಟ್ರಪತಿಗಳಿಗೆ ನೀಡುವ 300ಎ ಮತ್ತು 300ಬಿ ಎಂಬೆರಡು ವಿಧಿಗಳನ್ನು ಸಂವಿಧಾನದ ಕರಡುವಿನಲ್ಲಿ ಸೇರಿಸಲಾಯಿತು. ರಚನಾ ಸಭೆ ಈ ವಿಧಿಗಳನ್ನು ಕೂಲಂಕಷವಾಗಿ ಚರ್ಚಿಸಿ ಒಪ್ಪಿಗೆ ಸೂಚಿಸಿತು. ಇವೇ ಇಂದಿನ ನಮ್ಮ ಸಂವಿಧಾನದಲ್ಲಿರುವ 341 ಮತ್ತು 342 ವಿಧಿಗಳು.



ಈ ವಿಧಿಗಳಲ್ಲಿರುವ ಅಧಿಕಾರವನ್ನು ಬಳಸಿ 1950 ಆ.11ರಂದು ಭಾರತದ ರಾಷ್ಟ್ರಪತಿಯವರು ಸಂವಿಧಾನ (ಪರಿಶಿಷ್ಟ ಜಾತಿಗಳ) ಆದೇಶ-1950 ಹೊರಡಿಸಿದರು. 1936ರ ಆದೇಶದ ಮಾದರಿಯಲ್ಲೇ ಈ ಆದೇಶದಲ್ಲಿ ಸ್ವತಂತ್ರ ಭಾರತದ ಎಲ್ಲಾ ರಾಜ್ಯಗಳವಾರು ಜಾತಿಗಳನ್ನು ಪಟ್ಟಿಮಾಡಿ ಪರಿಶಿಷ್ಟಕ್ಕೆ ಸೇರಿಸಲಾಯಿತು. 1936ರ ಮಾದರಿಯಲ್ಲೇ ಹಿಂದೂಗಳನ್ನು ಹೊರತುಪಡಿಸಿ ಬೇರೆ ಯಾರೂ ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸಲ್ಪಡುವುದಿಲ್ಲ ಎಂಬುದನ್ನು ಕಲಂ 3ರಲ್ಲಿ ನಮೂದಿಸಲಾಯಿತು. ಇದೇ ಮಾದರಿಯಲ್ಲಿ 1950ರ ಸೆಪ್ಟೆಂಬರ್‌ನಲ್ಲಿ ಸಂವಿಧಾನದ 342ರ ವಿಧಿ ಪ್ರಕಾರ ಪರಿಶಿಷ್ಟ ಪಂಗಡಗಳ ಆದೇಶವನ್ನು ಹೊರಡಿಸಲಾಯಿತು. ಆದರೆ, ಹಿಂದೂಗಳು ಮಾತ್ರವೇ ಪರಿಶಿಷ್ಟ ಪಂಗಡವಾಗಿರಬಹುದೆಂದು ಇಲ್ಲೆಲ್ಲೂ ಹೇಳಲಾಗಿಲ್ಲ.

ಎಲ್ಲ ಕಾನೂನುಗಳಿಗಿರುವಂತೆ ಸಂವಿಧಾನದಕ್ಕೂ ಒಂದು ಪದಕೋಶವಿದ್ದು, ವಿಧಿ 366ರಲ್ಲಿ ಸಂವಿಧಾನದ ವಿವಿಧೆಡೆ ಬಳಕೆಯಾದ ಪದಗಳ ವ್ಯಾಖ್ಯಾನವನ್ನು ನೀಡಲಾಗಿದೆ. ಹಿಂದೂ ಎಂಬುದನ್ನು ಸಂವಿಧಾನದಲ್ಲೆಲ್ಲೂ ಸ್ಪಷ್ಟವಾಗಿ ವ್ಯಾಖಾನಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ವಿಧಿ 25 ಪರಿಗಣಿಸುತ್ತದೆ. 25 (2)ರಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿದೆಯಾದರೂ, ಹಿಂದೂಗಳ ಧಾರ್ಮಿಕ ಸಂಸ್ಥೆಗಳನ್ನು ಸಮಸ್ತ ಹಿಂದೂಗಳಿಗೆ ಮುಕ್ತಗೊಳಿಸುವ ಅಧಿಕಾರ ಸರ್ಕಾರಕ್ಕಿದೆಯೆಂದು ಸಾರಲಾಗಿದೆ. ಇದರ ಎರಡನೇ ವಿವರಣೆಯಲ್ಲಿ ಸಿಖ್, ಜೈನ ಮತ್ತು ಬೌದ್ಧರ ಧಾರ್ಮಿಕ ಸಂಸ್ಥೆಗಳನ್ನು ಈ ವಿಧಿಯ ವ್ಯಾಖ್ಯಾನದ ಮಟ್ಟಿಗೆ ಮಾತ್ರವೇ ಹಿಂದೂ ಧಾರ್ಮಿಕ ಸಂಸ್ಥೆಗಳೆಂದು ಪರಿಗಣಿಸಲಾಗುವುದೆಂದು ಹೇಳಲಾಗಿದೆ. ಹೀಗಾಗಿ ಪರಿಶಿಷ್ಟ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಸೇರಿದರೆ ತನ್ನ ಜಾತಿಯನ್ನು ಉಳಿಸಿಕೊಳ್ಳಬಹುದೇ ಎಂಬುದರ ಬಗ್ಗೆ ಸ್ಪಷ್ಟತೆಯಿರಲಿಲ್ಲ. 1956 ಮತ್ತು 1990ರಲ್ಲಿ ಸಂವಿಧಾನ ಪರಿಶಿಷ್ಟ ಜಾತಿ ಆದೇಶವನ್ನು ತಿದ್ದುಪಡಿ ಮಾಡಿ ಸಿಖ್ ಮತ್ತು ಬೌದ್ಧರನ್ನು ಹಿಂದೂಗಳೆಂದು ಪರಿಭಾವಿಸಿ ಆದೇಶ ಹೊರಡಿಸಲಾಯಿತು.

> ಎಸ್‌ಸಿಯಿಂದ ಕ್ರೈಸ್ತನಾಗಿ ಮತಾಂತರಗೊಂಡಿದ್ದ ವ್ಯಕ್ತಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬಂದರೆ ಪರಿಶಿಷ್ಟ ಜಾತಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ 2015ರ ಕೆ.ಪಿ.ಮನು ಪ್ರಕರಣದಲ್ಲಿ ಸ್ಪಷ್ಟವಾಗಿ ಸಾರಿದೆ. ಹಿಂದೂ ಧರ್ಮ ತೊರೆದರೆ ಎಸ್‌ಸಿ ಸ್ಥಾನಮಾನ ಹೇಗೆ ಮರೆಯಾಗುವುದೋ, ಹಾಗೆಯೇ ಮರಳಿ ಹಿಂದೂ ಧರ್ಮಕ್ಕೆ ಬಂದರೆ ಸ್ಥಾನಮಾನವೂ ಮರುಕಳಿಸುವುದು ಎಂಬುದನ್ನು ತುಂಬಾ ವಿವರವಾಗಿ ಮತ್ತು ಸುಸ್ಪಷ್ಟವಾಗಿ ಈ ಪ್ರಕರಣದಲ್ಲಿ ಘೋಷಿಸಲಾಗಿದೆ

ಪರಿಶಿಷ್ಟ ಜಾತಿಯಿಂದ ಕ್ರೈಸ್ತನಾಗಿ ಮತಾಂತರಗೊಂಡಿದ್ದ ವ್ಯಕ್ತಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬಂದರೆ ಪರಿಶಿಷ್ಟ ಜಾತಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನ್ಯಾ. ಗೋಪಾಲಗೌಡ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ 2015ರ ಕೆ.ಪಿ.ಮನು ಪ್ರಕರಣದಲ್ಲಿ ಸ್ಪಷ್ಟವಾಗಿ ಸಾರಿದೆ. ಹಿಂದೂ ಧರ್ಮವನ್ನು ತೊರೆದರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಹೇಗೆ ಮರೆಯಾಗುವುದೋ, ಹಾಗೆಯೇ ಮರಳಿ ಹಿಂದೂ ಧರ್ಮಕ್ಕೆ ಬಂದರೆ ಸ್ಥಾನಮಾನವೂ ಮರುಕಳಿಸುವುದು ಎಂಬುದನ್ನು ತುಂಬಾ ವಿವರವಾಗಿ ಮತ್ತು ಸುಸ್ಪಷ್ಟವಾಗಿ ಈ ಪ್ರಕರಣದಲ್ಲಿ ಘೋಷಿಸಲಾಗಿದೆ.

ಬಾಬಾಸಾಹೇಬರು 'ಜಾತಿ ವಿನಾಶ'ದಲ್ಲಿ ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿಗೆ ಧಾರ್ಮಿಕ ಮಾನ್ಯತೆ ಇದೆಯೆಂದು ಹೇಳಿದ್ದಾರೆ. ಹಿಂದೂ ಧರ್ಮದ ಒಳಗಿದ್ದುಕೊಂಡು ಎಷ್ಟು ಪ್ರಮಾಣದ ಪ್ರಾಮಾಣಿಕ ಸುಧಾರಣೆಯಿಂದಲೂ ಜಾತಿ ವಿನಾಶ ಸಾಧ್ಯವಿಲ್ಲ, ಹಿಂದೂ ಧರ್ಮದಿಂದ ಹೊರನಡೆದರೆ ಮಾತ್ರವೇ ಜಾತಿಯಿಂದ ಮುಕ್ತಿ ಸಾಧ್ಯವೆಂದು ಬಾಬಾಸಾಹೇಬರು ಸಾರಿದ್ದಾರೆ. ಇದನ್ನು ತಾತ್ವಿಕವಾಗಿ ಒಪ್ಪದವರೂ ಜಾತಿ ಪದ್ಧತಿಗೆ ಹಿಂದೂ ಧರ್ಮದಲ್ಲಿ ಮಾನ್ಯತೆಯಿದೆ ಎಂಬುದನ್ನು ಅಲ್ಲಗಳೆಯಲಾರರು. ದಿನ ಕಳೆದಂತೆ ಜಾತಿ ವಿನಾಶದ ಬದಲಿಗೆ ಎಷ್ಟೊಂದು ಪ್ರಾಮಾಣಿಕ ಭಾವಕೋಶಗಳು ಸಹ ಜಾತಿಪ್ರಜ್ಞೆಯಿಂದಲೇ ತುಂಬಿಹೋಗಿವೆ. ಹಿಂದೂ ಧರ್ಮವನ್ನು ತೊರೆದರೆ ತಂತಾನೇ ಜಾತಿ ಹೋಗದೆಂದು ವಾದ ಮಾಡಬಹುದು. ಆದರೆ, ಇಸ್ಲಾಂ ಅಥವಾ ಕ್ರೈಸ್ತರಲ್ಲಿ ಜಾತಿಗೆ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಮನ್ನಣೆಯಿಲ್ಲ ಎಂಬುದು ನಿರ್ವಿವಾದ. ಅಲ್ಲಿನ ಅಸಮಾನತೆಯ ನೆಲೆಗಳು ಬೇರೆಯೇ; ಹಾಗೆಯೇ ಅವುಗಳನ್ನು ಸರಿಪಡಿಸುವ ಸಾಂವಿಧಾನಿಕ ಪರಿಕರಗಳು ಸಹ.

ಲೇಖಕ: ಹೈಕೋರ್ಟ್ ವಕೀಲ

ಸುಪ್ರೀಂ ಕೋರ್ಟ್ ಪುನರುಚ್ಚಾರ

ಮತಾಂತರವಾದ ನಂತರದಲ್ಲೂ 'ಪರಿಶಿಷ್ಟ ಜಾತಿಯ' ಕ್ರೈಸ್ತರಿಗೆ ಸೌಲಭ್ಯಗಳು ಸಿಗಬೇಕೆಂದು 1951ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಜಿ. ಮೈಕೆಲ್ ಎಂಬವರು ದಾವೆ ಹೂಡಿದರು. ಅಂದಿನ ಮುಖ್ಯ ನ್ಯಾಯಮೂರ್ತಿ ಪಿ.ವಿ. ರಾಜಾ ಮನ್ನಾರ್ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿ, ಸಂವಿಧಾನ ರಚನೆಯ ಮೂಲ ಆಶಯಗಳನ್ನು ಚರ್ಚಿಸಿ ಹಿಂದೂಗಳಿಗೆ ಮಾತ್ರವೇ ಪರಿಶಿಷ್ಟ ಜಾತಿಗಳಲ್ಲಿರಲು ಸಾಧ್ಯವೆಂದು ತೀರ್ಪಿತ್ತಿತು. ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಇದನ್ನೇ ಪುನರುಚ್ಚರಿಸಿದೆ. 1980ರ ಸೂಸೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ, ಗುಂಟೂರು ಮೆಡಿಕಲ್ ಕಾಲೇಜ್ ಪ್ರಕರಣದಲ್ಲಿ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸೇರಿದಂತೆ ನೂರಾರು ಪ್ರಕರಣಗಳಲ್ಲಿ ಹಿಂದೂಗಳಲ್ಲದವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಲಾಗದೆಂದು ಹೇಳಲಾಗಿದೆ.

ಗುಂಡಣ್ಣ



ದಿನ ಭವಿಷ್ಯ

ವಿದ್ಯಾಶಂಕರ ಸೋಮಯಾಜಿ. ಕಮ್ಮರಡಿ

28 ಮಾರ್ಚ್ 2026 ಶನಿವಾರ, ಶ್ರೀ ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ತಿಥಿ: ಚೈತ್ರ ಶುಕ್ಲ ದಶಮಿ ಗಂ. 8-46 ನಕ್ಷತ್ರ: ಪುಷ್ಯ ಗಂ. 14-50 ಯೋಗ: ಸುಕರ್ಮ ಗಂ. 20-06 ಕರಣ: ಗರ ಗಂ 8-46 ಮೀನ ಮಾಸದ 13 ನೇ ದಿನ. ಮಳೆ ನಕ್ಷತ್ರ : ಉತ್ತರಾಭಾದ್ರ 3 ನೇ ಪಾದ. ರಾಹುಕಾಲ : ಬೆಳಿಗ್ಗೆ 09-00 - 10-30, ಸೂರ್ಯೋದಯ : 06-33 ಸೂರ್ಯಾಸ್ತ : 06-39, ಮುಸ್ಲಿಂ ದಿನಾಂಕ : 8 ಶವ್ವಾಲ್, ಅದೃಷ್ಟ ಸಂಖ್ಯೆ : 5, 11

ಮೇಷ: ತಂದೆಯವರ ಮಾತಿನಂತೆ ನಡೆಯುವುದರಿಂದ ಶ್ರೇಯಸ್ಸು ಲಭಿಸಲಿದೆ. ಉದಯೋನ್ಮುಖ ತಾರೆಯರಿಗೆ ಲಾಭ ಬರಲಿದೆ. ಯಾವುದೇ ಕೆಲಸವನ್ನು ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು.

ವೃಷಭ: ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು.

ಮಿಥುನ: ಮಕ್ಕಳೊಂದಿಗೆ ವ್ಯವಹಾರದ ವಿಚಾರಗಳ ಬಗ್ಗೆ ಸುಧೀರ್ಘ ಮಾತುಕತೆ ನಡೆಸುವುದರಿಂದ ನೆಮ್ಮದಿ ಪ್ರಾಪ್ತಿ. ಕೌಟುಂಬಿಕವಾಗಿ ಹೊಸ ಜವಾಬ್ದಾರಿಯೊಂದನ್ನು ನಿಭಾಯಿಸಬೇಕಾಗುವುದು.

ಕರ್ಕಾಟಕ: ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ. ಹಣದ ಮೇಲಿನ ದುರಾಸೆಗೆ ಕೆಲಸ ಮಾಡಬೇಡಿ.

ಸಿಂಹ: ಸ್ವತ್ತು ಖರೀದಿ ಮಾಡುವ ವಿಚಾರದಲ್ಲಿ ಯಾವುದಾದರು ಗೃಹ ಸಮಾರಂಭದಲ್ಲಿ ನಾಲ್ಕಾರು ಜನರ ಮಧ್ಯ ಮಾತುಗಳು ಬರಲಿವೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಪ್ರಶಸ್ತಿ ದೊರೆಯಬಹುದು.

ಕನ್ಯಾ: ಸ್ನೇಹಿತರೊಂದಿಗೆ ಭೂಮಿ ಖರೀದಿಯ ಪ್ರಯತ್ನ ನಡೆಸುವುದು ನಷ್ಟ ತಪ್ಪಿಸುತ್ತದೆ. ಕೆಲಸ ಬದಲಿಸುವ ಯೋಜನೆಯಿಂದ ಹೊರ ಬರುವುದು ಉತ್ತಮ. ಶಿರೋವೇದನೆ ಎದುರಾಗಬಹುದು.

ತುಲಾ: ಅನಿವಾರ್ಯ ಸಂದರ್ಭ ಉಂಟಾದ ಕಾರಣದಿಂದ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಾತುಗಳನ್ನು ಕೇಳಿದ ಜನರಲ್ಲಿ ನಿಮಗೆ ಅನುಯಾಯಿಗಳು ದೊರೆಯುವರು. ದಲ್ಲಾಳಿಗಳಿಗೆ ಲಾಭ ಆಗುವುದು.

ವೃಶ್ಚಿಕ: ಅಧಿಕ ಕೌಟುಂಬಿಕ ಒತ್ತಡಗಳ ಮಧ್ಯೆ ವ್ಯಾಪಾರ ವ್ಯವಹಾರಗಳ ಬಗ್ಗೆ ಗಮನ ನೀಡಬೇಕಾದ ಬಿಗಿ ಪರಿಸ್ಥಿತಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಉಂಟಾಗುತ್ತದೆ.

ಧನು: ದೂರ ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿ ರಾಹುಕಾಲದ ನಂತರದಲ್ಲಿ ಪ್ರಯಾಣ ಬೆಳೆಸಿ. ಸುವರ್ಣ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಕೌಟುಂಬಿಕ ಸಮಯ ದೊರೆಯಲಿದೆ.

ಮಕರ: ಸಂಬಂಧಿಕರು ಹಳೆಯ ವ್ಯಾಜ್ಯಗಳನ್ನು ಮರೆತು ಸಂಬಂಧ ಉಳಿಸಿಕೊಳ್ಳುವ ದೃಷ್ಟಿಯಿಂದ ಬಂದಾರು. ಛಾಯಾಗ್ರಹಕರಿಗೆ ಅಥವಾ ಚಿತ್ರೀಕರಣದವರಿಗೆ ವೃತ್ತಿಯಲ್ಲಿ ಅನುಭವದ ಕೊರತೆ ಕಾಣುವುದು.

ಕುಂಭ: ಬೇರೆಯವರ ಸಹಾಯ ಪಡೆಯದೆ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಹಿರಿಯರ ಅನುಗ್ರಹದಿಂದ ಇಷ್ಟಸಿದ್ಧಿಯಾಗಿ ಕ್ರಯ-ವಿಕ್ರಯದಲ್ಲಿ ಲಾಭ ತರಲಿದೆ. ಸಂತೋಷದ ಘಟನೆಗಳು ನಡೆಯಲಿವೆ.

ಮೀನ: ಕೆಲಸದ ಒತ್ತಡದಿಂದ ಉಂಟಾಗುತ್ತಿರುವ ಶರೀರ ಬಾಧೆಗಳನ್ನು ನಿವಾರಿಸಿಕೊಳ್ಳಲೆಂದು ತೆಗೆದುಕೊಳ್ಳುವ ಔಷಧಗಳು ವಿಷವಾಗಲಿವೆ. ಬರವಣಿಗೆ ಮತ್ತು ಮುದ್ರಣ ಕೆಲಸಗಳನ್ನು ಮಾಡುವವರಿಗೆ ವರಮಾನ ತರಲಿದೆ.

ಪದಬಂಧ 6356


ವಿದ್ಯಾ ವಿನಯ್

ಎಡದಿಂದ ಬಲಕ್ಕೆ

1.ಪಟದಲ್ಲಿ ಈ ಪೇಚಾಟ! (4)
3.ಎಲೆ ಮತ್ತು ಹುಲ್ಲಿನಿಂದ ಕಟ್ಟಿದ ಮನೆ (4)
5.ನೆನಪಿಗೆ ಬಾರದಿರುವುದು (3)
6.ಜಾಸ್ತಿ ದುಡ್ಡುಳ್ಳ ವ್ಯಕ್ತಿ (4)
8.ತಿರುಗಿದಾಗ ಮೆಟ್ಟಿಕೊಂಡಿತೇ ಈ ದೆವ್ವ? (2)
9.ಲೋಲುಪನ ಕುಂದು ಇಲ್ಲಿ ಕಂಡಿದೆ (2)
10.ಹಿಡಿತದಿಂದ ಖರ್ಚು ಮಾಡುವಿಕೆ (4)
12.ಉತ್ತಮ ಜಾತಿಯ ಜೇನುತುಪ್ಪ (3)
16.ಅತಿಯಾದ ಸಿಟ್ಟು (4)
17.ನಾಟಕದ ವಿಭಾಗದಲ್ಲಿರುವ ರಿಕಾಪು (4)

ಮೇಲಿಂದ ಕೆಳಕ್ಕೆ

1.ಛಂದೋಬದ್ಧವಾದ ಪದ ರಚನೆ (2)
2.ಕೊಡುವವನು ದಾರದೊಳಗಿದ್ದಾನಲ್ಲಾ! (3)
3.ಒಂದು ವಿಷಯದಲ್ಲಿ ಬಹಳ ಅಸಕ್ತನಾದವನು (4)
4.ಸೊಂಟವಿಲ್ಲಿ ಉಲ್ಟಾ ಪಲ್ಟಾ ಕಾಣುತ್ತಿದೆಯಲ್ಲಾ (2)
5.ಏನೇನು ಬೆಳೆಯದ ಬಂಜರು ಭೂಮಿ (4)
6.ಹಕ್ಕಿರೆಕ್ಕೆಯಲ್ಲಿಯೇ ಯೌವ್ವನವನ್ನು ಹುಡುಕಿ ! (3)
7.ಈಕೆ ತೆಳ್ಳಗಿನ ಸೊಂಟದವಳು (4)
11.ನಿಷ್ಪ್ರಯೋಜಕ ಮಾತು (4)
13. ಈತ ಸರಿಸಮಾನನಾದವನು (3)
14.ಕಂಕಣದಲ್ಲಿಯೇ ರಣಹದ್ದು ಬಂದಿದೆ (2)
15.ಇದರೊಂದಿಗೆ ಗ್ರಹಣವಿದ್ದಾಗ ಮದುವೆಯಾಗುವುದು! (2)



6355ನೇ ಪದಬಂಧದ ಉತ್ತರ

ಎಡದಿಂದ ಬಲಕ್ಕೆ:
1.ಅಳ್ಳೆದೆ 2.ನಸುನಗು 4.ಪತ್ತಾರ 5.ಸಾಕ್ಷಾತ್ಕಾರ 6.ವದಂತಿ 7.ತಮ 9.ರದನ 11.ತಿಲ 13.ಕಾವಲಿ 14.ಸಮತಲ 15.ಮೂಷಿಕ 16.ಅಂಗರಾಗ 17.ಪೂರೈಕೆ

ಮೇಲಿಂದ ಕೆಳಕ್ಕೆ:
1.ಅಹಿಂಸಾವ್ರತ 2.ನರ 3.ನವದಂಪತಿ 4.ಪರಸ್ಪರ 8.ಮದುವಣಿಗ 10.ನಪುಂಸಕ 12.ಲವಲವಿಕೆ 15.ಮೂಗ

ಸುಡೊಕು 6740


ಆಡುವುದು ಹೀಗೆ: ಮನೆಗಳನ್ನು 1ರಿಂದ 9ರವರೆಗಿನ ಅಂಕಿಗಳಿಂದ ತುಂಬಿ. ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಪ್ರತಿ ಸಾಲಿಗೂ ಇದೇ ನಿಯಮ. ದೊಡ್ಡ ಚೌಕದ ಒಳಗಿನ ಮಧ್ಯಮ ಚೌಕದ ಮನೆಗಳನ್ನೂ ತುಂಬಬೇಕು. ಯಾವ ಅಂಕಿಯೂ ಯಾವುದೇ ಸಾಲು, ಮಧ್ಯಮ ಚೌಕದಲ್ಲಿ ಪುನರಾವರ್ತನೆ ಆಗಬಾರದು.

	6			9				8
1			8			5		2
		2		6				
		7			9	6		
4	2	8		3			5	9
6			7		8			
2		5	4		7	9		6
								5
9		6	3		5		4	

6739 ಸುಡೊಕು

8	7	3	2	1	9	4	6	5
6	2	9	4	5	8	7	1	3
4	1	5	6	7	3	9	2	8
5	4	2	7	9	6	8	3	1
3	6	7	8	4	1	5	9	2
1	9	8	3	2	5	6	4	7
9	8	1	5	6	2	3	7	4
2	3	4	9	8	7	1	5	6
7	5	6	1	3	4	2	8	9

ಷೇರುಪೇಟೆ ವಹಿವಾಟು



ಎನ್‌ಎಸ್‌ಇ ನಿಫ್ಟಿ
ಹಿಂದಿನ ಅಂತ್ಯ: 23,306
ಇಂದಿನ ಅಂತ್ಯ: 22,819
ದಿನದ ಕನಿಷ್ಠ: 22,804
486

ಮೊಟ್ಟೆ ಧಾರಣೆ (ಎನ್‌ಇಸಿಸಿ)
ಬೆಂಗಳೂರು
100 ಕ್ಕೆ ₹425
12 ಕ್ಕೆ ₹60
ಮೈಸೂರು: 100 ಕ್ಕೆ ₹425

ಎನ್.ಆರ್.ಪುರ ರಬ್ಬರ್ (ಪ್ರತಿ ಕೆ.ಜಿಗೆ)
ಆರ್‌ಎಸ್‌ಎಸ್-4 ₹214
ಆರ್‌ಎಸ್‌ಎಸ್-5 ₹208
ಗುಡ್ ಲಾಟ್ ₹189

ರಾಮನಗರ ರೇಷ್ಮೆಗೂಡು
ಮಿಶ್ರತಳಿ(ಸಿ.ಬಿ) ₹407-749
ದ್ವಿತಳಿ (ಬಿ.ವಿ) ₹352-849

ಮುದ್ರಮನೆ ಕಾಫಿ
ಎಪಿ ₹23750
ಎಸಿ ₹13850
ಆರ್‌ಪಿ ₹18650
ಆರ್‌ಸಿ ₹9950

ಮುಂಬೈ ಖಾದ್ಯ ತೈಲ (ಆವರಣದಲ್ಲಿ ಕಳೆದ ವಹಿವಾಟಿನ ದರ) (10 ಕೆ.ಜಿಗೆ)
ಶೇಂಗಾ (ರಿಫೈನ್ಡ್) ₹1770 (1760)
ಸೋಯಾ (ರಿಫೈನ್ಡ್) ₹1550 (1505)
ಸೂರ್ಯಕಾಂತಿ (ರಿಫೈನ್ಡ್) ₹1730 (1735)
ಪಾಮೋಲಿನ್ ₹1440 (1445)

₹8.86 ಲಕ್ಷ ಕೋಟಿ ಕರಗಿದ ಸಂಪತ್ತು

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಸೆನ್ಸೆಕ್ಸ್ 1,690, ನಿಫ್ಟಿ 486 ಅಂಶ ಕುಸಿತ

ಪ್ರಜಾವಾಣಿ ವಾರ್ತೆ / ಪಿಟಿಐ

ಬೆಂಗಳೂರು / ಮುಂಬೈ: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಶುಕ್ರವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕ ಶೇ 2ಕ್ಕೂ ಹೆಚ್ಚು ಕುಸಿತ ಕಂಡಿದ್ದು, ಕರಡಿ ಕುಣಿತ ಮುಂದುವರಿದಿದೆ.

ಕಚ್ಚಾ ತೈಲದ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವು ಸೂಚ್ಯಂಕ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಬಿಎಸ್‌ಇ ಸೆನ್ಸೆಕ್ಸ್ 1,690 ಅಂಶ (ಶೇ 2.25ರಷ್ಟು) ಇಳಿಕೆಯಾಗಿ, 73,583ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ವೇಳೆ ಸೆನ್ಸೆಕ್ಸ್ 1,739 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 486 ಅಂಶ (ಶೇ 2.09ರಷ್ಟು) ಕಡಿಮೆಯಾಗಿ, 22,819ಕ್ಕೆ ಅಂತ್ಯಗೊಂಡಿದೆ.

ಷೇರುಪೇಟೆ ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ₹8.86 ಲಕ್ಷ ಕೋಟಿ ಕರಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ-ಕ್ಯಾಪ್) ₹422 ಲಕ್ಷ ಕೋಟಿಗೆ ಇಳಿದಿದೆ.

'ಕಳೆದ ಎರಡು ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿದ್ದವು. ಹೀಗಾಗಿ, ಶುಕ್ರವಾರದ ವಹಿವಾಟಿನಲ್ಲಿ ಲಾಭದ ಗಳಿಕೆಗಾಗಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ' ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದ ಹೂಡಿಕೆದಾರರು ಎಚ್ಚರಿಕೆ ನಡೆ ಅನುಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರಿನ ಮೌಲ್ಯ ಶೇ 4.6ರಷ್ಟು ಇಳಿದಿದೆ. ಇದರಿಂದ ಕಂಪನಿಯ ಎಂ-ಕ್ಯಾಪ್ ₹87,014 ಕೋಟಿ ಕರಗಿದೆ. ಇಂಟರ್‌ಗ್ಲೋಬ್ ಏವಿಯೇಷನ್, ಬಜಾಜ್ ಫೈನಾನ್ಸ್, ಭಾರತೀಯ ಸ್ಟೇಟ್ ಬ್ಯಾಂಕ್, ಎಟರ್ನಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆ ಆಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಭಾರ್ತಿ ಏರ್‌ಟೆಲ್ ಮತ್ತು ಪವರ್‌ಗ್ರಿಡ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 2.93ರಷ್ಟು ಹೆಚ್ಚಳವಾಗಿದೆ. ಪ್ರತಿ ಬ್ಯಾರಲ್ ದರವು 111.2 ಡಾಲರ್ ಆಗಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಮಾರುಕಟ್ಟೆಯು ಇಳಿಕೆ ಕಂಡಿದ್ದರೆ, ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಯು ಸಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ.

ಒಂದು ತಿಂಗಳಿನಲ್ಲಿ ಸೆನ್ಸೆಕ್ಸ್ 7,704 ಅಂಶ ಇಳಿಕೆ



ಪಶ್ಚಿಮ ಏಷ್ಯಾದ ಸಂಘರ್ಷ ಆರಂಭವಾಗುವ ಮುನ್ನಾ ದಿನವಾದ ಫೆಬ್ರುವರಿ 27ರಂದು ಸೆನ್ಸೆಕ್ಸ್ **81,287** ಮತ್ತು ನಿಫ್ಟಿ **25,178** ಅಂಶದಲ್ಲಿ ವಹಿವಾಟು ಅಂತ್ಯಗೊಂಡಿದ್ದವು. ಆದರೆ, ಮಾರ್ಚ್ 27ರ ವೇಳೆಗೆ ಕ್ರಮವಾಗಿ **73,583** ಮತ್ತು **22,819** ಅಂಶಕ್ಕೆ ಕುಸಿದಿವೆ. ಒಂದು ತಿಂಗಳಿನಲ್ಲಿ ಸೆನ್ಸೆಕ್ಸ್ **7,704** ಅಂಶ ಮತ್ತು ನಿಫ್ಟಿ **2,359** ಅಂಶ ಇಳಿಕೆ ಕಂಡಿವೆ.

ಬೆಳ್ಳಿ ₹11,250 ಇಳಿಕೆ



ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆ ಆಗಿದೆ.

ಬೆಳ್ಳಿ ದರವು ಕೆ.ಜಿಗೆ ₹11,250 ಕಡಿಮೆಯಾಗಿ, ₹2.30 ಲಕ್ಷದಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹1,900 ಇಳಿಕೆಯಾಗಿ, ₹1,47,800 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಬಯೊಕಾನ್: ತಾಂಬೆ ನೇಮಕ

ಪ್ರಜಾವಾಣಿ ವಾರ್ತೆ



ಶ್ರೀಹಾಸ್ ತಾಂಬೆ

ಬೆಂಗಳೂರು: ಬಯೊಕಾನ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಹಾಸ್ ತಾಂಬೆ ಅವರು ನೇಮಕ ಆಗಿದ್ದಾರೆ.

ಏಪ್ರಿಲ್ 1ರಂದು ತಾಂಬೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಿಇಒ ಆಗಿ ಕಾರ್ಯನಿರ್ವಹಿಸಲಿರುವ ಶ್ರೀಹಾಸ್ ತಾಂಬೆ, ಬಯೊಸಿಮಿಲರ್ಸ್ ಮತ್ತು ಜೆನೆರಿಕ್ಸ್‌ಗಳನ್ನು ಒಳಗೊಂಡ ಸಂಯೋಜಿತ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಬಯೊಕಾನ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಕೇದಾರ್ ಉಪಾಧ್ಯೆ ಅವರನ್ನು ಬಯೊಕಾನ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಕಂಪನಿ ನೇಮಿಸಿದೆ.

ಮುಂಬೈ ವಿಶ್ವವಿದ್ಯಾಲಯದ ಐಸಿಟಿಯಿಂದ (ಯುಡಿಸಿಟಿ) ಬಯೊಪ್ರೊಸೆಸ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಹಾಸ್ ತಾಂಬೆ, ಬಯೊಕಾನ್ ಸಂಸ್ಥೆಯಲ್ಲಿ ಸುಮಾರು ಮೂರು ದಶಕಗಳ ಹಿಂದೆ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರಿಕೊಂಡು, ನಂತರ ಪ್ರಮುಖ ಹುದ್ದೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕಂಪನಿಯ ವಹಿವಾಟುಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದೆ.

ಕೊಬ್ಬರಿ ಧಾರಣೆ (ಕ್ವಿಂಟಲ್‌ಗೆ)

ಅರಸೀಕೆರೆ	₹16500-16500
ಬೆಂಗಳೂರು	₹29000-35000
ಹಿರಿಯೂರು	₹13500-13500
ತುಮಕೂರು	₹14000-18100

ಅಡಿಕೆ ಧಾರಣೆ

ಪುತ್ತೂರು				ಯಲ್ಲಾಪುರ	
ಕೋಕ	20000-33500	ಕೋಕ	23959-34289	ಆಪಿ	70179-70179
ಹೊಸತು	26000-47500	ಕೆಂಪುಗೋಟು	30089-35899	ಬಿಳಿಗೋಟು	14089-41611
ಹಳತು	50000-54500	ರಾಶಿ	49899-53599	ಚಾಲಿ	38769-50199
ಶಿವಮೊಗ್ಗ		ತಟ್ಟಿಬೆಟ್ಟೆ	38899-46699	ಕೋಕ	14812-34615
ರಾಶಿ	49551-51000	ಶಿರಸಿ		ಕೆಂಪುಗೋಟು	22089-36306
ಗೊರಬಲು	20899-21321	ಬೆಟ್ಟೆ	40099-51600	ರಾಶಿ	49899-57380
ಸಿದ್ದಾಪುರ		ಬಿಳಿಗೋಟು	26011-40533	ತಟ್ಟಿಬೆಟ್ಟೆ	36822-51399
ಬಿಳಿಗೋಟು	27699-38889	ಚಾಲಿ	44205-49099	ಕುಮಟಾ	
ಚಾಲಿ	39989-49500	ಕೆಂಪುಗೋಟು	15199-37290	ಚಾಲಿ	45102-45102
		ರಾಶಿ	49399-54209		

'ರಸಗೊಬ್ಬರ ಸಾಕಷ್ಟು ಲಭ್ಯ'



ಜೆ.ಪಿ.ನಡ್ಡಾ

ನವದೆಹಲಿ: 'ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಿದೆ. ಮುಂಬರುವ ಮುಂಗಾರು (ಜೂನ್–ಸೆಪ್ಟೆಂಬರ್) ಅವಧಿಯಲ್ಲಿ ಬೆಳೆಗಳಿಗೆ ಅನುಕೂಲವಾಗುವಂತೆ ರೈತರಿಗೆ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ' ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

'ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹೊರತಾಗಿಯೂ ರಸಗೊಬ್ಬರ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲ ಕೃಷಿ ಸಚಿವರ ಜೊತೆಗೆ ಗುರುವಾರವೇ ಮಾತುಕತೆ ನಡೆಸಿ, ರಸಗೊಬ್ಬರ ದಾಸ್ತಾನಿನ ಕುರಿತಂತೆ ಮಾಹಿತಿ ನೀಡಿದ್ದೇನೆ' ಎಂದು ಹೇಳಿದ್ದಾರೆ.

ಯುದ್ಧದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ವ್ಯತ್ಯಯ ಉಂಟಾಗಿದ್ದರಿಂದ ಮುಂದಿನ ಮುಂಗಾರು ಅವಧಿಯಲ್ಲಿ ರಸಗೊಬ್ಬರ ಕೊರತೆ ಉಂಟಾಗಹಬಹುದು ಎಂದು ಹಲವು ಸಂಸದರು ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದರು.

'ಯುದ್ಧ ಆರಂಭಗೊಂಡ ಬೆನ್ನಲ್ಲೇ, ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿಂದ ರಸಗೊಬ್ಬರ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಲಭ್ಯತೆ ಕುರಿತಂತೆ ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ' ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಇದೇ ವಿಚಾರದ ಕುರಿತಾಗಿ ಲೋಕಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, 'ದೇಶದಲ್ಲಿ ಮಾರ್ಚ್ ಮೊದಲ ಮೂರು ವಾರಗಳ ಕಾಲ ಯೂರಿಯಾ, ಡಿಎಪಿ ಸೇರಿದಂತೆ 24.23 ಲಕ್ಷ ಟನ್ ರಸಗೊಬ್ಬರ ಲಭ್ಯವಿದೆ' ಎಂದು ಹೇಳಿದ್ದಾರೆ.

30ರಂದು ವಾಣಿಜ್ಯ ತೆರಿಗೆ ಇಲಾಖೆ ಕಾರ್ಯನಿರ್ವಹಣೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಮಾರ್ಚ್ 30ರಂದು ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

2025–26ರ ಆರ್ಥಿಕ ವರ್ಷ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ, ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಮಾರ್ಚ್ 30ರಂದು ಮಹಾವೀರ ಜಯಂತಿ ಪ್ರಯುಕ್ತ ಸಾರ್ವಜನಿಕ ರಜೆ ಇದ್ದರೂ ಸಹ, ಇಲಾಖೆಯ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಇಲಾಖೆಯ ಆಯುಕ್ತ ವಿಪುಲ್ ಬನ್ಸಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಸಂವಾದ ಮುನಿಯಪ್ಪ ಭಾಗಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ವಿಡಿಯೊ ಸಂವಾದದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭಾಗವಹಿಸಿದ್ದರು.

'ಕೋವಿಡ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ನಡೆದ ಸಮನ್ವಯದಂತೆ ಈಗ ಯುದ್ಧದ ಸಂದರ್ಭದಲ್ಲಿ ಕೇಂದ್ರ ಮತ್ತು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಯುದ್ಧದ ಪರಿಸ್ಥಿತಿ ಎದುರಿಸಲು ಕೇಂದ್ರ ಬದ್ಧರಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ವಿವರಿಸಿದ್ದಾರೆ' ಎಂದು ಮುನಿಯಪ್ಪ ತಿಳಿಸಿದರು.

'ಹಿಂದೆ ಪೂರೈಸುತ್ತಿದ್ದ ಎಲ್‌ಪಿಜಿ ಸಿಲಿಂಡರ್‌ಗಳ ಪ್ರಮಾಣಕ್ಕೆ ಹೋಲಿಸಿದರೆ ಈಗ ಹೋಟೆಲ್‌ಗಳಿಗೆ ಈಗ ಶೇ 20 ರಷ್ಟು ನೀಡುತ್ತಿದ್ದು, ಇನ್ನೂ ಶೇ 20 ರಷ್ಟು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದ್ದೇನೆ' ಎಂದು ಅವರು ಹೇಳಿದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ಗೈರಾಗಿದ್ದರು.

'ಬೆಲೆ ಏರಿಕೆ ತಗ್ಗಿಸಲು ಅಬಕಾರಿ ಸುಂಕ ಇಳಿಕೆ'



ಬೆಂಗಳೂರು: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬಿಸಿ ತಟ್ಟದಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹13 ರಿಂದ ₹3 ಕ್ಕೆ ಇಳಿಸಿದ್ದು, ಡೀಸೆಲ್ ಮೇಲಿನ ಸುಂಕವನ್ನು ಪೂರ್ಣವಾಗಿ ರದ್ದುಗೊಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.

ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಜಾಗತಿಕವಾಗಿ ಬೆಲೆಗಳು ಏರುತ್ತಿದ್ದರೂ, ಭಾರತದಲ್ಲಿ ಮಾತ್ರ ಸುಂಕ ಕಡಿತಗೊಳಿಸಿ ಜನರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮುಖ್ಯವಾಗಿ ವಾಹನ ಸವಾರರಿಗೆ ಮತ್ತು ರೈತರಿಗೆ ನೇರ ಲಾಭವಾಗಲಿದೆ. ಡೀಸೆಲ್ ಸುಂಕ ಶೂನ್ಯಕ್ಕೆ ಇಳಿಸಿರುವುದರಿಂದ ಸರಕು ಸಾಗಣೆ ವೆಚ್ಚ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ದಿನಸಿ, ತರಕಾರಿ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗದಂತೆ ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಸಾಮಾನ್ಯ ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡುವುದು ಮೋದಿ ಸರ್ಕಾರದ ಜನ ಪರ ನಡೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ತೈಲ ಸುಂಕದಲ್ಲಿ ₹10 ಕಡಿತ

ಒಂದನೇ ಪುಟದಿಂದ...

ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಪುನಃ ಜಾರಿಗೊಳಿಸಿದೆ.

ಪ್ರತಿ ಲೀಟರ್ ಡೀಸೆಲ್ ಹಾಗೂ ವಿಮಾನ ಇಂಧನ ಮೇಲೆ ಕ್ರಮವಾಗಿ ₹21.5 ಹಾಗೂ ₹29.5 ರಷ್ಟು ಸುಂಕ ವಿಧಿಸಲಾಗಿದೆ. ಕಚ್ಚಾ ತೈಲ ಸಂಸ್ಕರಣೆಯಲ್ಲಿ ತೊಡಗಿರುವ ಒಎನ್‌ಜಿಸಿ ಸೇರಿದಂತೆ ದೇಶೀಯ ಕಂಪನಿಗಳ ಮೇಲೆ ಆಕಸ್ಮಿಕ ಲಾಭ ತೆರಿಗೆ ವಿಧಿಸಿಲ್ಲ.

ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ತೈಲದ ಬೆಲೆ 100 ಡಾಲರ್ ತಲುಪಿದೆ. ಈ ಏರಿಳಿತದಿಂದಾಗಿ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ನಷ್ಟ ಅನುಭವಿಸುವುದನ್ನು ತಪ್ಪಿಸುವಲ್ಲಿ ಸುಂಕ ಕಡಿತ ನೆರವಾಗಲಿದೆ.

> **ರಷ್ಯಾದಿಂದ ಖರೀದಿಸಿದ ಕಚ್ಚಾ ತೈಲದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಈ ವ್ಯವಹಾರದಿಂದ ಅಂಬಾನಿ ಮಾತ್ರ ಶ್ರೀಮಂತರಾಗಿದ್ದಾರೆ**
> **ಪವನ್ ಖೇರಾ**, ಕಾಂಗ್ರೆಸ್ ಐಟಿ ವಿಭಾಗದ ಮುಖ್ಯಸ್ಥ

> **ಅಗತ್ಯ ವಸ್ತುಗಳ ಪೂರೈಕೆ ಮತ್ತು ಬೇಡಿಕೆಯಲ್ಲಾಗುವ ಏರಿಳಿತದ ಬಿಸಿ ಜನರಿಗೆ ತಟ್ಟದಂತೆ ಸರ್ಕಾರ ಕ್ರಮಗೊಳ್ಳುತ್ತಿದೆ**
> **ನಿರ್ಮಲಾ ಸೀತಾರಾಮನ್**, ಕೇಂದ್ರ ಹಣಕಾಸು ಸಚಿವೆ

> **ದೇಶದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಣಕಾಸು ಹೊರೆ ಹೊರುವುದಕ್ಕೆ ಸರ್ಕಾರ ನಿರ್ಧರಿಸಿದೆ**
> **ಹರದೀಪ್ ಸಿಂಗ್ ಪುರಿ**, ಕೇಂದ್ರ ಪೆಟ್ರೋಲಿಯಂ ಸಚಿವ

ವಿಪಕ್ಷಗಳ ಟೀಕೆ, ಬಿಜೆಪಿ ಸಮರ್ಥನೆ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿತ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ಶುಕ್ರವಾರ ಟೀಕಿಸಿವೆ.

'ಈ ವಿಚಾರವಾಗಿ ಸರ್ಕಾರ ಬಹಳ ತಡವಾಗಿ ಕ್ರಮ ಕೈಗೊಂಡಿದೆಯಲ್ಲದೇ, ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗ ಇಂತಹ ಕ್ರಮ ಕೈಗೊಳ್ಳಲಾಗಿದೆ' ಎಂದು ಟೀಕಾಪ್ರಹಾರ ಮಾಡಿವೆ.

ಬಿಜೆಪಿ ನಾಯಕರು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

'ಕಳೆದ 12 ವರ್ಷಗಳ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಏಳು ಬಾರಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿತ್ತು. ಆಗ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಕಡಿತ ಮಾಡಿರಲಿಲ್ಲ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

'ಈಗ, ಐದು ರಾಜ್ಯಗಳಲ್ಲಿನ ಚುನಾವಣೆ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ ಮಾಡಲಾಗಿದೆ. ಏಪ್ರಿಲ್ 30ರ ವರೆಗೆ ಕಾದು ನೋಡಿ' ಎಂದು ಅವರು ಟೀಕಿಸಿದ್ದಾರೆ.

'ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತ ಮಾಡಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಇಂಧನ ಪೂರೈಕೆಯಲ್ಲಿ ತೊಂದರೆ ಇಲ್ಲ. ಎಲ್ಲವೂ ಸರಿ ಇದೆ ಎಂದು ಮೂರು ವಾರಗಳಿಂದಲೂ ಕೇಂದ್ರ ಸರ್ಕಾರ ಹೇಳುತ್ತಾ ಬಂದಿದೆ. ಈಗ ಎಕ್ಸೈಸ್ ಸುಂಕ ಇಳಿಸಿದೆ' ಎಂದು ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಟೀಕಿಸಿದ್ದಾರೆ.

ಸಂಸದರಾದ ಪ್ರಿಯಾಂಕಾ ಚತುರ್ವೇದಿ (ಶಿವಸೇನಾ–ಯುಬಿಟಿ), ಅಭಯ ಕುಶ್ವಾಹ(ಆರ್‌ಜೆಡಿ) ಕೂಡ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.

'ಸರ್ಕಾರವು ಸಕಾಲಿಕ ಹಾಗೂ ಅಗತ್ಯ ಕ್ರಮವನ್ನೇ ಕೈಗೊಂಡಿದೆ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ರೂಪಾಯಿ ಮೌಲ್ಯ 89ಪೈಸೆ ಕುಸಿತ

ಒಂದನೇ ಪುಟದಿಂದ...

ಕಚ್ಚಾ ತೈಲದ ಬೆಲೆ ಮತ್ತು ಡಾಲರ್ ಮೌಲ್ಯದ ಏರಿಕೆಯಿಂದ ರೂಪಾಯಿ ಮೌಲ್ಯ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ. ಷೇರುಪೇಟೆ ಕುಸಿತ, ವಿದೇಶಿ ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣ ಎಂದು ಹೇಳಿದ್ದಾರೆ.

ಶುಕ್ರವಾರದ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹94.18 ಇತ್ತು. ವಹಿವಾಟಿನ ಕೊನೆಯಲ್ಲಿ ಮೌಲ್ಯವು ₹94.85 ಆಗಿದೆ. ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 20 ಪೈಸೆಯಷ್ಟು ಕಡಿಮೆಯಾಗಿ, 93.96 ಆಗಿತ್ತು.

'ರಾಜ್ಯವೂ ಸ್ಪಂದಿಸಲಿ'

ಬೆಂಗಳೂರು: ಪೆಟ್ರೋಲ್ ಮೇಲೆ ಅಬಕಾರಿ ಸುಂಕ ₹10 ಕಡಿಮೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಮೇಲೆ ಬಿಳುವ ಹೊರೆಯನ್ನು ಕಡಿಮೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟು, ರಾಜ್ಯದಲ್ಲೂ ಹೊರೆ ಇಳಿಸುವ ಕೆಲಸ ಮಾಡಲಿ ಎಂದು ತಿಳಿಸಿದರು.

ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆ ಶೇ 25 ರಿಂದ ಶೇ 30 ರಷ್ಟು ಜನರ ಮೇಲೆ ಹೊರೆ ಬೀಳುವಂತಾಗಿದೆ. ಆದರೆ, ಅಬಕಾರಿ ಸುಂಕ ಕಡಿಮೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲ ಆಗುತ್ತದೆ. ಆದರೆ ಕಾಂಗ್ರೆಸ್‌ನವರು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದರು.

'ಟೀಮ್ ಇಂಡಿಯಾ' ಸ್ಫೂರ್ತಿ ಅಗತ್ಯ'

ಒಂದನೇ ಪುಟದಿಂದ...

ಪಶ್ಚಿಮ ಏಷ್ಯಾ ಬಿಕ್ಕಟ್ಟು ಆರಂಭಗೊಂಡ ಬಳಿಕ, ಪ್ರಧಾನಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರೂ ಉಪಸ್ಥಿತರಿದ್ದರು.

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೆರಿ ಮುಖ್ಯಮಂತ್ರಿಗಳು ಪಾಲ್ಗೊಂಡಿರಲಿಲ್ಲ. ಈ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂಪುಟ ಕಾರ್ಯದರ್ಶಿ ಪ್ರತ್ಯೇಕವಾಗಿ ಸಂವಾದ ನಡೆಸುವರು ಎಂದು ಮೂಲಗಳು ಹೇಳಿವೆ.

ಎನ್.ಚಂದ್ರಬಾಬು ನಾಯ್ಡು(ಆಂಧ್ರ ಪ್ರದೇಶ), ಯೋಗಿ ಆದಿತ್ಯನಾಥ (ಉತ್ತರ ಪ್ರದೇಶ),ರೇವಂತ ರೆಡ್ಡಿ (ತೆಲಂಗಾಣ), ಭಗವಂತ ಮಾನ್ (ಪಂಜಾಬ್),ಭೂಪೇಂದ್ರ ಪಟೇಲ್ (ಗುಜರಾತ್),ಒಮರ್ ಅಬ್ದುಲ್ಲಾ (ಜಮ್ಮು ಮತ್ತು ಕಾಶ್ಮೀರ),ಸುಖ್ವಿಂದರ್ ಸಿಂಗ್ ಸುಕ್ಕು (ಹಿಮಾಚಲ ಪ್ರದೇಶ), ಪೆಮಾ ಖಂಡು (ಅರುಣಾಚಲ ಪ್ರದೇಶ) ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು ಎಂದು ಇವೇ ಮೂಲಗಳು ಹೇಳಿವೆ.

ಮತ್ತೆ ಗಡುವು ವಿಸ್ತರಿಸಿದ ಟ್ರಂಪ್

ಒಂದನೇ ಪುಟದಿಂದ...

ಹೊರ್ಮುಜ್ ಜಲಸಂಧಿ 48 ಗಂಟೆಗಳ ಒಳಗಾಗಿ ಮುಕ್ತಗೊಳಿಸದಿದ್ದರೆ ಇರಾನ್ ಮೇಲೆ ಭಾರಿ ದಾಳಿ ನಡೆಸುವುದಾಗಿ ಟ್ರಂಪ್ ಮಾರ್ಚ್ 21ರಂದು ಬೆದರಿಕೆ ಹಾಕಿದ್ದರು. ಇದೀಗ ಎರಡನೆಯ ಬಾರಿ ಈ ಗಡುವು ವಿಸ್ತರಿಸಲಾಗಿದೆ.

'ಇರಾನ್ ಸರ್ಕಾರ ಮನವಿ ಮಾಡಿರುವುದರಿಂದ, ದಾಳಿಯನ್ನು ಇನ್ನೂ 10 ದಿನ, ಅಂದರೆ ಏಪ್ರಿಲ್ 6, ರಾತ್ರಿ 8 ಗಂಟೆಯವರೆಗೆ ಮುಂದೂಡಲಾಗಿದೆ' ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಟ್ರುತ್ ಸೋಷಿಯಲ್‌ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದಾರೆ.

'ಕೆಲವು ವ್ಯಕ್ತಿಗಳ ತಪ್ಪು ಹೇಳಿಕೆಗಳು ಮತ್ತು ಸುಳ್ಳು ಸುದ್ದಿಗಳ ನಡುವೆಯೇ, ಇರಾನ್ ಮುಂದೆ ಅಮೆರಿಕ ಇಟ್ಟಿರುವ ಕದನ ವಿರಾಮ ಒಪ್ಪಂದ ಪ್ರಸ್ತಾವ ಉತ್ತಮ ರೀತಿಯಲ್ಲಿ ನಡೆಯುತ್ತಿದೆ' ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

> **ಇನ್ನಷ್ಟು ಸಾವು– ನೋವು, ನಾಶಕ್ಕೆ ಅವಕಾಶ ಇಲ್ಲದ, 15 ಅಂಶಗಳ ಒಪ್ಪಂದ ಪ್ರಸ್ತಾವವನ್ನು ಇರಾನ್ ಮುಂದಿಟ್ಟಿದ್ದೇವೆ. ಅವರಿಗೆ ಇದಕ್ಕಿಂತ ಉತ್ತಮ ಆಯ್ಕೆ ಇಲ್ಲ**
> **ಸ್ಟೀವ್ ವಿಟ್ಕಾಫ್**, ಟ್ರಂಪ್ ಅವರ ವಿಶೇಷ ರಾಯಭಾರಿ

ಇರಾನ್ 5 ಅಂಶಗಳ ಪ್ರಸ್ತಾವ

ಅಮೆರಿಕದ 15 ಅಂಶಗಳ ಪ್ರಸ್ತಾವಕ್ಕೆ, 5 ಅಂಶಗಳ ಪ್ರತಿ ಪ್ರಸ್ತಾವ ಸಿದ್ಧಪಡಿಸಿರುವ ಇರಾನ್, ಅದನ್ನು ಮಧ್ಯಸ್ಥಿಕೆದಾರರ ಮೂಲಕ ಅಮೆರಿಕಕ್ಕೆ ಕಳುಹಿಸಿದೆ.

ಯುದ್ಧದ ನಷ್ಟವನ್ನು ತುಂಬಿಕೊಡುವುದು ಮತ್ತು ಹೊರ್ಮುಜ್ ಜಲಸಂಧಿ ಮೇಲೆ ಹೊಂದಿರುವ ಸಾರ್ವಭೌಮತ್ವ- ಇರಾನ್‌ನ ಪ್ರಸ್ತಾವದಲ್ಲಿರುವ ಪ್ರಮುಖ ಅಂಶಗಳಾಗಿವೆ.

ಸುದ್ದಿ 2 ನಿಮಿಷ

ಮನೆ ಮಾರಾಟ ಶೇ 9ರಷ್ಟು ಏರಿಕೆ

ನವದೆಹಲಿ (ಪಿಟಿಐ): ಪ್ರಸಕ್ತ ವರ್ಷದ ಜನವರಿಯಿಂದ ಮಾರ್ಚ್ 27ರವರೆಗೆ ದೇಶದ ಏಳು ಪ್ರಮುಖ ನಗರಗಳಲ್ಲಿ 1.01 ಲಕ್ಷ ಮನೆಗಳು ಮಾರಾಟವಾಗಿವೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 93,280 ಮನೆಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಮನೆಗಳ ಮಾರಾಟದಲ್ಲಿ ಶೇ 9ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಈ ಮನೆಗಳ ಮಾರಾಟವು ಹಣಕಾಸಿನ ಮೌಲ್ಯದಲ್ಲಿ ₹1.51 ಲಕ್ಷ ಕೋಟಿಯಷ್ಟಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಆದರೆ, ಕಳೆದ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ 1.08 ಲಕ್ಷ ಮನೆಗಳು ಮಾರಾಟವಾಗಿದ್ದವು. ಇದರ ಹಣಕಾಸಿನ ಮೌಲ್ಯ ₹1.60 ಲಕ್ಷ ಕೋಟಿಯಷ್ಟಾಗಿತ್ತು. ಇದಕ್ಕೆ ಹೋಲಿಸಿದರೆ ಮಾರ್ಚ್ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ಶೇ 7ರಷ್ಟು ಇಳಿದಿದ್ದರೆ, ಹಣಕಾಸಿನ ಮೌಲ್ಯದಲ್ಲಿ ಶೇ 6ರಷ್ಟು ಕಡಿಮೆ ಆಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕವಾಗಿ ಆರ್ಥಿಕ ಅನಿಶ್ಚಿತತೆ ಉಂಟಾಗಿದೆ. ಇದು ಮನೆಗಳ ಮಾರಾಟ ಇಳಿಕೆ ಆಗಲು ಕಾರಣವಾಗಿದೆ ಎಂದು ತಿಳಿಸಿದೆ.



'ದೇಶದ ವಸತಿ ಮಾರುಕಟ್ಟೆಯು ದೀರ್ಘಾವಧಿಯಲ್ಲಿ ಸದೃಢವಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವು ಮಾರ್ಚ್ ತಿಂಗಳಿನಲ್ಲಿ ಕಂಡು ಬಂದಿದ್ದು, ಮನೆಗಳ ಮಾರಾಟದಲ್ಲಿ ಇಳಿಕೆ ಆಗಿದೆ. ಮಾರ್ಚ್ ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ ಮತ್ತು ನಿರ್ಮಾಣ ವೆಚ್ಚ ಹೆಚ್ಚಳವಾಗಿವೆ. ಇದು ಮನೆಗಳ ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ' ಎಂದು ಅನರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ಮುಂಬೈ (ಪಿಟಿಐ): ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1.08 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

ಒಟ್ಟು ಮೀಸಲು ಸಂಗ್ರಹವು ₹66.16 ಲಕ್ಷ ಕೋಟಿಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿನ ಇಳಿಕೆಯೇ ಒಟ್ಟಾರೆ ಮೀಸಲು ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ.

ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹20,154 ಕೋಟಿಯಷ್ಟು ಹೆಚ್ಚಳವಾಗಿದ್ದು, ₹52.84 ಲಕ್ಷ ಕೋಟಿಯಾಗಿದೆ.

ಚಿನ್ನದ ಮೀಸಲು ಸಂಗ್ರಹದಲ್ಲಿ ₹1.27 ಲಕ್ಷ ಕೋಟಿ ಇಳಿಕೆಯಾಗಿದ್ದು, ₹11.09 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹1.76 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹45,795 ಕೋಟಿಯಾಗಿದೆ ಎಂದು ತಿಳಿಸಿದೆ.



ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಲೇಂದ್ರ ಶಾ ಅವರು ಪತ್ನಿ ಸಬೀನಾ ಕಾಫ್ಲೆ ಹಾಗೂ ಪುತ್ರಿ ನಿಲೌಫರ್ ಶಾ ಅವರೊಂದಿಗೆ –ಎಎಫ್‌ಪಿ ಚಿತ್ರ

ನೇಪಾಳ: ಬಾಲೇಂದ್ರ ಶಾ ಪ್ರಮಾಣ

ಕಠ್ಮಂಡು (ಪಿಟಿಐ): ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಿಯಾಗಿ ಇವರು ಇತಿಹಾಸ ನಿರ್ಮಿಸಿದ್ದಾರೆ.

ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಬಾಲೇಂದ್ರ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮವು ಮಧ್ಯಾಹ್ನ 12.34ರ ಮುಹೂರ್ತದಲ್ಲಿ ನೆರವೇರಿತು. ಸಮಾರಂಭವು ಹಿಂದೂ ಹಾಗೂ ಬೌದ್ಧ ಧರ್ಮಗಳ ಸಂಪ್ರದಾಯಗಳಿಗೆ ಸಾಕ್ಷಿಯಾಯಿತು. ಬಾಲೇಂದ್ರ ಅವರೊಂದಿಗೆ ಎಲ್ಲ ಸಚಿವರೂ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಾ ಮಹೇಂದ್ರ ಶಾ ಅವರು 1963ರಲ್ಲಿ ತುಳಸಿ ಗಿರಿ ಎಂಬುವರನ್ನು ಸಚಿವ ಸಂಪುಟದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಈ ಅಧ್ಯಕ್ಷ ಸ್ಥಾನವು ಪ್ರಧಾನಿ ಹುದ್ದೆಗೆ ಸಮವಾಗಿತ್ತು. ಆಗ ತುಳಸಿ ಗಿರಿ ಅವರ ವಯಸ್ಸು 37. ಈಗ ಬಾಲೇಂದ್ರ ಶಾ ಅವರು ಪ್ರಧಾನಿಯಾಗಿ ಜನರಿಂದಲೇ ಆಯ್ಕೆಯಾಗಿದ್ದಾರೆ. ಇವರ ವಯಸ್ಸು 35.

16 ಸಕ್ಕರೆ ಕಾರ್ಖಾನೆಗಳಿಗೆ ರಿಕವರಿ ಸರ್ಟಿಫಿಕೇಟ್ ಜಾರಿ

ಬೆಂಗಳೂರು: ಕಬ್ಬು ಪೂರೈಕೆ ಮಾಡಿದ ರೈತರಿಗೆ ನಿಯಮಾನುಸಾರ ಬಿಲ್ ಪಾವತಿ ಮಾಡದ 16 ಸಕ್ಕರೆ ಕಾರ್ಖಾನೆಗಳಿಗೆ ರಿಕವರಿ ಸರ್ಟಿಫಿಕೇಟ್ (ವಸೂಲಾತಿ ದೃಢೀಕರಣ ಪತ್ರ) ಜಾರಿ ಮಾಡಲಾಗಿದೆ.

ರೈತರಿಗೆ ಕೊಡಬೇಕಾದ ಕಬ್ಬಿನ ಬಿಲ್ ಬಾಕಿಯನ್ನು ಕಂದಾಯ ಬಾಕಿ ಎಂದು ಪರಿಗಣಿಸಿ ಶೇ 15ರಷ್ಟು ಬಡ್ಡಿಯೊಂದಿಗೆ ರೈತರಿಗೆ ಕೊಡಿಸಬೇಕು ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಗೋವಿಂದರೆಡ್ಡಿ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಈ ಹಂಗಾಮಿನಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, ನಾಲ್ಕು ಸಹಕಾರಿ ಸೇರಿದಂತೆ ಒಟ್ಟು 16 ಸಕ್ಕರೆ ಕಾರ್ಖಾನೆಗಳು ನಿಯಮಾನುಸಾರ ಕಬ್ಬಿನ ಬಿಲ್ ಪಾವತಿ ಮಾಡದ ಕಾರಣ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಲಾಗಿದೆ.

ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಅಂತಹ ಕಾರ್ಖಾನೆಗಳಿಗೆ ಬಾಕಿಯನ್ನು ತಕ್ಷಣ ಪಾವತಿ ಮಾಡಬೇಕು ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ನೀಡಿದ ನಂತರವೂ ಕೆಲವು ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಿಕವರಿ ಸರ್ಟಿಫಿಕೇಟ್ ಜಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕಳೆದ ಹಂಗಾಮಿಗೆ ಹೋಲಿಕೆ ಮಾಡಿದರೆ ಕಾರ್ಖಾನೆಗಳು ಘೋಷಿಸಿದ ದರದಂತೆ ಪ್ರತಿ ಟನ್ ಕಬ್ಬಿಗೆ ₹250 ರಿಂದ ₹300 ಹೆಚ್ಚಳವಾಗಿದೆ. ಕಬ್ಬಿನ ಬಿಲ್ ಪಾವತಿಯನ್ನು ಹೋಲಿಕೆ ಮಾಡಿದರೆ ಕಳೆದ ಹಂಗಾಮಿಗಿಂತ ₹4,709.89 ಕೋಟಿ ಹೆಚ್ಚಳವಾಗಲಿದೆ. ಕಬ್ಬಿನ ಬಿಲ್ ಪಾವತಿಯಲ್ಲಿ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

₹300 ಕೋಟಿ ಬಿಡುಗಡೆ: ಎಫ್‌ಆರ್‌ಪಿ ಮೇಲೆ ಪ್ರತಿ ಟನ್ ಕಬ್ಬಿಗೆ ₹50 ಆರ್ಥಿಕ ನೆರವನ್ನು ಕಬ್ಬು ಪೂರೈಕೆ ಮಾಡಿದ ರೈತರಿಗೆ ನೀಡಲು ರಾಜ್ಯ ಸರ್ಕಾರ ₹300 ಕೋಟಿ ಬಿಡುಗಡೆ ಮಾಡಿದೆ. ಕಬ್ಬು ಬೆಳೆಗಾರರ ಅಭಿಪ್ರಾಯದಂತೆ ಈ ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ಬಿಡುಗಡೆ ಮಾಡಲಾಗಿದೆ.


ಪ್ರೇಮ್, ಮಂಜುನಾಥ್, ರಕ್ಷಿತಾ

ಹೊಸಬರ ಬೆಂಬಲಕ್ಕೆ ನಿಂತ ಪ್ರೇಮ್

ನಿರ್ದೇಶಕ ಜೋಗಿ ಪ್ರೇಮ್ ಚಿತ್ರರಂಗದಲ್ಲಿ ಹೊಸಬರಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ 'ಫಿನಿಕ್ಸ್ ಪ್ರೇಮ್ ಸ್ಟುಡಿಯೋಸ್' ಘೋಷಿಸಿದ್ದಾರೆ.

'ಇದು ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಅವರ ಹೊಸ ಅಧ್ಯಾಯ. ಕೇವಲ ದೊಡ್ಡ ಬಜೆಟ್‌ನ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಪ್ರತಿಭೆ ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ' ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರೇಮ್ ಅವರ ಗರಡಿಯಲ್ಲಿ ಪಳಗಿರುವ ಮಂಜುನಾಥ್ ಬಿ.ಎಸ್. ಈ ನೂತನ ಬ್ಯಾನರ್‌ನಡಿಯಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಪ್ರೇಮ್ ಜೊತೆ ಸಹ ನಿರ್ದೇಶಕರಾಗಿದ್ದರು. 'ಏಕ್ ಲವ್ ಯಾ' ಖ್ಯಾತಿಯ ರಾಣಾ ಈ ಚಿತ್ರದ ನಾಯಕ. ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ರೋಮಿಯೋ ಸಂಗೀತ ಚಿತ್ರಕ್ಕೆ ಇರಲಿದೆ.


ಮಮಿತಾ ಬೈಜು

'ಕಾರಾ'ದಲ್ಲಿ ಸೆಲ್ಲಿಯಾದ ಮಮಿತಾ

ಧನುಷ್ ಅಭಿನಯದ ತಮಿಳಿನ ಬಹುನಿರೀಕ್ಷಿತ ಚಿತ್ರ 'ಕಾರಾ'ದಲ್ಲಿ ನಾಯಕಿಯ ಫಸ್ಟ್‌ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ನಾಯಕಿ ಮಮಿತಾ ಬೈಜು ಸೆಲ್ಲಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಘ್ನೇಶ್ ರಾಜ ನಿರ್ದೇಶನದ ಚಿತ್ರ ಏ.30ರಂದು ತೆರೆಗೆ ಬರಲಿದೆ. 'ಕಾರಾಸಾಮಿ' ಎಂಬ ಹತ್ತಿ ವ್ಯಾಪಾರಿ ಪಾತ್ರದಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಮಮಿತಾ ಬೈಜು ಗ್ರಾಮೀಣ ಪ್ರದೇಶದ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮಿಳುನಾಡಿನ ಗ್ರಾಮೀಣ ಪ್ರದೇಶದ ಕಥೆಯಲ್ಲಿ ಮಮಿತಾ ಅವರ ಪಾತ್ರ ಭಾವುಕತೆಯಿಂದ ಕೂಡಿದೆ ಎಂಬುದು ಪೋಸ್ಟರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೆ.ಎಸ್.ರವಿಕುಮಾರ್, ಜಯರಾಮ್, ಸುರಾಜ್ ವೆಂಜಾರಮೂಡು ಸೇರಿದಂತೆ ಬಹುಭಾಷಾ ಕಲಾವಿದರು ಚಿತ್ರದಲ್ಲಿದ್ದಾರೆ. ಜಿ.ವಿ.ಪ್ರಕಾಶ್ ಸಂಗೀತ, ಥೇನಿ ಈಶ್ವರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.


ರಾಮ್ ಚರಣ್

ಪೈಲ್ವಾನ ರಾಮ್ ಚರಣ್

ತೆಲುಗಿನ ಖ್ಯಾತ ನಟ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಏ.30ರಂದು ತೆರೆಕಾಣುತ್ತಿದ್ದು, ಶುಕ್ರವಾರ (ಮಾರ್ಚ್ 27) ರಾಮ್ ಚರಣ್ ಜನ್ಮದಿನದ ಸಂದರ್ಭದಲ್ಲಿ 'ಪೆದ್ದಿ ಪೈಲ್ವಾನ್' ಟೀಸರ್ ಬಿಡುಗಡೆಗೊಳಿಸಿದೆ ಚಿತ್ರತಂಡ.

'ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್‌ನ ಹೊಡೆಯೋ ಆಟವಲ್ಲ, ಸಾವಿಗೆ ಎದೆ ಒಡ್ಡುವ ಆಟ..' ಎನ್ನುವ ಡೈಲಾಗ್‌ನೊಂದಿಗೆ ತೆಲುಗು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. ಎರಡು ದಿನಗಳ ಹಿಂದೆ 'ಪೆದ್ದಿ'ಯ ಶೂಟಿಂಗ್ ಸಂದರ್ಭದಲ್ಲೇ ಕಣ್ಣಿನ ಮೇಲಿನ ಭಾಗದಲ್ಲಿ ಹಣೆಗೆ ಸಣ್ಣ ಪೆಟ್ಟು ಮಾಡಿಕೊಂಡಿದ್ದರು ರಾಮ್ ಚರಣ್. 'ಇದು ಸಿನಿಮಾ ಶೂಟಿಂಗ್ ಮೇಲೆ ಪರಿಣಾಮ ಬೀರಲ್ಲ' ಎಂದು ಚಿತ್ರತಂಡ ಹೇಳಿಕೊಂಡಿದೆ.

ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸಿದ್ದು, ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಅವರ ಮೊದಲ ತೆಲುಗು ಸಿನಿಮಾವಾಗಲಿದೆ. ಜಗಪತಿ ಬಾಬು, ದಿವ್ಯೇಂದು ಶರ್ಮಾ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. 'ಪೆದ್ದಿ' ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಆಗಿದ್ದು, ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಚಿತ್ರವನ್ನು ಪ್ರಸ್ತುತಪಡಿಸುತ್ತಿವೆ. ಆರ್. ರತ್ನವೇಲು ಛಾಯಾಚಿತ್ರಗ್ರಹಣ, ನವೀನ್ ನೂಲಿ ಸಂಕಲನ ಸಿನಿಮಾದಲ್ಲಿದೆ.



ಮೇ 30ಕ್ಕೆ 'ಕ್ರೇಜಿ ಬ್ರಹ್ಮ'

ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ನಾಲ್ಕು ದಶಕಗಳ ಸಿನಿಪಯಣವನ್ನು ಸಂಭ್ರಮಿಸುವ 'ಕ್ರೇಜಿ ಬ್ರಹ್ಮ' ಕಾರ್ಯಕ್ರಮ ಮೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆಯು ಮೇ 30ರಂದು ಕಂಠೀರವ ಬಳಿ ಗ್ರ್ಯಾಂಡ್ ಅರೇನಾದಲ್ಲಿ ಸಂಜೆ 6ರಿಂದ ರಾತ್ರಿ 12ರವರೆಗೆ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ರವಿಚಂದ್ರನ್ ಮತ್ತು ಹಂಸಲೇಖ ಜೊತೆಯಾದ ಪ್ರಮುಖ ಹಾಡುಗಳ ಗಾಯನ ಹಾಗೂ ಮರುಸೃಷ್ಟಿ ಇರಲಿದೆ. ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗಿಯಾಗಲಿದ್ದಾರೆ.

'ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸುವವರೇ ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಅತ್ಯುತ್ತಮ ಜೋಡಿ. ನನ್ನನ್ನು 'ಕ್ರೇಜಿ ಸ್ಟಾರ್' ಮಾಡಿದ್ದು ಅವರೇ' ಎಂದರು ರವಿಚಂದ್ರನ್.

'ಈ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ. ಇದು ಯಶಸ್ವಿಯಾದರೆ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬಹುದು' ಎಂದರು ಹಂಸಲೇಖ.

ವೆಂಕಟೇಶ್ ಪ್ರಸಾದ್ ಭೇಟಿ ಬಳಿಕ ಡಿಕೆಶಿ ಹೇಳಿಕೆ

ಐಪಿಎಲ್: ಶಾಸಕರಿಗೆ ಎರಡು ಟಿಕೆಟ್

ಪ್ರಜಾವಾಣಿ ವಾರ್ತೆ

ಬೆಂಗಳೂರು: ಐಪಿಎಲ್ ನಡೆಸುವ ಸಂಬಂಧ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾತುಕತೆ ನಡೆಸಿದರು.

ಐಪಿಎಲ್ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದೆ. ಕಳೆದ ವರ್ಷ ಆರ್‌ಸಿಬಿ ಗೆಲುವಿನ ಸಂಭ್ರಮೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಈಗ ಷರತ್ತು ಬದ್ಧವಾಗಿ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಲ್ಲದೇ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜತೆ ಸಭೆ ನಡೆಸಿದರು.

ಶಾಸಕರಿಗೆ ಎರಡು ಟಿಕೆಟ್: ಶಾಸಕರಿಗೆ ನಾಲ್ಕು ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕುರಿತು ವೆಂಕಟೇಶ್ ಪ್ರಸಾದ್ ಜತೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು.

ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, 'ಕೆಎಸ್‌ಸಿಎ ಅಧ್ಯಕ್ಷರ ಜತೆ ಮಾತನಾಡಿದ್ದೇನೆ. ಈಗ ಹೆಚ್ಚುವರಿ ಟಿಕೆಟ್ ನೀಡಿ ಎಂದು ಕೇಳಿದ್ದೇವೆ. ಈ ಹಿಂದೆ ಒಂದು ನೀಡುತ್ತಿದ್ದರು. ಎರಡು ಕೊಡಿ ಎಂದು ಕೇಳಿದ್ದೇವೆ. ಒಪ್ಪಿಕೊಂಡಿದ್ದಾರೆ. ಆರ್‌ಸಿಬಿ ಅವರಿಗೂ ಕೇಳಿದ್ದು, ಸಮಯ ಕಡಿಮೆ ಇದೆ, ಮುಂದೆ ನೋಡೋಣ ಎಂದಿದ್ದಾರೆ' ಎಂದರು.

'ಟಿಕೆಟ್ ಕೇಳುವ ಹಕ್ಕು ಶಾಸಕರಿಗೆ ಇದೆ. ಅವರೂ ಸರ್ಕಾರ ಮತ್ತು ವ್ಯವಸ್ಥೆಯ ಭಾಗ. ಈಗ ನಾವು ಒತ್ತಡಗಳ ಮಧ್ಯೆ ಪಂದ್ಯಾವಳಿ ಆಯೋಜನೆಗೆ ಅನುಮತಿ ನೀಡಿದ್ದೇವೆ. ಶಾಸಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು' ಎಂದು ಹೇಳಿದರು.

'ಟಿಕೆಟ್ ನೀಡುವ ಅವಶ್ಯ ಇಲ್ಲ' ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, 'ಅವರ ಪಕ್ಷದ ನಾಯಕರಿಗೆ ಬುದ್ಧಿ ಹೇಳಲಿ, ನಮಗಲ್ಲ' ಎಂದರು.

ವಿಜಯೇಂದ್ರ ವಿರೋಧ

'ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಶಾಸಕರಿಗೆ ತಲಾ ಐದು ಟಿಕೆಟ್ ಕೊಡಬೇಕು ಎಂಬ ವಿಚಾರದ ಪರವಾಗಿ ನಾನಿಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಟಿಕೆಟ್‌ಗಾಗಿ ಶಾಸಕರ ಬೇಡಿಕೆ ಈ ಕುರಿತು ವಿಜಯೇಂದ್ರ ಅವರನ್ನು ಸುದ್ದಿಗಾರರು ಶುಕ್ರವಾರ ಪ್ರಶ್ನಿಸಿದಾಗ, 'ಒಬ್ಬ ಶಾಸಕ, ಜನಪ್ರತಿನಿಧಿ ಜನ ಸಾಮಾನ್ಯರಿಗಿಂತ ವಿಭಿನ್ನ, ವಿಐಪಿ ಎಂಬುದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ' ಎಂದು ಸ್ಪಷ್ಟಪಡಿಸಿದರು.

'ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ. ವೈಯಕ್ತಿಕವಾಗಿ ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ಜನಸಾಮಾನ್ಯರು ರಾಜಕಾರಣಿಗಳನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ಪ್ರತಿಕೆಗಳು ಮತ್ತು ಟಿ.ವಿಗಳಲ್ಲಿ ನೋಡುತ್ತಿದ್ದೇವೆ. ಕಳೆದ ಬಾರಿ ಇದೇ ಐಪಿಎಲ್ ಪಂದ್ಯದ ವೇಳೆ ಆಡಳಿತ ಪಕ್ಷದ ಮೂರ್ಖತನದಿಂದ 11 ಮುಗ್ದರು ಪ್ರಾಣ ಕಳೆದುಕೊಂಡಿದ್ದರು. ರಾಜ್ಯದ ಮತ್ತು ದೇಶದ ಜನರು ಅದನ್ನು ಮರೆತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಹೇಳಿಕೆಗಳ ಅವಶ್ಯ ಇತ್ತೇ ಎಂಬುದು ನನಗಂತೂ ಅರ್ಥವಾಗುವುದಿಲ್ಲ' ಎಂದು ವಿಜಯೇಂದ್ರ ಹೇಳಿದರು.

ಪ್ರತಿಭಾನ್ವಿತರ ಮೇಲೆ ಕುತೂಹಲದ ಕಣ್ಣು...

ಪ್ರಜಾವಾಣಿ ವಾರ್ತೆ

ಬೆಂಗಳೂರು: ಪ್ರತಿಭೆ ಇಲ್ಲಿ ಅವಕಾಶಗಳನ್ನು ಸಂಧಿಸುತ್ತದೆ ಎನ್ನುವುದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಟ್ಯಾಗ್‌ಲೈನ್. ಐಪಿಎಲ್‌ನಲ್ಲಿ ಪಡೆದ ಅವಕಾಶಗಳನ್ನು ಬಳಸಿ ಉದಯೋನ್ಮುಖ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೆ ಕೆಲವು ಆಟಗಾರರು ತಂಡಕ್ಕೆ ಮರಳಲು ಈ ವೇದಿಕೆಯನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ವಿವಿಧ ತಂಡಗಳ ಯುವ ತಾರೆಯರ ಮೇಲೆ ನಿರೀಕ್ಷೆಯಿಡಲಾಗಿದೆ. ಅಂಥ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

- **ಜೇಕಬ್ ಬೆಥೆಲ್ (ಆರ್‌ಸಿಬಿ)**

ಇಂಗ್ಲೆಂಡ್‌ನ 22 ವರ್ಷ ವಯಸ್ಸಿನ ಬ್ಯಾಟರ್ ಜೇಕಬ್ ಬೆಥೆಲ್ ಕಳೆದ ಋತುವಿನಲ್ಲಿ ದೊರೆತ ಎರಡು ಅವಕಾಶಗಳಲ್ಲಿ ಒಂದರಲ್ಲಿ ಅರ್ಧ ಶತಕ ಬಾರಿಸಿದ್ದರು. ಇತ್ತೀಚೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಒತ್ತಡದ ನಡುವೆ ಬಾರಿಸಿದ್ದ ಆಕರ್ಷಕ ಶತಕ ನೆನಪಿನಲ್ಲಿ ಉಳಿಯುವಂತಿತ್ತು. ಜಿತೇಶ್ ಶರ್ಮಾ ಜೊತೆ ಬೆಥೆಲ್ ಮಿಂಚಿದಲ್ಲಿ ಆರ್‌ಸಿಬಿ ಮಧ್ಯಮ ಕ್ರಮಾಂಕಕ್ಕೆ ಸಾಕಷ್ಟು ಶಕ್ತಿ ಬರಲಿದೆ.

- **ವೈಭವ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್)**

2025ರ ಐಪಿಎಲ್‌ನಲ್ಲಿ ಸ್ಫೋಟಕ ಶೈಲಿಯ ಆಟದಿಂದ ಮನೆಮಾತಾದ ಆಟಗಾರ ವೈಭವ ಸೂರ್ಯವಂಶಿ. ಬಿಹಾರದ 15 ವರ್ಷ ವಯಸ್ಸಿನ ಈ ಆಟಗಾರ ಮೊದಲ ಕೆಲವು ಪಂದ್ಯಗಳಲ್ಲಿ ಅವಕಾಶ ಪಡೆದಿರಲಿಲ್ಲ. ಅವರ ಬೀಸಾಟದ ಸಾಮರ್ಥ್ಯ ಅವರನ್ನು 19 ವರ್ಷದೊಳಗಿನವರ ತಂಡದಲ್ಲೂ ಸ್ಥಾನ ಪಡೆಯುವವರೆಗೆ ಕರೆದೊಯ್ದಿತು. ಅಲ್ಲೂ ಸೂರ್ಯವಂಶಿ ವೈಭವದ ಆಟ ಮೆರೆದಿದ್ದಾರೆ.

ಭಾರತ ತಂಡದ ಭವಿಷ್ಯದ ಆಟಗಾರ ಎಂಬುದನ್ನು ಸಾಬೀತುಪಡಿಸಲು ಅವರಿಗೆ ಈ ಟೂರ್ನಿ ನೆರವಾಗಲಿದೆ.

- **ಆಯುಷ್ ಮ್ಹಾತ್ರೆ (ಚೆನ್ನೈ ಸೂಪರ್ ಕಿಂಗ್ಸ್)**

ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಋತುವಿನಲ್ಲಿ ಆಡುವ ಅವಕಾಶ ಪಡೆದ ಆಯುಷ್ ಮ್ಹಾತ್ರೆ ಆ ತಂಡದ ಭವಿಷ್ಯ ಎಂಬ ಬಣ್ಣನೆಗೆ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ 7 ಪಂದ್ಯಗಳಿಂದ 240 ರನ್ ಗಳಿಸಿದ್ದಾರೆ. ಭಾರತ 19 ವರ್ಷದೊಳಗಿನವರ ತಂಡದಲ್ಲಿ ಮಿಂಚುವ ಮೂಲಕ ಅವರು ಐಪಿಎಲ್‌ನಲ್ಲಿ ಸ್ಥಾನ ಪಡೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್‌ಗೆ ಜೀವ ತುಂಬಬಲ್ಲ ಆಟಗಾರ.

- **ಪ್ರಶಾಂತ ವೀರ್ (ಚೆನ್ನೈ ಸೂಪರ್ ಕಿಂಗ್ಸ್)**

20 ವರ್ಷ ವಯಸ್ಸಿನ ಎಡಗೈ ಸ್ಪಿನ್ ಬೌಲರ್ ಪ್ರಶಾಂತ್ ವೀರ್ ಅವರನ್ನು ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದೆ.

ಜಡೇಜ ಈಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆ ಗೊಂಡಿರುವುದರಿಂದ ಚೆನ್ನೈ ತಂಡವು ಉತ್ತರ ಪ್ರದೇಶದ ಅಮೇಠಿಯ ಈ ಆಟಗಾರನ ಮೇಲೆ ಭರವಸೆ ಯಿಟ್ಟುಕೊಂಡಿದೆ. ಬಿಡ್‌ನಲ್ಲಿ ₹14.20 ಕೋಟಿ ತೆತ್ತು ತನ್ನ ಪಾಲು ಮಾಡಿಕೊಂಡಿದೆ. ಬ್ಯಾಟಿಂಗ್‌ನಲ್ಲೂ ಉಪಯುಕ್ತ ಆಟವಾಡಬಲ್ಲರು.

- **ಅಕಿಬ್ ನಬಿ (ಡೆಲ್ಲಿ ಕ್ಯಾಪಿಟಲ್ಸ್)**

ಜಮ್ಮು ಮತ್ತು ಕಾಶ್ಮೀರದ ಈ ವೇಗದ ಬೌಲರ್ ವಯಸ್ಸು 29. ಎರಡು ವರ್ಷಗಳಿಂದ ಈ ಆಟಗಾರ ದೇಶಿ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದಾರೆ. ಈ ವರ್ಷ ಜಮ್ಮು ಮತ್ತು ಕಾಶ್ಮೀರ ತಂಡ ರಣಜಿ ಗೆಲ್ಲುವಲ್ಲಿ ಈ ಬೌಲರ್ ಪಾತ್ರ ಮಹತ್ವದ್ದು. ಅವರು ರಣಜಿ ಋತುವಿನಲ್ಲಿ 60 ವಿಕೆಟ್ ಪಡೆದಿದ್ದಾರೆ. ಬಿಡ್‌ನಲ್ಲಿ ₹8.40 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ನಿಖರ ಲೈನ್ ಮತ್ತು ಲೆಂಗ್ತ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು. ಆದರೆ ಬ್ಯಾಟರ್‌ಗಳ ಅಬ್ಬರದ ಮುಂದೆ ಅವರ 130 ಕಿ.ಮೀ. ವೇಗದ ಬೌಲಿಂಗ್ ಪರಿಣಾಮ ಬೀರುವುದೇ ಎಂಬುದು ಕುತೂಹಲಕರ.

- **ಮಂಗೇಶ್ ಯಾದವ್ (ಆರ್‌ಸಿಬಿ)**

23 ವರ್ಷ ವಯಸ್ಸಿನ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹5.2 ಕೋಟಿ ಮೊತ್ತಕ್ಕೆ ತನ್ನಪಾಲು ಮಾಡಿಕೊಂಡಿತ್ತು. ಈಗ ಪ್ರಮುಖ ವೇಗದ ಬೌಲರ್‌ಗಳು ಗಾಯಗೊಂಡಿರುವ ಅಥವಾ ಅಲಭ್ಯರಾಗಿರುವ ಕಾರಣ ಈ ಬೌಲರ್‌ಗೆ ಅವಕಾಶ ಸಿಗುವ ಸಾಧ್ಯತೆ ಉಜ್ವಲವಾಗಿದೆ. ಮಧ್ಯಪ್ರದೇಶ ಪ್ರೀಮಿಯರ್ ಲೀಗ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಅವರ ಆಯ್ಕೆಗೆ ಕಾರಣವಾಗಿದೆ.

- **ಕಾರ್ತಿಕ್ ಶರ್ಮಾ (ಚೆನ್ನೈ ಸೂಪರ್ ಕಿಂಗ್ಸ್)**

ಈ ಹಿಂದಿನ ಬಿಡ್ಡಿಂಗ್‌ನಲ್ಲಿ ₹14.2 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಾಲಾದ ಇನ್ನೊಬ್ಬ ಯುವ ಆಟಗಾರ ಕಾರ್ತಿಕ್ ಶರ್ಮಾ. 12 ದೇಶಿ ಟಿ20 ಪಂದ್ಯಗಳಲ್ಲಿ 19 ವರ್ಷ ವಯಸ್ಸಿನ ಈ ವಿಕೆಟ್ ಕೀಪರ್– ಬ್ಯಾಟರ್ 164ರ ಸ್ಟ್ರೈಕ್‌ರೇಟ್‌ನಲ್ಲಿ 334 ರನ್ ಗಳಿಸಿ ಗಮನ ಸೆಳೆದಿದ್ದಾರೆ. 28 ಸಿಕ್ಸರ್‌ಗಳು ಇದರಲ್ಲಿ ಒಳಗೊಂಡಿರುವುದು ಅವರ ಬೀಸಾಟದ ಬಲ ಸೂಚಿಸುತ್ತದೆ.

ಭಾರತ ತಂಡಕ್ಕೆ ಆಡದೇ ಇಷ್ಟೊಂದು ದೊಡ್ಡ ಮೊತ್ತ ಪಡೆದಿದ್ದು ಹಲವರ ಹುಬ್ಬೇರಿಸಿದೆ. ಮಾತ್ರವಲ್ಲ, ಈ ಐಪಿಎಲ್ ನಲ್ಲಿ ಈ ಆಟಗಾರನ ಸಾಮರ್ಥ್ಯದತ್ತ ಕುತೂಹಲದ ನೋಟ ಬೀರುವಂತೆ ಮಾಡಿದೆ. ಅವರ ಜೆಎಸ್‌ಡಬ್ಲ್ಯು (ಜಿಂದಾಲ್ ಸ್ಟೀಲ್ ವರ್ಕ್ಸ್) ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

- **ಮಯಂಕ್ ಯಾದವ್ (ಲಖನೌ ಸೂಪರ್ ಜೈಂಟ್ಸ್)**

ಎರಡು ವರ್ಷಗಳ ಹಿಂದೆ ತಮ್ಮ ಅಮೋಘ ವೇಗದ ದಾಳಿಯಿಂದ ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠರಾಗಿದ್ದ ಮಯಂಕ್ ಯಾದವ್ ನಂತರ ಗಾಯದ ಸಮಸ್ಯೆ ಎದುರಿಸಿದ್ದರು. ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದ 23 ವರ್ಷ ವಯಸ್ಸಿನ ಮಯಂಕ್, ಶಸ್ತ್ರಚಿಕಿತ್ಸೆಯ ನಂತರ ಪುನಶ್ಚೇತನ ಅವಧಿಯನ್ನು ಮುಗಿಸಿ ತಂಡಕ್ಕೆ ಮರಳಿದ್ದಾರೆ. ಅವರ ಭಾರತ ತಂಡಕ್ಕೆ ಪುನರಾಗಮನ ಮಾಡಬೇಕಾದರೆ ಇಲ್ಲಿ ಉತ್ತಮ ಸಾಧನೆ ತೋರುವುದು ಅನಿವಾರ್ಯವಾಗಿದೆ.


ವೈಭವ್ ಸೂರ್ಯವಂಶಿ


ಆಯುಷ್ ಮ್ಹಾತ್ರೆ


ಮಯಂಕ್


ಜೇಕಬ್ ಬೆಥೆಲ್

ಇಂಡಿಯನ್ ಪ್ರೀಮಿಯರ್ ಲೀಗ್

ಆದಿವಾಸಿ ಕ್ರೀಡೆ: ಪದಕಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ

ಮತ್ತೆ ಮಿಂಚಿದ ಮಣಿಕಂಠ

ರಾಯಪುರ (ಪಿಟಿಐ): ಮೊದಲ ಬಾರಿ ನಡೆಯುತ್ತಿರುವ ಖೇಲೊ ಇಂಡಿಯಾ ಆದಿವಾಸಿ ಕ್ರೀಡೆಗಳ ಮೂರನೇ ದಿನವೂ ಕರ್ನಾಟಕದ ಸ್ಪರ್ಧಿಗಳು ಈಜು ಕೊಳದಲ್ಲಿ ಪ್ರಾಬಲ್ಯ ಮೆರೆದರು. ಮೊದಲ ಎರಡು ದಿನ ಒಟ್ಟು ಚಿನ್ನ ಗೆದ್ದುಕೊಂಡಿದ್ದ ಎಲ್. ಮಣಿಕಂಠ ಶುಕ್ರವಾರವೂ ಮಿಂಚಿ ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ಮೂರನೇ ದಿನದ ಸ್ಪರ್ಧೆಗಳ ನಂತರ ಕರ್ನಾಟಕ ಒಟ್ಟು 13 ಚಿನ್ನ, ಐದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದು ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ಆರು ಚಿನ್ನ, ಎರಡು ಬೆಳ್ಳಿ, 9 ಕಂಚಿನ ಪದಕ ಗೆದ್ದಿರುವ ಒಡಿಶಾ ತಂಡ ಎರಡನೇ ಸ್ಥಾನದಲ್ಲಿದೆ. ಅಸ್ಸಾಂ (2 ಚಿನ್ನ, 4 ಬೆಳ್ಳಿ, 2 ಕಂಚು) ಮೂರನೇ ಸ್ಥಾನದಲ್ಲಿದೆ. ಆತಿಥೇಯ ಛತ್ತೀಸಗಢ ಮತ್ತು ತ್ರಿಪುರ ತಲಾ ಆರು ಪದಕ (3 ಬೆಳ್ಳಿ, 3 ಕಂಚು) ಏಳನೇ ಸ್ಥಾನ ಹಂಚಿಕೊಂಡಿವೆ.

30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3,800 ಮಂದಿ ಈ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಆರ್ಚರಿ, ಅಥ್ಲೆಟಿಕ್ಸ್, ಫುಟ್‌ಬಾಲ್, ಹಾಕಿ, ಈಜು, ವೇಟ್‌ಲಿಫ್ಟಿಂಗ್, ಕುಸ್ತಿ ಸ್ಪರ್ಧೆಗಳು ನಡೆಯುತ್ತಿವೆ. ಮಲ್ಲಕಂಬ ಮತ್ತು ಕಬಡ್ಡಿ ಪ್ರದರ್ಶನ ಕ್ರೀಡೆಗಳಾಗಿವೆ.

ಕರ್ನಾಟಕದ ಮಣಿಕಂಠ ಅವರು ಪುರುಷರ 50 ಮೀ. ಬ್ರೆಸ್ಟ್ ಸ್ಟ್ರೋಕ್ ಮತ್ತು 100 ಮೀ. ಬಟರ್‌ಫ್ಲೈ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಗಳಿಸಿದರು. ದಿನದ ಕೊನೆಯ ಸ್ಪರ್ಧೆಯಾದ 50 ಮೀ. ಫ್ರೀಸ್ಟೈಲ್‌ನಲ್ಲಿ ಧೋನೀಶ್ ಅವರು ತಮ್ಮದೇ ರಾಜ್ಯದ ಮಣಿಕಂಠ ಅವರನ್ನು ಹಿಂದೆಹಾಕಿ ಅಗ್ರಸ್ಥಾನ ಗಳಿಸಿದರು.

ಕರ್ನಾಟಕದ ಮೇಘಾಂಜಲಿ ಅವರು ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದರು. ಇದು ಅವರಿಗೆ ಈ ಕೂಟದ ಮೂರನೇ ಚಿನ್ನ. ಅವರು 38.23 ಸೆ.ಗಳಲ್ಲಿ ಗುರಿತಲುಪಿದರು. ಅನುಷ್ಕಾ ಭಗತ್ (39.57 ಸೆ.) ಎರಡನೇ ಸ್ಥಾನ ಪಡೆದರು. ಇದು ಛತ್ತೀಸಗಢದ ಈಜುಗಾತಿಗೆ ಮೂರನೇ ಬೆಳ್ಳಿ.


ಕರ್ನಾಟಕದ ಧೋನೀಶ್ ಮತ್ತು ಎಲ್. ಮಣಿಕಂಠ

ಪಾರ್ಥ್ ಮೆಹ್ತಾಗೆ 'ಡಬಲ್' ದಾಖಲೆ

ಪ್ರಜಾವಾಣಿ ವಾರ್ತೆ

ಮಂಗಳೂರು: ಒಟ್ಟು 770 ಕೆಜಿ ಭಾರ ಎತ್ತುವ ಮೂಲಕ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 93 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಹರಿಯಾಣದ ಪಾರ್ಥ್ ಮೆಹ್ತಾ ಡೆಡ್‌ಲಿಫ್ಟ್‌ನಲ್ಲೂ ದಾಖಲೆ ಮಾಡಿ ಚಿನ್ನ ಗೆದ್ದುಕೊಂಡರು.

ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಕಶಾರ್ಪ್ ಫಿಟ್ನೆಸ್ ಸಂಸ್ಥೆ ಟಿ.ವಿ ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಡೆಡ್‌ಲಿಫ್ಟ್‌ನಲ್ಲಿ ಪಾರ್ಥ 332.5 ಕೆಜಿ ಸಾಧನೆ ಮಾಡಿದರು. ಸ್ಕ್ವಾಟ್‌ನಲ್ಲಿ 270 ಕೆಜಿ ಮತ್ತು ಬೆಂಚ್ ಪ್ರೆಸ್‌ನಲ್ಲಿ ಅವರು ಎತ್ತಿದ ಭಾರ 167.5 ಕೆಜಿ.

ಈ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ ಅಸ್ಸಾಂನ ಋಷಭ್ ಘೋಷ್ ಮತ್ತು ಕಂಚು ಗೆದ್ದ ಮಿಜೋರಾಂನ ಅಬ್ರಹಾಂ ಲಾಲ್ ತಕೀಮಾ ಕೂಡ ದಾಖಲೆ ಮಾಡಿದರು. ಋಷಭ್ ಒಟ್ಟು 761.5 ಕೆಜಿ (ಸ್ಕ್ವಾಟ್ 296.5, ಬೆಂಚ್ ಪ್ರೆಸ್ 150, ಡೆಡ್‌ಲಿಫ್ಟ್ 315) ಕೆಜಿ ಎತ್ತಿದರು. ಸ್ಕ್ವಾಟ್‌ನಲ್ಲಿ ಅವರು ಜೂನಿಯರ್ ಮತ್ತು ಮುಕ್ತ ವಿಭಾಗದ ದಾಖಲೆ ಬರೆದರು. 752.5 ಕೆಜಿ ಎತ್ತಿದ ಅಬ್ರಹಾಂ ಲಾಲ್ ಮಾಸ್ಟರ್ ವಿಭಾಗದಲ್ಲಿ ದಾಖಲೆ ಮಾಡಿದರು.

ಮಹಿಳೆಯರ 76ಕೆಜಿ ವಿಭಾಗದಲ್ಲಿ ನವದೆಹಲಿಯ ಮೇಘನಾ ಬಂಗ 460 ಕೆಜಿ (ಸ್ಕ್ವಾಟ್ 177.5, ಬೆಂಚ್ ಪ್ರೆಸ್ 85, ಡೆಡ್‌ಲಿಫ್ಟ್ 197.5) ಎತ್ತಿ ಚಿನ್ನ ಗೆದ್ದುಕೊಂಡರು. ಡೆಡ್‌ಲಿಫ್ಟ್‌ನಲ್ಲಿ ದಾಖಲೆ ಮಾಡಿದರು. ಪಶ್ಚಿಮ ಬಂಗಾಳದ ಮಮುದಾ ಖಾತುನ್ (442.5 ಕೆಜಿ) ಮತ್ತು ಬಿಹಾರದ ರಿಂಜಿಮ್ ಕುಮಾರಿ (425 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಪುರುಷರ 105 ಕೆಜಿ ವಿಭಾಗದಲ್ಲಿ 791.5 ಕೆಜಿ ಸಾಧನೆಯೊಂದಿಗೆ ಉತ್ತರಾಖಂಡದ ಸೌರವ್ ಕುಮಾರ್ ಸಿಂಗ್ ಚಿನ್ನ ಗೆದ್ದರು. ಮಹಾರಾಷ್ಟ್ರದ ಅನಿಕೇತ್ ಕಾಂಬ್ಳೆ (782.5 ಕೆಜಿ) ಬೆಳ್ಳಿ ಪದಕ ಗಳಿಸಿದರು.



93 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಪಾರ್ಥ್ ಮೆಹ್ತಾ (ಮಧ್ಯ), ಬೆಳ್ಳಿ ಗಳಿಸಿದ ಋಷಭ್ ಘೋಷ್ (ಎಡ) ಮತ್ತು ಕಂಚಿನ ಪದಕ ಗಳಿಸಿದ ಅಬ್ರಹಾಂ ಲಾಲ್ ತಕೀಮಾ

ಏಷ್ಯಾ ಕಪ್ ಆರ್ಚರಿ: ಭಾರತಕ್ಕೆ 10 ಪದಕ

ಬ್ಯಾಂಕಾಕ್ (ಪಿಟಿಐ): ಭಾರತದ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು, ಏಷ್ಯಾ ಕಪ್– ವಿಶ್ವ ರ್‍ಯಾಂಕಿಂಗ್ ಟೂರ್ನಿಯಲ್ಲಿ ಶುಕ್ರವಾರ ಪ್ರಾಬಲ್ಯ ಮೆರೆದರು. ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದರಲ್ಲದೇ, ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೂರೂ ಪದಕಗಳನ್ನು ಬಾಚಿಕೊಂಡರು.

ರಿಕರ್ವ್ ವಿಭಾಗದಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಒಟ್ಟು ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.

ಆದರೆ ಚಿನ್ನದ ಲೆಕ್ಕ ತೆಗೆದುಕೊಂಡರೆ, ಭಾರತದ ಸಾಧನೆ ಕಡಿಮೆ ಎನಿಸಿತು. ಕಳೆದ ಆವೃತ್ತಿಯಲ್ಲಿ ಭಾರತ ಐದು ಚಿನ್ನ ಗೆದ್ದುಕೊಂಡಿತ್ತು.

ರಿಕರ್ವ್ ವಿಭಾಗದ ಕಳಪೆ ಸಾಧನೆ ಇದಕ್ಕೆ ಕಾರಣವಾಯಿತು. ಈ ವಿಭಾಗದಲ್ಲಿ ಭಾರತ ಒಂದೂ ಚಿನ್ನ ಗೆಲ್ಲಲಾಗಲಿಲ್ಲ. ಪುರುಷರ ವೈಯಕ್ತಿಕ ವಿಭಾಗ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಿಗೆ ಪದಕ ಗಳಿಸಲು ವಿಫಲರಾದರು.

ಕರ್ನಾಟಕ ಬಾಲಕರ ತಂಡಕ್ಕೆ ಕಂಚು



ಬೆಂಗಳೂರು: ಕರ್ನಾಟಕದ ಬಾಲಕರ ತಂಡವು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ 38ನೇ ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕದ ಬಾಲಕರು 28–36 ಅಂಕಗಳ ಅಂತರದಿಂದ ಹರಿಯಾಣ ತಂಡಕ್ಕೆ ಸೋತರು.

ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಪಾರಮ್ಯ ಮೆರೆಯಿತು.

ಹೈದರಾಬಾದ್ ರೇಸ್

ಸ್ಟಾರ್ ಆಫ್ ಒಪೆರಾ ಗೆಲ್ಲುವ ನಿರೀಕ್ಷೆ

ಡೊನೆಗಾಲ್ ಪ್ಲೇಟ್ ಶನಿವಾರದ ಹೈದರಾಬಾದ್ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಸ್ಟಾರ್ ಆಫ್ ಒಪೆರಾ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 3:00ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1ನೇ ರೇಸ್: ಮೋಸ್ಟ್ ಬ್ಯೂಟಿಫುಲ್ 4, ಗೋಲ್ಡನ್ ಯೂನಿಕಾರ್ನ್ 2, ಧನದೀಪ 1
2ನೇ ರೇಸ್: ಕ್ಯಾಚ್ ದಿ ವೋರ್ಮ್ 4, ಆರ್ಥಿಶ 3, ಅಶ್ಯೂರ್ಡ್ ಸಕ್ಸಸ್ 6
3ನೇ ರೇಸ್: ಟೂಟ್ಸಿ ಡಾರ್ಲಿಂಗ್ 6, ಮೆಕ್ಸಿಕನ್ ವೇವ್ 7, ವಾರ್‌ವಿಕ್ 2
4ನೇ ರೇಸ್: ಗೋಲ್ಡ್ ಟಚ್ 2, ಫ್ಯೂಗೊ 1, ಡಿಜಿಟಲ್ ಎಂಪ್ರೆಸ್ 6
5ನೇ ರೇಸ್: ಸ್ಟಾರ್ ಆಫ್ ಒಪೆರಾ 14, ಟೈಮ್‌ಲೆಸ್ ವಿಷನ್ 5, ಅಜ್ರಿನಾಝ್ 7
6ನೇ ರೇಸ್: ಲಾ ಕ್ವಿಂಟಾ 2, ಲಾ ಫ್ಲೂರೀರಿ 1, ಡೇರಿಂಗ್ ಸ್ಪಿರಿಟ್ 6
7ನೇ ರೇಸ್: ರೈವಲ್ 5, ವೂಲ್ಫ್ ಕ್ರೀಕ್ 12, ಚೈನ ಟೌನ್ 1

ಉತ್ತಮ ಬೆಟ್: ಟೂಟ್ಸಿ ಡಾರ್ಲಿಂಗ್

ಜಾಕ್‌ಪಾಟ್	1ನೇ ಟ್ರಿಬಲ್	2ನೇ ಟ್ರಿಬಲ್
3,4,5,6,7	2,3,4	5,6,7

ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ

ಹಾರ್ದಿಕ್, ನವನೀತ್ ಕೌರ್‌ಗೆ ಗೌರವ

ನವದೆಹಲಿ (ಪಿಟಿಐ): ಭಾರತದ ಮಿಡ್‌ಫೀಲ್ಡ್ ಆಟಗಾರ ಹಾರ್ದಿಕ್ ಸಿಂಗ್ ಮತ್ತು ಮಹಿಳಾ ತಂಡದ ಫಾರ್ವರ್ಡ್ ನವನೀತ್ ಕೌರ್ ಅವರು ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕ್ರಮವಾಗಿ 'ವರ್ಷದ ಅತ್ಯುತ್ತಮ ಆಟಗಾರ' ಮತ್ತು 'ವರ್ಷದ ಅತ್ಯುತ್ತಮ ಆಟಗಾರ್ತಿ' ಪ್ರಶಸ್ತಿಗೆ ಪಾತ್ರರಾದರು.

ಒಂದು ವರ್ಷದ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹಾಗೂ ಆಟಗಾರ್ತಿಯರನ್ನು ಶುಕ್ರವಾರ ಸಂಜೆ ರಾಜಧಾನಿಯಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆದ ವರ್ಣರಂಜಿತ ಸಮಾರಂಭದಲ್ಲಿ ಗೌರವಿಸಲಾಯಿತು.

ಭಾರತ ತಂಡದ ಮಾಜಿ ನಾಯಕ ಹಾಗೂ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡದ ಆಟಗಾರರಾಗಿದ್ದ ಜಾಫರ್ ಇಕ್ಬಾಲ್ ಅವರಿಗೆ ಮೇಜರ್ ಧ್ಯಾನಚಂದ್ ಜೀವಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಕ್ಬಾಲ್ ಅವರು 1978 ಮತ್ತ 1982ರಲ್ಲಿ ಬೆಳ್ಳಿ ಪದಕ ಗೆದ್ದ ಏಷ್ಯನ್ ಗೇಮ್ಸ್ ತಂಡದಲ್ಲೂ ಆಡಿದ್ದರು.

ಹಾರ್ದಿಕ್ ಮತ್ತು ನವನೀತ್ ಅವರಿಗೆ ಬಲಬೀರ್ ಸಿಂಗ್ ಸೀನಿಯರ್ ಹೆಸರಿನಲ್ಲಿ ಕ್ರಮವಾಗಿ 2025ರ ವರ್ಷದ ಆಟಗಾರ ಮತ್ತು ವರ್ಷದ ಆಟಗಾರ್ತಿ ಗೌರವ ನೀಡಲಾಯಿತು. ಈ ಪ್ರಶಸ್ತಿಯು ತಲಾ ₹20 ಲಕ್ಷ ನಗದು ಹೊಂದಿದೆ.

ವರ್ಷದ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಮಹಿಳಾ ತಂಡದ ಬಿಚುದೇವಿ ಖರಿಬಮ್ ಅವರಿಗೆ ಪ್ರದಾನ ಮಾಡಲಾಯಿತು. ವರ್ಷದ ಶ್ರೇಷ್ಠ ರಕ್ಷಣೆ ಆಟಗಾರನಿಗೆ ನೀಡುವ ಪರ್ಗತ್ ಸಿಂಗ್ ಪ್ರಶಸ್ತಿ ಸಂಜಯ್ ಅವರ ಪಾಲಾಯಿತು. ಈ ಪ್ರಶಸ್ತಿಗಳು ತಲಾ ₹5 ಲಕ್ಷ ಬಹುಮಾನ ಹೊಂದಿವೆ.

ರಘು ಪ್ರಸಾದ್‌ಗೆ ಗೌರವ: ಕರ್ನಾಟಕದವರಾದ ಅಂಪೈರ್ ರಘು ಪ್ರಸಾದ್ ಕೆ.ವಿ. ಅವರಿಗೆ ಎಫ್‌ಐಎಚ್ ವರ್ಷದ ಅಂಪೈರ್ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜಗಿರ್‌ನಲ್ಲಿ ನಡೆದ ಏಷ್ಯಾ ಕಪ್ ಪುರುಷರ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ ₹3 ಲಕ್ಷ ಹಾಗೂ ನೆರವು ಸಿಬ್ಬಂದಿಗೆ ತಲಾ ₹1.5 ಲಕ್ಷ ನೀಡಿ ಅಭಿನಂದಿಸಲಾಯಿತು.

ಪ್ರಮುಖ ಪ್ರಶಸ್ತಿಗಳನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಪ್ರದಾನ ಮಾಡಿದರು. ಕ್ರೀಡಾ ಖಾತೆ ರಾಜ್ಯ ಸಚಿವ ರಕ್ಷಾ ಖಡ್ಸೆ, ಹಾಕಿ ಇಂಡಿಯಾ ಅಧಿಕಾರಿಗಳು, ಮಾಜಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರು ಹಾಜರಿದ್ದರು.


ನಿವೃತ್ತಿ ಪ್ರಕಟಿಸಿದ ಗುರ್ಜಂತ್ ಸಿಂಗ್ ಅವರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಗೌರವಿಸಿದರು ಎಕ್ಸ್ ಚಿತ್ರ

ಗುರ್ಜಂತ್ ಸಿಂಗ್ ನಿವೃತ್ತಿ ಘೋಷಣೆ

ನವದೆಹಲಿ (ಪಿಟಿಐ): ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರ ಗುರ್ಜಂತ್ ಸಿಂಗ್ ಅವರು ಅಂತರರಾಷ್ಟ್ರೀಯ ಹಾಕಿಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದರು. ಬೆನ್ನುನೋವಿನ ಕಾರಣ ಅವರು ತಂಡದಿಂದ ಹೊರಬಿದ್ದಿದ್ದರು.

'ಭಾರತ ತಂಡದಿಂದ ಹೊರಬಿದ್ದ ನಂತರ ನಿವೃತ್ತಿ ಹೇಳಲು ಇದು ಸಕಾಲ' ಎಂದು 31 ವರ್ಷ ವಯಸ್ಸಿನ ಫಾರ್ವರ್ಡ್ ಆಟಗಾರ ಹೇಳಿದ್ದಾರೆ. ಶುಕ್ರವಾರ ರಾತ್ರಿ ನಡೆದ ಹಾಕಿ ಇಂಡಿಯಾದ ಎಂಟನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು. ಸೀನಿಯರ್ ಮಟ್ಟದಲ್ಲಿ ಅವರು ಭಾರತ ತಂಡವನ್ನು 130 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಅಮೃತಸರದ ಖೈಲಾರ ಗ್ರಾಮದ ಈ ಆಟಗಾರ ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲೂ ಭಾರತ ತಂಡ ಚಿನ್ನ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.





ಹೊಸ ಅಧ್ಯಾಯಕ್ಕೆ ಆರ್‌ಸಿಬಿ ಸಜ್ಜು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಳೆ: ಹಾಲಿ ಚಾಂಪಿಯನ್ನರಿಗೆ ಸನ್‌ರೈಸರ್ಸ್ ಹೈದರಾಬಾದ್ ಸವಾಲು ಇಂದು

● ಗಿರೀಶ ದೊಡ್ಡಮನಿ

ಬೆಂಗಳೂರು: ಶನಿವಾರ ಸಂಜೆಯ ಸೂರ್ಯ ಪಡುವಣದಲ್ಲಿ ಮರೆಯಾದ ನಂತರ ಚಿನ್ನಸ್ವಾಮಿ ಅಂಗಳದಲ್ಲಿ ಬೆಳಗಲಿರುವ ಹೊನಲು ಬೆಳಕಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಅಧ್ಯಾಯ ಆರಂಭವಾಗಲಿದೆ. ಉದ್ಯಾನನಗರಿಯ ಕ್ರಿಕೆಟ್ ಚರಿತ್ರೆಯ ಪುಸ್ತಕದಲ್ಲಿ ಮತ್ತೊಂದು ಪುಟ ಸೇರ್ಪಡೆಗೊಳ್ಳಲಿದೆ.

ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 19ನೇಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಸತತ 18 ಆವೃತ್ತಿಗಳಲ್ಲಿ 'ಈ ಸಲ ಕಪ್ ನಮ್ದೇ' ಎಂಬ ಕನಸಿನೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್‌ಸಿಬಿ ಈ ಬಾರಿ 'ಹಾಲಿ ಚಾಂಪಿಯನ್' ಆಗಿ ಅಭಿಯಾನ ಆರಂಭಿಸಲಿದೆ. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ಆರ್‌ಸಿಬಿ ಚಾಂಪಿಯನ್ ಆಗಿದ್ದು ವಿಶೇಷ.

ಹೋದ ವರ್ಷ ಸಾಬರಮತಿ ನದಿ ದಡದ ಅಹಮದಾಬಾದಿನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದಾಗ 'ಸಿಲಿಕಾನ್ ಸಿಟಿ'ಯ ಬೀದಿಬೀದಿಗಳಲ್ಲಿ ಸಂಭ್ರಮ ಸುನಾಮಿಯಾಗಿತ್ತು. ಬೆಳಗಿನ ಜಾವದವರೆಗೂ ಜನರು ರಸ್ತೆಗಿಳಿದು ಕುಣಿದು ಕುಪ್ಪಳಿಸಿದ್ದರು. ಆದರೆ ಮರುದಿನ (ಜೂನ್ 4) ಮಧ್ಯಾಹ್ನ ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ಅಸುನೀಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಐತಿಹಾಸಿಕ ಕ್ರೀಡಾಂಗಣದಲ್ಲಿ ಒಂದೂ ಮಹತ್ವದ ಪಂದ್ಯ ನಡೆಯಲಿಲ್ಲ. ಇದೀಗ ಮತ್ತೆ ಈ ಅಂಗಳಕ್ಕೆ ಕ್ರಿಕೆಟ್ ಮರಳುತ್ತಿದೆ. ಸೋಲು–ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ.

ವಿರಾಟ್ ಟಿ20 ಆಟದ ಗಮ್ಮತ್ತು: ಬೆಂಗಳೂರು ಅಭಿಮಾನಿಗಳ 'ಕಣ್ಮಣಿ' ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಿಂದ ನಿವೃತ್ತರಾಗಿದ್ದಾರೆ. ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಚುಟುಕು ಮಾದರಿಯಲ್ಲಿಯೂ ಅವರ ಸಾಧನೆಗಳು ಹಲವಾರು. ಅದರಲ್ಲೂ ಐಪಿಎಲ್‌ನಲ್ಲಿ ಅವರದ್ದು ದಣಿವರಿಯದ ಓಟ. ಟಿ20 ಮಾದರಿಯಲ್ಲಿ ಕಲಾತ್ಮಕತೆ ಹಾಗೂ ಅಬ್ಬರ ಎರಡನ್ನೂ ಮೇಳೈಸಿದ ಬ್ಯಾಟಿಂಗ್ ಮಾಡುವ ಅವರ ಛಲಗಾರಿಕೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಹೋದ ಬಾರಿ ಅವರು ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಆ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ (ಲಖನೌನಲ್ಲಿ ನಡೆದಿತ್ತು) ಸನ್‌ರೈಸರ್ಸ್ ತಂಡವು ಇಶಾನ್ (94; 48ಎಸೆತ) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 231 ರನ್‌ಗಳ ಗುರಿಯೊಡ್ಡಿತ್ತು. ಆದರೆ, ವಿರಾಟ್ (43; 25ಎ) ಮತ್ತು ಫಿಲ್ ಸಾಲ್ಟ್ (62; 32ಎ) ಅಬ್ಬರದ ಆರಂಭ ನೀಡಿದ್ದರು. ಆರ್‌ಸಿಬಿ ತಂಡವು ಜಯಭೇರಿ ಬಾರಿಸಿತ್ತು.

ಈ ಬಾರಿಯ ದೇಶಿ ಟೂರ್ನಿಗಳಲ್ಲಿ ಅಮೋಘ ಆಟವಾಡಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್, ಬೀಸು ಹೊಡೆತಗಳ ಸರದಾರ ಟಿಮ್ ಡೇವಿಡ್, 'ಫಿನಿಷರ್' ಜಿತೇಶ್ ಶರ್ಮಾ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರು ತಂಡದ ಶಕ್ತಿಯಾಗಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಸ್ವಲ್ಪ ಚಿಂತೆ ಇದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಗಾಯದಿಂದ ದೀರ್ಘ ಕಾಲ ಕ್ರಿಕೆಟ್‌ನಿಂದ ದೂರವಿದ್ದರು. ಈಗಲೂ ಪೂರ್ಣ ಫಿಟ್ ಆಗಿರುವುದು ಖಚಿತವಿಲ್ಲ. ಎಡಗೈ ವೇಗಿ ಯಶ್ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಹೊಸ ಹುಡುಗ ಮಂಗೇಶ್ ಯಾದವ್ ಅವರು ಅನುಭವಿ ಭುವನೇಶ್ವರ್ ಕುಮಾರ್ ಅವರೊಂದಿಗೆ ಬೌಲಿಂಗ್ ಹೊಣೆ ಹೊರಲು ಸಿದ್ಧರಾಗಿದ್ದಾರೆ. ವಿಂಡೀಸ್ ಆಟಗಾರ ರೊಮೆರಿಯೊ ಶೆಫರ್ಡ್ ಅವರ ಮೇಲೆ ಜವಾಬ್ದಾರಿ ಇದೆ.

ಈ ಸಲ ಮಿನಿ ಹರಾಜಿನಲ್ಲಿ ಭಾರಿ ಮೊತ್ತ ಪಡೆದು ಆರ್‌ಸಿಬಿಗೆ ಬಂದಿರುವ ವೆಂಕಟೇಶ್ ಅಯ್ಯರ್ ಅವರ ಮೇಲೆ ನಿರೀಕ್ಷೆಯ ಭಾರ ಇದೆ.

ರನ್‌ಗಳ ಹೊಳೆ ಹರಿಯುವುದೇ?: ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಳೆದ ಎರಡು ಋತುಗಳಿಂದ 250ಕ್ಕಿಂತ ಹೆಚ್ಚು ರನ್‌ಗಳ ಮೊತ್ತಗಳನ್ನು ಗಳಿಸುವುದನ್ನು ಹವ್ಯಾಸ ಮಾಡಿಕೊಂಡಿದೆ. 2024ರಲ್ಲಿ ಬೆಂಗಳೂರಿನಲ್ಲಿಯೇ 287 ರನ್ ಚಚ್ಚಿದ್ದ ತಂಡ ಇದು. ಈ ಸಲ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 300 ರನ್‌ಗಳಿಗಿಂತ ಹೆಚ್ಚಿನ ಮೊತ್ತ ಪೇರಿಸುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಅದಕ್ಕೆ ತಕ್ಕಂತೆ ತಂಡದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರು ಅಮೋಘ ಲಯದಲ್ಲಿದ್ದಾರೆ.

ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಶಾನ್ ಅವರ ಬೀಸಾಟ ರಂಗೇರಿತ್ತು. ಅಭಿಷೇಕ್ ಹೆಚ್ಚು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಫೈನಲ್‌ನಲ್ಲಿ ಅರ್ಧಶತಕ ಹೊಡೆದು ಮಿಂಚಿದ್ದರು. ಅವರೊಂದಿಗೆ ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟ್ ಬೀಸಲು ಸಿದ್ಧರಾಗಿದ್ದಾರೆ. ಆದರೆ ವೇಗಿ ಪ್ಯಾಟ್ ಕಮಿನ್ಸ್ ಫಿಟ್ ಆಗಿಲ್ಲ.

ಆರ್‌ಸಿಬಿಯ ಮಾಜಿ ಆಟಗಾರ ಹರ್ಷಲ್ ಪಟೇಲ್ ಅವರು ಹೈದರಾಬಾದ್ ಬೌಲಿಂಗ್ ಸಾರಥ್ಯ ವಹಿಸಲಿದ್ದಾರೆ. ಒಟ್ಟಾರೆ ಉಭಯ ತಂಡಗಳೂ ಬ್ಯಾಟರ್‌ಗಳ ಭರಾಟೆಯ ಮೇಲೆ ಅವಲಂಬಿತವಾಗಿರುವುದ ಸ್ಪಷ್ಟವಾಗಿದೆ. ಆದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್, ಬೌಂಡರಿಗಳ ಮಳೆ ಸುರಿದರೆ ಅಚ್ಚರಿಯೇನಿಲ್ಲ.



ಆರ್‌ಸಿಬಿ ತಂಡದ ದೇವದತ್ತ ಪಡಿಕ್ಕಲ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ



ಆರ್‌ಸಿಬಿಯ ತಂಡದ ಆಟಗಾರರಾದ ವೆಂಕಟೇಶ್ ಅಯ್ಯರ್, ಕೃಣಾಲ್ ಪಾಂಡ್ಯ — ಪಿಟಿಐ ಚಿತ್ರಗಳು

ಖಾಕಿ, ಖಾದಿಧಾರಿಗಳ ಓಡಾಟದ ಭರಾಟೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ಟಿಕೆಟ್ ಖರೀದಿಗಾಗಿ ಜನರು ಮತ್ತು ಕೆಎಸ್‌ಸಿಎ ಸದಸ್ಯರ ಓಡಾಟ ಸರ್ವೇಸಾಮಾನ್ಯವಾಗಿರುತ್ತಿತ್ತು. ಆದರೆ ಈ ಸಲ ವಿಭಿನ್ನವಾಗಿದೆ.

ಪಂದ್ಯದ ಟಿಕೆಟ್ ಮಾರಾಟವನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ. ಆದ್ದರಿಂದ ಜನರ ಓಡಾಟದ ಭರಾಟೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ, ಕ್ರೀಡಾಂಗಣದಲ್ಲಿ ಎಲ್ಲೆಲ್ಲೂ ಪೊಲೀಸರು ಮತ್ತು ರಾಜಕಾರಣಿಗಳ ಆಪ್ತರು ಮತ್ತು ಅವರ ಕುಟುಂಬದ ಸದಸ್ಯರ ಓಡಾಟ ಜೋರಾಗಿದೆ.

ಹೋದ ವರ್ಷದ ಕಾಲ್ತುಳಿತ ಪ್ರಕರಣದ ನಂತರ ಕ್ರೀಡಾಂಗಣದಲ್ಲಿ ಹಲವು ನವೀಕರಣ ಕಾರ್ಯಗಳು ಆಗಿವೆ. ಭದ್ರತಾ ವ್ಯವಸ್ಥೆಗಳೂ ಉನ್ನತ ದರ್ಜೆಗೇರಿವೆ. ಶುಕ್ರವಾರ ಸಂಜೆ ಪೊಲೀಸರು, ಗೃಹರಕ್ಷಕದ ದಳ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಖಾಸಗಿ ರಕ್ಷಣಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ನಡುವೆ ಉಭಯ ತಂಡಗಳ ಅಭ್ಯಾಸವನ್ನು ನೋಡಲು ಕೆಲವರು ರಾಜಕೀಯ ಧುರೀಣರ ಹೆಸರು ಹೇಳಿಕೊಂಡು ಮೈದಾನ ಪ್ರವೇಶಿಸುವ ಪ್ರಯತ್ನ ಮಾಡಿದರು. ತಡೆಯಲು ಯತ್ನಿಸಿದ ಪೊಲೀಸರು, ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ದೃಶ್ಯಗಳೂ ಕಂಡುಬಂದವು.

ಫಿಟ್ನೆಸ್ ಪರೀಕ್ಷೆಯಲ್ಲಿ ತುಷಾರ ವಿಫಲ

ಬೆಂಗಳೂರು (ಪಿಟಿಐ): ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶನಿವಾರ ಐಪಿಎಲ್‌ನ ಉದ್ಘಾಟನಾ ಪಂದ್ಯಕ್ಕೆ ಮೊದಲೇ ಮತ್ತೊಂದು ಹಿನ್ನಡೆ ಕಂಡಿತು. ಶ್ರೀಲಂಕಾದ ವೇಗಿ ನುವಾನ್ ತುಷಾರ ಫಿಟ್ನೆಸ್ ಕಾರಣದಿಂದ ಆರಂಭದ ಹಂತದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ತೇರ್ಗಡೆಗೊಂಡಿಲ್ಲ. ಹೀಗಾಗಿ, ಅವರಿಗೆ ಕ್ರಿಕೆಟ್ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಿಲ್ಲ. ತುಷಾರ ಅವರು 29 ಪಾಯಿಂಟ್‌ಗಳಲ್ಲಿ ಕನಿಷ್ಠ 17 ಗಳಿಸಲು ವಿಫಲರಾಗಿದ್ದಾರೆ.

ಈ ಹಿಂದಿನ ಆವೃತ್ತಿಯಲ್ಲಿ ಅವರು ಒಂದು ಪಂದ್ಯ ಮಾತ್ರ ಆಡಿದರು. ಎಲ್‌ಎಸ್‌ಜಿ ವಿರುದ್ಧ ಪಂದ್ಯದಲ್ಲಿ 4 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.

ಐಪಿಎಲ್ ಪ್ರಶಸ್ತಿ ಗೆದ್ದ ತಂಡಗಳು

ವರ್ಷ	ಚಾಂಪಿಯನ್	ರನ್ನರ್ಸ್ ಅಪ್
2008	ರಾಜಸ್ಥಾನ ರಾಯಲ್ಸ್	ಚೆನ್ನೈ ಸೂಪರ್ ಕಿಂಗ್ಸ್
2009	ಡೆಕ್ಕನ್ ಚಾರ್ಜರ್ಸ್	ರಾಯಲ್ ಚಾಲೆಂಜರ್ಸ್ ಬೆಂಗಳೂರು
2010	ಚೆನ್ನೈ ಸೂಪರ್ ಕಿಂಗ್ಸ್	ಮುಂಬೈ ಇಂಡಿಯನ್ಸ್
2011	ಚೆನ್ನೈ ಸೂಪರ್ ಕಿಂಗ್ಸ್	ರಾಯಲ್ ಚಾಲೆಂಜರ್ಸ್ ಬೆಂಗಳೂರು
2012	ಕೋಲ್ಕತ್ತ ನೈಟ್ ರೈಡರ್ಸ್	ಚೆನ್ನೈ ಸೂಪರ್ ಕಿಂಗ್ಸ್
2013	ಮುಂಬೈ ಇಂಡಿಯನ್ಸ್	ಚೆನ್ನೈ ಸೂಪರ್ ಕಿಂಗ್ಸ್
2014	ಕೋಲ್ಕತ್ತ ನೈಟ್ ರೈಡರ್ಸ್	ಕಿಂಗ್ಸ್ ಇಲೆವೆನ್ ಪಂಜಾಬ್
2015	ಮುಂಬೈ ಇಂಡಿಯನ್ಸ್	ಚೆನ್ನೈ ಸೂಪರ್ ಕಿಂಗ್ಸ್
2016	ಸನ್‌ರೈಸರ್ಸ್ ಹೈದರಾಬಾದ್	ರಾಯಲ್ ಚಾಲೆಂಜರ್ಸ್ ಬೆಂಗಳೂರು
2017	ಮುಂಬೈ ಇಂಡಿಯನ್ಸ್	ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
2018	ಚೆನ್ನೈ ಸೂಪರ್ ಕಿಂಗ್ಸ್	ಸನ್‌ರೈಸರ್ಸ್ ಹೈದರಾಬಾದ್
2019	ಮುಂಬೈ ಇಂಡಿಯನ್ಸ್	ಚೆನ್ನೈ ಸೂಪರ್ ಕಿಂಗ್ಸ್
2020	ಮುಂಬೈ ಇಂಡಿಯನ್ಸ್	ಡೆಲ್ಲಿ ಕ್ಯಾಪಿಟಲ್ಸ್
2021	ಚೆನ್ನೈ ಸೂಪರ್ ಕಿಂಗ್ಸ್	ಕೋಲ್ಕತ್ತ ನೈಟ್ ರೈಡರ್ಸ್
2022	ಗುಜರಾತ್ ಟೈಟನ್ಸ್	ರಾಜಸ್ಥಾನ ರಾಯಲ್ಸ್
2023	ಚೆನ್ನೈ ಸೂಪರ್ ಕಿಂಗ್ಸ್	ಗುಜರಾತ್ ಟೈಟನ್ಸ್
2024	ಕೋಲ್ಕತ್ತ ನೈಟ್ ರೈಡರ್ಸ್	ಸನ್‌ರೈಸರ್ಸ್ ಹೈದರಾಬಾದ್
2025	ರಾಯಲ್ ಚಾಲೆಂಜರ್ಸ್ ಬೆಂಗಳೂರು	ಪಂಜಾಬ್ ಕಿಂಗ್ಸ್

ಐಪಿಎಲ್‌ನಲ್ಲಿ ಗರಿಷ್ಠ ರನ್ ಗಳಿಸಿದವರು

ಬ್ಯಾಟರ್	ಪಂದ್ಯ	ರನ್	ಗರಿಷ್ಠ	ವರ್ಷ
ವಿರಾಟ್ ಕೊಹ್ಲಿ	267	8661	113*	2008-25
ರೋಹಿತ್ ಶರ್ಮಾ	272	7046	109*	2008-25
ಶಿಖರ್ ಧವನ್	222	6769	106*	2008-24
ಡೇವಿಡ್ ವಾರ್ನರ್	184	6565	126	2009-24
ಸುರೇಶ್ ರೈನಾ	205	5528	100*	2008-21

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಗಳಿಸಿದವರು

ಬೌಲರ್	ಪಂದ್ಯ	ವಿಕೆಟ್	ಶ್ರೇಷ್ಠ	ವರ್ಷ
ಯಜುವೇಂದ್ರ ಚಾಹಲ್	174	221	40ಕ್ಕೆ 5	2013-25
ಭುವನೇಶ್ವರ ಕುಮಾರ್	190	198	19ಕ್ಕೆ 5	2011-25
ಸುನಿಲ್ ನಾರಾಯಣ	189	192	19ಕ್ಕೆ 5	2012-25
ಪಿಯೂಷ್ ಚಾವ್ಲಾ	192	192	17ಕ್ಕೆ 4	2008-24
ಆರ್. ಅಶ್ವಿನ್	221	187	34ಕ್ಕೆ 4	2009-25

ಐಪಿಎಲ್ ಕಣದಲ್ಲಿರುವ ಕನ್ನಡಿಗರು

ಡೆಲ್ಲಿ ಕ್ಯಾಪಿಟಲ್ಸ್: ಕೆ.ಎಲ್. ರಾಹುಲ್, ಕರುಣ್ ನಾಯರ್, ಎಲ್.ಮನ್ವಂತ್ ಕುಮಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ತ ಪಡಿಕ್ಕಲ್

ಕೋಲ್ಕತ್ತ ನೈಟ್ ರೈಡರ್ಸ್: ಮನೀಷ್ ಪಾಂಡೆ, ಲವನೀತ್ ಸಿಸೋಡಿಯಾ

ಗುಜರಾತ್ ಟೈಟನ್ಸ್: ಪ್ರಸಿದ್ಧ ಕೃಷ್ಣ

ಚೆನ್ನೈ ಸೂಪರ್ ಕಿಂಗ್ಸ್: ಶ್ರೇಯಸ್ ಗೋಪಾಲ್

ಪಂಜಾಬ್ ಕಿಂಗ್ಸ್: ವೈಶಾಖ ವಿಜಯಕುಮಾರ್, ಪ್ರವೀಣ್ ದುಬೆ

ಸನ್‌ರೈಸರ್ಸ್ ಹೈದರಾಬಾದ್: ಸ್ಮರಣ್ ರವಿಚಂದ್ರನ್

ರಾಜಸ್ಥಾನ ರಾಯಲ್ಸ್: ಯಶರಾಜ್ ಪೂಂಜ



ಕ್ಲಾಸಿಫೈಡ್ಸ್

ಪ್ರತಿಯೊಬ್ಬರಿಗೂ ಉಪಯುಕ್ತ

email: dhclassifieds@deccanherald.co.in

ಜಾಹೀರಾತುಗಳಿಗಾಗಿ ಸಂಪರ್ಕಿಸಿ: 080-45557160/ 162/ 163/ 164/ 9845114560 / 9731810277/ 9886213331

ಪ್ರಜಾವಾಣಿ
ಕ್ಲಾಸಿಫೈಡ್ಸ್
ಪ್ರತಿಯೊಬ್ಬರಿಗೂ ಉಪಯುಕ್ತ

email: dhclassifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080-45557160/ 162/ 163/ 164/
9845114560 / 9731810277/ 9886213331

ADDRESS MAKER

RERA REGISTRATION : PRM/KA/RERA/1251/310/PR/250822/005190

THE AKSHARA VALLEY ADDRESS


PREMIUM PLOTS NEAR KENGERI METRO STATION

BDA APPROVED | OC RECEIVED




Actual shot of Main Entrance

HURRY !
LAST 4 DAYS
To Avail
The Offer.



Actual shot : Multi-Court



Actual shot : Miyawaki Forest



Actual shot : Pickelball Court



Aerial View

AVAIL ZERO STAMP DUTY & REGISTRATION*.

OFFER VALID TILL 31.03.26

NEW INVENTORY, NOW UNVEILED.

With the release of new inventory at "The Akshara Valley Address", you can now claim your space in a community where nature takes center stage. Nestled close to Kengeri Metro Station and NICE Road, it offers the perfect escape from city congestion while keeping every convenience within reach.

Step in today and build the villa you've always imagined.

ADD-ON SERVICES : Villa Design | Design Approvals | Villa Execution

30 ACRES | 378 PLOTS | 08 GARDENS

20000+ TREES

₹1.15 Cr* onwards

ADDRESS MAKER

VILLAS, VILLA PLOTS, APARTMENTS & COMMERCIAL

9.8 Million SQFT
6.7Mn Delivered+3.1Mn In Progress

Disclaimer : The images and impressions contained herein are artist's impression indicative of the actual design for information purpose only. This information and the contents herein mentioned are subject to change and is being updated by us in the light of enactment and commencement of the Real Estate (Regulation and Development) Act, 2016. The Company reserves the right to change by adding, deleting or altering the information/material including designs, plans, specifications, facilities, images, features, amenities such as clubhouse, parks etc without any prior notice. Any interested party should verify all the information including designs, plans, specifications, facilities, features etc. independently with the Company prior to concluding any decision for buying in the project. For RERA registration information, visit www.rera.karnataka.gov.in

*T& C Apply | Add-on services offered at additional charges.

88847 44244
www.addressmaker.in

email: dhclassifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080-45557160/ 162/ 163/ 164/
9845114560 / 9731810277/ 9886213331

ಪ್ರತಿಯೊಬ್ಬರಿಗೂ ಉಪಯುಕ್ತ

ಪ್ರಜಾವಾಣಿ
ಕ್ಲಾಸಿಫೈಡ್ಸ್



PREMIUM RESIDENCES OFF MAGADI ROAD

Scan For Website

+91 8880 612 612

sales@rajahousingltd.com

NAREDCO KARNATAKA

CREDAI BENGALURU

RERA NO:PRM/KA/RERA/1251/309/PR/300625/007877, For information visit: rera.karnataka.gov.in



RERA No. PRM/KA/RERA/1251/310/PR/291125/008288

RAJA
PLATINO
AT DODDAKAMANAHALLI,
BANNERGHATTA ROAD

Infinity Pool. Lakeview.
Dedicated 1.08 Acres Sports Arena

2 & 3 BHK Apartments
From ₹1.08 Cr*



RERA NO. PRM/KA/RERA/1251/472/PR/180225/007513

RAJA
IRA
AT RAJANUKUNTE,
DODDABALLAPUR MAIN ROAD.

Just 64 Villas | 2832 to 3080 sq.ft
Double-Height Ceilings & Windows

3.5 & 4.5 BHK Villas
From ₹3.2 Cr*

At Doddakamanahalli, Bannerghatta Road. | **78991 02228** www.rajaplatino.com | Marketing Partner ceyone® | Yelahanka Extension 1 min from Angsana Resort | **78990 38886** www.rajaira.com

*T&C Apply

ಪ್ರಜಾವಾಣಿ
ಕ್ಲಾಸಿಫೈಡ್ಸ್
ಪ್ರತಿಯೊಬ್ಬರಿಗೂ ಉಪಯುಕ್ತ
email: dhclassifieds@deccanherald.co.in
ಜಾಹೀರಾತುಗಳಿಗಾಗಿ ಸಂಪರ್ಕಿಸಿ:
080-45557160/ 162/ 163/ 164/
9845114560 / 9731810277/ 9886213331

ಅವಳ ಸಾಧನೆ ಸಂಭ್ರಮ

ಪ್ರಜಾವಾಣಿ ಸಾಧಕಿಯರು

Supported by ಕರ್ನಾಟಕ ಸರ್ಕಾರ



ಬೆಳಕನಿಟ್ಟು ತೂಗಿದಾಕೆ ಸಾಧನೆ ಶಿಖರ ಏರಿದಾಕೆ

ನಮ್ಮ ಸಮಾಜದ ಚಾಲಕ ಶಕ್ತಿಯಾದ ಮಹಿಳೆಯರ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಗುರುತಿಸಲು ಎರಡು ವರ್ಷಗಳ ಹಿಂದೆ ಆರಂಭಿಸಲಾದ 'ಪ್ರಜಾವಾಣಿ ಸಾಧಕಿಯರು' ಪ್ರಶಸ್ತಿಗೆ ಇದೀಗ ಸಾರ್ಥಕ ಮೂರನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮ. ಸಾಂಪ್ರದಾಯಿಕವಾಗಿ ಪುರುಷರೇ ಮಾಡುತ್ತಾ ಬಂದಂತಹ ಕೆಲಸಗಳನ್ನು ಅಷ್ಟೇ ಸಮರ್ಥವಾಗಿ ತಾವೂ ಮಾಡಿದವರು, ಮಹಾನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ ಓದದಿದ್ದರೂ ವೈದ್ಯ ಜಗತ್ತಿಗೂ ನಿಲುಕದಂತಹ ಅಪರೂಪದ ಚಿಕಿತ್ಸಾ ವಿಧಾನವನ್ನು ಕಾಡಿನಲ್ಲೇ ಕಲಿತು, ಜನರಿಗೆ ಉಪಚರಿಸುತ್ತಿರುವವರು, ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿರುವವರು, ಸಮಾಜದಲ್ಲಿ ಕಾನೂನು ಜಾಗೃತಿ ಉಂಟು ಮಾಡುತ್ತಿರುವವರು, ಪುರುಷ ಪ್ರಧಾನ ಸಮಾಜಕ್ಕೆ ಸಡ್ಡು ಹೊಡೆದು ಸಮರ್ಥ ಬದುಕು ಕಟ್ಟಿಕೊಂಡವರು, ಕಸಮುಕ್ತ ಗ್ರಾಮ ನಿರ್ಮಾಣದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡವರು, ಕೊರಗ–ಪಣಿಯನ್ ತರಹದ ಅಂಚಿನ ಸಮುದಾಯಗಳಲ್ಲಿ ವಿದ್ಯೆಯ ಮೂಲಕ ಬೆಳಕು ಮೂಡಿಸಿದವರು, ಪುರುಷರಂತೆಯೇ ಕಡಲಿನಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಿದವರು, ಲಾರಿ ಕವಚ ಕಟ್ಟುವ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದವರು, ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು, ಅಂಧರ ಕ್ರಿಕೆಟ್ ತಂಡದಲ್ಲಿ ಸಾಧನೆ ಮೆರೆದವರು, ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ನಕ್ಷತ್ರವಾಗಿ ಮಿನುಗಿದವರು... ಇಂತಹ ಸಾಧಕಿಯರನ್ನು ಎಲೆಮರೆಯಿಂದ ಹೆಕ್ಕಿ ತೆಗೆದು, ಗುರುತಿಸಿ, ಗೌರವಿಸಿದ ಶ್ರೇಯ ಈ ಪ್ರಶಸ್ತಿಯದು.

ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿ ಅಷ್ಟೊಂದು ಢಾಳಾಗಿ ಪ್ರಕಟಗೊಳ್ಳದೆ 'ಅದೃಶ್ಯ'ವಾಗಿಯೇ ಉಳಿದಿದೆ. ಶಿಕ್ಷಣ ತಜ್ಞೆಯಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂದಾಳಾಗಿ, ನ್ಯಾಯಪರ ಹೋರಾಟಗಾರ್ತಿಯಾಗಿ, ನಮ್ಮ ಭವಿಷ್ಯದ ಪೋಷಕಿಯಾಗಿ ಅವಳ ಪಾತ್ರದ ಹಿರಿಮೆಗೆ ಎಲ್ಲೆಯೇ ಇಲ್ಲ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಇಂತಹ ಸಾಧಕಿಯರನ್ನು ಗೌರವಿಸುವ ಕೆಲಸ ಸಮಾಜದಲ್ಲಿ ಅಷ್ಟಾಗಿ ಆದಂತಿಲ್ಲ. ಮಹಿಳೆಯರ ಸಾಧನೆಗೆ ಸೂಕ್ತ ಮನ್ನಣೆ ಸಹ ಪೂರ್ಣ ಪ್ರಮಾಣದಲ್ಲಿ ಸಿಕ್ಕಂತಿಲ್ಲ. ಇಂತಹ ಯೋಚನೆಗಳು ಹರಳುಗಟ್ಟಿದ್ದೇ ಪತ್ರಿಕೆಯು 'ಪ್ರಜಾವಾಣಿ ಸಾಧಕಿಯರು' ಪ್ರಶಸ್ತಿಯನ್ನು ಆರಂಭಿಸಲು ಮುಖ್ಯ ಕಾರಣ. ಸುತ್ತಲ ಸಮಾಜದ ಪರಿವರ್ತನೆಗೆ ಕಾರಣರಾದ ಅಸಾಮಾನ್ಯ ಸಾಧಕಿಯರ ಯಶೋಗಾಥೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶವನ್ನು ಈ ಪ್ರಶಸ್ತಿ ತಲೆಯ ಮೇಲೆ ಹೊತ್ತುಕೊಂಡಿದೆ. ಅಂತಹ ಸಾಧಕಿಯರ ಮತ್ತೊಂದು ತಂಡದೊಂದಿಗೆ ಈಗ ನಿಮ್ಮ ಮುಂದೆ ಬಂದಿದೆ.

ತಮ್ಮ ಪ್ರತಿಭೆಯಿಂದ ಜಗದಗಲ ಬೆಳೆದು ನಿಂತ ಸಾಧಕಿಯರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಅವರೆಲ್ಲ ಸದ್ದಿಲ್ಲದೆ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಬನ್ನಿ, ಸಮಾಜ ಪರಿವರ್ತನೆಗೆ ಕಾರಣರಾದ ಅಂತಹ ಸಾಧಕಿಯರನ್ನು ಒಟ್ಟಾಗಿ ಗೌರವಿಸೋಣ.

ಅವಳ ಸಾಧನೆ ಸಂಭ್ರಮಿಸೋಣ, ನಮ್ಮ ಜಗವ ಬೆಳಗೋಣ...

-ಕಾರ್ಯನಿರ್ವಾಹಕ ಸಂಪಾದಕ

ಮಹಿಳೆಯರ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆ, ಸತತವಾಗಿ ಅವರು ಪಟ್ಟಿರುವ ಶ್ರಮ, ಸಮಾಜದಲ್ಲಿ ಅವರು ಬೀರಿರುವ ಪರಿಣಾಮ, ಅವರ ಕಾರ್ಯದಿಂದ ಸಮಾಜಕ್ಕೆ ಸಿಕ್ಕಿರುವ ಕೊಡುಗೆ ಹಾಗೂ ಅವರಿಂದ ಉಳಿದವರಿಗೆ ಸಿಕ್ಕ ಸ್ಫೂರ್ತಿ ಏನು ಎಂಬುದರ ಆಧಾರದ ಮೇಲೆ 10 ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ.
ಕೆ.ಎಸ್. ಮುದಗಲ್
ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್

ಬಂದಿದ್ದ 200 ನಾಮನಿರ್ದೇಶನಗಳಲ್ಲಿ, 'ಪ್ರಜಾವಾಣಿ'ಯವರು ತುಂಬಾ ಎಚ್ಚರಿಕೆಯಿಂದ 30 ಮಹಿಳೆಯರ ಶಾರ್ಟ್‌ಲಿಸ್ಟ್ ಮಾಡಿದ್ದರು. ಅದರಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯ, ಬೇರೆ ಬೇರೆ ಕ್ಷೇತ್ರದ 10 ಸಾಧಕಿಯರನ್ನು ಗುರುತಿಸುವುದು ಸವಾಲೇ ಆಗಿತ್ತು. ಆ ಪಟ್ಟಿ ಗಮನಿಸಿದರೆ, ನಮ್ಮಲ್ಲಿ ಎಂತೆಂಥ ಸಾಧಕಿಯರಿದ್ದಾರಲ್ಲ ಎಂದು ಅಚ್ಚರಿ ಮೂಡಿತು.
ಉಮಾ ಮಹಾದೇವನ್, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಗುರುತಿಸುತ್ತಿರುವ 'ಪ್ರಜಾವಾಣಿ'ಗೆ ಶುಭಾಶಯ. ಮುಖ್ಯವಾಗಿ, ಮಹಿಳೆಯರು, ಶೋಷಿತ ಸಮುದಾಯದವರು, ಲಿಂಗತ್ವ ಅಲ್ಪಸಂಖ್ಯಾತರನ್ನು 'ಪತ್ರಿಕೆ' ಗುರುತಿಸುತ್ತಲೇ ಇದೆ. 'ಪ್ರಜಾವಾಣಿ' ಕೊಡುವ ಪ್ರಶಸ್ತಿಗೆ ಸಾಧಕಿಯರನ್ನು ಆಯ್ಕೆ ಮಾಡುವ ಕಾರ್ಯವನ್ನು ಘನತೆವೆತ್ತ ಕೆಲಸ ಎಂದೇ ಭಾವಿಸುತ್ತೇನೆ.
ಅಕ್ಕೈ ಪದ್ಮಶಾಲಿ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ

'ಪ್ರಜಾವಾಣಿ' ಏನಾದರೂ ಹೊಸತನ್ನು ತರುತ್ತಲೇ ಇರುತ್ತದೆ. ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ, ಯಶಸ್ಸು ಕಂಡ ಮಹಿಳೆಯರನ್ನು ಈಗ 'ಸಾಧಕಿ'ಯರನ್ನಾಗಿ ಗುರುತಿಸಿದೆ. ನಾವು ನಾಲ್ವರು ತೀರ್ಪುಗಾರರು ಆಯ್ಕೆ ಮಾಡಿದ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಎಲ್ಲರೂ ಅವರವರನ್ನೇ ಆಯ್ಕೆ ಮಾಡಿದ್ದೆವು. ಈ ಸಾಧಕಿಯರು ಸಮಾಜಕ್ಕೆ ಮಾತ್ರವಲ್ಲ ನಮಗೂ ಸ್ಫೂರ್ತಿ.
ಬಿ. ಜಯಶ್ರೀ, ಹಿರಿಯ ಕಲಾವಿದೆ

ಹೆಮ್ಮೆಯ ತೀರ್ಪುಗಾರರು



ಈ ಸಲದ ಸಾಧಕಿಯರು...

ಒಂದು ಕಣ್ಣು ಸಂಪೂರ್ಣವಾಗಿ ಕಾಣದಿದ್ದರೂ ಎದೆಗುಂದದೆ ಮುಂದೆ ಸಾಗಿ, ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಗೆದ್ದು ಕೊಟ್ಟ ಟಿ.ಸಿ. ದೀಪಿಕಾ, ಕಾಡಂಚಿನ ಗ್ರಾಮಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ, ಅವರ ಪಾಲಿನ ದೇವತೆಯಾದ ಕಮಲಮ್ಮ, ಜಲ ರಕ್ಷಣೆ ಯೋಧೆಯಾಗಿ ಕೋಲಾರದ ಹಲವು ಕೆರೆಗಳಿಗೆ ನೀರು ತುಂಬಿಸಿದ ಎಸ್. ಆಶಾ, ಬಾಲಕನಾಗಿ ಹುಟ್ಟಿ, ಬೆಳೆಯುತ್ತಾ ಹೆಣ್ಣಾಗುವ ಬಯಕೆ ಮೂಡಿದ್ದರಿಂದ ಕುಟುಂಬದವರ ತಿರಸ್ಕಾರದ ನೋವು ಅನುಭವಿಸಿ, ಕಲಾವಿದೆಯಾಗಿ ಅರಳಿದ ಜಾನು, ಸಾರಂಗಧರನ ಚರಿತ್ರೆಯನ್ನು ಕತೆ ರೂಪದಲ್ಲಿ ನಿರೂಪಣೆ ಮಾಡುವ ಕತೆಗಾರ್ತಿ ಗಿರಿಜಮ್ಮ ಸಾರಂಗ, 30 ಜನರಿಗೆ ಕೆಲಸ ಕೊಟ್ಟ ಮೇಸ್ತ್ರಿ ಶಂಕರವ್ವ ಲಮಾಣಿ, ರಾಜಕೀಯ ನೇತಾರರು ಮತ್ತು ಅವರ ಹಿಂಬಾಲಕರನ್ನು ಏಕಾಂಗಿಯಾಗಿ ಎದುರಿಸಿ, ಜಾಗ ಉಳಿಸಿಕೊಂಡ ದಿಟ್ಟೆ ಎಂ.ಗೌಸಿಯಾ ಖಾನ್, ರಾಗಿ ಉತ್ಪನ್ನಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದ ರಾಗಿಣಿ, ಅಂಗವೈಕಲ್ಯಕ್ಕೆ ಸಡ್ಡು ಹೊಡೆದ ಸವಿತಾ, ಅಂಕಪಟ್ಟಿ ಕೇಳದೆ ಕೆಲಸ ಕೊಡುವ ಶಿವಲೀಲಾ ಪಾಟೀಲ – ಇವರು ಈ ವರ್ಷದ ಪ್ರಜಾವಾಣಿ ಸಾಧಕಿಯರಾಗಿದ್ದಾರೆ.

ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರ ನೇತೃತ್ವದ, ಕಲಾವಿದೆ ಬಿ. ಜಯಶ್ರೀ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಕ್ಕೈ ಪದ್ಮಶಾಲಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರಿದ್ದ ತೀರ್ಪುಗಾರರ ತಂಡ ಈ ಸಾಧಕಿಯರನ್ನು ಆಯ್ಕೆ ಮಾಡಿದೆ.

ಅವಳ ಸಾಧನೆ ಸಂಭ್ರಮ

ಪ್ರಜಾವಾಣಿ ಸಾಧಕಿಯರು

Supported by ಕರ್ನಾಟಕ ಸರ್ಕಾರ



ಇದ್ದರೆ ಸಾಕು ಸಾಧಿಸುವ ಛಲ, ಎಂತಹ ಅಡ್ಡಿಗಳೂ ಕೊಚ್ಚಿ ಹೋಗಲಿವೆ ಎಂದು ಸಾಧಿಸಿ ತೋರಿಸಿದ ಧೈರ್ಯವಂತೆ

ಸವಾಲು ಮೀರಿ ಬಾನೆತ್ತರ ಹಾರಿ

• ವರುಣ ಹೆಗಡೆ

ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆ, ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಾರೆ. ಈ ಅಪಘಾತದಲ್ಲಿ ಅವರ ಬೆನ್ನುಮೂಳೆ ಮುರಿದ ಪರಿಣಾಮ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆ ನಡೆಸಿದರೂ ಅವರಿಗೆ ಎದ್ದು ನಿಲ್ಲಲೂ ಸಾಧ್ಯವಾಗುವುದಿಲ್ಲ. ಈ ಆಘಾತದಿಂದ ಅವರು ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡುತ್ತಾರೆ. ಕೊನೆಗೆ ಬದುಕಿನ ಸವಾಲುಗಳನ್ನು ಜಯಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ದೃಢ ನಿಶ್ಚಯ ಮಾಡುತ್ತಾರೆ. ನಂತರ ಬೆಂಗಳೂರಿನ ಸಂಚಾರ ದಟ್ಟಣೆಯ ನಡುವೆಯೂ ಗಾಲಿ ಕುರ್ಚಿಯ ಬೈಕ್ ಏರಿ, ಮೊಬೈಲ್ ಆ್ಯಪ್ ಆಧಾರಿತ ಆಹಾರ ವಿತರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಾರೆ. ಮಣ್ಣಿನ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

ಸಾಲು ಸಾಲು ಸವಾಲು ಹಾಗೂ ಸಮಸ್ಯೆಗಳ ನಡುವೆ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾದವರು ಬೆಂಗಳೂರಿನ ಬಾಗಲಗುಂಟೆಯ ಮಂಜುನಾಥ ನಗರದ ನಿವಾಸಿ ಸವಿತಾ.

2019 ಮೇ 25ರವರೆಗೂ ಎಲ್ಲರಂತೆ ಓಡಾಡಿಕೊಂಡಿದ್ದ ಅವರಿಗೆ, ಮೇ 26ರಂದು ನಡೆದ ರಸ್ತೆ ಅಪಘಾತ ಶಾಶ್ವತವಾಗಿ ಗಾಲಿ ಕುರ್ಚಿಯ ಮೇಲೆ ಕೂರಿಸಿತು. ಚಿಕ್ಕ ಬಾಡಿಗೆ ಮನೆಯಲ್ಲಿ ಹತ್ತು ವರ್ಷದ ಪುತ್ರನೊಂದಿಗೆ ವಾಸವಿರುವ ಅವರು, ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಸವಾಲುಗಳ ನಡುವೆಯೇ ವಿವಿಧೆಡೆ ಸಂಚರಿಸಿ, ತಾವು ತಯಾರಿಸಿದ ಮಣ್ಣಿನ ಆಭರಣ ಹಾಗೂ ಕೃತಕ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ವಸ್ತುಗಳ ಮಾರಾಟದಿಂದ ಬರುವ ಹಣ ಹಾಗೂ ಯೂ ಟ್ಯೂಬ್‌ನ ಆದಾಯ ಅವರ ಜೀವನಕ್ಕೆ ಈಗ ಆಧಾರವಾಗಿದೆ.

ಬಿಡದಿಯಲ್ಲಿ ಕೃಷಿಕರ ಕುಟುಂಬದಲ್ಲಿ ಜನಿಸಿದ ಸವಿತಾ ಅವರಿಗೆ ಇಬ್ಬರು ಸಹೋದರರು ಇದ್ದಾರೆ. ಸವಿತಾ ಅವರು ಬಿ.ಕಾಂ ಪದವೀಧರರಾಗಿದ್ದು, 2014ರಲ್ಲಿ ಅವರ ತಾಯಿ ಮೃತಪಟ್ಟರು. 2015ರಲ್ಲಿ ಅವರಿಗೆ ವಿವಾಹ ಮಾಡಲಾಯಿತು. ಅವರೇ ಹೇಳುವಂತೆ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರಿಗೆ ಒಬ್ಬ ಪುತ್ರನಿದ್ದಾನೆ. 2019ರಲ್ಲಿ ಪತಿಯ ಸಹೋದರನ ಪುತ್ರ ದ್ವಿಚಕ್ರ ವಾಹನವನ್ನು ಯೂಟರ್ನ್ ಮಾಡುತ್ತಿದ್ದ ಸಂದರ್ಭ, ಕಾರೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ಹಿಂದೆ ಕುಳಿತಿದ್ದ ಸವಿತಾ ಗಾಯಗೊಳ್ಳುತ್ತಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಏಳು ತಿಂಗಳು ಫಿಸಿಯೋಥೆರಪಿಗೆ ಒಳಗಾಗುತ್ತಾರೆ. ಚೇತರಿಕೆ ಕಾಣದ ಅವರು ಮನೆಗೆ ವಾಪಸ್ ಮರಳುತ್ತಾರೆ.

‘ಆಸ್ಪತ್ರೆಯಿಂದ ಮರಳಿದ ಬಳಿಕ ಖಿನ್ನತೆಗೆ ಒಳಗಾಗಿ, ನಿದ್ದೆಯೇ ಬರುತ್ತಿರಲಿಲ್ಲ. ನನ್ನ ತಲೆಕೂದಲನ್ನು ನಾನೇ ಸಂಪೂರ್ಣ ತೆಗೆದುಕೊಂಡಿದ್ದೆ. ಬದುಕಿದ್ದು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆತ್ಮಹತ್ಯೆಯ ಪ್ರಯತ್ನಗಳು ವಿಫಲವಾದ ಬಳಿಕ, ಇರುವಷ್ಟು ದಿನ ಏನಾದರೂ ಮಾಡಬೇಕೆಂದುಕೊಂಡೆ. ಖಿನ್ನತೆಯಿಂದ ಹೊರಬರಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿದೆ’ ಎನ್ನುತ್ತಾರೆ ಸವಿತಾ.

ಈ ಆಘಾತದಿಂದ ಹೊರಬರಲು ಅವರು ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಜತೆಗೆ, ಮಣ್ಣಿನ ಆಭರಣಗಳ ತಯಾರಿಕೆಯನ್ನೂ ಕಲಿತುಕೊಳ್ಳುತ್ತಾರೆ. ದಾನಿಗಳ ನೆರವಿನಿಂದ ಅವರು ಗಾಲಿ ಕುರ್ಚಿಯ ಬೈಕ್ ಪಡೆದು, ಅದರ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆ ತೆರಳುತ್ತಾರೆ. 2023ರ ಆಗಸ್ಟ್‌ನಲ್ಲಿ ಈ ಬೈಕ್‌ನ ಚಕ್ರಕ್ಕೆ ಕಡ್ಡಿಯೊಂದು ಸಿಲುಕಿದ ಪರಿಣಾಮ, ಬಿದ್ದು ಮತ್ತೆ ಗಾಯಗೊಳ್ಳುತ್ತಾರೆ. ಈ ವೇಳೆ ಅವರ ಕೈ ಮುರಿಯುತ್ತದೆ. ಆ ಸಂದರ್ಭದಲ್ಲಿ ಕುಟುಂಬದ ಸದಸ್ಯರೂ ತಮ್ಮ ನೆರವಿಗೆ ಬಂದಿಲ್ಲವೆಂಬ ಬೇಸರ ಅವರಿಗಿದೆ.

ಬಳಿಕ ಅವರು, ಚಿಕ್ಕಮನೆಯನ್ನು ಬಾಡಿಗೆ ಪಡೆದು ಜೀವನ ಸಾಗಿಸಲಾರಂಭಿಸುತ್ತಾರೆ. ಮೂರು ವರ್ಷಗಳಿಂದ ಸ್ವತಂತ್ರವಾಗಿ ಬದುಕು ನಡೆಸುತ್ತಿದ್ದಾರೆ. ಈ ನಡುವೆ ಮೊಬೈಲ್ ಆ್ಯಪ್ ಆಧಾರಿತ ಆಹಾರ ವಿತರಣೆಗೆ ಮುಂದಾಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ತರಬೇತಿ ಪೂರ್ಣಗೊಳಿಸುತ್ತಾರೆ. ಈ ಹಿಂದೆ ಅವರ ಬಳಿ ಇದ್ದ ಗಾಲಿ ಕುರ್ಚಿ ಬೈಕ್ ಹಾಳಾಗಿದ್ದರಿಂದ ಅವರಿಗೆ ‘ಯೂತ್ 4 ಜಾಬ್ಸ್’ ಎಂಬ ಸಂಸ್ಥೆ ಹೊಸ ಗಾಲಿ ಕುರ್ಚಿ ಬೈಕ್ ವಿತರಿಸುತ್ತದೆ. ಇದರಿಂದಾಗಿ ಅವರು ಸಂಚಾರ ದಟ್ಟಣೆ ನಡುವೆಯೂ ವಿವಿಧ ಹೋಟೆಲ್‌ಗಳಿಂದ ಆಹಾರ ಸ್ವೀಕರಿಸಿ, ಗ್ರಾಹಕರಿಗೆ ವಿತರಿಸಲು ಸಾಧ್ಯವಾಗಿದೆ. ಹೀಗೆ ಏಳು ತಿಂಗಳು ನಗರದ ವಿವಿಧೆಡೆ ಆಹಾರ ವಿತರಣೆ ಮಾಡುತ್ತಾರೆ.

‘ಜೊಮ್ಯಾಟೊ ಸಂಸ್ಥೆಗೆ ನೋಂದಣಿಯಾಗಿ ಆಹಾರ ವಿತರಣೆ ಮಾಡುತ್ತಿದ್ದೆ. ಸಂಚಾರ ದಟ್ಟಣೆ ನಡುವೆ ಸಾಗಿ, ನಿಗದಿತ ಅವಧಿಗೆ ಆಹಾರ ಒದಗಿಸುವುದು ಕಷ್ಟಸಾಧ್ಯವಾಗಿತ್ತು. ಆದರೆ, ಜೀವನ ನಿರ್ವಹಣೆಗೆ ಅನಿವಾರ್ಯವಾಗಿತ್ತು. ಈ ಅವಧಿಯಲ್ಲಿ ಕೆಲ ಗ್ರಾಹಕರು ‘ಯಾರು ನಿಮಗೆ ಉದ್ಯೋಗ ನೀಡಿದ್ದು’ ಎಂದೂ ಗದರಿದ್ದರು. ಕೆಲವೆಡೆ ಆಹಾರ ಪಡೆಯಲು ಗ್ರಾಹಕರು ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಹೋಟೆಲ್‌ನ ಆಹಾರ ವಿತರಣೆ ಕೌಂಟರ್‌ವರೆಗೆ ತೆರಳುವುದೂ ಸವಾಲಾಗಿತ್ತು. ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಹೋಗುವುದರಿಂದ ಅವುಗಳ ನಡುವೆ ಸಾಗುವುದು ಭಯ ಹುಟ್ಟಿಸುತ್ತಿತ್ತು. ಆಹಾರ ವಿತರಣೆ ವೇಳೆ ಬಿದ್ದು ಗಾಯಗೊಂಡಿದ್ದರಿಂದ ಪುತ್ರನೂ ಕಳವಳ ವ್ಯಕ್ತಪಡಿಸಿದ್ದ. ಇದರಿಂದ ಆಹಾರ ವಿತರಣೆ ಕಾರ್ಯ ಸ್ಥಗಿತಗೊಳಿಸಿದೆ’ ಎಂದು ವಿವರಿಸುತ್ತಾರೆ ಸವಿತಾ.

ಈಗ ಅವರು ತಮ್ಮ ‘ಸವಿತಾ ಸವಿ’ ಎಂಬ ಯೂಟ್ಯೂಬ್ ಚಾನಲ್‌ಗೆ ವಿಡಿಯೊಗಳನ್ನು ಮಾಡುವ ಜತೆಗೆ, ಎಡಿಟಿಂಗ್ ಸೇರಿ ವಿಡಿಯೊಗೆ ಸಂಬಂಧಿಸಿದ ಎಲ್ಲ ಕೆಲಸ ತಾವೇ ಮಾಡುತ್ತಾರೆ. ಇದರಿಂದ ಅವರಿಗೆ ಸ್ವಲ್ಪ ಆದಾಯವೂ ಬರುತ್ತಿದೆ. ನಗರದ ವಿವಿಧೆಡೆ ಮಣ್ಣಿನ ಆಭರಣಗಳನ್ನು ಪ್ರದರ್ಶಿಸಿ, ಮಾರಾಟ ಮಾಡುತ್ತಿದ್ದಾರೆ. ಈ ಆಭರಣಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾದ ಕಾರಣ, ಪ್ರತಿ ವಾರ ಅವರು ಅವುಗಳ ನಿರ್ಮಾಣಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳಬೇಕಾಗುತ್ತಿದೆ. ಹೀಗಾಗಿ, ಅವರು ಮೆಟ್ರೊ ನಿಲ್ದಾಣಗಳಲ್ಲಿ ತಮ್ಮ ಗಾಲಿ ಕುರ್ಚಿ ಬೈಕ್ ನಿಲ್ಲಿಸಿ, ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಪುಟ್ಟ ಬಾಡಿಗೆ ಮನೆಯಲ್ಲಿ ಬದುಕು ರೂಪಿಸಿಕೊಳ್ಳಲು ಹೋರಾಡುತ್ತಿರುವ ಅವರು, ಈ ಸ್ಥಿತಿಯಲ್ಲಿಯೂ ಗಾಲಿ ಕುರ್ಚಿಯ ಬೈಕ್ ಏರಿ ಹತ್ತಾರು ಕಿ.ಮೀ. ಸಾಗುತ್ತಾರೆ. ಮಗುವಿನ ಶಿಕ್ಷಣದ ಜವಾಬ್ದಾರಿ ಹೊತ್ತಿರುವ ಅವರಿಗೆ ದಾನಿಗಳ ನೆರವು ಹೊಸ ಭರವಸೆ ಮೂಡಿಸಿದೆ. ಸ್ವಯಂ ಉದ್ಯೋಗ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ಈ ನಡುವೆ ಮಾರುಕಟ್ಟೆ, ಆಸ್ಪತ್ರೆ, ನ್ಯಾಯಾಲಯಕ್ಕೆ ಅಲೆದಾಡುತ್ತಲೇ ಬದುಕು ಸಾಗಿಸುತ್ತಿದ್ದಾರೆ.

ಸವಾಲುಗಳನ್ನು ಮೆಟ್ಟಿ ಮುನ್ನುಗ್ಗುತ್ತಿರುವ ಅವರ ಬದುಕು ಎಲ್ಲರಿಗೂ ಸ್ಫೂರ್ತಿ.

ಗಾರ್ಮೆಂಟ್ಸ್ ಉದ್ಯಮ ಸ್ಥಾಪಿಸಿ 70 ಮಹಿಳೆಯರಿಗೆ ಉದ್ಯೋಗ ನೀಡಿದ ಅನ್ನದಾತೆ

ಅಂಕಪಟ್ಟಿ ಕೇಳದೆ ಕೆಲಸ ಕೊಡುವರು...

• ವಿಶ್ವಾರಾಧ್ಯ ಎಸ್.ಹಂಗನಳ್ಳಿ

‘ನನ್ನ ಬಳಿ ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಂದ ಶಿಕ್ಷಣ ಪಡೆದ ಬಗ್ಗೆ ಅಂಕಪಟ್ಟಿ ಕೇಳುವುದಿಲ್ಲ. ಅವರಿಗೆ ಕೆಲಸ ಮಾಡುವ ಆಸಕ್ತಿಯಿದ್ದು, ಬಂದು–ಹೋಗುವುದಕ್ಕೆ ಸಾರಿಗೆ ಅನುಕೂಲ ಇದೆಯಾ ಎಂದಷ್ಟೇ ನೋಡುತ್ತೇನೆ. ಅನುಭವವೂ ಬೇಕಿಲ್ಲ. ನಾವೇ ತರಬೇತಿ ನೀಡಿ ಕೆಲಸ ಕೊಡುತ್ತಿದ್ದೇವೆ...’

ಇದು ಕಲಬುರಗಿಯ ‘ಎಸ್.ಎಸ್. ಪಾಟೀಲ ಗಾರ್ಮೆಂಟ್ಸ್’ನ ಸಂಸ್ಥಾಪಕಿ ಶಿವಲೀಲಾ ಚನ್ನಬಸಪ್ಪ ಪಾಟೀಲ ಅವರ ಮಾತೃಹೃದಯದ ಮಾತು. ಒಂದು ಕಾಲದಲ್ಲಿ ಗಾರ್ಮೆಂಟ್ಸ್ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಶಿವಲೀಲಾ ಅವರು, ನಾಲ್ಕು ವರ್ಷಗಳ ಹಿಂದೆ, ತವರಾದ ಕಲಬುರಗಿಗೆ ವಾಪಸ್ ಬಂದು ಸ್ವಂತ ಗಾರ್ಮೆಂಟ್ಸ್ ಉದ್ಯಮವನ್ನು ಕಟ್ಟಿಬೆಳೆಸಿದ್ದಾರೆ.

ಈ ಹಿಂದೆ ಒಬ್ಬ ಸಾಮಾನ್ಯ ಕಾರ್ಮಿಕರಾಗಿ ದುಡಿಯುತ್ತಿದ್ದ ಶಿವಲೀಲಾ ಅವರು ಇದೀಗ ಗಾರ್ಮೆಂಟ್ಸ್ ಉದ್ಯಮಿಯಾಗುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ, ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 70ಕ್ಕೂ ಹೆಚ್ಚು ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ.

ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದವರಾದ ಶಿವಲೀಲಾ ಅವರು ತಮ್ಮ ಬಳಿಯಿದ್ದ ಜಮೀನು ಮಾರಾಟ ಮಾಡಿ ಬಂದ ಹಣದಲ್ಲಿ ನಗರದ ಕಣ್ಣಿ ಮಾರ್ಕೆಟ್ ಪ್ರದೇಶದ ಜಿಡಿಎ ಲೇಔಟ್‌ನಲ್ಲಿ ‘ಎಸ್.ಎಸ್. ಪಾಟೀಲ ಗಾರ್ಮೆಂಟ್ಸ್’ ಸ್ಥಾಪಿಸಿದ್ದಾರೆ. ಕಳೆದ ಜನವರಿಗೆ ಗಾರ್ಮೆಂಟ್ಸ್ ಮೂರು ವರ್ಷ ಪೂರೈಸಿದೆ.

‘ನಾನು ಇಂತಹವರ ಮಧ್ಯೆಯೇ ಕುಳಿತು ಕೆಲಸ ಮಾಡಿ ಜೀವನ ಸಾಗಿಸಿದವಳು. ‘ಕುರ್ಚಿ’ ಬದಲಾಗಿದೆ. ಆದರೆ, ನಾನು ಈಗಲೂ ಕಾರ್ಮಿಕಳೇ, ಮಾಲೀಕಳಲ್ಲ’ ಎನ್ನುವ ಶಿವಲೀಲಾ ಅವರ ಮಾತುಗಳು, ಕಾರ್ಮಿಕರೊಂದಿಗೆ ಅವರಿಗಿರುವ ಸ್ನೇಹಭಾವ, ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಇವರ ಗಾರ್ಮೆಂಟ್ಸ್‌ನಲ್ಲಿರುವ ಬಹುತೇಕ ಮಹಿಳೆಯರು ಆರ್ಥಿಕವಾಗಿ ಹಿಂದುಳಿದವರು. ಇಲ್ಲಿನ ದುಡಿಮೆಯಿಂದ ಬರುವ ಹಣದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ಕೆಲವರಿಗೆ ಮಕ್ಕಳ ಶಾಲಾ ಶುಲ್ಕ ಪಾವತಿಸಲು, ಸಾಲ ವಾಪಸಾತಿಗೆ ಅನುಕೂಲವಾದರೆ; ಮತ್ತೆ ಕೆಲವರಿಗೆ ಮನೆ ನಡೆಸಲು ನೆರವಾಗಿದೆ.



‘ಆರ್ಥಿಕವಾಗಿ ಹಿಂದುಳಿದವರು ಗಾರ್ಮೆಂಟ್ಸ್‌ಗೆ ಕೆಲಸ ಕೇಳಿಕೊಂಡು ಬಂದರೆ ಇಲ್ಲ ಎನ್ನುವುದಿಲ್ಲ. ಅನುಭವ ಇಲ್ಲದಿದ್ದರೂ 10 ದಿನ ತರಬೇತಿ ನೀಡಿ ಕೆಲಸ ನೀಡುತ್ತೇವೆ. ಅಂದಾಜು 30–40 ಕಿ.ಮೀ ದೂರದ ಶಹಾಬಾದ್, ವಾಡಿ ಸೇರಿದಂತೆ ಸುತ್ತಲಿನ ಸಿರಸಗಿ, ಗಬ್ಬೂರ್, ಮೇಳಕುಂದಾ ಹಾಗೂ ನಗರದ ವಿವಿಧೆಡೆಯ ಮಹಿಳೆಯರು ನಮ್ಮ ಬಳಿಗೆ ಕೆಲಸಕ್ಕೆ ಬರುತ್ತಾರೆ. ಅಂಗವಿಕಲರೊಬ್ಬರಿಗೂ ಪ್ಯಾಕಿಂಗ್‌ನಲ್ಲಿ ಕೆಲಸ ಕೊಟ್ಟಿದ್ದೇನೆ’ ಎಂದಾಗ ಶಿವಲೀಲಾ ಅವರಲ್ಲಿ ಹೆಮ್ಮೆಯ ಭಾವ ಮೂಡಿತ್ತು.

‘ನಮ್ ಗಾರ್ಮೆಂಟ್ಸ್ ಸೆಂಟ್ರಲ್ ಬಸ್‌ಸ್ಟ್ಯಾಂಡ್ ಸಮೀಪನೇ ಐತರೀ. ಶಕ್ತಿ ಯೋಜನೆಯಿಂದಾಗಿ ಉಚಿತ ಬಸ್ ಪ್ರಯಾಣದ ಅವಕಾಶ ಇದ್ದುದರಿಂದ ತಿಂಗಳಾಗ ನಮ್ಗೆ ₹2 ಸಾವ್ರದಿಂದ ₹3 ಸಾವ್ರ ಹಣ ಉಳಿತದ’ ಎಂದು ಮಹಿಳಾ ಕಾರ್ಮಿಕರು ನಗೆ ಬೀರುತ್ತಾರೆ.

ಹೊಲ ಮಾರಾಟ: ‘ಸ್ವಯಂ ಉದ್ಯಮ ಆರಂಭಿಸುವ ಆಲೋಚನೆ ಯಾವತ್ತೂ ಕಾಡುತ್ತಿತ್ತು. ಆದರೆ, ಅದಕ್ಕೆ ಛಲದ ಜೊತೆಗೆ ಆರ್ಥಿಕ ಶಕ್ತಿ ಬೇಕು ಎಂದು ಸುಮ್ಮನಾಗುತ್ತಿದ್ದೆ. ಕೊನೆಗೆ ನಮ್ಮ 5 ಎಕರೆ ಹೊಲ ಮಾರಾಟ ಮಾಡಿ ₹40 ಲಕ್ಷದಲ್ಲಿ ಗಾರ್ಮೆಂಟ್ಸ್ ಉದ್ಯಮ ಸ್ಥಾಪಿಸಿದೆ. ನಂತರ ಬ್ಯಾಂಕ್ ಸಾಲ ದೊರೆಯಿತು. ಈ ಉದ್ಯಮದಲ್ಲಿ ಭಾರಿ ಲಾಭ ಬರದಿದ್ದರೂ ನಷ್ಟವಂತೂ ಆಗಿಲ್ಲ. ಸಮಯಕ್ಕೆ ಸರಿಯಾಗಿ ಕಾರ್ಮಿಕರಿಗೆ ಸಂಬಳ ನೀಡುತ್ತಿರುವ ಖುಷಿ ಇದೆ. ಪಿಎಫ್ ಮತ್ತು ಇಎಸ್ಐ ಸೌಲಭ್ಯ ನೀಡಲು ಸಿದ್ಧತೆ ನಡೆದಿದೆ’ ಎಂದೂ ಶಿವಲೀಲಾ ತಿಳಿಸಿದರು.

‘ಮಕ್ಕಳ ಫೀಸು ಕಟ್ತೀನಿ’: ‘ಮೂರು ವರ್ಷಗಳಿಂದ ಇಲ್ಲಿ ಕೆಲ್ಸಕ್ಕ ಬರುತ್ತಿದ್ದೇನೆ. ಶಿವಲೀಲಾ ಮೇಡಂ ಕರೆಕ್ಟಾಗಿ ಪಗಾರ ಕೊಡ್ತಾರೆ. ಇದ್ರಿಂದ ಮಕ್ಕಳ ಶಾಲೆ ಫೀಸು ಕಟ್ಟೋಕೆ, ಸಾಲ ತೀರಸಲಿಕ್ಕೆ ಅನುಕೂಲ ಆಗಿದೆ’ ಎಂದು ಮಮತಾ ಹೇಳಿದರೆ, ‘ಗಾರ್ಮೆಂಟ್ಸ್ ಕೆಲ್ಸಕ್ಕೆ ಸಿಐಬಿ ಕಾಲೊನಿಯಿಂದ ಒಂದ್ ವರ್ಷದಿಂದ ಬರ್ತಿದ್ದೀನಿ. ಇಲ್ಲಿ ಎಲ್ಲಾರೂ ಹೆಣ್ಮಕ್ಳು ಇರೋದರಿಂದ ಮನೆಯವರು ಯಾವ್ದೇ ಅಂಜಿಕಿ ಇಲ್ದೇ ಕಳಿಸ್ತಾರೆ’ ಎನ್ನುವುದು ಅನಿತಾ ಅವರ ಮಾತು.

ಎಲ್ಲೆಡೆ ಬೇಡಿಕೆ

ಮೂರು ಮಹಡಿಯ ಬಾಡಿಗೆ ಕಟ್ಟಡದಲ್ಲಿರುವ ಗಾರ್ಮೆಂಟ್ಸ್ ಉದ್ಯಮದಲ್ಲಿ 120 ಹೊಲಿಗೆ ಯಂತ್ರಗಳಿವೆ. ಇಬ್ಬರು ಮೇಲ್ವಿಚಾರಕರಿದ್ದಾರೆ. ಬ್ರ್ಯಾಂಡೆಡ್ ಬಟ್ಟೆಯ ಶರ್ಟ್ ತಯಾರಿಕೆಯಲ್ಲಿ ಹೆಸರು ಮಾಡಿದ ಎಸ್.ಎಸ್. ಪಾಟೀಲ ಗಾರ್ಮೆಂಟ್ಸ್‌ಗೆ ಈಗ ಸ್ಥಳೀಯ ಸೇರಿದಂತೆ ಹೊರರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ಸದ್ಯ ಗುಜರಾತ್‌ನ ಶಾಲಾ ಸಮವಸ್ತ್ರ, ಮುಂಬೈನ ‘ರೋಡ್‌ಸ್ಟರ್’ ಶರ್ಟ್‌ಗಳು ತಯಾರಾಗುತ್ತಿವೆ.

‘ಕಾನೂನಾತ್ಮಕವಾಗಿ ಮತ್ತು ನಿರಂತರವಾಗಿ ಗಾರ್ಮೆಂಟ್ಸ್ ನಡೆಯುತ್ತಿದೆ. ಆದರೆ, ಸಹಾಯಧನಕ್ಕಾಗಿ ಜವಳಿ ಮತ್ತು ಕೈಮಗ್ಗ ಇಲಾಖೆಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಿದ್ದಾರೆ’ ಎಂಬುದು ಶಿವಲೀಲಾ ಪಾಟೀಲ ಅವರ ಬೇಸರ.



ಕಲಬುರಗಿಯಲ್ಲಿರುವ ಎಸ್.ಎಸ್.ಪಾಟೀಲ ಗಾರ್ಮೆಂಟ್ಸ್‌ನಲ್ಲಿ ಕಾರ್ಮಿಕ ಮಹಿಳೆಯರು ಸಿದ್ಧಪಡಿಸಿದ ಉಡುಪುಗಳನ್ನು ಪರಿಶೀಲಿಸುತ್ತಿರುವ ಶಿವಲೀಲಾ ಎಸ್.ಪಾಟೀಲ

ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ತಾಯಿಗೇ ಹೆರಿಗೆ ಮಾಡಿಸಿದ ಸೂಲಗಿತ್ತಿ!

• ವಿಜಯಕುಮಾರ್ ಎಸ್.ಕೆ

ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿ 200ಕ್ಕೂ ಅಧಿಕ ಹೆರಿಗೆ ಮಾಡಿಸಿರುವ ಕಾಡಿನ ಜೀವ

ಹೆರಿಗೆ ಮಾಡಿಸುವುದನ್ನು ತಾಯಿಯಿಂದ ಕಲಿತೆ ಎಂದು ಹಲವರು ಹೇಳಿರುವುದನ್ನು ಕೇಳಿದ್ದೇವೆ. ಆದರೆ, ಈ ಮಹಿಳೆ ಹೆತ್ತ ತಾಯಿಗೇ ಹೆರಿಗೆ ಮಾಡಿಸಿ ತಂಗಿ ಜೀವ ಉಳಿಸುವ ಮೂಲಕ ಸೂಲಗಿತ್ತಿಯಾಗಿದ್ದಾರೆ. ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿರುವ ಇವರು, ಮಲೆನಾಡಿನ ನೂರಾರು ಮಹಿಳೆಯರ ಹೆರಿಗೆ ಮಾಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ನಿಡುವಾಳೆ ಗ್ರಾಮದ ಇವರ ಜಗತ್ತು ಬಲು ಚಿಕ್ಕದು. ಇವರ ಪಾಲಿಗೆ ಕುಟುಂಬವೆಂದರೆ ಮಗನೊಬ್ಬನೇ. ನಿಡುವಾಳೆ ಗ್ರಾಮ ಅತ್ಯಂತ ಗುಡ್ಡಗಾಡು ಪ್ರದೇಶ. ಜೋಗಿಮನೆ, ವಾಟೆಕಾನು, ಮರ್ಕಲ್, ಊರ್ವಿನಕಾನು ಸೇರಿ ಹಲವು ಗ್ರಾಮಗಳಿವೆ. ಕಾಫಿ ತೋಟದ ನಡುವೆ ಅಲ್ಲೊಂದು ಇಲ್ಲೊಂದು ಮನೆ ಇದೆ. ಈ ಜನವಸತಿಗೆ ಬಸ್ ಸೌಕರ್ಯ ಈಗಲೂ ಇಲ್ಲ. ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ಸಾಗಿಸುವುದೇ ಇಲ್ಲಿ ದುಸ್ತರ.

ಅಂತಹ ಕುಟುಂಬಗಳಿಗೆ ತುರ್ತು ಸಂದರ್ಭಗಳಲ್ಲಿ ಕಮಲಮ್ಮ ಅವರೇ ಆಸರೆ. ಈ ವರೆಗೆ 200ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದಾರೆ. ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಾಗ ಆಸ್ಪತ್ರೆಗೆ ಬಂದ ಹಲವು ಗರ್ಭಿಣಿಯರನ್ನು ಪಕ್ಕದಲ್ಲಿಯೇ ಇರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದ ಉದಾಹರಣೆಗಳಿವೆ. ಇವರ ಈ ಸೇವೆ ಪರಿಗಣಿಸಿ ಊರಿನ ಜನ ಕಮಲಮ್ಮ ಅವರನ್ನು ಗ್ರಾಮ ಪಂಚಾಯಿತಿಯ ಸದಸ್ಯೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕಮಲಮ್ಮ ಈಗಲೂ ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯರು. ಯಾವುದೇ ಆಸ್ತಿ ಇಲ್ಲದೆ ಕಾಫಿ ತೋಟದ ಲೈನ್ ಮನೆಯಲ್ಲಿ ಜೀವನ ನಡೆಸುತ್ತಿರುವ ಇವರಿಗೆ ಜನರ ಪ್ರೀತಿಯೇ ಆಸ್ತಿ. ಈಗಲೂ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡಿ ಉಪಜೀವನ ನಡೆಸುತ್ತಿದ್ದಾರೆ.



ಸೂಲಗಿತ್ತಿ ಕಮಲಮ್ಮ

ಇವರು ಸೂಲಗಿತ್ತಿಯಾದ ಕಥೆಯೇ ರೋಚಕ. ‘ನಮ್ಮ ತಂದೆ–ತಾಯಿ ಮಂಗಳೂರಿನಿಂದ ಕೂಲಿ ಕೆಲಸ ಹುಡುಕಿಕೊಂಡು ಮಲೆನಾಡಿನ ಕಡೆಗೆ ಬಂದವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಳಿದರು. ನಾನು ಸೇರಿ ಏಳು ಜನರಿಗೆ ಜನ್ಮ ನೀಡಿದ್ದಾರೆ. ಅಷ್ಟೂ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ತಾಯಿಗೆ ಹೆರಿಗೆ ಮಾಡಿಸಿರುವುದು ನಮ್ಮ ತಂದೆಯೇ. ಹೆರಿಗೆ ಮಾಡಿಸುವುದು, ಬಾಣಂತಿಗೆ ನಾಟಿ ಔಷಧಿಗಳನ್ನು ಕೊಡುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೊನೆಯ ತಂಗಿ ಹುಟ್ಟುವ ಸಂದರ್ಭದಲ್ಲಿ ನನಗೆ 12 ವರ್ಷ ವಯಸ್ಸು. ಮಧ್ಯರಾತ್ರಿ ತಾಯಿಗೆ ಹೆರಿಗೆ ಬೇನೆ ಶುರುವಾಯಿತು. ಮಗು ಹೊಟ್ಟೆಯಲ್ಲಿ ತಿರುಗಿದ್ದರಿಂದ ಅಪ್ಪ ಏನು ಮಾಡಬೇಕು ಎಂದು ಗೊತ್ತಾಗದೆ ದೇವರನ್ನು ಶಪಿಸಿ ಕೈ ಚೆಲ್ಲಿದರು. ಅವ್ವ ನೋವಿನಿಂದ ನರಳುತ್ತಿದ್ದಳು. ದಿಕ್ಕು ತೋಚದಾಯಿತು. ದೇವರಿಗೆ ಕೈ ಮುಗಿದು ಮಗುವಿನ ಕಾಲು ಹಿಡಿದು ಎಳೆದೆ, ಹೊರಗೆ ಬಿತ್ತು. ಅಪ್ಪ ತಕ್ಷಣ ಅವ್ವನನ್ನು ಎತ್ತಿಕೊಂಡು ಸ್ನಾನಕ್ಕೆ ಕರೆದೊಯ್ದರು. ಮಗುವಿಗೆ ಉಸಿರಾಟ ಇರಲಿಲ್ಲ. ‘ಅನ್ನ ಹೋದರೆ ಹೋಗಲಿ, ಮಡಕೆ ಉಳಿದರೆ ಸಾಕು (ಮಗು ಸತ್ತರೆ ಸಾಯಲಿ, ತಾಯಿ ಉಳಿದರೆ ಸಾಕು)’ ಎಂದು ಅಪ್ಪ ಹೇಳಿದರು. ಮಗುವಿನ ನೆತ್ತಿಗೆ ಹುರುವಿ, ಮೂಗಿಗೆ ಮೆತ್ತಿದ್ದ ರಕ್ತ ವರೆಸಿದೆ. ಆಗ ಉಸಿರಾಟ ಆರಂಭಿಸಿತು. ಸ್ವಲ್ಪ ಹೊತ್ತಿನ ನಂತರ ಅಳಲು ಶುರು ಮಾಡಿತು. ನಂತರ ಮಗುವಿಗೆ ಸ್ನಾನ ಮಾಡಿಸಿದೆವು. ಈಗಲೂ ತಂಗಿ ನಮ್ಮೊಂದಿಗೆ ಇದ್ದಾಳೆ’ ಎಂದು ಹೇಳುತ್ತಾರೆ ಇವರು.

‘ಅವ್ವನ ಹೆರಿಗೆ ಮಾಡಿಸಿದ ನಂತರ ಧೈರ್ಯ ಬಂತು. ಹೆರಿಗೆ ಮಾಡಿಸುವುದು ಹೇಗೆ ಎಂಬುದು ಗೊತ್ತಾಯಿತು. ಸುತ್ತಮುತ್ತಲ ಊರಿನಲ್ಲಿ ಯಾರಿಗೇ ಹೆರಿಗೆ ನೋವು ಕಾಣಿಸಿಕೊಂಡರೂ ನಾನೇ ಹೋಗುತ್ತಿದ್ದೆ. ಬಳಿಕ ಸೂಲಗಿತ್ತಿ ಕಮಲಮ್ಮ ಎಂದೇ ಎಲ್ಲರೂ ಕರೆಯಲಾರಂಭಿಸಿದರು. ನಾನು ಹೆರಿಗೆ ಮಾಡಿಸುವುದು ಎಂದರೆ ಗರ್ಭಿಣಿಯರಿಗೆ ವಿಶ್ವಾಸವಿತ್ತು. ಮಧ್ಯರಾತ್ರಿಯಲ್ಲಿ ಬಂದು ಬಾಗಿಲು ತಟ್ಟಿದರೂ ಹೋಗಿ ಹೆರಿಗೆ ಮಾಡಿಸಿದ್ದೇನೆ. ಎರಡು ಜೀವಗಳ ಉಳಿವಿನ ಪ್ರಶ್ನೆ ಆಗಿರುವುದರಿಂದ ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲವೂ ದೇವರ ಕೃಪೆ. ಯಾರೊಬ್ಬರಿಗೂ ತೊಂದರೆಯಾಗಿಲ್ಲ. ಹೆರಿಗೆ ಹತ್ತಿರವಾದಾಗ ಮುಂಚಿತವಾಗಿಯೇ ಜನ ತಿಳಿಸುತ್ತಿದ್ದರು. ಅವರ ಮನೆಯಲ್ಲೇ ಉಳಿದು ಹೆರಿಗೆ ಮಾಡಿಸುತ್ತಿದ್ದೆ. ದೇವರನ್ನು ನೆನಪಿಸಿಕೊಂಡು ಗರ್ಭಿಣಿ ಮಹಿಳೆಯನ್ನು ಮುಟ್ಟುತ್ತಿದ್ದೆ. ದೇವರ ದಯೆಯಿಂದ ಈವರೆಗಿನ ಎಲ್ಲಾ ಹೆರಿಗೆಗಳು ಸುಸೂತ್ರವಾಗಿ ನಡೆದಿವೆ. ತಂದೆ ಕೂಡ ಹೆರಿಗೆ ಮಾಡಿಸುತ್ತಿದ್ದರು. ನಂತರ ಬಾಣಂತಿಯರಿಗೆ ಔಷಧಿ ಕೊಡುತ್ತಿದ್ದರು. ಅವರು ಕೊಡುತ್ತಿದ್ದ ಔಷಧಿಗಳನ್ನು ನಾನೂ ಬಾಣಂತಿಯರಿಗೆ ಕೊಡ್ತಿದ್ದೆ. ಈಗ ಆಸ್ಪತ್ರೆಗಳು ಬಂದಿವೆ’ ಎಂದು ಕಮಲಮ್ಮ ವಿವರಿಸುತ್ತಾರೆ.

‘ಹೆರಿಗೆ ಮಾಡಿಸಿದ್ದಕ್ಕೆ ಇಷ್ಟೇ ಕೊಡಬೇಕು ಎಂದು ಯಾರನ್ನೂ ಕೇಳಿಲ್ಲ. ಅವರು ಪ್ರೀತಿಯಿಂದ ಕೊಟ್ಟಿದ್ದನ್ನ ಪಡೆದಿದ್ದೇನೆ. ಕೆಲವರು ಮೂರು ದಿನ ಉಳಿಯಲು ಹೇಳುತ್ತಿದ್ದರು. ಅವರ ಮನೆಯಲ್ಲೇ ಉಳಿದು ಬಾಣಂತಿಗೆ ಸ್ನಾನ ಮಾಡಿಸಿ ಬರುತ್ತಿದ್ದೆ. ಈ ಕೆಲಸ ನಿರಂತರವಾಗಿ ನಡೆಯುತ್ತಿದ್ದರಿಂದ ಶಾಲೆಯ ಮುಖ ನೋಡದ ನನ್ನನ್ನು ಜನ ನರ್ಸಮ್ಮ, ಮೇಡಂ, ಡಾಕ್ಟರ್ ಎಂದೆಲ್ಲಾ ಕರೆದರು. ಹೆರಿಗೆ ಮಾಡಿಸಲು ಎಲ್ಲರ ಮನೆಗೆ ಹೋಗಿದ್ದೇನೆ, ಅಲ್ಲೇ ಉಳಿದಿದ್ದೇನೆ. ಆದರೆ ಯಾರೊಬ್ಬರೂ ಯಾವ ಜಾತಿ ಎಂದು ಕೇಳಿಲ್ಲ. ನಾನು ಹೆರಿಗೆ ಮಾಡಿಸಿದ ತಾಯಿ ಮತ್ತು ಮಗು ಈಗ ಸಿಕ್ಕರೂ ಗೌರವದಿಂದ ಕಾಣುತ್ತಾರೆ. ಈ ಕೆಲಸ ಮಾಡಿದ್ದಕ್ಕೆ ನನಗಂತೂ ಖುಷಿ ಇದೆ’ ಎನ್ನುತ್ತಾರೆ.

ಹೆರಿಗೆ ಮಾಡಿಸಿ ಜೀವ ಉಳಿಸಬೇಕು ಎಂಬ ಉತ್ಸಾಹ ಇದೆ. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂಬ ನಿಯಮ ಇರುವುದರಿಂದ ಮನೆಗಳಿಗೆ ಹೋಗಿ ಹೆರಿಗೆ ಮಾಡುವುದಿಲ್ಲ. ನಿಡವಾಳೆ ಆಸ್ಪತ್ರೆಯಲ್ಲಿ ಹಲವು ವರ್ಷ ಹೆರಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದೇನೆ. ಈಗ ಅಲ್ಲಿಗೂ ಹೋಗುತ್ತಿಲ್ಲ ಎಂದು ವಿವರಿಸುತ್ತಾರೆ.

ಜೀವಜಲಕ್ಕೊಂದು ಆಶಾಕಿರಣ



ಕೆರೆಗೆ ಉಸಿರು... ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾವೇ ಪುನಶ್ಚೇತನಗೊಳಿಸಿದ ಕೆರೆ ಮುಂದೆ ಎಸ್.ಆಶಾ

• ಕೆ.ಓಂಕಾರ ಮೂರ್ತಿ

ಕೆರೆ, ಕಟ್ಟೆಗಳಿಗೆ ಪುನಶ್ಚೇತನ ನೀಡಿ ಗ್ರಾಮೀಣರ ಬದುಕು ಹಸನಾಗಿಸಿದ ಪರಿಸರ ಕಾರ್ಯಕರ್ತೆ

ಒಂದು ಕೆರೆ ಅದೆಷ್ಟೋ ರೈತರ ಬದುಕನ್ನು ಮುನ್ನಡೆಸುತ್ತದೆ. ಅದೆಷ್ಟೋ ಜೀವರಾಶಿಗಳ ಹೊಟ್ಟೆ ತುಂಬಿಸುತ್ತದೆ. ಎಷ್ಟೋ ಮರಗಿಡಗಳಿಗೆ ಉಸಿರು ತುಂಬುತ್ತದೆ. ಕೆರೆಯೊಂದು ಅಭಿವೃದ್ಧಿಯಾದರೆ ಇಡೀ ಹಳ್ಳಿಯೇ ಅಭಿವೃದ್ಧಿಯಾದಂತೆ. ಅದರಲ್ಲೂ ಕೋಲಾರ ಜಿಲ್ಲೆಯ ಜನರಿಗೆ ಕೆರೆಗಳು ಜೀವನಾಡಿ. ಕೆರೆಗಳೇ ದೇವರು, ಕೆರೆಗಳೇ ಅನ್ನದಾತ. ಇಂಥ ಜಿಲ್ಲೆಯ ಪುಟ್ಟ ಹಳ್ಳಿಗಳಲ್ಲಿ ಕೆರೆಗಳಿಗೆ ಜೀವಕಳೆ ತುಂಬುವ ಕೆಲಸ ಸದ್ದಿಲ್ಲದೆ ನಡೆದಿದೆ. ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಆಶಾ ಎಂಬ ಮಹಿಳೆ ನೇತೃತ್ವದಲ್ಲಿ ಈ ಜಲಕ್ರಾಂತಿ ನಡೆಯುತ್ತಿದೆ.

ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿ ಕೆರೆಗಳ ರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಕೆರೆಗಳಿಂದಲೇ ನಾಡು ಎಂಬ ಮಾತಿನಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಇವರಿಟ್ಟ ಪುಟ್ಟ ಪುಟ್ಟ ಹೆಜ್ಜೆಗಳು ದೊಡ್ಡ ಬದಲಾವಣೆಗೆ ಕಾರಣವಾಗುತ್ತಿವೆ. ಈ ಭಾಗದ ರೈತರ ಬದುಕಿಗೆ, ಕೃಷಿಗೆ, ಜೀವರಾಶಿಗೆ, ಆರ್ಥಿಕತೆಗೆ ಪುಷ್ಟಿ ನೀಡುತ್ತಿವೆ.

ಮೂಲತಃ ಮಲೆನಾಡಿನ ತೀರ್ಥಹಳ್ಳಿಯ ಆಶಾ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮಿಣಿಜೇನಹಳ್ಳಿಗೆ ಮದುವೆ ಮಾಡಿಕೊಡಲಾಯಿತು. ಬಯಲುಸೀಮೆ ಜಿಲ್ಲೆಯ ಪರಿಸ್ಥಿತಿ ಕಂಡು ಜಲಮೂಲಗಳ ರಕ್ಷಣೆಗೆ ಅವರು ಮುಂದಾದರು. ಹೂಳು, ತ್ಯಾಜ್ಯ, ಕಳೆ ತುಂಬಿಕೊಂಡು ನಶಿಸಿ ಹೋಗುವ ಹಂತದಲ್ಲಿದ್ದ ಕೆರೆ, ಕಟ್ಟೆ, ಕಾಲುವೆಗಳನ್ನು ಪುನಶ್ಚೇತನಗೊಳಿಸಿ ಆ ಹಳ್ಳಿಗಳ ಜನರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಜಲ ರಕ್ಷಣೆ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆಗೆ ಹಲವು ಮಹಿಳೆಯರು ಕೈಜೋಡಿಸಿದ್ದಾರೆ.



ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಕೆರೆಗಳ ಸ್ಥಿತಿಗತಿಯನ್ನು ಪಟ್ಟಿ ಮಾಡಿಕೊಂಡು ಈ ಕೆಲಸದಲ್ಲಿ ತೊಡಗಿದ್ದಾರೆ. ಜೊತೆಗೆ ಬಾವಿಗಳು, ಕಲ್ಯಾಣಿಗಳ ಪುನರುಜ್ಜೀವನಗೊಳಿಸುತ್ತಿದ್ದಾರೆ. 14 ಕೆರೆ, 4 ಕಲ್ಯಾಣಿ, 6 ಬಾವಿ ಹಾಗೂ ಹತ್ತಾರು ಕಾಲುವೆಗಳ ಹೂಳು ತೆಗೆದಿದ್ದಾರೆ.

10 ಮನೆಗಳಲ್ಲಿ ಹಾಗೂ ನಾಲ್ಕು ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿದ್ದಾರೆ. ಜೊತೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಕೆರೆಗಳಿಂದ ತೆಗೆದ 48 ಸಾವಿರ ಟ್ರ್ಯಾಕ್ಟರ್ ಲೋಡ್ ಮಣ್ಣನ್ನು 400ಕ್ಕೂ ಅಧಿಕ ರೈತರು ತಮ್ಮ ಕೃಷಿ ಜಮೀನಿಗೆ ಬಳಸಿಕೊಂಡರು. ಬೆಳೆ ಕೂಡ ಚೆನ್ನಾಗಿ ಬಂತು. ಮೀನುಗಾರಿಕೆ ಟೆಂಡರ್ ನೀಡಿದ್ದು, ಗ್ರಾಮ ಪಂಚಾಯಿತಿಗೆ ಆದಾಯ ಬರುತ್ತಿದೆ.

ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕೆಲಸವನ್ನು ಸುಮಾರು 60 ಮಹಿಳೆಯರಿಂದಲೇ ಮಾಡಿಸಲಾಗಿದೆ. ಅವರಿಗೆ ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಿತ್ಯ ₹450 ಸಂಭಾವನೆ ಕೊಡಲಾಗಿದೆ. ಈಗ ₹500ಕ್ಕೇರಿಸಿದ್ದಾರೆ. ಈ ಸಂಭಾವನೆಯ ಕಾರಣ ಹಲವು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ.

‘ಮುಂದಿನ ಪೀಳಿಗೆಗೆ ಕೆರೆಗಳನ್ನು ಉಳಿಸುವುದು ನಮ್ಮ ಈ ಪ್ರಯತ್ನದ ಹಿಂದಿನ ಉದ್ದೇಶ. ಯಾವುದೇ ಅಭಿವೃದ್ಧಿ ಕೆಲಸ ಮಾಡಲು ದಾನಿಗಳು ಬೇಕಾಗುತ್ತದೆ. ಕಂಪನಿಗಳನ್ನು ಹುಡುಕಿ, ಕಾಡಿಬೇಡಿ ಸಿಎಸ್‌ಆರ್ ಅನುದಾನ ತಂದು ಕೆಲಸ ಮಾಡಿದ್ದೇವೆ. ಕೆರೆಗಳ ಸ್ಥಿತಿಗತಿ ಅರಿತು, ಸಿಎಸ್‌ಆರ್ ಅನುದಾನ ಪಡೆಯಲು ಪ್ರಸ್ತಾವ ಸಲ್ಲಿಸಿ, ನಂತರ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಅನುಮತಿ ಪಡೆದು, ಜೆಸಿಬಿ ಬಳಸಿ ಹೂಳೆತ್ತುವ ಕೆಲಸ ಮಾಡುತ್ತೇವೆ. ಅದಕ್ಕೆ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಕೂಡ ಸ್ಪಂದಿಸಿದರು’ ಎನ್ನುತ್ತಾರೆ ಆಶಾ.

ಈ ಹಾದಿಯಲ್ಲಿ ಕೆಲವರ ಚುಚ್ಚುಮಾತು, ಅಪಹಾಸ್ಯ ಕೇಳಬೇಕಾಯಿತು. ಅನುಮಾನ ವ್ಯಕ್ತಪಡಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದೂ ಉಂಟು. ಜೊತೆಗೆ ಗ್ರಾಮದ ರಾಜಕೀಯ ಸವಾಲು ಕೂಡ ಎದುರಿಸಬೇಕಾಯಿತು. ಈ ನಡುವೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದೆವು ಎನ್ನುತ್ತಾರೆ.

ಪಿಚ್ಚಗುಂಟ್ಲಹಳ್ಳಿಯ ಹೊಸಕೆರೆ ಕೆರೆ ಸುತ್ತಲ ಭಾಗದಲ್ಲಿ ಈ ಹಿಂದೆ ಕೇವಲ 15 ರೈತರು ಭತ್ತ ಬೆಳೆಯುತ್ತಿದ್ದರು. ಆದರೆ, ಆ ಕೆರೆ ಪುನಶ್ಚೇತನದ ಬಳಿಕ 58 ರೈತರು ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದಾರೆ. ಇನ್ನು ಮೂರು ವರ್ಷ ಬರ ಬಂದರೂ ಅವರಿಗೆ ಚಿಂತೆ ಇಲ್ಲ ಎಂದು ನುಡಿಯುತ್ತಾರೆ. ಗ್ರಾಮದ ಮಹಿಳೆಯರಿಗೆ ಮನೆ ಮುಂದೆ ಹಣ್ಣಿನ ಗಿಡ ನೆಟ್ಟು ಬೆಳೆಸಲು ಹೇಳಿದ್ದೇವೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,225 ಮನೆಗಳಿದ್ದು, ಆ ಕೆಲಸ ನಡೆಯುತ್ತಿದೆ. ಮೂರು ಕೆರೆ ಅಂಗಳದಲ್ಲಿ ಪಕ್ಷಿಗಳಿಗೆ ನೆರವಾಗುವ ಗಿಡ ನೆಟ್ಟು ಬೆಳೆಸುತ್ತಿದ್ದೇವೆ. ಕೆರೆಗಳ ಹೂಳು ತೆಗೆದಿದ್ದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಯಿತು. ವ್ಯವಸಾಯದಿಂದ ದೂರ ಉಳಿದಿದ್ದ ರೈತರು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿದೆ. ಕುಡಿಯುವ ನೀರು ಕೂಡ ಸಿಗುತ್ತಿದೆ. ದೊಡ್ಡದೊಡ್ಡ ರೈತರು ವ್ಯವಸಾಯದಲ್ಲಿ ತೊಡಗಿದಾಗ ಹಳ್ಳಿಯ ಜನರಿಗೆ ಕೆಲಸ ಕೂಡ ಸಿಕ್ಕಿತು. ಬೆಂಗಳೂರಿಗೆ ಕೂಲಿಗೆ ಹೋಗುವುದು ತಪ್ಪಿತು ಎಂದು ಹೇಳುತ್ತಾರೆ.

ರಾಜ್ಯದ ವಿವಿಧೆಡೆ ಜಲಾಶಯಗಳು ತುಂಬಿದಾಗ ಬಾಗಿನ ಅರ್ಪಿಸಲಾಗುತ್ತದೆ. ಆದರೆ ಕೋಲಾರ ಭಾಗದಲ್ಲಿ ಕೆರೆಗಳು ತುಂಬಿ ಕೋಡಿ ಒಡೆದಾಗ ದೀಪೋತ್ಸವ ನಡೆಯುತ್ತದೆ. ಆಶಾ ಅವರ ಕೆಲಸ ಎಲ್ಲರಿಗೂ ಪ್ರೇರಣೆ ಆಗಬೇಕಿದೆ. ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಬೇಕಿದೆ. ಇದು ಬರೀ ಸ್ವಯಂಸೇವಾ ಸಂಸ್ಥೆಗಳ ಕೆಲಸವಲ್ಲ; ಪ್ರತಿ ನಾಗರಿಕರೂ ಈ ಕೆಲಸದಲ್ಲಿ ತೊಡಗಬೇಕಿದೆ.

ಅವಳ ಸಾಧನೆ ಸಂಭ್ರಮ

ಪ್ರಜಾವಾಣಿ ಸಾಧಕಿಯರು

Supported by ಕರ್ನಾಟಕ ಸರ್ಕಾರ



ಟಿ.ಸಿ.ದೀಪಿಕಾ

ವಿಶ್ವ ಕ್ರಿಕೆಟ್‌ನಲ್ಲಿ ಬೆಳಗಿದ ದೀಪ

ಅಂಧತ್ವ ಮೆಟ್ಟಿನಿಂತು, ದೇಶಕ್ಕೆ 'ಅಂಧ ಮಹಿಳೆಯರ ಟಿ–20 ವಿಶ್ವಕಪ್ ಕ್ರಿಕೆಟ್' ಟ್ರೋಫಿ ಗೆದ್ದುಕೊಟ್ಟ ಅನನ್ಯ ಪ್ರತಿಭೆ

• ಮೈಲಾರಿ ಲಿಂಗಪ್ಪ

'ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಹುಣಸೆಹಣ್ಣಿನ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರು. ಸಾಲಗಾರರು ಮನೆ ಬಳಿ ಬರುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ತಂದೆ ಮಧ್ಯರಾತ್ರಿ ಮನೆಗೆ ಬರಬೇಕಿತ್ತು. ಸಂಬಂಧಿಕರೇ ನಮ್ಮನ್ನು ಹೀಯಾಳಿಸುತ್ತಿದ್ದರು. ಈಗ ಇಡೀ ಊರಿಗೆ ಊರೇ ಕೊಂಡಾಡುತ್ತಿದೆ'....

- ಹೀಗೆ ಮಾತನಾಡುತ್ತಲೇ ಭಾವುಕರಾದರು ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಟಿ.ಸಿ.ದೀಪಿಕಾ.

ಕಳೆದ ನವೆಂಬರ್‌ನಲ್ಲಿ ನೇಪಾಳದಲ್ಲಿ ನಡೆದ ಅಂಧ ಮಹಿಳೆಯರ ಟಿ–20 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ತಂಡಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂತು. ದಿಲ್ಲಿಯಿಂದ ಹಳ್ಳಿಯ ತನಕ ಸಂಭ್ರಮಾಚರಣೆ ಮನೆ ಮಾಡಿತ್ತು. ವಿಶ್ವಕಪ್ ವಿಜೇತ ಭಾರತ ತಂಡವನ್ನು ಮುನ್ನಡೆಸಿದವರು ಶಿರಾ ತಾಲ್ಲೂಕಿನ ಕರೆತಿಮ್ಮನಹಳ್ಳಿಯ ದೀಪಿಕಾ.

ಮನೆಯಲ್ಲಿ ಒಂದ್ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಿಂದ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡುವ ತನಕ ಸಾಗಿ ಬಂದಿದ್ದಾರೆ. ಜೀವನದ ಎಲ್ಲ ಸವಾಲನ್ನು ಸಮರ್ಥವಾಗಿ ಎದುರಿಸಿ ನಿಂತಿದ್ದಾರೆ. 'ಅವಳಿಗೆ ಕಣ್ಣು ಕಾಣಿಸುವುದಿಲ್ಲ, ಯಾಕೆ ಓದಿಸುತ್ತೀರಿ? ನಿಮಗೆ ಓದಿಸಲು ಆಗುವುದಿಲ್ಲ. ಮನೆಯಲ್ಲಿ ಇರಲು ಬಿಡಿ' ಎಂದು ಅವಮಾನ ಮಾಡಿದವರಿಗೆ ತಮ್ಮ ಸಾಧನೆ ಮೂಲಕ ಉತ್ತರ ಕೊಟ್ಟಿದ್ದಾರೆ.

ಭಾರತ ವಿಶ್ವಕಪ್ ಗೆದ್ದ ನಂತರ ಹೊಸ ಜೀವನ ದೊರೆತಿದೆ. ಆರ್ಥಿಕವಾಗಿ ಸುಧಾರಿಸುತ್ತಿದ್ದಾರೆ. ಸರ್ಕಾರ ನೆರವಿನ ಹಸ್ತ ಚಾಚಿದೆ. ಉದ್ಯೋಗದ ಭರವಸೆ ನೀಡಿದೆ. ಆಂಧ್ರಪ್ರದೇಶ ಸರ್ಕಾರ ಮಡಕಶಿರಾ–ಕರೆತಿಮ್ಮನಹಳ್ಳಿ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಈ ಎಲ್ಲ ಕಾರ್ಯಗಳಿಂದ ದೀಪಿಕಾ ಅನೇಕರಿಗೆ ಮಾದರಿಯಾಗಿದ್ದಾರೆ. ಕನಸು ಹೊತ್ತು ಮಹಾನಗರದ ಕಡೆಗೆ ಬರುವವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಆಪರೇಷನ್‌ಗೆ ಹಣವಿಲ್ಲದ ಸ್ಥಿತಿ...

ಶಿರಾ ತಾಲ್ಲೂಕಿನ ದೊಡ್ಡಬಾಣಗೆರೆ ಶಾಲೆಯಲ್ಲಿ 1ರಿಂದ 4ನೇ ತರಗತಿ, ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಬರಗೂರಿನಲ್ಲಿ ಪಿಯುಸಿ ಮುಗಿಸಿದರು. 5 ತಿಂಗಳು ಮಗು ಆಗಿದ್ದಾಗ ಕೈ ಉಗುರಿನಿಂದ ಕಣ್ಣಿಗೆ ಪರಚಿಕೊಂಡು ಗಾಯ ಮಾಡಿಕೊಂಡಿದ್ದರು. ವೈದ್ಯರ ಬಳಿ ತೋರಿಸಿದಾಗ '12 ವರ್ಷ ತುಂಬಿದ ನಂತರ ಕಣ್ಣಿನ ಆಪರೇಷನ್ ಮಾಡಲಾಗುವುದು' ಎಂದಿದ್ದರು.

ಹಣದ ಸಮಸ್ಯೆಯಿಂದಾಗಿ ವೈದ್ಯರು ಹೇಳಿದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಆಗಲಿಲ್ಲ. 'ಊಟ ಸಿಗೋದೇ ಕಷ್ಟ ಆಗಿತ್ತು. ಆಪರೇಷನ್ ಮಾಡಿಸೋಕೆ ಎಲ್ಲಿಂದ ಸಾಧ್ಯ' ಎಂದು ದೀಪಿಕಾ ಕಣ್ಣಿನ ದೃಷ್ಟಿ ಕಳೆದುಕೊಂಡ ಘಟನೆಯನ್ನು ಮೆಲುಕು ಹಾಕಿದರು.

ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೈದಾನದ ಪಿಚ್‌ನಲ್ಲಿ ಕುಳಿತು ಇದುವರೆಗೆ ನಡೆದು ಬಂದ ಹಾದಿ ಸ್ಮರಿಸಿದೆ. ತಂದೆ–ತಾಯಿ ಪಟ್ಟಿದ್ದ ಕಷ್ಟ, ಬೆಂಬಲ ನೀಡಿದ ಸಮರ್ಥನಂ ಸಂಸ್ಥೆ, 2025ರಲ್ಲಿ ಭಾರತದಲ್ಲಿ ಗತಿಸಿದ ಎಲ್ಲ ಕ್ಷಣಗಳು ಕಣ್ಣುಮುಂದೆ ಹಾದು ಹೋದವು. ಯೋಧರಂತೆ ಹೋರಾಡಿ ದೇಶಕ್ಕೆ ವಿಶ್ವಕಪ್ ಜಯಿಸಿದ ಹೆಮ್ಮೆ ಇದೆ. ಇದರಿಂದ ಭಾರತ ತಂಡದ ಆಟಗಾರ್ತಿಯರ ಬದುಕು ಬದಲಾಗಿದೆ ಎಂದರು ದೀಪಿಕಾ.

'ಸಮರ್ಥನಂ' ಆಸರೆ: ಪ್ರೌಢಶಾಲೆಯಲ್ಲಿ ಓದುವಾಗ ರಾಮನಗರ ಮತ್ತು ಮೈಸೂರು ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದರು. ಅಂಧರಿಗೆ ಪ್ರತ್ಯೇಕವಾಗಿ ಟೂರ್ನಿ ಆಯೋಜಿಸಲಾಗುತ್ತದೆ ಎಂಬ ಅರಿವಿಲ್ಲದ ವಯಸ್ಸಿನಲ್ಲಿ ಕ್ರಿಕೆಟ್ ಕುರಿತು ಪ್ರೀತಿ ಬೆಳೆಸಿಕೊಂಡರು. ಅದು ಅವರನ್ನು ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡುವ ತನಕ ತಂದು ನಿಲ್ಲಿಸಿದೆ.

2019ರಲ್ಲಿ ಬೆಂಗಳೂರಿನ 'ಸಮರ್ಥನಂ' ಅಂಧರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಉತ್ತಮ ಪ್ರದರ್ಶನ ತೋರಿ, ಮೂರು ವರ್ಷ ರಾಜ್ಯದ ಪರವಾಗಿ ಆಡಿದರು. ಅಲ್ಲಿಂದ ಭಾರತ ತಂಡಕ್ಕೆ ಸೇರ್ಪಡೆಯಾದರು.

'ಭಾರತೀಯ ಅಂಧರ ಕ್ರಿಕೆಟ್ ತಂಡ ಮುನ್ನಡೆಸುವ ಅವಕಾಶ ನನಗೆ ಸಿಗುತ್ತದೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ತರಬೇತುದಾರರು ನಾಯಕತ್ವ ವಹಿಸಿಕೊಳ್ಳಿ ಎಂದಾಗ ನಾನು ಬೇಡ ಎಂದೇ ಹೇಳಿದ್ದೆ. ಅವರೇ ಧೈರ್ಯ ತುಂಬಿದರು. ಇಡೀ ತಂಡ ನನಗೆ ಬೆಂಬಲವಾಗಿ ನಿಂತಿತ್ತು. 16 ಜನ ಆಟಗಾರ್ತಿಯರು ಅಕ್ಕ–ತಂಗಿಯರಂತೆ ಕ್ರಿಕೆಟ್ ಆಡಿದ್ವಿ, ಅದರ ಫಲಿತಾಂಶ ಈಗ ಎಲ್ಲರ ಮುಂದಿದೆ' ಎಂದು ಸಂತಸ ಹಂಚಿಕೊಂಡರು.

ಅಮ್ಮನ ವಿಮಾನ ಯಾನ...

ಮಳೆ ಬಂದರೆ ಮನೆ ತುಂಬೆಲ್ಲಾ ನೀರು ತುಂಬಿಕೊಳ್ಳುತ್ತಿತ್ತು. ಮಳೆಗಾಲದ ಪ್ರತಿ ದಿನ ಜಾಗರಣೆ. ಹಸಿವಾದಾಗ ನೀರು ಕುಡಿದು ಮಲಗಿದ ಉದಾಹರಣೆಗಳೂ ಸಾಕಷ್ಟಿವೆ. ಇಂತಹ ಸ್ಥಿತಿಯಲ್ಲಿ ಬೆಳೆದ ಅಮ್ಮನನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿದ್ದು, ಸಂಭ್ರಮ ದುಪ್ಪಟ್ಟಾಗಿಸಿದೆ ಎಂದು ದೀಪಿಕಾ ಖುಷಿಪಟ್ಟರು.

'ನಮ್ಮೂರಿನ ಅಕ್ಕಪಕ್ಕದ ಮನೆಯವರೂ ತುಂಬಾ ಹೀಯಾಳಿಸುತ್ತಿದ್ದರು. ಅವರು ಇನ್ನೆಲ್ಲಿ ಊರಲ್ಲಿ ಇರ್ತಾರೆ, ಊರು ಬಿಟ್ಟು ಹೋಗ್ತಾರೆ ಎಂದು ಎಷ್ಟೋ ಬಾರಿ ಅವಮಾನ ಮಾಡಿದರು. ಕಣ್ಣು ಕಾಣಿಸದ ಮಗಳನ್ನು ಇಟ್ಟುಕೊಂಡು ಏನು ಮಾಡುತ್ತಾರೆ. ಅವರಿಗೆ ಮಕ್ಕಳನ್ನು ಓದಿಸಲು ಆಗುವುದಿಲ್ಲವೆಂದು ನಮ್ಮ ಸಂಬಂಧಿಕರೇ ಮಾತನಾಡಿದ್ದರು. ಅವರಿಗೆಲ್ಲ ನನ್ನ ಕೆಲಸದ ಮೂಲಕ ಉತ್ತರ ಸಿಕ್ಕಿದೆ' ಎಂದು ಹೆಮ್ಮೆಯಿಂದ ಹೇಳಿದರು.

ಐಎಎಸ್ ಗುರಿ....

2024ರಿಂದ ಮುಂಬೈನ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ದೀಪಿಕಾ ಕರ್ತವ್ಯ ನಿರ್ವಹಿಸುತ್ತಿದ್ದು, ಐಎಎಸ್ ಉತ್ತೀರ್ಣರಾಗುವ ಗುರಿ ಹೊಂದಿದ್ದಾರೆ. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಡಾ.ರಾಜಕುಮಾರ್ ಅಕಾಡೆಮಿಯಲ್ಲಿ ಉಚಿತವಾಗಿ ತರಬೇತಿ ಪಡೆದಿದ್ದಾರೆ. ಕೆಲಸದ ಜತೆಗೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಬಾಲ್ಯದ ದಿನಗಳನ್ನು ನೆನೆದರೆ ಈಗಲೂ ಕಣ್ಣೀರು ಬರುತ್ತದೆ. ತಂದೆ–ತಾಯಿ ಕೂಲಿ ಕೆಲಸ ಮಾಡಿಕೊಂಡು ನಮಗೆ ಜೀವನ ಕೊಟ್ಟರು. ಅವರು ಒಳ್ಳೆಯ ದಾರಿಯಲ್ಲಿ ಸಾಗಿದ್ದಕ್ಕೆ ನನಗೆ ಉತ್ತಮ ಸ್ಥಾನ ಸಿಕ್ಕಿದೆ ಎಂದು ದೀಪಿಕಾ ಪೋಷಕರನ್ನು ನೆನಪು ಮಾಡಿಕೊಂಡರು.



ಟಿ.ಸಿ.ದೀಪಿಕಾ



ರೋಡ್ ರೋಲರ್ ಚಲಾಯಿಸುತ್ತಿರುವ ಶಂಕರವ್ವ ಈರಪ್ಪ ಲಮಾಣಿ

ಕಾರ್ ಅಲ್ರೀ, ನಾನು ಓಡಿಸೋದು ರೋಡ್ ರೋಲರ್

ಪುರುಷರಿಗೆ ಮಾತ್ರ ಸೀಮಿತವಾಗಿದ್ದ ರೋಡ್ ರೋಲರ್ ಚಲಾಯಿಸುವ ಛಲಗಾತಿ. ಮೇಸ್ತ್ರಿಯಾಗಿ 30 ಮಂದಿಗೆ ಕೆಲಸ ನೀಡಿರುವ 'ಅವ್ವ'

• ಸಿದ್ದಿಕ್ ನೀರಾಜೆ



ಶಂಕರವ್ವ ಈರಪ್ಪ ಲಮಾಣಿ

ಕಡುಬಡತನದ ಕಾರಣಕ್ಕೆ ಕೂಲಿ ಅರಸಿ ವಲಸೆ ಬಂದ ಯುವತಿಯೊಬ್ಬಳು ತಾನು ಬದುಕು ಕಟ್ಟಿಕೊಂಡಿದ್ದಲ್ಲದೆ, ತನ್ನೂರಿನ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಕಥೆ ಇದು.

ಬಾಲಕಿ ಶಂಕರವ್ವಗೆ ಓದುವ ಹಂಬಲ. ಕಡು ಬಡತನದಿಂದಾಗಿ 4ನೇ ತರಗತಿಗೇ ಶಿಕ್ಷಣ ಮೊಟಕುಗೊಳಿಸಬೇಕಾಯಿತು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಅಕ್ಕಿಆಲೂರು ತಾಂಡಾದ ಶಂಕರವ್ವ ಅವರ ತಂದೆ ತಾಯಿಗೆ ಒಟ್ಟು ಐವರು ಹೆಣ್ಣು, ಇಬ್ಬರು ಗಂಡು ಮಕ್ಕಳು. ಶಂಕರವ್ವ ಕೊನೆಯವರು.

ಮನೆಯವರು ಕೂಲಿ ಕೆಲಸ ಮಾಡಿಕೊಂಡು ಕಷ್ಟದಲ್ಲಿ ಬದುಕು ನೂಕುತ್ತಿದ್ದರು. ಪಾಲಕರ ಒತ್ತಾಯದಿಂದಾಗಿ ಶಾಲೆ ಬಿಟ್ಟು, ಬಾಲ್ಯದಲ್ಲಿಯೇ ತಮ್ಮೂರಲ್ಲಿ ದುಡಿಮೆ ಆರಂಭಿಸಿದರು. ಮಂಗಳೂರು ಕಡೆಗೆ ದುಡಿಯಲು ಹೋದರೆ ಹೆಚ್ಚಿನ ಕೂಲಿ ಸಿಗುತ್ತದೆ ಎಂಬ ಕಾರಣಕ್ಕೆ ತಾಂಡಾದ ಕೆಲವರು ವಲಸೆ ಹೋಗಲು ಅಣಿಯಾಗಿದ್ದರು. ಅವರೊಟ್ಟಿಗೆ ಶಂಕರವ್ವ ಬಂದಿದ್ದು ಕರಾವಳಿ ಭಾಗಕ್ಕೆ.

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಗುತ್ತಿಗೆದಾರ ರಾಧಾಕೃಷ್ಣ ನಾಯಕ್ ಅವರ ಉದಯಗಿರಿ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಆರಂಭಿಸಿದರು. ರಸ್ತೆಗೆ ಡಾಂಬರು ಹಾಕುವ ಮುನ್ನ, ರಸ್ತೆಯನ್ನು ಗುಡಿಸಿ ದೂಳು ತೆಗೆಯುವ ಕೆಲಸ. ಬಳಿಕ ಕಾಂಕ್ರೀಟ್ ರಸ್ತೆ ಮಾಡುವಲ್ಲಿಗೆ ಬುಟ್ಟಿಯಲ್ಲಿ ಜಲ್ಲಿ ತಂದು ಹಾಕುವುದು, ಸಿಮೆಂಟ್ ತಂದು ಹಾಕುವುದು, ಕಾಂಕ್ರೀಟ್ ಮಿಶ್ರಣ ಮಾಡುವುದು... ನಿತ್ಯದ ಕಾಯಕವಾಯಿತು.

ರಸ್ತೆಗೆ ಡಾಂಬರು ಹಾಕಿದ ನಂತರ ಅದರ ಮೇಲೆ ರೋಲರ್ ಓಡಿಸುವಾಗ ಅದರ ಹಿಂದೆ ಮತ್ತು ಮುಂದೆ ನೀರು ಹಾಕುವ ಕೆಲಸವನ್ನೂ ಶಂಕರವ್ವ ಮಾಡುತ್ತಿದ್ದರು. ಹೀಗೆ ನೀರು ಹಾಕುತ್ತಲೇ ಚಾಲಕ ರೋಲರ್ ಓಡಿಸುವುದನ್ನೇ ದಿಟ್ಟಿಸಿ ನೋಡುತ್ತಿದ್ದರು. 'ಇದನ್ನು ನಾನೂ ಚಲಾಯಿಸಬಹುದೇ' ಎಂಬ ಆಸೆಯು; 'ಚಲಾಯಿಸಿಯೇ ತೀರುವೆ' ಎಂಬ ಛಲಕ್ಕೆ ತಿರುಗಿತು. ಕೆಲಸದ ಮಧ್ಯೆ ರೋಲರ್ ಏರಿ ಚಾಲಕನ ನೆರವಿನಿಂದ ಸ್ಟಿಯರಿಂಗ್ ಹಿಡಿದು ಸಂಭ್ರಮಿಸುತ್ತಿದ್ದ ಈಕೆ, ರೋಲರ್ ಓಡಿಸುವುದನ್ನೂ ಕಲಿತುಕೊಂಡರು.

ಅದು 2021ರ ಸಂದರ್ಭ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ, ಒಂದು ದಿನ ಮಾಲೀಕರ ಬಳಿ ಹೋದ ಶಂಕರವ್ವ, 'ಸಾಹುಕಾರರೇ, ನಾನು ರೋಡ್ ರೋಲರ್ ಓಡಿಸುತ್ತೇನೆ' ಅಂದರು. ಆರಂಭದಲ್ಲಿ ಹಿಂಜರಿದ ಅವರು, ನಂತರ ಅವಕಾಶ ನೀಡಿದರು. ಆಟಮ್ಯಾಟಿಕ್ ರೋಲರ್ ಚಲಾಯಿಸುವುದನ್ನು ಕಲಿತಿರುವ ಶಂಕರವ್ವ ಈಗ ಐದು ವರ್ಷಗಳಿಂದ ಅದನ್ನು ಚಲಾಯಿಸುತ್ತಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಡೆ ಈಕೆ ರೋಡ್ ರೋಲರ್ ಚಲಾಯಿಸುತ್ತ ಕೆಲಸ ಮಾಡುತ್ತಿದ್ದರೆ, ದಾರಿಹೋಕರು ಬೆರಗುಗಣ್ಣಿನಿಂದ ಈಕೆಯ ಸಾಹಸ ನೋಡುತ್ತಿರುತ್ತಾರೆ.

ಕಾಯಕನಿಷ್ಠೆಯಿಂದ ಮಾಲೀಕರ ವಿಶ್ವಾಸ ಗಳಿಸಿರುವ ಈಕೆ, ತನ್ನದೇ ಕಾರ್ಮಿಕರ ತಂಡ ಕಟ್ಟಿಕೊಂಡು ಅದೇ ಗುತ್ತಿಗೆದಾರರಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ತಂಡದಲ್ಲಿ ತಮ್ಮೂರಿನ ಸುಮಾರು 30 ಜನರಿಗೆ ಉದ್ಯೋಗ ನೀಡಿದ್ದಾರೆ. ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಎಲ್ಲರೂ ನೆಲೆ ನಿಂತಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಇವರೆಲ್ಲರಿಗೂ ಶಂಕರವ್ವ ಮೇಸ್ತ್ರಿ. ಕೆಲಸ ಮುಗಿಸಿ ವಾಸಸ್ಥಾನಕ್ಕೆ ಬಂದ ತಕ್ಷಣದಿಂದ ಎಲ್ಲರ ಪಾಲಿನ ಅಕ್ಕ, ಅವ್ವ... ಹೀಗೆ ಎಲ್ಲವೂ ಆಗಿರುತ್ತಾರೆ.

'ಶಂಕರವ್ವ ನಮ್ಮ ಬಳಿಗೆ ಬಂದಿದ್ದು ಕೂಲಿ ಕೆಲಸಕ್ಕಾಗಿ. ಯಾವುದೇ ಕೆಲಸ ಹೇಳಿದರೂ ಅದನ್ನು ಬದ್ಧತೆಯಿಂದ ಮಾಡುತ್ತಾಳೆ ಮತ್ತು ಮಾಡಿಸುತ್ತಾಳೆ. ದಿಟ್ಟತನ ಆಕೆಯ ಕುಟುಂಬವನ್ನು ಆರ್ಥಿಕವಾಗಿ ಗಟ್ಟಿಗೊಳಿಸಿದೆ' ಎಂದು ಮೆಚ್ಚುಗೆಯ ಮಾತನ್ನಾಡುತ್ತಾರೆ ಮಾಲೀಕ ರಾಧಾಕೃಷ್ಣ ನಾಯಕ್.

'ನಮ್ಮ ಮಾಲೀಕರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದರಿಂದಲೇ ಇದು ಸಾಧ್ಯವಾಯಿತು' ಎಂದು ಈಕೆ ವಿನಮ್ರದಿಂದ ಹೇಳುತ್ತಾರೆ. ಶಂಕರವ್ವಗೆ ಮದುವೆಯಾಗಿಲ್ಲ. ಮದುವೆಯಾಗುವ ಆಸೆಯೂ ಇಲ್ಲ. ಊರಲ್ಲಿರುವ ತಾಯಿ– ತಮ್ಮನ ಮಕ್ಕಳಿಗೆ ನೆರವಾಗುತ್ತಿದ್ದಾರೆ.

ಎರಡು ದಶಕಗಳ ಹಿಂದೆ ಕೂಲಿ ಅರಸಿ ಬಂದಿದ್ದ ಈಕೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದು ನಿಂತು 'ಮಾದರಿ'ಯಾಗಿದ್ದಾರೆ.

ರಾಗಿ ಲೋಕದ ರಾಗಿಣಿ

ರಾಗಿ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಿ ಇತರರಿಗೆ ಪ್ರೇರಣೆಯಾದ ಬುಡಕಟ್ಟು ಜೀವ

• ಎಂ. ಮಹೇಶ್

ಮದುವೆಯಾಗಿ ಪತಿಯ ಮನೆಗೆ ಬಂದ ಅವರಿಗೆ ಹತ್ತಾರು ಕನಸುಗಳು. ಬಡತನವಿದ್ದರೂ ಪರವಾಗಿಲ್ಲ, ನೆಮ್ಮದಿ ಇರಬೇಕು, ಗಂಡ ಚೆನ್ನಾಗಿ ನೋಡಿಕೊಂಡರೆ ಸಾಕೆಂಬ ನಿರೀಕ್ಷೆ. ಆದರೆ, ಪತಿಯು ಕುಡಿತದ ಚಟಕ್ಕೆ ಒಳಗಾದ ಬಿಸಿಗೆ ಆ ನಿರೀಕ್ಷೆಗಳೆಲ್ಲ ಆವಿಯಾಗಿಬಿಟ್ಟವು. ನೋವು ನುಂಗಿ, ಬದಲಾವಣೆ ತರಲು ಆಕೆ ಹಾತೊರೆದರು. ಪತಿಯನ್ನು 'ಸರಿದಾರಿಗೆ' ತರುವ ಜೊತೆಗೆ, ಜೀವನ ಕಟ್ಟಿಕೊಳ್ಳಲು ತಾವೂ ಗುಡಿ ಕೈಗಾರಿಕೆ ಮಾಡಿ ಯಶಸ್ಸು ಕಂಡರು. ಇತರರಿಗೂ ದಾರಿದೀಪವಾದರು.

ಈ ಸಾಧಕಿಯೇ ರಾಗಿಣಿ. ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕು ಬೇಗೂರು ವ್ಯಾಪ್ತಿಯ ಕಾಡಂಚಿನ ಜಾಗನಕೋಟೆ ಹಾಡಿಯವರು.

38 ವರ್ಷ ವಯಸ್ಸಿನ ಅವರು ಬೆಟ್ಟಕುರುಬ ಬುಡಕಟ್ಟಿಗೆ ಸೇರಿದವರು. ಈ ಸಮುದಾಯಕ್ಕೆ ಸೇರಿದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಹತ್ತಾರು ಅಡೆತಡೆಗಳು. ಸಂಪ್ರದಾಯದ ಚೌಕಟ್ಟಿನಿಂದ ಹೊರಬರುವುದಕ್ಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ಅವುಗಳನ್ನು ಮೀರಿದ ರಾಗಿಣಿ ಈಗ ತಮ್ಮ ಛಲಗಾಥೆಯ ಕಾರಣದಿಂದ ಇತರರಿಗೆ ಮಾದರಿಯೂ, ಸ್ಫೂರ್ತಿಯೂ ಆಗಿದ್ದಾರೆ. ಸಮಸ್ಯೆಗಳಿಗೆ ಹೆದರಿ ಕುಗ್ಗದೇ ಅವುಗಳನ್ನು ಎದುರಿಸಿ ಮುನ್ನಡೆದರೆ 'ಆಶಾಕಿರಣ'ದ ಹೊಸ ಹಾದಿಯೊಂದು ತೆರೆದುಕೊಳ್ಳುತ್ತದೆ ಎಂಬುದನ್ನು ನಿರೂಪಿಸಿದ್ದಾರೆ.

ಗಂಡ ದುಡಿದ ಹಣವನ್ನೆಲ್ಲಾ ಮದ್ಯದ ಚಟಕ್ಕೆ ಸುರಿಯುತ್ತಿದ್ದರಿಂದ, ಜೀವನ ನಿರ್ವಹಣೆಗೆ ಉಳಿಯುತ್ತಿದ್ದುದು ರಾಗಿಣಿಯವರ ದುಡಿಮೆಯ ಹಣವಷ್ಟೆ. ಇದರಲ್ಲಿ ಎಲ್ಲವನ್ನೂ ನಿರ್ವಹಿಸುವುದು ಹೇಗೆ? ಇಬ್ಬರು ಮಕ್ಕಳ ಭವಿಷ್ಯ ರೂಪಿಸುವುದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಈ ನಡುವೆ, ಸ್ಥಳೀಯವಾಗಿ ಕೂಲಿ ಸಿಗದಿದ್ದರೆ ಗಂಡನೊಂದಿಗೆ ಕೊಡಗು ಮೊದಲಾದ ಜಿಲ್ಲೆಗಳಿಗೆ ಕೆಲಸಕ್ಕಾಗಿ ಗುಳೆ ಹೋಗಬೇಕಾದ ಸ್ಥಿತಿ. ಮನೆತನದ ಸ್ಥಿತಿ ಇಷ್ಟಿದ್ದರೂ ಕುಡಿತ ಬಿಡಲೊಲ್ಲದ ಗಂಡನಿಂದ ಹಣಕ್ಕಾಗಿ ನಿರಂತರ ಕಾಟ.

ಪ್ರೇರಣೆಯಾದ ಬೆಳವಣಿಗೆ...

ಹೀಗಿರುವಾಗ, ಗ್ರಾಮ್ (ಗ್ರಾಸ್‌ರೂಟ್ ರಿಸರ್ಚ್ ಆ್ಯಂಡ್ ಅಡ್ವೊಕೆಸಿ ಮೂವ್‌ಮೆಂಟ್) ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ)ನವರು ನೀಡಿದ ಪ್ರೇರಣೆ ರಾಗಿಣಿ ಅವರ ಬದುಕಿನಲ್ಲಿ ಬದಲಾವಣೆಯ 'ಚಿಗುರು' ಬಿತ್ತಿತು.

ಆ ಸಂಸ್ಥೆಯವರು ಹೇಳಿದ ಸ್ವಸಹಾಯ ಸಂಘ ರಚನೆಯ ಉಪಯೋಗದ ಬಗ್ಗೆ ತಿಳಿದ ಮಹಿಳೆಯರಿಂದ ತಾನೂ ತಿಳಿದುಕೊಂಡ ರಾಗಿಣಿ ಅವರು, ಹಾಡಿಯ ಕೆಲವು ಮಹಿಳೆಯರ ಜೊತೆ ಸೇರಿ ರಚನೆಯಾದ ಸ್ವ ಸಹಾಯ ಸಂಘದ ಭಾಗವಾದರು. ಜಮೀನು ಇಲ್ಲವಾದ್ದರಿಂದ ಕೂಲಿ ಮಾಡಿ ದುಡಿದಿದ್ದರಲ್ಲಿ ಅಲ್ಪಸ್ವಲ್ಪ ಹಣದ ಉಳಿತಾಯ ಮಾಡುವುದಕ್ಕೆ ಆರಂಭಿಸಿದರು. 2011ರಲ್ಲಿ ಸದಸ್ಯರ ಮನವೊಲಿಸಿ ಸಾಲ ತೆಗೆದುಕೊಂಡು ಒಂಬತ್ತು ಶೌಚಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.


ಬಳಿಕ ಎಸ್‌ವಿವೈಎಂ ಜೊತೆಗೆ ಗುರುತಿಸಿಕೊಳ್ಳಲು ಶುರು ಮಾಡಿದ ಅವರು, ಸಭೆಗಳಲ್ಲಿ ಪಾಲ್ಗೊಳ್ಳುವುದು, ಪ್ರೇರಣಾದಾಯಕ ಉಪನ್ಯಾಸಗಳನ್ನು ಆಲಿಸುವುದಕ್ಕೆ ಆದ್ಯತೆ ನೀಡಿದರು. ಹಾಡಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿ ಗಮನಸೆಳೆಯುವುದರಲ್ಲಿ ನಿರತರಾದರು.

ವರವಾದ ತರಬೇತಿ

ಹೀಗೆ, 2016ರಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಇದರ ಆಧಾರದ ಮೇಲೆ, ಸ್ವಸಹಾಯ ಸಂಘದವರು ಸೇರಿ ಸಾಲ ಪಡೆದು ಮನೆಯ ಹಂತದಲ್ಲೇ ರಾಗಿ ಮಾಲ್ಟ್, ರಾಗಿ ಹುರಿಹಿಟ್ಟು, ರಾಗಿ ಮಿಕ್ಸ್‌ಚರ್ ಮತ್ತು ರಾಗಿ ಮುರುಕು ತಯಾರಿಸಿ ಮಾರಾಟದಲ್ಲಿ ತೊಡಗಿದರು. ಇವುಗಳನ್ನು ಜಾತ್ರೆ, ವಿವಿಧ ಕಾರ್ಯಕ್ರಮಗಳಲ್ಲಿ ಮಾರಾಟಕ್ಕಿಟ್ಟರು. 'ಪ್ರಕೃತಿ ಗಿರಿಜನ ಮಹಿಳಾ ಒಕ್ಕೂಟ'ಕ್ಕೆ ಮಾರಲು ಆರಂಭಿಸಿದರು. ಇದರಿಂದ ಬರುತ್ತಿದ್ದ ಆದಾಯ, ಕಂಡು ಉತ್ಪಾದನಾ ಘಟಕವನ್ನೇಕೆ ಆರಂಭಿಸಬಾರದೆಂದು ಚರ್ಚಿಸಿ 2017ರಲ್ಲಿ ಅದನ್ನು ಸಾಧ್ಯವಾಗಿಸಿದವರು ರಾಗಿಣಿ.

ಈ ರಾಗಿ ಘಟಕದ ಉತ್ಪನ್ನಗಳಿಗೆ, ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಂಡುಕೊಂಡಿದ್ದರಿಂದಾಗಿ ಅವರ ಜೀವನವೇ ಬದಲಾಗಿ ಹೋಗಿದೆ. ಇಬ್ಬರು ಮಕ್ಕಳನ್ನು ಪಿಯುಸಿ ಹಾಗೂ ಐಟಿಐ ಓದಿಸಿದ್ದಾರೆ. ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ಸ್ಪೋಕನ್ ಇಂಗ್ಲಿಷ್ ಮತ್ತು ಬೇಸಿಕ್ ಕಂಪ್ಯೂಟರ್ ತರಬೇತಿಯನ್ನೂ ಕೊಡಿಸಿದ್ದಾರೆ. ಕುಟುಂಬದೊಂದಿಗೆ ತಾಯಿಯನ್ನೂ ಸಲಹುತ್ತಿದ್ದಾರೆ.

ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಸುಧಾಕರ ಅವರ ಮನವೊಲಿಸಿ ಎಸ್‌ವಿವೈಎಂನಿಂದ ನಡೆಸುವ ವ್ಯಸನ ಮುಕ್ತ ಶಿಬಿರಕ್ಕೆ ಸೇರಿಸಿ, ವ್ಯಸನದಿಂದ ಮುಕ್ತವಾಗುವಂತೆ ಮಾಡಿದ್ದಾರೆ.



ತಮ್ಮ ಘಟಕದಲ್ಲಿ ಉತ್ಪನ್ನ ಪ್ಯಾಕ್ ಮಾಡುತ್ತಿರುವ ಮೈಸೂರು ಜಿಲ್ಲೆ ಜಾಗನಕೋಟೆ ಹಾಡಿಯ ರಾಗಿಣಿ

ಜಾತ್ರೆಯಿಂದ ದೆಹಲಿವರೆಗೆ

ಜಾರ್ಖಂಡ್‌ನಲ್ಲಿ ನಡೆದ ಬಿರ್ಸಾಮುಂಡ ಜಯಂತಿ, ದೆಹಲಿಯಲ್ಲಿ ಹಮ್ಮಿಕೊಂಡಿದ್ದ 15 ದಿನಗಳ ಆದಿಮಹೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಹೆಮ್ಮೆಯೂ ರಾಗಿಣಿ ಅವರದು. ಸುತ್ತೂರು ಜಾತ್ರೆಯಲ್ಲೂ ಭಾಗವಹಿಸಿ ಉತ್ಪನ್ನಗಳನ್ನು ಮಾರಿದ್ದಾರೆ. ಅಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗಳಿಸಿದ್ದಾರೆ. 2025ರ ಜ.26ರಂದು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಪಥಸಂಚಲನದ ವೈಭವವನ್ನು ಕಣ್ಣಾರೆ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದರು.

ಹುಲುಮಾಸ್ತಮ್ಮ ಮಹಿಳಾ ಸಂಘ ಎಂಬ ಹೆಸರಿನ ಈ ಸಂಘದಲ್ಲಿರುವ ರಾಗಿಣಿ ಸೇರಿದಂತೆ ಹಾಡಿಯ ಹತ್ತು ಮಹಿಳೆಯರು ಘಟಕದಿಂದಾಗಿ ಕೆಲಸ ಕಂಡುಕೊಂಡಿದ್ದಾರೆ. ಇವರಿಗೆ ಎಸ್‌ವಿವೈಎಂ ಬೆನ್ನೆಲುಬಾಗಿದೆ. ಆ ಸಂಸ್ಥೆಯ ಮಾರ್ಗದರ್ಶನವನ್ನು ಸಮರ್ಥವಾಗಿ ಬಳಸಿಕೊಂಡ ಅವರು, ಜೀವನದಲ್ಲಿನ ಉನ್ನತಿಗೆ ಏಣಿಯನ್ನಾಗಿ ಮಾಡಿಕೊಂಡು ಗಮನಸೆಳೆದಿದ್ದಾರೆ. ಘಟಕದಲ್ಲಿ ಇವರೆಲ್ಲರೂ ಕೆಲಸ ಮಾಡುವವರೂ ಹೌದು, ಮಾಲೀಕರೂ ಹೌದು. ಆರಂಭದಲ್ಲಿ, ಮಾರಾಟ ಹಾಗೂ ಆದಾಯ ಆಧರಿಸಿ ನಿತ್ಯ ₹120 ತೆಗೆದುಕೊಳ್ಳುತ್ತಿದ್ದ ಅವರು, ಈಗ ₹350 ಪಡೆದುಕೊಳ್ಳುತ್ತಿದ್ದಾರೆ.

'7ನೇ ತರಗತಿವರೆಗೆ ಓದಿದ್ದೇನೆ. ದೊಣ್ಣೆಮಾದನಹಾಡಿಯ ನನ್ನನ್ನು ಜಾಗನಕೋಟೆ ಹಾಡಿಗೆ ಮದುವೆ ಮಾಡಿಕೊಡಲಾಯಿತು. ಪತಿ ಕುಡಿತದಿಂದಾಗಿ ತೊಂದರೆ ಅನುಭವಿಸುತ್ತಿದ್ದೆ. ಅವರ ವ್ಯಸನದಿಂದಾಗಿ ಜೀವನದಲ್ಲಿ ಜುಗುಪ್ಸೆ ಉಂಟಾಗಿತ್ತು. ಗ್ರಾಮ್ ಹಾಗೂ ಎಸ್‌ವಿವೈಎಂ ಸಂಸ್ಥೆಯು ತೋರಿದ ದಾರಿಯ ಕಾರಣದಿಂದಾಗಿ ನಮ್ಮ ಜೀವನ ಬದಲಾಗಿದೆ. ಅಲ್ಲಿ ದೊರೆತ ಬೆಂಬಲ ಸಾಕಷ್ಟಿದೆ. ಭವಿಷ್ಯದ ಬಗ್ಗೆ ಬಹಳ ಭರವಸೆ ಮೂಡಿದೆ. ಸ್ವಾವಲಂಬನೆಯ ದೃಢನಿಶ್ಚಯವನ್ನು ತುಂಬಿದೆ. ಸ್ವಯಂ ಉದ್ಯೋಗ ಕಂಡುಕೊಳ್ಳುವುದು ಎಲ್ಲ ರೀತಿಯಿಂದಲೂ ಒಳ್ಳೆಯದು' ಎನ್ನುತ್ತಾರೆ ರಾಗಿಣಿ.

'ರಾಗಿ ಹಪ್ಪಳ, ರಾಗಿ ಹುರಿಹಿಟ್ಟು, ರಾಗಿ ಹಿಟ್ಟು, ರಾಗಿ ಮೊಳಕೆ ಹಿಟ್ಟು, ರಾಗಿ ಚಿಕ್ಕಿ, ರಾಗಿ ಮುರುಕು, ರಾಗಿ ಮಿಕ್ಸ್‌ಚರ್ ಮೊದಲಾದವುಗಳನ್ನು ಘಟಕದಿಂದ ಸಿದ್ಧಪಡಿಸುತ್ತಿದ್ದೇವೆ. ರೈತರಿಂದ ನೇರವಾಗಿ ರಾಗಿ ಖರೀದಿಸಿ ಹದ ಮಾಡಿಕೊಳ್ಳುತ್ತೇವೆ. ಒಳ್ಳೆಯ ಪ್ರತಿಕ್ರಿಯೆ ಇದೆ. ಆರಂಭದಲ್ಲಿ ಗ್ರಾಮ್, ನಂತರ ಎಸ್‌ವಿವೈಎಂ ಘಟಕ ನಿರ್ವಹಿಸುತ್ತಿತ್ತು. ಬಳಿಕ ನಾವೇ ನಿರ್ವಹಣೆ ಮಾಡುತ್ತಿದ್ದೇವೆ' ಎಂದು ತಿಳಿಸುತ್ತಾರೆ.

'ಗ್ರಾಮದಲ್ಲಿದ್ದ ಸಮುದಾಯ ಭವನವನ್ನು ಪಡೆದುಕೊಂಡು ಘಟಕ ನಡೆಸುತ್ತಿದ್ದೇವೆ. ನಮ್ಮ ಘಟಕದಿಂದ ಉತ್ಪನ್ನಗಳನ್ನು ಸಾಗಿಸಲು ಈಗ ಬಾಡಿಗೆ ವಾಹನಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದನ್ನು ತಪ್ಪಿಸಲೆಂದು, ನಾವೇ ವಾಹನ ಖರೀದಿಸಿದರೆ ಹೇಗೆ ಎಂದು ಯೋಚಿಸಿ, ಸರಗೂರಿನಲ್ಲಿ ಕಾರು ಚಾಲನೆಯ ತರಬೇತಿ ಪಡೆಯುತ್ತಿದ್ದೇನೆ' ಎಂದು ಹೇಳುತ್ತಾರೆ.

ಹ್ಯಾಂಡ್‌ಪೋಸ್ಟ್‌ಗೆ ಬಸ್‌ನಲ್ಲಿ ಬಂದಿಳಿದ ಅವರು, ಮತ್ತೊಂದು ಬಸ್ ಹತ್ತಿ ಕಾರು ಚಾಲನಾ ತರಬೇತಿಗೆಂದು ಸರಗೂರು ಪಟ್ಟಣಕ್ಕೆ ಹೊರಟರು. ಅವರ ನುಡಿ–ನಡೆಯಲ್ಲಿ ಹೊಸದೊಂದು ಉತ್ಸಾಹ ಚಿಮ್ಮುತ್ತಿತ್ತು.

ನೀವು ಈ ಲೇಖನ ಓದುವ ವೇಳೆಗೆ ರಾಗಿಣಿ ಅವರು 'ಚಾಲಕಿ'ಯಾಗಿಯೂ ತಮ್ಮ ಘಟಕವನ್ನು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಸಾಧಕಿಯರು

Supported by ಕರ್ನಾಟಕ ಸರ್ಕಾರ

‘ಬಳ್ಳಾರಿ ಗಣಿ ಧಣಿ’ಗಳ ಎದುರು ಏಕಾಂಗಿಯಾಗಿ ಹೋರಾಡಿ ತುಂಡು ಭೂಮಿಯನ್ನು ಉಳಿಸಿಕೊಂಡ ದಿಟ್ಟೆ

ಸಂಪತ್ತಿನ ಸವಾಲು ಎಷ್ಟಿದ್ದರೇನ್ ಗೌಸಿಯಾ ಚಾಂಪಿಯನ್



ದೊಡ್ಡ ಹೋಟೆಲ್ ತಲೆಯೆತ್ತಿದೆ. ಅದರ ಮುಂದೆ ಗೌಸಿಯಾ ಖಾನ್ ಅವರ ಮನೆ ಹೆಮ್ಮೆಯಿಂದ ಹಾಗೇ ನಿಂತಿದೆ

• ಎಂ.ಜಿ.ಬಾಲಕೃಷ್ಣ

ಇವರು ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯ ತಾರಾ ಹೋಟೆಲ್ ರಾಯಲ್ ಆರ್ಕಿಡ್ ಕಿರೀಟಿಯ ದೊಡ್ಡ ಕಾಂಪೌಂಡ್ ಆಚೆಗಿನ ಹರಕಲು ಮನೆಯ ನಿವಾಸಿ. 13 ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಎದುರು ಏಕಾಂಗಿಯಾಗಿ ಹೋರಾಡಿ ಗೆದ್ದವರು. ಜೀವನಕ್ಕೆ ಆಸರೆಯಾಗಿದ್ದ ಏಕೈಕ ತುಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಲಾಢ್ಯರು ಮುಂದಿಟ್ಟ ಆಮಿಷ, ಹಾಕಿದ ಒತ್ತಡ, ಬೆದರಿಕೆ, ಪೊಲೀಸ್ ದರ್ಪಗಳನ್ನು ಎದುರಿಸಿದವರು. ಪದವಿಪೂರ್ವ ಕಾಲೇಜಿನಲ್ಲಿದ್ದಾಗಲೇ ಅಲ್ಪಸ್ವಲ್ಪ ತಿಳಿದಿದ್ದ ಕಾನೂನನ್ನೇ ತಮ್ಮ ಪ್ರಬಲ ಅಸ್ತ್ರವನ್ನಾಗಿ ಬಳಸಿದವರು. ಕಾನೂನು ರೀತ್ಯಾ ಇದ್ದರೆ ಹಾಗೂ ಸಂವಿಧಾನ ನೀಡಿದ ಒಂದಿಷ್ಟು ಅವಕಾಶಗಳನ್ನು ಬಳಸಿಕೊಂಡರೆ ಬಲಾಢ್ಯರು ಸಹ ಮಂಡಿಯೂರಲೇಬೇಕು ಎಂದು ಜಗತ್ತಿಗೆ ತೋರಿಸಿಕೊಟ್ಟವರು. ತಮ್ಮ ತಾಯಿ, ಕುಟುಂಬ, ಸಮಾಜಸೇವೆಗಾಗಿ ಮದುವೆಯಾಗದೆ ಸಾಂಸಾರಿಕ ಜೀವನವನ್ನೇ ತ್ಯಾಗ ಮಾಡಿದವರು. ಇವರು ಯಾರು ಎಂದರೆ ಹೊಸಪೇಟೆಯಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ದಿಟ್ಟ ಮಹಿಳೆ ಎಂ.ಗೌಸಿಯಾ ಖಾನ್.

ಯಾವ ಸಂಘಟನೆಯೂ ನೆರವಿಗೆ ಬಾರದ, ಬಹುತೇಕ ಏಕಾಂಗಿಯಾಗಿಯೇ ಹೋರಾಡಿ ಬದುಕು ಕಟ್ಟಿಕೊಂಡ ಗೌಸಿಯಾ ಖಾನ್ ಅವರಿಗೆ ಈಗ 39 ವರ್ಷ. 2008–09ರ ವೇಳೆಗೆ ಬಳ್ಳಾರಿಯಲ್ಲಿ ಗಣಿ ದೂಳಲ್ಲಿ ಮೇಲೆದ್ದ ಕುರುಡು ಕಾಂಚಾಣ ಕುಣಿಯುತ್ತಿದ್ದಾಗ ಅವರು ಕೇರಳದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದರು. ಬಳ್ಳಾರಿ ಜಿಲ್ಲೆ ಆಗಿನ್ನೂ ವಿಭಜನೆಗೊಂಡಿರಲಿಲ್ಲ. ಹೊಸಪೇಟೆಯು ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕಾಗಿತ್ತು. ಕರ್ನಾಟಕದ ಸಂಪೂರ್ಣ ಆಡಳಿತ ಬಳ್ಳಾರಿ ಜಿಲ್ಲೆಯ ನಿಯಂತ್ರಣದಲ್ಲಿತ್ತು. ಈ ಕಾರಣಕ್ಕಾಗಿಯೇ ‘ಬಳ್ಳಾರಿ ರಿಪಬ್ಲಿಕ್’ ಎಂಬ ಅಪಖ್ಯಾತಿ ಬಂದಿತ್ತು.

ಗಾಲಿ ಜನಾರ್ದನ ರೆಡ್ಡಿ, ಅಂದಿನ ಅವರ ಬಲಗೈ ಬಂಟ ಬಿ. ಶ್ರೀರಾಮುಲು ಅವರು ಸರ್ಕಾರದಲ್ಲಿ ಸಚಿವರಾಗಿದ್ದರು. ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ, ಗಣಿ ಉದ್ಯಮಿ ಆನಂದ್ ಸಿಂಗ್ ಕೂಡ ಇವರೊಟ್ಟಿಗೆ ಇದ್ದರು. ಇವರನ್ನು ಪ್ರಶ್ನಿಸಲು ಬಲಾಢ್ಯರೇ ಹಿಂಜರಿಯುತ್ತಿದ್ದರು. ಇಂಥ ಸಂದರ್ಭದಲ್ಲಿ ತನ್ನ ಪೂರ್ವಜರಿಂದ ಬಳುವಳಿಯಾಗಿ ಬಂದ ತುಂಡು ಜಮೀನು ಉಳಿಸಿಕೊಳ್ಳಲು ಗೌಸಿಯಾ ಖಾನ್ ತನ್ನ ಮುಗ್ಧ ತಂದೆಯ ಎದುರಲ್ಲಿ ಗುರಾಣಿಯಂತೆ ನಿಂತರು. ಎಲ್ಲ ರೀತಿಯ ಅಧಿಕಾರದ ಬಲಪ್ರಯೋಗಕ್ಕೆ ಸಡ್ಡು ಹೊಡೆದು ಅಂತಿಮವಾಗಿ ತಮ್ಮ ಮನೆ ನಿವೇಶನ ಉಳಿಸಿಕೊಂಡರು. ಆದರೆ ಅದಕ್ಕಾಗಿ ಅವರು ತೆತ್ತ ಬೆಲೆ ಮಾತ್ರ ಬಹಳ ದೊಡ್ಡದು. ಪೊಲೀಸರ ಬೂಟುಗಾಲಿನ ಸದ್ದಿನಿಂದ ಬೆಚ್ಚಿದ ತಮ್ಮ ಪ್ರೀತಿಯ ತಂಗಿಯನ್ನೇ ಕಳೆದುಕೊಂಡರು. ಪಿಯು ವ್ಯಾಸಂಗ ಅರ್ಧಕ್ಕೇ ಕೈಕೊಟ್ಟಿತು. ಸತತ ಐದು ವರ್ಷ ನಿದ್ರೆ ಇಲ್ಲದ ರಾತ್ರಿ, ಆತಂಕದ ಬದುಕನ್ನು ಸಾಗಿಸಬೇಕಾಯಿತು. 2013ರಲ್ಲಿ ಬಳ್ಳಾರಿ ರಿಪಬ್ಲಿಕ್ ಸಂಪೂರ್ಣ ಮಂಡಿಯೂರಿದ ಮೇಲಷ್ಟೇ ತಮ್ಮ ಪಿಯು ಪೂರ್ಣಗೊಳಿಸಿ, ಕಮಲಾಪುರದಲ್ಲಿ ಪದವಿ ಪಡೆದು, ಬಳ್ಳಾರಿಯಲ್ಲಿ ಕಾನೂನು ಪದವಿ ಪೂರ್ಣಗೊಳಿಸಿ ವಕೀಲಿ ವೃತ್ತಿಗೆ ಇಳಿಯುವುದು ಅವರಿಗೆ ಸಾಧ್ಯವಾಯಿತು. ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಅವರಿಗೆ ವಕೀಲಿ ವೃತ್ತಿಗೆ ಇಳಿಯಲು ಶುಲ್ಕ ಕಟ್ಟುವುದೂ ಸಾಧ್ಯವಾಗಲಿಲ್ಲ. ಹೀಗಾಗಿ ಎರಡು ವರ್ಷ ವ್ಯರ್ಥ ಮಾಡಿಕೊಂಡರು. 2022ರಿಂದೀಚೆಗೆ ನೋಂದಣಿ ಮಾಡಿಕೊಂಡು ವಕೀಲಿ ವೃತ್ತಿ ನಡೆಸುತ್ತಿದ್ದಾರೆ.

ಆಗಿದ್ದೇನು?: ಅದು 2007ನೇ ಇಸವಿ. ಜನಾರ್ದನ ರೆಡ್ಡಿ ಅವರು ಹೊಸಪೇಟೆಯ ರೈಲು ನಿಲ್ದಾಣ ರಸ್ತೆಯಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು ಮುಂದಾಗಿದ್ದರು. ಅದಕ್ಕಾಗಿ ಜಮೀನು ಖರೀದಿಸತೊಡಗಿದ್ದರು. ರಸ್ತೆ ಮುಂಭಾಗದ 67X57 ಅಡಿ ವಿಸ್ತೀರ್ಣದ ಜಾಗದಲ್ಲಿನ ಪುಟ್ಟ ಮನೆಯೊಂದರಲ್ಲಿ ಎಂ.ಚಾಂದ್ ಪಾಶಾ ಅವರು ಪತ್ನಿ, ಇಬ್ಬರು ಪುತ್ರಿಯರು, ನಾಲ್ವರು ಪುತ್ರರ ಜತೆಗೆ ವಾಸವಾಗಿದ್ದರು. ಮನೆಯ ಪಕ್ಕದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ದೊಡ್ಡ ಸಂಸಾರದ ಹೊಟ್ಟೆ ತುಂಬಿಸಲು ಪರದಾಡುತ್ತಿದ್ದರು. ಗೌಸಿಯಾ ಖಾನ್ ಹಿರಿಯ ಮಗಳು. ಗಂಡು ಮಕ್ಕಳೆಲ್ಲರೂ ಇನ್ನೂ ಚಿಕ್ಕವರು. ರೆಡ್ಡಿ ಪರ ವ್ಯಕ್ತಿಯೊಬ್ಬರು ಚಾಂದ್ ಪಾಶಾ ಅವರನ್ನು ಸಂಪರ್ಕಿಸಿ, ಆಸ್ತಿ ಖರೀದಿಸುವ ವಿಚಾರ ಪ್ರಸ್ತಾಪಿಸಿದರು. ಆದರೆ, ಚಾಂದ್ ಪಾಶಾ ಅವರು, ‘ಇದು ಪೂರ್ವಜರ ಆಸ್ತಿ. ಇದೊಂದೇ ನನಗಿರುವ ಆಸ್ತಿ. ಮಾರಾಟ ಮಾಡುವ ಯಾವುದೇ ಯೋಚನೆ ಇಲ್ಲ’ ಎಂದು ಹೇಳಿದರು. ಇದರಿಂದ ಚಾಂದ್ ಪಾಶಾ ಅವರು ಒತ್ತಡ, ಕಿರುಕುಳ ಅನುಭವಿಸಬೇಕಾಯಿತು. ಗೌಸಿಯಾ ಖಾನ್ ಆಗ ಕೇರಳದಲ್ಲಿ ಪಿಯು ಓದುತ್ತಿದ್ದರು. ರಜಾ ದಿನಗಳನ್ನು ಕಳೆಯಲು ಹೊಸಪೇಟೆಗೆ ಬಂದಾಗ, ತನ್ನ ತಂದೆಗೆ ಕಿರುಕುಳ ಕೊಡುತ್ತಿರುವ ವಿಚಾರ ಗೊತ್ತಾಗಿ ಅವರೊಂದಿಗೇ ನಿಂತುಬಿಟ್ಟರು.

2008–09ರಲ್ಲಿ ಚಾಂದ್ ಪಾಶಾ ಅವರ ಆಸ್ತಿಯನ್ನು ಹಣ, ಬಲಪ್ರಯೋಗ, ಅಧಿಕಾರದ ಮೂಲಕ ಕಿತ್ತುಕೊಳ್ಳಲು ಪ್ರಯತ್ನಗಳು ಜೋರಾಗಿ ನಡೆದವು. ಆದರೆ, ಗೌಸಿಯಾ ಖಾನ್ ಅವರು ಇದಕ್ಕೆಲ್ಲ ಬಲವಾದ ಗೋಡೆಯಂತೆ ಅಡ್ಡ ನಿಂತು ಪ್ರತಿರೋಧ ಒಡ್ಡಿದರು. ಅನೇಕ ಸಲ ಪೊಲೀಸರ ದಂಡು, ಜೆಸಿಬಿಗಳು ಬಂದರೂ ಗೌಸಿಯಾ ಖಾನ್ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಾಪಸ್ ಹೋಗಬೇಕಾಯಿತು. ಕೊನೆಗೂ ಹೋರಾಟಕ್ಕೆ ಮಣಿದ ರೆಡ್ಡಿಗಳು ಈ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಿಕೊಂಡರು.

ಹೋರಾಟ ಹೇಗಿತ್ತು?: ಸಮಾಜ, ಸಾಮಾಜಿಕ ಸಂಘಟನೆಗಳು ಸೇರಿದಂತೆ ಯಾರ ಬೆಂಬಲವೂ ಇಲ್ಲದೆ ಗೌಸಿಯಾ ಖಾನ್ ಬಲಾಢ್ಯರ ವಿರುದ್ಧ ಹೋರಾಡಿದ್ದರು. ಈ ದೇಶದ ಸಂವಿಧಾನ, ಕಾನೂನಿನ ಬಗೆಗಿನ ಅಪಾರ ತಿಳಿವಳಿಕೆಯ ಕಾರಣಕ್ಕೇ ಅವರು ದಿಟ್ಟವಾಗಿ ನಿಲ್ಲುವುದು ಸಾಧ್ಯವಾಯಿತು. ಕಾಯ್ದೆ–ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಬಲವಾಗಿ ನಂಬಿದ್ದ ಗೌಸಿಯಾ, ಆ ಗುರಾಣಿಯ ಮೂಲಕವೇ ಅವಿರತವಾಗಿ ಹೋರಾಟ ನಡೆಸಿ, ಅಂತಿಮವಾಗಿ ತಮ್ಮ ಜಮೀನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಹೋರಾಟದ ಸಮಯದಲ್ಲಿ ಎದುರಿಸಿದ ಸವಾಲು, ಒತ್ತಡಗಳಿಗೆ ಮಿತಿಯೇ ಇರಲಿಲ್ಲ. ಒಂದು ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಗೌಸಿಯಾ ಖಾನ್ ಅವರ ಮನೆ ಸುತ್ತುವರಿದು, ಜಾಗ ಖಾಲಿ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕೆಲ್ಲ ಜಗ್ಗದ ಗೌಸಿಯಾ ಖಾನ್, ಈ ಕುರಿತ ಆದೇಶದ ಲಿಖಿತ ಪ್ರತಿ ಕೇಳಿದರು. ಆದೇಶದ ಪ್ರತಿ ಇಲ್ಲವೆಂದು ಅಧಿಕಾರಿಗಳು ಹೇಳಿದಾಗ, ನೀವು ಇಲ್ಲಿಂದ ನಿರ್ಗಮಿಸಬೇಕೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು.

ಈ ವೇಳೆ ನಡೆದ ವಾದ–ವಿವಾದ, ವಾಗ್ವಾದದಿಂದ ಆತಂಕಗೊಂಡು ಗೌಸಿಯಾ ಖಾನ್ ಅವರ ತಂಗಿ ಆಸಿಯಾ ಖಾನ್ ರಕ್ತ ಕಾರಿಕೊಂಡು ಮೃತಪಟ್ಟರು. ಅದರ ಬಳಿಕ ಗೌಸಿಯಾ ತಂದೆ ಚಾಂದ್ ಪಾಶಾ ಅವರೂ ಹಾಸಿಗೆ ಹಿಡಿದರು. ಆದರೆ, ಗೌಸಿಯಾ ಮಾತ್ರ ಒಬ್ಬಂಟಿಯಾಗಿ ಹೋರಾಟ ಮುಂದುವರಿಸಿದರು. ರಾಷ್ಟ್ರಪತಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು, ದೂರು ಸಲ್ಲಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೇ ಪತ್ರ ಬರೆದರು. ಅದರ ಪರಿಣಾಮವಾಗಿ ಸಿಬಿಐ ಸಹ ವಿಚಾರಣೆಗೆ ಇಲ್ಲಿಗೆ ಬಂದಿತ್ತು. ಗಣಿಧಣಿಗಳ ಬೆದರಿಕೆ ಇರುವುದನ್ನು ಅರ್ಥ ಮಾಡಿಕೊಂಡು ಐದು ತಿಂಗಳ ಕಾಲ ಮನೆಗೆ ಸಿಬಿಐ ಪೊಲೀಸರಿಂದಲೇ ಭದ್ರತೆಯನ್ನು ಸಹ ಒದಗಿಸಲಾಯಿತು.

ಪೊಲೀಸ್ ಇಲಾಖೆಯೂ ಒಳಗೊಂಡಂತೆ ತನಿಖಾ ಸಂಸ್ಥೆಗಳು ಮೊದಮೊದಲು ಅಸಹಕಾರ ತೋರಿದರೂ ಎಲ್ಲೋ ಒಂದು ಕಡೆ ಗೌಸಿಯಾ ಅವರ ಹೋರಾಟ ಪ್ರಬಲವಾಗುತ್ತಾ, ಎಲ್ಲಾ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಗಮನಸೆಳೆಯುತ್ತಾ ಹೋಯಿತು. ದಬ್ಬಾಳಿಕೆ, ಆಕ್ರಮಣವನ್ನು ಮುಂದುವರಿಸಿದರೆ ರಾಷ್ಟ್ರೀಯ ಸುದ್ದಿಯಾಗುವ, ಮುಂದೆ ದೊಡ್ಡದೊಂದು ತೊಡಕಾಗುವ ಲಕ್ಷಣಗಳು ಕಾಣುತ್ತಲೇ ಎದುರಾಳಿಗಳು ತಮ್ಮ ಪಟ್ಟನ್ನು ಸಡಿಲಿಸುತ್ತಾ ಹೋದರು. ಬದಲಿಗೆ ಬ್ರೋಕರುಗಳನ್ನು ಕಳಿಸಿ ಎಷ್ಟು ಕೋಟಿಗಾದರೂ ಸರಿ ಮನೆಯನ್ನು ಕೊಳ್ಳುತ್ತೇವೆಂಬ ಬೇಡಿಕೆ ಇಟ್ಟರು. ಗೌಸಿಯಾ ‘ಮನೆ ಮಾರಾಟಕ್ಕಿಲ್ಲವೆಂದ ಮೇಲೆ, ಬೆಲೆಕಟ್ಟುವ ಪ್ರಶ್ನೆಯೇ ಇಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು. ಹೀಗೆ ಎದುರಾಳಿಗಳ ಕೊನೆಯ ಅಸ್ತ್ರವೂ ಫಲಿಸದೆ ಹೋಯಿತು.

ದೊಡ್ಡ ಧ್ವನಿಯಲ್ಲಿ ಗಟ್ಟಿಯಾಗಿ ಮತ್ತೆ ಮತ್ತೆ ನ್ಯಾಯ ಕೇಳಿದರೆ ಈ ವ್ಯವಸ್ಥೆಯ ಚೌಕಟ್ಟಿನಲ್ಲಿಯೇ ನ್ಯಾಯ ಸಿಗುತ್ತದೆ ಎನ್ನುವುದನ್ನು ಗೌಸಿಯಾ ತಮ್ಮ ಹೋರಾಟದ ಮೂಲಕ ಸಾಬೀತು ಮಾಡಿದರು.

ಭವ್ಯವಾಗಿ ರಾಯಲ್ ಆರ್ಕಿಡ್ ಕಿರೀಟಿ ಹೋಟೆಲ್ ತಲೆ ಎತ್ತಿದರೂ ಹೋಟೆಲ್‌ಗೆ ದೃಷ್ಟಿಬೊಟ್ಟಿನ ರೀತಿಯಲ್ಲಿ ಚಾಂದ್ ಪಾಶಾ ಅವರ ಮನೆ ಹಿಂದೆ ಹೇಗಿತ್ತೋ ಹಾಗೆಯೇ ಉಳಿದುಬಿಟ್ಟಿತು. ವಿಶೇಷವೆಂದರೆ 13 ವರ್ಷದ ಬಳಿಕವೂ ಮನೆ ಹಾಗೆಯೇ ಇದೆ. ಮಳೆಗೆ ಸೋರುತ್ತದೆ, ಚಳಿಗೆ ನಡುಗಿಸುತ್ತದೆ, ಬಿಸಿಲಿಗೆ ಬೇಯಿಸುತ್ತದೆ. ಬಡತನ ತಾಂಡವವಾಡುತ್ತಿದೆ. ಆದರೆ ಗೌಸಿಯಾ ಖಾನ್ ಮಾತ್ರ ಒಂದು ಸರ್ಕಾರವನ್ನೇ ಎದುರು ಹಾಕಿಕೊಂಡು ಹೋರಾಡಿ ಗೆದ್ದ ಸಂತೃಪ್ತಿಯಲ್ಲಿ ಇದ್ದಾರೆ, ಇತರ ಎಲ್ಲ ನೋವುಗಳನ್ನೂ ನುಂಗಿಕೊಂಡಿದ್ದಾರೆ.



ಸಮಾಜಸೇವೆಯತ್ತ ಗೌಸಿಯಾ ಚಿತ್ತ

ಹೋರಾಡಿ ಮನೆ ಉಳಿಸಿಕೊಂಡ ಬಳಿಕ 2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,000 ಮತ ಗಳಿಸಿದ್ದರು. ಕಾನೂನು ಹೋರಾಟ, ಪತ್ರ ವ್ಯವಹಾರಗಳಲ್ಲೇ ತಮ್ಮ ಏರು ಯೌವನದ ಬಹುಪಾಲು ಸಮಯ ಕಳೆದ ಗೌಸಿಯಾ ಮದುವೆಯನ್ನು ಮರೆತೇಬಿಟ್ಟರು. ತಮ್ಮ ಜೀವನ ಏನಿದ್ದರೂ ಅಮ್ಮನಿಗಾಗಿ, ತಮ್ಮನ ಕುಟುಂಬಕ್ಕಾಗಿ ಎಂದು ಭಾವಿಸಿಬಿಟ್ಟರು. ವಕೀಲಿ ವೃತ್ತಿಯಲ್ಲಿ ಬಡವರಿಗೆ ಸಹಾಯ ಮಾಡಬೇಕು ಎಂದು ಚಿಂತಿಸಿ ‘ರಜ್ಜಾ ಜಸ್ಟಿಸ್ ಆ್ಯಂಡ್ ಡೆಮಾಕ್ರಸಿ ವಿಮೆನ್ ಆ್ಯಂಡ್ ಯೂತ್ ಪ್ರೊಟೆಕ್ಷನ್ ಆಂದೋಲನ್’ ಕಟ್ಟಿದರು. ಈ ಸಂಘಟನೆಯ ಮೂಲಕ ನೊಂದವರ ಪರವಾದ ಹೋರಾಟಕ್ಕೆ ನೆರವಾದರು. ನೆರವು ಕೇಳಿ ಬಂದವರಿಗೆ ಈಗಲೂ ಸಹಾಯ ಮಾಡುತ್ತಲೇ ಇದ್ದಾರೆ. ಹತ್ತಾರು ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಿಸಿ ಕಕ್ಷಿದಾರರಿಗೆ ಜಯ ದೊರಕಿಸಿಕೊಟ್ಟಿದ್ದಾರೆ. ಹಲವಾರು ಮಂದಿಗೆ ಉಚಿತವಾಗಿ ವಕಾಲತ್ತು ಬರೆದುಕೊಡುವ, ಕಾಗದಪತ್ರಗಳನ್ನು ಸಿದ್ಧಪಡಿಸಿಕೊಡುವ, ಪತ್ರ ಬರೆಯಿಸಿಕೊಡುವ ಕೆಲಸವನ್ನು ಈಗಲೂ ಮಾಡುತ್ತಲೇ ಇದ್ದಾರೆ.

ಗೌಸಿಯಾ ಖಾನ್ ಅವರ ಹೋರಾಟದ ಹಿಂದಿನ ದೊಡ್ಡ ಶಕ್ತಿಯೆಂದರೆ ತಾವು ಅನುಭವಿಸಿದ ಬಡತನ, ಎದುರಿಸಿದ ಸವಾಲುಗಳು, ಕಷ್ಟದಲ್ಲಿಯೇ ಪಡೆದ ಶಿಕ್ಷಣ, ಕಾನೂನಿನ ಅರಿವು, ಡಾ.ಬಿ.ಆರ್. ಅಂಬೇಡ್ಕರ್ ಅವರ ಕಾನೂನು ಸಂಬಂಧಿ ಚಿಂತನೆಗಳು ಮತ್ತು ಭಾರತದ ಸಂವಿಧಾನದ ಸರಿಯಾದ ತಿಳಿವಳಿಕೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿಬಿಟ್ಟಿದೆ. ಇಂಗ್ಲಿಷ್ ಭಾಷೆಯ ಮೇಲಿನ ಅವರ ಹಿಡಿತವೂ ಅವರಿಗೆ ಪರಿಣಾಮಕಾರಿ ಸಂವಹನಕ್ಕೆ ನೆರವಾಗಿದೆ. ಆಯಕಟ್ಟಿನ ಸ್ಥಳದಲ್ಲಿ ತುಂಡು ಭೂಮಿ ಸಿಕ್ಕಿದರೆ ಗಬಕ್ಕನೆ ಕಬಳಿಸಲು ಹೊಂಚುಹಾಕುವ ನೂರಾರು ಶಕ್ತಿಗಳು ಇರುವ ಇಂದಿನ ದಿನಗಳಲ್ಲಿ ಗೌಸಿಯಾ ಖಾನ್ ಜೀವನ ಕೆಲವರಿಗಾದರೂ ಮಾದರಿಯಾದೀತು ಎಂಬ ವಿಶ್ವಾಸವಂತೂ ಇದೆ.

ಸಾರಂಗಧರ... ಈ ಕಂಠದಲಿ ಅಮರ

• ಓದೇಶ ಸಕಲೇಶಪುರ

ಜನಪದ ಗಾಯನದ ಮೂಲಕ ಪರಂಪರೆಯ ಕೊಂಡಿಯಾಗಿರುವ ಈ ಗಾಯಕಿ ಕೊಡುಗೈ ದಾನಿಯೂ ಹೌದು

ಮದುವೆ, ಸೀಮಂತ, ಮಗುವಿನ ನಾಮಕರಣ, ಹೊಸಗೆ, ದೇವರ ಪೂಜೆ, ರಾಶಿಪೂಜೆ ಸೇರಿದಂತೆ ಎಲ್ಲಿ ಯಾವುದೇ ಶುಭ ಕಾರ್ಯವಿರಲಿ ತಣ್ಣನೆಯ ಕಂಠಸಿರಿಯೊಂದು ಆ ಕಾರ್ಯಕ್ರಮದ ಮೆರುಗು ಹೆಚ್ಚಿಸುತ್ತದೆ. ಹಳ್ಳಿಗಳ ಜನಪದ ಕಲಾ ಕಾರ್ಯಕ್ರಮಗಳಿಗೆ ಗಿರಿಜಮ್ಮ ರಾಚಯ್ಯ ಸಾರಂಗ ಕಂಠದಿಂದ ನೆಲಮೂಲ ಸಂಸ್ಕೃತಿಯ ಕಲಾಸ್ಪರ್ಶ ಸಿಗುತ್ತದೆ.

ತಮ್ಮ ಊರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಸಂಬಂಧಿಕರ ಮನೆಗಳಲ್ಲಿ ಏನೇ ಶುಭ ಕಾರ್ಯ ನಡೆದರೂ ವೈವಿಧ್ಯಮಯ ಜನಪದ ಹಾಡುಗಳ ಗುಚ್ಛದಂತಿರುವ ಗಿರಿಜಮ್ಮ ಉಪಸ್ಥಿತಿ ಕಾಯಂ. ಗಿರಿಜಮ್ಮ ಮೂಡಿಸಿರುವ ರುಜು ಇದು.

ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಜೆ. ಬ್ಯಾಡರಹಳ್ಳಿ ಗ್ರಾಮದವರಾದ 67 ವರ್ಷದ ಗಿರಿಜಮ್ಮ ಬಹುಮುಖ ಪ್ರತಿಭೆಯ ಜಾನಪದ ಗಾಯಕಿ. ಪೌರಾಣಿಕ ನಾಟಕಗಳಲ್ಲಿ ಅಭಿನಯ ಮತ್ತು ಜನಪದ ವಾದ್ಯಗಳನ್ನು ನುಡಿಸುವುದರಲ್ಲಿ ಎತ್ತಿದ ಕೈ ಎಂಬ ಹೆಸರು ಪಡೆದಿದ್ದ ತಂದೆ ಹಾಗೂ ತಲೆದೂಗುವಂತೆ ಸೋಬಾನೆ ಪದಗಳನ್ನು ಹಾಡುತ್ತಿದ್ದ ತಾಯಿಯನ್ನು ನೋಡಿಕೊಂಡು ಬೆಳೆದ ಗಿರಿಜಮ್ಮ, ತಾಯಿಯ ಹಾಡುಗಳಿಗೆ ದನಿಗೂಡಿಸುತ್ತಿದ್ದರು. ಮುಂದೆ ತಾವೂ ಪೌರಾಣಿಕ ಸೇರಿದಂತೆ ವಿವಿಧ ಪ್ರಕಾರದ ಜನಪದ ಗೀತೆ ಗಾಯನಕ್ಕೆ ಸಮರ್ಪಿಸಿಕೊಂಡರು. ಕೆಲ ಪೌರಾಣಿಕ ನಾಟಕಗಳಿಗೆ ಬಣ್ಣ ಕೂಡ ಹಚ್ಚಿದರು.

ತಂದೆ ಕಡೆಯದ್ದು ಜೋಗಿ ಪರಂಪರೆಯಾದರೆ, ಪತಿಯದ್ದು ನೀಲಗಾರ ಮಾದಪ್ಪನ ಪರಂಪರೆ. ಗಂಗರಿಗೂ ಮುಂಚೆ ಚನ್ನಪಟ್ಟಣವನ್ನು ಆಳುತ್ತಿದ್ದ ಸಾರಂಗಧರ ಚರಿತ್ರೆಯು ಗಿರಿಜಮ್ಮ ಅವರ ಕುಟುಂಬದಲ್ಲಿ ತಲೆಮಾರುಗಳಿಂದ ತಲೆಮಾರಿಗೆ ಹರಿದು ಬಂದಿದೆ. ಈಗಲೂ ಸಾರಂಗಧರ ಚರಿತ್ರೆಯನ್ನು ಹೇಳುವ ಹಾಗೂ ಸುಶ್ರಾವ್ಯವಾಗಿ ಹಾಡುವ ಕಲೆ ಇವರಷ್ಟು ಮತ್ತೊಬ್ಬರಿಗೆ ಸಿದ್ಧಿಸಿಲ್ಲ. ಸೋಬಾನೆ ಪದ, ಭಕ್ತಿಪದ, ರಾಗಿ ಬೀಸುವ ಪದ, ರಾಶಿಪದ, ತತ್ವಪದ, ಲಾಲಿಪದ, ಮದುವೆ, ಹೊಸಗೆ, ನಾಮಕರಣ ಪದಗಳ ಜೊತೆಗೆ ಮಾದೇಶ್ವರ, ಮಂಟೆಸ್ವಾಮಿ, ಸಿದ್ಧಪ್ಪಾಜಿ, ಚುಂಚನಗಿರಿ ಕಾಲಭೈರವೇಶ್ವರ, ವಾಡೆ ಮಲ್ಲೇಶ್ವರರ ಕುರಿತ ಹಾಡುಗಳಲ್ಲಿ ಗಿರಿಜಮ್ಮ ತಮ್ಮದೇ ಆದ ರುಜು ಮೂಡಿಸಿದ್ದಾರೆ.

ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಎಂದಿಗೂ ಮಾರುಕಟ್ಟೆ ಸರಕಾಗಿ ನೋಡದ ಗಿರಿಜಮ್ಮ, ವೇದಿಕೆಗಳಿಗಿಂತ ಮನೆ ಮತ್ತು ದೇವಸ್ಥಾನಗಳಲ್ಲಿ ಚಾಪೆ ಮೇಲೆ ಕುಳಿತು ಹಾಡಿರುವುದೇ ಹೆಚ್ಚು. ಎಲೆ ಮರೆ ಕಾಯಿಯಂತಿರುವ ಗಿರಿಜಮ್ಮ, ತಮ್ಮ ಕಲಾ ಸಿರಿಯನ್ನು ಕುಟುಂಬದ ಕುಡಿಗಳಿಗೆ ಹಾಗೂ ಊರಿನವರಿಗೆ ಹೇಳಿಕೊಡುತ್ತಿದ್ದಾರೆ. ಇವರಿಂದ ಕಲಿತವರು ದೊಡ್ಡಮಟ್ಟಕ್ಕೆ ಬೆಳೆದಿದ್ದಾರೆ. ಆದರೆ, ಗಿರಿಜಮ್ಮ ಮಾತ್ರ ತಮ್ಮೂರಿನ ತುಂಡು ಭೂಮಿಯಲ್ಲಿ ಪತಿಯೊಂದಿಗೆ ಕೃಷಿ ಕಾಯಕದ ಜೊತೆಗೆ, ಕೂಲಿ ಮಾಡಿಕೊಂಡು ಬದುಕುತ್ತಿದ್ದಾರೆ.

ಗಿರಿಜಮ್ಮ ಕಲಾ ಪೋಷಕಿ ಕೂಡ. ತಮ್ಮೂರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸ್ವಂತ ನಿವೇಶನವನ್ನು ದಾನ ಮಾಡಿ, ಗ್ರಾಮೀಣ ಭಾಗದಲ್ಲಿ ಜಾನಪದ ಕಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ತಮಗೆ ಬರುವ ಅಲ್ಪಸ್ವಲ್ಪ ಹಣದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಆಗಾಗ ಕಲಿಕಾ ಸಾಮಗ್ರಿ ಕೊಡಿಸುತ್ತಾರೆ. ಗ್ರಾಮದ ಸ್ಮಶಾನಕ್ಕೆ ಸ್ವಂತ ಜಮೀನು ಬಿಟ್ಟು ಕೊಟ್ಟಿರುವ ಹೆಗ್ಗಳಿಕೆ ಗಿರಿಜಮ್ಮ ಅವರದ್ದು. ಜಾನಪದ ಕಲಾ ಸೇವೆ ಜೊತೆಗೆ ಪರಿಸರ ಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರು, ತಮ್ಮೂರಿನ ರಸ್ತೆ ಬದಿಗಳಲ್ಲಿ 400ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಲ್ಲಿ ಕೆಲವು ಮರಗಳಾಗಿ ರಸ್ತೆಗೆ ನೆರಳು ಚೆಲ್ಲುತ್ತಿವೆ.

ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಗಿರಿಜಮ್ಮ ಅವರ ಪ್ರತಿಭೆ ಗುರುತಿಸಿ, ಕೆಲ ಸ್ಥಳೀಯ ಸಂಘ–ಸಂಸ್ಥೆಗಳು ಕರೆದು ಸನ್ಮಾನಿಸಿರುವುದು ಬಿಟ್ಟರೆ ಸರ್ಕಾರದಿಂದ ಯಾವುದೇ ಪ್ರಶಸ್ತಿ–ಪುರಸ್ಕಾರ ಸಿಕ್ಕಿಲ್ಲ. ‘ಹಿರಿಯರಿಂದ ನಮಗೆ ಹರಿದು ಬಂದಿರುವ ಈ ಕಲೆಯು ಮುಂದಿನ ತಲೆಮಾರಿಗೆ ತಲುಪಿದರೆ ಸಾಕು. ನಾನು ಹಾಡುವಾಗ ಜೊತೆಗಿದ್ದು ದನಿಗೂಡಿಸುತ್ತಿದ್ದವರು, ನೋಡುತ್ತಿದ್ದವರು ಇಂದು ತಾವೇ ಹಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ವೇದಿಕೆಗಳಲ್ಲಿ ಅವರು ಹಾಡುವುದನ್ನು ನೋಡುತ್ತಿದ್ದರೆ ದೊಡ್ಡ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತದೆ. ನನ್ನ ನೆರಳಿನಲ್ಲೇ ಬೆಳೆದ ಮಗ ಕೂಡ ದೊಡ್ಡ ಹಾಡುಗಾರನಾಗಿದ್ದಾನೆ. ಇದಕ್ಕಿಂತ ಮತ್ತೇನು ಬೇಕು ಮಗಾ ನನಗೆ. ಈ ಜೀವ ಬದುಕಿದ್ದಕ್ಕೂ ಸಾರ್ಥಕವಾಯ್ತು ಬಿಡು...’ ಎನ್ನುತ್ತಾರೆ ಗಿರಿಜಮ್ಮ.



ಗಿರಿಜಮ್ಮ ರಾಚಯ್ಯ ಸಾರಂಗ

ಜಾನು... ಗೊಂಬೆ ಕಲಾವಿದೆ ನಾನು



• ಇ.ಎಸ್.ಸುಧೀಂದ್ರ ಪ್ರಸಾದ್

ಮಾತನಾಡುವ ಗೊಂಬೆ ಕಲೆಯ ದೇಶದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ

ದೇಹ ಹೆಣ್ಣಾಗು ಎನ್ನುತ್ತಿತ್ತು, ಗಂಡಾಗಿ ಹುಟ್ಟಿದ್ದರಿಂದ ಗಂಡಾಗಿಯೇ ಉಳಿಯಬೇಕು ಎಂದು ಸಮಾಜ ಬೆದರಿಸುತ್ತಿತ್ತು. ಕಲೆಯನ್ನೇ ಆರಾಧಿಸುತ್ತಿದ್ದ ಅಂತರಾತ್ಮವು ಹೆಣ್ಣಾದರೇನು, ಗಂಡಾದರೇನು... ಏನಾದರೂ ಸಾಧಿಸು ಎಂದೆನ್ನುತ್ತಿತ್ತು. ಮನಸ್ಸು ಬಯಸಿದಂತೆ ಹೆಣ್ಣಾದೆ, ಛಲ ಬಿಡದೆ ಸಾಧನೆಯ ಹಾದಿ ತುಳಿದೆ. ಗಂಡಾಗಿಯೇ ಉಳಿ ಎನ್ನುತ್ತಿದ್ದ ಸಮಾಜ ಈಗ ಸಾಧನೆಯನ್ನು ಕಂಡು ಕೊಂಡಾಡುತ್ತಿದೆ.

–ಹೀಗೆಂದು ತಮ್ಮ ಬದುಕಿನ ಅತ್ಯಂತ ಕಠಿಣ ಸಮಯವನ್ನು ಸಂಕ್ಷಿಪ್ತವಾಗಿ ವಿವರಿಸಿದವರು, ಮಾತನಾಡುವ ಗೊಂಬೆ ಕಲೆಯಲ್ಲಿ (ವೆಂಟ್ರಿಲಾಕಿಸ್ಟ್) ತೊಡಗಿಸಿಕೊಂಡಿರುವ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದೆ ಜಾನು.

ರಾಯಚೂರಿನ ಸಿರವಾರದಲ್ಲಿ ಅಬ್ದುಲ್ ಖುದ್ದೂಸ್ ಆಗಿ ಜನಿಸಿದ ಇವರು ಮುಂದೆ ಜಾನು ಆಗಿ ಬದಲಾಗಿದ್ದು ಮಾತ್ರವಲ್ಲ, ತಮ್ಮ ಕಲೆಯ ಮೂಲಕವೇ ಜಗತ್ತಿಗೆ ತಮ್ಮ ಹೆಸರು ಚಿರಪರಿಚಿತವಾಗುವಂತೆ ಮಾಡಿದರು. ಮೂರನೇ ತರಗತಿಯಲ್ಲಿರುವಾಗಲೇ ಶಾಲೆಯಲ್ಲಿ ಪಕ್ಕದ ಬೆಂಚಿನಲ್ಲಿ ಕೂರುತ್ತಿದ್ದ ಹುಡುಗರಿಗಿಂತ ತಾನು ಭಿನ್ನ ಎಂದೂ ಹಾಗೂ ನಂತರದ ವರ್ಷಗಳಲ್ಲಿ ಹುಡುಗರತ್ತ ಆಕರ್ಷಣೆಯಾಗುತ್ತಿದೆ ಎಂದೂ ಜಾನು ಕಂಡುಕೊಂಡರು.

ಹಳ್ಳಿಯ ವಾತಾವರಣವಾದ್ದರಿಂದ ಜಾನುವಿನಲ್ಲಿ ಆಗುತ್ತಿದ್ದ ಬದಲಾವಣೆ ಬಹಿರಂಗವಾಗಲು ಹೆಚ್ಚು ದಿನವೇನೂ ತೆಗೆದುಕೊಳ್ಳಲಿಲ್ಲ. ತನ್ನಿಷ್ಟದ ಉಡುಪು ತೊಡಲು ಆರಂಭಿಸಿದಾಗ ಹಾಗೂ ಮುಖಾಲಂಕಾರವನ್ನು ತುಸು ಹೆಚ್ಚೇ ಎನಿಸುವಷ್ಟು ಮಾಡಿಕೊಂಡಾಗ ಅಬ್ದುಲ್ ದೇಹದೊಳಗೆ ಅಗೋಚರ ಶಕ್ತಿ ಹೊಕ್ಕಿದೆ ಎಂದು ಕುಹಕವಾಡಿದವರೇ ಹೆಚ್ಚು. ಪರಿಹಾರ ಎಂಬಂತೆ ದರ್ಗಾ, ದೇಗುಲ, ಮಂತ್ರವಾದಿಗಳತ್ತ ಕುಟುಂಬದವರು ಅಲೆದಾಡಿದರು. ಅಬ್ದುಲ್‌ನನ್ನು ಆವರಿಸಿದ ‘ಹೆಣ್ಣು’ ಬಿಟ್ಟು ಹೋಗಲಿ ಎಂದು ಪೂಜೆ, ಪ್ರಾರ್ಥನೆ, ಹರಕೆ ಇತ್ಯಾದಿಗಳೂ ನಡೆದವು. ಅಬ್ದುಲ್ ಹುಡುಗನಾಗಿಯೇ ಉಳಿಯಲಿ ಎಂದು ಪ್ರಾರ್ಥನೆ ಜೋರಾಗುತ್ತಿರುವ ಹೊತ್ತಿಗೆ, ಜಾನು ಆಗಿ ಬದಲಾಗುವ ಸಂಕಲ್ಪವೂ ಅಬ್ದುಲ್ ಒಳಗೆ ಗಟ್ಟಿಗೊಳ್ಳುತ್ತಲೇ ಸಾಗಿತು.

ದಿನದಿಂದ ದಿನಕ್ಕೆ ಕುಟುಂಬದವರ ಒತ್ತಡ ಹಾಗೂ ಕಿರಿಕಿರಿ ಉಲ್ಬಣಿಸುತ್ತಿತ್ತು. ಇವುಗಳನ್ನು ಸಹಿಸುವುದು ಅಸಾಧ್ಯ ಎಂದುಕೊಂಡ ಅಬ್ದುಲ್, ತಮ್ಮ 16ನೇ ವಯಸ್ಸಿನಲ್ಲಿ ಮನೆ ತೊರೆಯುವ ನಿರ್ಧಾರ ಮಾಡಿದರು. ಸೋದರಿಯರ ನೆರವಿನಿಂದ ಸಿಕ್ಕ ₹4 ಸಾವಿರವನ್ನು ಹಿಡಿದು, ಬೆಂಗಳೂರು ಸೇರಿದರು. ಬದುಕು ಕಟ್ಟಿಕೊಳ್ಳಲು, ತನ್ನ ಅಸ್ತಿತ್ವದ ಹುಡುಕಾಟದಲ್ಲಿದ್ದ ಅಬ್ದುಲ್, ಬೆಂಗಳೂರಿನಲ್ಲಿ ಸ್ನೇಹಿತರ ಆಶ್ರಯ ಪಡೆದರು. ತೃತೀಯ ಲಿಂಗಿಗಳಿಗೆ ಭಿಕ್ಷೆ ಬೇಡುವುದೇ ಅನಿವಾರ್ಯ ಎಂಬ ಕೆಲವರ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಕಲೆಯನ್ನೇ ಆರಾಧಿಸಿ ಬದುಕು ಕಟ್ಟಿಕೊಳ್ಳುವ ಶಪಥ ಮಾಡಿದರು.

ಮೆಹಂದಿ ಹಾಕುವುದು, ಬ್ಯೂಟಿ ಪಾರ್ಲರ್‌ಗಳಲ್ಲಿ ಕೆಲಸ ಮಾಡುವುದರ ಮೂಲಕ ಗಳಿಕೆಯ ಮಾರ್ಗವನ್ನು ಕಂಡುಕೊಂಡರು. ಕಲೆ ಬಯಸಿ ಬರುವವರಿಗೆ ಮೆಹಂದಿ ಕಲೆ ಕಲಿಸಿದರು. ಹಬ್ಬಗಳ ಸಂದರ್ಭಗಳಲ್ಲಂತೂ ಹಗಲಿರುಳು ಕೆಲಸ ಮಾಡಿ, ಬದುಕನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಸಾಗಿದರು. ಹೀಗೆ ಸಂಗ್ರಹವಾದ ಹಣವು ಹೆಣ್ಣಾಗುವ ಬಯಕೆಗೆ ಧೈರ್ಯ ನೀಡಿತು ಎಂದೆನ್ನುತ್ತಾರೆ ಜಾನು.

ಆದರೆ, ಜಾನು ಕಷ್ಟಗಳು ಇಷ್ಟಕ್ಕೇ ಕೊನೆಗೊಳ್ಳಲಿಲ್ಲ. ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್ ಸಾಧನೆಯ ಹಾದಿಯಲ್ಲಿ ತಡೆಯಾದವು. ‘ನನ್ನ ನೈಜ ಗುರುತಿನೊಂದಿಗೆ ಹಿಂದಿನ ಮಾಲೀಕರತ್ತ ಕೆಲಸ ಅರಸಿ ಹೋದಾಗ, ವಾಸ್ತವವನ್ನು ಅರಗಿಸಿಕೊಳ್ಳಲಾಗದ ಮಾಲೀಕ, ನೌಕರಿ ನೀಡಲು ನಿರಾಕರಿಸಿದ್ದು ಮತ್ತೆ ಆಶಾ ಗೋಪುರ ಕಳಚಿ ಬಿದ್ದಂತಾಯಿತು’ ಎನ್ನುತ್ತಾರೆ ಅವರು.

ಹೆಣ್ಣಾಗಿ ಬದಲಾಗಿದ್ದನ್ನು ಕುಟುಂಬಕ್ಕೆ ತಿಳಿಸುವ ಇಚ್ಛೆಯಿಂದ ತಾಯಿಗೆ ಮಾಡಿದ ಕರೆಯು ನೋವಿನ ಕಡಲಿಗೆ ನೂಕಿತು. ತಾನು ಹೆತ್ತ ಮಗುವನ್ನೇ ತಿರಸ್ಕರಿಸಿದ ತಾಯಿ, ನೀನು ಯಾರೆಂದೇ ಗೊತ್ತಿಲ್ಲ ಎಂದು ಕರೆ ಸ್ಥಗಿತಗೊಳಿಸಿದ್ದನ್ನು ನೆನಪಿಸಿಕೊಂಡು ಕಣ್ಣೀರಾದರು.

ಕಲೆಯ ಜತೆಗೆ, ಹಬ್ಬಗಳಲ್ಲಿ, ಉತ್ಸವಗಳಲ್ಲಿ ನರ್ತಿಸಿ ಒಂದಷ್ಟು ಹಣ ಗಳಿಸಿದೆ. ರಾತ್ರಿ ವೇಳೆ ಆಹಾರ ವಿತರಿಸುವ ಗಿಗ್ ಕಾರ್ಮಿಕಳಾದೆ. ಅಲ್ಲಿ ಉಳಿದ ಊಟವನ್ನು ನನಗೆ ನೀಡುವಂತೆ ಕೋರಿಕೊಂಡೆ. ನಾನು ಸದಾ ಆರಾಧಿಸುವ ದುರ್ಗೆಯನ್ನು ಪೂಜಿಸಿದೆ. ಮಸೀದಿಗೆ ತೆರಳಿ ಪ್ರಾರ್ಥಿಸಿದೆ. ಒಂಟಿತನ ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅಬ್ದುಲ್ ಎಂಬ ಹೆಸರಿನಿಂದ ಜಾನು ಆಗಿ ಬದಲಾದೆ. ಜಾನು ಎಂದರೆ ಪುರುಷನೂ ಆಗಬಹುದು, ಸ್ತ್ರೀ ಕೂಡಾ ಎಂಬುದು ನನ್ನ ನಂಬಿಕೆ. ಜತೆಗೆ ಆ ಹೆಸರಿಗೆ ಧರ್ಮದ ಸಂಕೋಲೆಯೂ ಇರದು ಎಂಬುದು ನನ್ನ ಭಾವನೆ ಎಂದು ಹೆಸರಿನ ಮಹಿಮೆಯನ್ನು ವಿವರಿಸಿದರು ಜಾನು.

ಬದುಕಿನಲ್ಲಿ ಎಷ್ಟೇ ಸಂಕಷ್ಟ ಎದುರಾದರೂ, ಕಲೆಯ ಮೇಲಿನ ಇವರ ಒಲವು ಕುಗ್ಗಲಿಲ್ಲ. ಮೆಹಂದಿಗಷ್ಟೇ ಸೀಮಿತವಾಗಿದ್ದ ಇವರ ಆಸಕ್ತಿ, ರಂಗಭೂಮಿ ಹಾಗೂ ನಟನೆಯತ್ತಲೂ ವಾಲಿತು. ಆದರೆ, ಅಲ್ಲಿಯೂ ಇವರ ಲಿಂಗ ಪರಿವರ್ತನೆಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳಲಾರಂಭಿಸಿದರು. ಲಿಂಗತ್ವ ಅಲ್ಪಸಂಖ್ಯಾತರ ಪಾತ್ರಗಳನ್ನೇ ನೀಡಿ, ಇವರನ್ನು ಒಂದು ಪಾತ್ರಕ್ಕೆ ಸೀಮಿತಗೊಳಿಸುವ ಪ್ರಯತ್ನ ಮಾಡಿದರು. ಈ ತಾರತಮ್ಯವೇ ಅವರನ್ನು ಮಾತನಾಡುವ ಗೊಂಬೆ ಕಲಾವಿದೆಯಾಗಲು ಪ್ರೇರೇಪಿಸಿತು.

ಒಂದು ದಿನ ಟಿ.ವಿ. ನೋಡುತ್ತಾ ಕುಳಿತಿದ್ದೆ. ಮಾತನಾಡುವ ಗೊಂಬೆಯನ್ನು ಕಲಾವಿದರೊಬ್ಬರು ತೋರಿಸುತ್ತಿದ್ದರು. ಗೊಂಬೆ ಹೇಗೆ ಮಾತನಾಡಲು ಸಾಧ್ಯ ಎಂದೆನಿಸಿತು. ಸ್ನೇಹಿತರೊಬ್ಬರು ಅದರ ವಿವರಣೆ ನೀಡಿದರು. ಬೆಂಗಳೂರಿನಲ್ಲಿ ಇದನ್ನು ಕಲಿಸುವ ತರಗತಿಗಳನ್ನು ಹುಡುಕಿದೆ. ಸಿಗಲಿಲ್ಲ. ಆದರೆ ಕಲಿಯಲೇಬೇಕು ಎಂಬ ಬಯಕೆ ಹೆಚ್ಚಾಗುತ್ತಿದ್ದುದರಿಂದ, ಕೋಲ್ಕತ್ತದಲ್ಲಿದ್ದ ಒಬ್ಬ ಗುರುಗಳನ್ನು ಪತ್ತೆ ಮಾಡಿದೆ.

ನಾನು ನನ್ನಿಷ್ಟದಂತೆ ಹೆಣ್ಣಾಗಬೇಕೆಂದುಕೊಂಡಿದ್ದು ಭಿಕ್ಷೆ ಬೇಡಲು ಅಲ್ಲ. ಘನತೆಯ ಬದುಕು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಲು, ಕಲೆಯನ್ನೇ ಆರಾಧಿಸುತ್ತಿದ್ದ ನನ್ನ ಮನದೊಳಗಿನ ಆಸೆಯನ್ನು ಪೂರೈಸಲು ಎಂದೆನ್ನುವ ಜಾನುಗೆ ಹೊಸ ಗೆಳತಿಯೊಬ್ಬಳು ಸಿಕ್ಕಳು. ಅವಳೇ ಅವಂತಿಕಾ.

ಕಲಿತ ಕಲೆಯಲ್ಲೇ ಮೂರ್ತರೂಪ ಪಡೆದ ಗೆಳತಿ ಅವಂತಿಕಾ ಜತೆ ಜಾನು ಜೀವನ ಆರಂಭವಾಯಿತು. ಜನ್ಮದಿನದ ಪಾರ್ಟಿ, ಗಣೇಶ ಕಾರ್ಯಕ್ರಮಗಳಲ್ಲಿ ಜತೆಯಾದ ಈ ಅವಂತಿಕಾ, ಒಂಟಿಯಾಗಿದ್ದಾಗಲೂ ತನ್ನೊಂದಿಗೆ ಮಾತನಾಡುವ ಅಂತರಾತ್ಮ. ‘ನಾವು ದೇಹವೆರಡು ಪ್ರಾಣ ಒಂದೇ’ ಎಂದೆನ್ನುತ್ತಾರೆ ಜಾನು.

ಪ್ರದರ್ಶನಗಳು ಹೆಚ್ಚಾಗುತ್ತಲೇ ಕಲೆಯ ಮೇಲಿನ ಹಿಡಿತವೂ ವೃದ್ಧಿಸುತ್ತಲೇ ಸಾಗಿತು. ಅದರ ಮೂಲಕವೇ ಮಾತನಾಡುವ ಗೊಂಬೆ ಕಲೆಯನ್ನು ಬಲ್ಲ ಲಿಂಗತ್ವ ಅಲ್ಪಸಂಖ್ಯಾತೆ ಎಂಬ ಕೀರ್ತಿಗೆ ಭಾಜನರಾದರು. ಸಾಮಾಜಿಕ ಮಾಧ್ಯಮಗಳಲ್ಲಿ ಜಾನು ಮತ್ತು ಅವಂತಿಕಾ ಅವರ ನಡುವಿನ ಕಚಗುಳಿ ಇಡುವ ಸಂಭಾಷಣೆಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 80 ಸಾವಿರದಷ್ಟು. ಈ ಜನಬೆಂಬಲವೇ ಅವರನ್ನು ಅಂತರರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ದಿದೆ. 2025ರಲ್ಲಿ ಅವರು ಇನ್‌ಫ್ಲುಯೆನ್ಸರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೊತ್ತಮೊದಲ ‘ಮಾತನಾಡುವ ಗೊಂಬೆ ಕಲಾವಿದೆ’ ಎಂಬ ಅಂತರರಾಷ್ಟ್ರೀಯ ಮನ್ನಣೆಗೂ ಜಾನು ಭಾಜನರಾಗಿದ್ದಾರೆ.

ಅವಂತಿಕಾ ಆವೃತ್ತಿಯನ್ನು ಅಂತ್ಯಗೊಳಿಸಿರುವ ಜಾನು, ಚೋಟು ಎಂಬ ಹೊಸ ಗೊಂಬೆಯೊಂದಿಗೆ ಈಗ ಹೊಸ ಪಯಣ ಆರಂಭಿಸಿದ್ದಾರೆ. ‘ಅವಂತಿಕಾಳೊಂದಿಗೆ ನಾನು ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. ಆಕೆ ನನ್ನ ಆಪ್ತ ಸಂಗಾತಿ. ಆದರೆ ಕಾರ್ಯಕ್ರಮಗಳಲ್ಲಿ ಹುಡುಗಿಯ ಗೊಂಬೆಗಿಂತ ಹುಡುಗನಾಗಿದ್ದರೆ, ಹಾಸ್ಯವನ್ನು ಪ್ರಸ್ತುತಪಡಿಸಲು ಮುಜುಗರ ಪಡಬೇಕಿಲ್ಲ. ಹೆಣ್ಣಿನ ಬಾಯಲ್ಲಿ ಹಾಸ್ಯ ಕೇಳಲು ಬಯಸುವವರ ಸಂಖ್ಯೆ ಕಡಿಮೆ’ ಎಂದೆನ್ನುತ್ತಾರೆ ಜಾನು.

ಕರ್ನಾಟಕದ ಗಡಿ ಭಾಗದ ಜಿಲ್ಲೆಯಲ್ಲಿ ಬಡ ಹಾಗೂ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ, ತನ್ನೊಳಗಿನ ದೈಹಿಕ ಹಾಗೂ ಮಾನಸಿಕ ಬದಲಾವಣೆಯ ಜತೆಗೆ ಸಮಾಜದ ವಿರೋಧವನ್ನೂ ಲೆಕ್ಕಿಸದೆ ಸಾಧನೆಯ ಹಾದಿಯಲ್ಲಿ ಸಾಗುತ್ತಾ ಹೆಸರು ಸಂಪಾದಿಸಿದವರು ಜಾನು. ಸಾಧನೆಯ ಹಾದಿಯಲ್ಲಿ ತಾವೊಬ್ಬರೇ ಅಲ್ಲದೆ, ತಮ್ಮಂತೆ ಇತರರನ್ನೂ ಕರೆದೊಯ್ಯಲು ಕೈಚಾಚಿದ ಪರೋಪಕಾರಿ.

